

**UNIVERSAL
LIBRARY**

OU_202250

ଶ୍ରୀତପ୍ରେସ୍ ଚରଣ

ଆଜାର୍ଯ୍ୟ ନିମ୍ନୋଧା

ଆନୁଦାନକରୁ
ଗୁଲି ରାମଜଙ୍ଗରଙ୍ଗଠନ

ଗାଂଧୀ ସାହେତ୍ଯ ସଂହୃ
ମଲ୍ଲି ଶ୍ରୀରଙ୍ଗ -- ଚିଂଗଳାରୁ

ଛୀତେ ଏ ରା.

ಕರ್ನಾಟಕ ಮಹಾರಾಜ್ ರಾಜು

ಪ್ರಕಾಶಕದೃಃ

ಗಾಂಧಿಜಿ ಸಾಮಿತ್ರ್ಯ ಸಂಘ
ಮಾಸ್ತಕಿಕ್ಕರಂ :: ಬೆಂಗಳೂರು

ಮುದ್ರಣದೃಃ

ದಿ ಕುಸ್ತನ್ ಪ್ರಸಾ

೧೨೦, ಜಯಂತಾಪುರಾಜೀಂದ್ರ, ರಸ್ತೆ
ಬೆಂಗಳೂರು ನಗರ

ನಿವೇದನ

ఇల్లం రల్లి శివణి సేరిమనేయటల్లి చిక్కుదొండా గుంపినల్లి స్తుతిను,
జ్ఞాన లక్ష్మణగణ ఒగ్గే మాడిద ఖనన్నాసగటు ఇప్పు ఈనా దినమూ సం
శీగే కావిలారు, ఒన్న గండిశుం కేంగష్టు, పత్రాగ్రముగాలు, ఈ లక్ష్మణ
ఖన్ను భక్తివ్రుద్ధసారమాన వ్యుతిసేయటల్లి చేఱుతుడి. ఒవరిగాం
ఈ లక్ష్మణగళన్ను ప్రశ్నకవాగి ప్రశ్నపాపిచికేందు ఇల్లియిపరు ఎత్తాయి
మాడిదఱ. కాగే నామునాగ తాస్తు సంకోణకప్పగి ఎస్తు చేఁకేందు
అను, తిరు దేఁసె

ప్రతిజ్ఞన లక్షణగాల్లు ఒండు నవగ్రామసమే ఆదకపడినది. ఆదన్ను ఎవరిసి తేసిరిశవుడు ఈ ప్రయత్న ఇవెర్రాలు నమోదు భాగచొద్దునే బారి చీడ-గ మనస్సున మేలే కదాజీత మూడు ట్లీల్ల. వుట్టవు బారి స్థిర కొతనే మాకిదరే, ఎక్కు తిళియుత్తుదో ఆప్యు ప్రయోగ వచ్చుభాగు బుదరే, మేల్లు నేల్లునే ఆసభనవింద ఎల్లుపు దేవస్థితు.

మూవత్తు సహా సహిత సారవాన ఆధువన్ను ఇల్లి వివరించాలి. అదరల్లి అల్లలీ చెచ్చు కడిమే ఇద్దిత. ఎల్లివన్నొ ఈళ్లరినిగి సమిఁక్ష ముక్కునాగుపుడే ఆదక్కే శుభంయ. నన్న మన స్నేహితులు ఈ కృతార్థం ఆదశాఖగియే.

ಆಚಾರ್ಯ ವಿನೋದಬಾ
ಇತರ ಗ್ರಂಥಗಳು :

ಜೀವನ ದೃಷ್ಟಿ
ಗೀತಾಯಿ
ವಿಚಾರ ಪ್ರೋಥಿ
ಅಭಂಗ ವ್ರತ
ಶೈಲೋನ್ನಿಸತ್ತಾ
ಸಂತಾಚಾ ಮಾನದ

ಕನ್ನಡದಲ್ಲಿ
ಸ್ವರಂಜ್ಯ ಶಾಸ್ತ್ರ
ವಿನೋದಬಾ ವಿಚಾರಲಹಂ
ಗೀತಾ ಪ್ರವಚನ

ಸಿದ್ಧವನಹಳ್ಳಿ ಕೃಷ್ಣ ಶಮುರ
ಪುಸ್ತಕಗಳು

ವಧಾರ್ಯಾತ್ರೆ	ಇನೆ ಅವೃತ್ತಿ
ಪರ್ಣಕುಟಿ	ಉನೆ ಅವೃತ್ತಿ
ದೀಪಮಾಲೆ	ಇನೆ ಅವೃತ್ತಿ
ಗಾಂಧಿ ಸಾಹಿತ್ಯ	ಅನೆ ಅವೃತ್ತಿ
ಕನ್ನಡದ ಶಿಕಿಗಳು	ಅನೆ ಅವೃತ್ತಿ
ಕನ್ನಡ ಸಮಸ್ಯೆ	ಅನೆ ಅವೃತ್ತಿ
ಇತ್ಯಾದಿ.	

ಸ್ಥಿತಪ್ರಜ್ಞ ದಶನ

ಗ ನೆಯ ವ್ಯಾಖ್ಯಾನ

೧

೧. ಗೀತೀಯಲ್ಲಿ ಸ್ಥಿತಪ್ರಜ್ಞನ ಲಕ್ಷಣಗಳ ವಿಶೇಷ ಸ್ಥಿತಿ

ಸ್ಥಿತಪ್ರಜ್ಞನ ಲಕ್ಷಣಗಳು ಗೀತೀಯ ಅತಿಕರು ಪ್ರಸಿದ್ಧ ವಿಭಾಗವು. ಅತ್ಯಂತ ಪ್ರಚಿನ ಕಾಲದಿಂದ ಇಂದಿನವರೆಗೆ ಇಷ್ಟೊಂದು ಪ್ರಸಿದ್ಧಿ ಗೀತೀಯ ಯಾವ ವಿಭಾಗಕ್ಕೂ ಪಾರಿಯಾ ದೊರೆತಿರಲಾಗದು. ಇವಕ್ಕೂ ಕಾರ್ಯಾವಳಿಯಲ್ಲಿ ಸ್ಥಿತಪ್ರಜ್ಞನು ಗೀತೀಯ ಆದರ್ಥ ಪೂರ್ವಾಂಶನು. ಆ ತಬ್ಬಿನೂ ಗೀತೀಯ ಸ್ವರ್ಪಂತ್ರ ರಬ್ಬಿ. ಗೀತೀಗಂತೆ ಮೊದಲಿನ ಗ್ರಂಥಗಳಲ್ಲಿ ಅದು ದೂರವಾದಿಲ್ಲ. ಗೀತೀಯ ತದುವಾಯ ಹುಟ್ಟಿದ ಗ್ರಂಥಗಳಲ್ಲಿ ಚೇಕಾವಕ್ಷಣೆ ದೂರದ್ದುತ್ತದೆ. ಸ್ಥಿತಪ್ರಜ್ಞನಂತೆ ಗೀತೀಯಲ್ಲಿ ಆದರ್ಥಪೂರುಷರ ಚೇರೆ ವರ್ಣನೆಗಳೂ ಇವೆ. ಕರ್ಮಯೋಗಿ, ಜೀವನ್ನುಕ್ರಿಯಾಗಿ, ಜೀವನ್ನು ಕ್ರಿಯಾಗಿ, ಭಗವದ್ವಿಜೀವಿ, ಗುಣಾತ್ಮಿತ, ಜ್ಞಾನಿಸಿಷ್ಟ, ಮೊದಲಾದ ಅನೇಕ ಹೆಸರು ಗಳಿಂದ ಅನೇಕ ಆದರ್ಥ ಚಿತ್ರಗಳು ಜೀರ್ಣ ಚೇರೆ ಸ್ಥಳಗಳಲ್ಲಿ ಬಂದಿವೆ. ಆದರೆ ಆ ಆದರ್ಥಗಳನ್ನು ಇತರರೂ ವರ್ಣಿಸಿದ್ದಾರೆ. ಆ ಆದರ್ಥಗಳನ್ನು ಗೀತೀ ಭಿನ್ನಭಿನ್ನ ಸಾಧನೆಗಳನ್ನು ಹೇಳುವಾಗ ತದನುಷಂಗವಾಗಿ ಉಲ್ಲೇಖಿಸಿದೆ. ಆ ಆದರ್ಥಪೂರುಷರು ಸ್ಥಿತಪ್ರಜ್ಞನಿಂದ ಭಿನ್ನ ಪೂರುಷರಲ್ಲಿ. ಆವಾ ಸ್ಥಿತಪ್ರಜ್ಞನ ಚೇರೆ ಸ್ವರ್ಪಂತ್ರದಲ್ಲಿ ಪ್ರಾಯಾದ ಎಲ್ಲಿಯಾದೂ ಸೇರಿಸಿಯೇ ಇಡುತ್ತಾನೆ. ಉದಾ: ಅಯ್ಯನೆಯ ಅಧ್ಯಾತ್ಮಯದಲ್ಲಿ ಸಂಸ್ಕೃತಿಯ ಅಧ್ಯಾತ್ಮ ಯೋಗಿಪುರುಜನ ವರ್ಣನೆಯಲ್ಲಿ ‘ಸ್ಥಿತಪ್ರಜ್ಞ’ ಎಂಬ ಶಬ್ದ ಬಂದಿದೆ. ವನ್ನೇರಡಣನೇಯ ಅಧ್ಯಾತ್ಮಯದಲ್ಲಿ ಭಕ್ತಿರ ಲಕ್ಷಣಗಳ ಸಮಾಪ್ತಿಯನ್ನು “ಸ್ಥಿತಪ್ರಜ್ಞ:” ಎಂಬ ಶಬ್ದದಿಂದ ಮಾಡಲಾಗಿದೆ. ಬುದ್ಧಿ ಸ್ಥಿತಪ್ರಜ್ಞ ಹೊರತು ಯಾವ ಆದರ್ಥವೂ

ಪ್ರಾರ್ಥನಾವಾಗದು. ಆದುದರಿಂದ ಈ ಪ್ರಕರಣಕ್ಕೆ ಇಷ್ಟೆಷ್ಟಿಂದು ಮಹತ್ವ
ಉಂಟಾಗಿದೆ. ಜೀವನ್ ಮುಕ್ತಿಯ ಸಿದ್ಧಿಗೋಸುಗೆ ಪ್ರವರ್ಣಿತವನ್ನು ಹೇಳು
ವಾಗ, ಭಾವ್ಯಕಾರರು ಸ್ಥಿತಪ್ರಜ್ಞನ ಲಕ್ಷಣಗಳನ್ನು ಮುಂದಿರಿಸಿದ್ದಾರೆ.
ಸಾಫಕನ ದೃಷ್ಟಿಯಿಂದ, ಇಷ್ಟೆಷ್ಟಿಂದು ವಿನರಪೂರ್ವಕವಾಗಿ ವಾಡಿದ
ಅಂತಿಮ ಆದರ್ಶದ, ಧ್ಯೇಯಮೂರ್ತಿಯ ವಿವೇಚನೆ ಇದೊಂದೇ.

೭. ಪೂರ್ವಭೂಮಿಕೆ : ಸಾಂಖ್ಯಬುದ್ಧಿ, ಯೋಗಬುದ್ಧಿ

ಸ್ಥಿತಪ್ರಜ್ಞನ ಲಕ್ಷಣಗಳನ್ನು ತಿಳಿಯಲು ತತ್ವವರ್ಣದ ಭೂಮಿಕೆ
ಯನ್ನು ಅರಿತುಕೊಳ್ಳಲು ಪ್ರಯತ್ನ ಉದಯಾಗಿತ್ತು. ಈ ಪ್ರಕರಣವು ಗೀತೆಯ
ಎರಡನೆಯ ಅಧ್ಯಾತ್ಮರೂಪದ ಕೊನೆಯಲ್ಲಿ ಬಂದಿದೆ. ಇದಕ್ಕೆ ಮೊದಲು
ವಿವೇಚನದ ಎರಡು ವಿಭಾಗಗಳು ಬಂದಿವೆ. (೧) ಸಾಂಖ್ಯ-ಬುದ್ಧಿ ಎಂದರೆ
ಆತ್ಮಜ್ಞಾನ ಅಥವಾ ಬ್ರಹ್ಮವಿದ್ಯೆಯ ಶಾಸ್ತ್ರ. (೨) ಯೋಗ ಬುದ್ಧಿ
ಎಂದರೆ ಆತ್ಮಜ್ಞಾನಕ್ಕೆ ಅನುಸಾರವಾದ ಜೀವನದ ಕಲೆ. ಶಾಸ್ತ್ರಪೂರ್ವ
ಕಲೆಯೂ ಕೂಡಿ ಬ್ರಹ್ಮವಿದ್ಯೆ ಪರಿಪೂರ್ಣವಾಗುವುದು. ಯಾವ ವಿದ್ಯೆ
ಯಾದರೂ ಹೀಗೆಯೇ. ಉದಾ : ಸಂಗೀತವಿದ್ಯೆ. ಸಂಗೀತವಿದ್ಯೆಯು
ಶಾಸ್ತ್ರವನ್ನು ಕಲಿತುದಾಯ್ತು, ಆದರೆ ಕಂಠದಿಂದ ಹೊರಡಿಸುವ ಕಲೆ
ಸಾಧ್ಯವಾಗಿದ್ದರೆ ಆ ಸಂಗೀತದಿಂದ ಫಲವೇನು? ಇದರ ವಿರುದ್ಧವಾಗಿ,
ಕಂಠದಲ್ಲಿ ಕಲೆಯೇನೋ ಇದೆ, ಆದರೆ ಶಾಸ್ತ್ರಜ್ಞನವಿಲ್ಲ; ಹೀಗಾದರೆ
ಪ್ರಗತಿಯೇಲ್ಲಿ? ಆಧ್ಯಾತ್ಮ ವಿದ್ಯೆಯಾದು ಎಂದರೆ ಮನುಷ್ಯನ ಜೀವನದ್ವಾರಾ
ಇದೇ ಸ್ಥಿತಿ. ಮನುಷ್ಯನ ತತ್ತ್ವಜ್ಞನ ಆತನ ಬುದ್ಧಿಯಲ್ಲಿ ಗುಪ್ತವಾಗಿ
ಇರುತ್ತದೆ. ಪ್ರಕಟವಾಗುವುದು, ಆದರ ಆಚರಣೆ. ಆತನ ಆಚರಣದಿಂದಲೇ
ಜಗತ್ತಿಗೂ ಆತನಿಗೂ ಆತನ ತತ್ತ್ವಜ್ಞನದ ಅಳತೆ ಗೊತ್ತಾಗುವುದು.
ಆಚರಣೆ ಜ್ಞಾನಗಳಲ್ಲಿ ಅಂತರವಿರಬಹುದು. ಆದರೆ ವಿರೋಧ ಇರಲೇ
ಕಾಡದು. ಈ ಅಂತರವನ್ನೂ ಒಂದೇ ಸವನೆ ತಗ್ಗಿಸುತ್ತ ಇರಬೇಕು.
ಈ ಕಾರ್ಯ ಯೋಗಬುದ್ಧಿಯಾದು. ತುಲಸೀದಾಸರು ಸಂತರಲ್ಲಿ ಒಂದು
ತ್ರಿವೇಣಿಯ ಕಲ್ಪನೆಯನ್ನು ವಾಡಿದ್ದಾರೆ. ಭಕ್ತಿಗೆ ಗಂಗೆಯ, ಕಮಳ
ಯೋಗಕ್ಕೆ ಯಮುನೆಯ ಉಪನಿಷತ್ತು ಬ್ರಹ್ಮವಿದ್ಯೆಗೆ ಆವರು ಗುಸ್ತಾ
ಸರಸ್ವತಿಯ ಸಾಫನವಸ್ತಿತ್ತಾರೆ. ಬ್ರಹ್ಮವಿದ್ಯೆ ಸ್ವರೂಪತಃ ಅಪ್ರಕಟಿ

ವಾಗಿಯೇ ಉಳಿವುದೆಂದು ಆ ಉಪಮೆಯಲ್ಲಿ ಸೂಚಿತವಾಗಿದೆ. ಅದನ್ನು ಪ್ರಕಟಿಸಿಕೊಳ್ಳಲಿ ಸುವುದು ಯೋಗಬುದ್ಧಿ. ಸಾಧಕನಿಗೆ ಪ್ರತ್ಯೇಕ ಮಾರ್ಗ ವನ್ನು ತೋರಿಸುವುದು ಯೋಗಬುದ್ಧಿ. ಸಾಂಖ್ಯಬುದ್ಧಿ ಯೋಗಬುದ್ಧಿಗೆ ತಳಹದಿಯಂತೆ. ತಳಹದಿಯಲ್ಲದೆ ಮನೆ ಆಗದು, ಮನೆಯಲ್ಲದಿದ್ದರೆ ತಳಹದಿ ಬೇಕೆಲ್ಲ. ಬೆಂಕಿಯ ಕಡ್ಡಿಯಲ್ಲಿ ಬೆಂಕಿ ಅವೃತ್ತ ಸ್ವರೂಪದಲ್ಲಿ ಇರುತ್ತದೆ. ಕಡ್ಡಿಯನ್ನು ಇಚ್ಛಿದರೆ ಆದು ಪ್ರಕಟಿಸಾಗುತ್ತದೆ. ಅವೃತ್ತ ವಿಮೃತಿನ ಕಾರ್ಯ ಸೂಕ್ಷ್ಮಬುದ್ಧಿಗಷ್ಟೇ ಗೋತ್ತಾಗುತ್ತದೆ. ಅದೇ ವ್ಯಕ್ತವಾಯೆಂದರೆ ಅದರ ಸಾಮಾಜಿಕವನ್ನು ಯಾಂತಾದರೂ ಅರಿಯಬಹುದು. ಸಾಂಖ್ಯಬುದ್ಧಿ, ಯೋಗಬುದ್ಧಿಗಳ ಸಂಬಂಧ ಹೀಗೆ ಇದೆ.

೩. ಯೋಗಬುದ್ಧಿಯ ಕೊನೆಯ ಮೆಟ್ಟೆಲು ಸ್ಥಿರಸವಾಧಿ- ಎಂದರೆ ಸ್ಥಿತಪ್ರಜ್ಞತೆಯೆ

ಯೋಗಬುದ್ಧಿಯ ಮೊದಲನೆಯ ಮೆಟ್ಟೆಲು ಕರ್ತವ್ಯನಿಶ್ಚಯ. ಕರ್ತವ್ಯ ನಿಶ್ಚಯವಾದ ಹೊರತು ಸಾಧನೆಯ ಆರಂಭವೇ ಆಗದು. ನಿಶ್ಚಯದ ಅನಂತರ ಏಕಾಗ್ರತೆ, ಎಂದರೆ ಸಾಧನೆಯ ತನ್ಮಯತೆ. ಫಲದ ಕಡೆಗೆ ಲಕ್ಷ್ಯಗೊಡಿ ಸಾಧನೆಯಲ್ಲಿ ಮಗ್ನವಾಗಿರುವ ವೃತ್ತಿ; ಸಾಧನೆಕ ಶರಣತೆ ಅಥವಾ ಸಾಧನಸಿಷ್ಟೆ-ಇದು ಎರಡನೆಯ ಮೆಟ್ಟೆಲು. ಅದರ ಮುಂದಿನ ಮೆಟ್ಟೆಲೆಂದರೆ ಚಿಕ್ಕದ ನಿರ್ವಿಕಾರ ಸ್ಥಿತಿ ಅಥವಾ ಸಮತೆ, ಎಂದರೆ ಸವಾಧಿ. ಇದೇ ಅಚಲವಾದರೆ, ಸ್ಥಿರವಾದರೆ, ಎಂತಹ ಪ್ರಸಂಗ ದಲ್ಲಿಯೂ ಹೊಯ್ದಾಡದೆ ಉಳಿದರೆ, ಸ್ಥಿತಪ್ರಜ್ಞವಸ್ಥಿ ಪ್ರಾಪ್ತವಾಗುತ್ತದೆ. ವಿಕಾರಗಳ, ವಿಚಾರಗಳ, ಕಿಂಬಹುನಾ, ವೇದವಚನಗಳ ಅಧಿಕಾರ ಯಾರ ಮೇಲೆ ಉಳಿದಿಲ್ಲನೋ, ಯಾರ ಸವಾಧಿ ಅಚಲವಾಗಿರುವುದೋ, ಸ್ಥಿರವಾಗಿರುವುದೋ ಅವನು ಸ್ಥಿತಪ್ರಜ್ಞ. ಹೀಗೆ ಯೋಗಬುದ್ಧಿಯ ಈ ನಾಲ್ಕು ಮೆಟ್ಟೆಲುಗಳಂಟು: (೧) ಸಾಧನ ನಿಶ್ಚಯ (೨) ಫಲ ಸಿರವೇಕ್ಷೆ ಏಕಾಗ್ರತೆ, (೩) ಸಮತೆ ಅಥವಾ ಸವಾಧಿ (೪) ಸ್ಥಿರಸವಾಧಿ: ಅಖಂಡ, ನಿಶ್ಚಯ, ಸಹಜ ಆದುದು. ಆದುವೇ ಸ್ಥಿತಪ್ರಜ್ಞವಸ್ಥಿ.

೪. ತರ್ದಾ-ವಿಷಯಕ ಜಿಜ್ಞಾಸೆ

ಯೋಗಬುದ್ಧಿಯ ಅಂತಿಮ ಪರಿಪಾಠ ಸ್ಥಿರಸವಾಧಿ, ಸ್ಥಿತ-

ಪ್ರಜ್ಞತೆ ಎಂದು ಭಗವಂತನು ವರ್ಡಿದ ವಿವೇಚನೆಯಿಂದ ಅಜುಂನನು ಪ್ರಶ್ನಾ ಬಿಜವನ್ನು ಪಡೆದ. ಆ ಶಬ್ದಗಳನ್ನು ಗಟ್ಟಿಯಾಗಿ ಹುಡಿದು ಸವಾರಿಯಲ್ಲಿ ಸ್ಥಿರನಾದ ಈ ಸಿತಪ್ರಜ್ಞ ಹೇಗೆ ಇರುವನೆಂಬುವನ್ನು ತಿಳಿಯಲು ಅಜುಂನನು ಪ್ರಶ್ನಿಸಿದನು.

ತೋಳೀ || ಸಿತಪ್ರಜ್ಞಃ ಕಾ ಭಾಷಾ ಸಮಾಧಿಷ್ಠಃ ಕೇಶವ |

ಸಿತಧಿಃ ಕಿಂ ಪ್ರಭಾಷೇತ ಕಿಮಾಸಿತ ವಜೀತ ಕಿಂ ||

ಇಂಥ ಸಿತಪ್ರಜ್ಞನ ಲಕ್ಷಣವೇನು? ಅವನು ವರ್ತಾಡುವನೆಂತು, ಇರುವನೆಂತು, ನಡೆವನೆಂತು ಎಂಬುದ್ದಿನನ್ನು ಹೇಳಿದು ಆತನು ಕೇಳಿದನು. ಅತನಿಗೆ ಹೇಳಿದ ಉತ್ತರದಲ್ಲಿ ಭಾವಂತನು ಸಿತಪ್ರಜ್ಞನ ಲಕ್ಷಣಗಳನ್ನು ವಿವರಿಸಿದನು. ಈ ಲಕ್ಷಣಗಳೇ ನಮ ಜಚ್ಚಿಂದು ಉಂಟಾಗಿ.

೨

ಇ. ಸಮಾಧಿ ಇಬ್ಬಗೆ: ವ್ಯತ್ಸಿವರ. ಸಿತಪ್ರಜ್ಞ

ಭಗವಂತನ ವಿವೇಚನೆಯನ್ನು ನೋಡುವ ಮೂಲು ‘ಸಮಾಧಿ’ ಶಬ್ದವನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಏಕೆಂದರೆ, ಆ ಶಬ್ದ ಒಲುಗೊಂದಲ ಹುಟ್ಟಿರುತ್ತದೆ. ಸಮಾಧಿಯೋದರೆ ಧ್ಯಾಸಾಧಿಯೇದು ಸಾಮಾನ್ಯವಾಗಿ ತಿಳಿಯುತ್ತಾರೆ ಯಾರಾದರೂ ಒಬ್ಬ ಸಮಾಧಿಯಿಂದಾನೆ ಎಂದರೆ ಅವನು ಯಾವುದರ ಚಿಂತನೆ ವಾಡುತ್ತಿದ್ದಾಗೋ ಅದನ್ನು ಉದ್ದೇಶಿಸಿ ಬೇರೆ ಯಾವುದರ ಸಂವೇದನೆಯೂ ಅವನಿಗೆ ಇಲ್ಲ ಎಂಬ ಅರ್ಥವಾದರೆ ಸಮಾಧಿಷ್ಠ ಪ್ರರುಕ್ತ ಮಾತಾಡುವನೆಂತು, ನಡೆವನೆಂತು ಎಂಬೀ ಅಜುಂನನ ಪ್ರಶ್ನೆಯೇ ಹಾರಿಹೋಗುತ್ತದೆ! ಈ ತೋಂಪರ ಲಕ್ಷ್ಯರಶ್ಚ ಬಂದುವರಿಂದ ಕೆಲವು ಟೀಕಾಕಾರರು ಸಿತಪ್ರಜ್ಞನ ಸವ ಧಿಯಾಶ್ಚ ಎರಡು ವಿಭಾಗಗಳನ್ನು ಕಲ್ಪಿಸಿದ್ದಾರೆ. (ಗ) ಸಿತಪ್ರಜ್ಞನು ಸಮಾಧಿಯಿಂದ ಇವನಾಗ ಹೇಗೆ ವರ್ತಿಸುತ್ತಾನೆ; (ಎ) ಸವ ಧೀರಲ್ಲಿ ಇದೆಗ ಹೇಗೆ ತೀಸುತ್ತಾನೆ ಹೇಗೆ ಇಬ್ಬಗೆಯ ವಿವೇಚನೆಯನ್ನು ಅವರು ಮಾಡಿದ್ದಾರೆ. ಈ ವಿವೇಚನೆ ಕಲ್ಪಕವಾಗಿದೆ. ಆದರೆ ಅದರಲ್ಲಿ ಐಚ್ಛಾರ ದೂರೀಕಾರಿ. ಹೀತೆಯಲ್ಲಿ ಈ ಸ್ಥಳದಲ್ಲಿಯ ಸಮಾಧಿ ಬೇರೆ ಬಗೆಯದು ಎಂಬುದರ ಅರಿವು ಅರಿಗಿಲ್ಲ.

ವಿರುವ ಇಳವ ಸಮಾಧಿ ಧ್ಯಾನಸವರ್ಗಾಧಿ. ಸ್ಥಿತಪ್ರಜ್ಞನ ಸಮಾಧಿ ಬೇರೆ. ಅದು ಜ್ಞಾನ, ಸಮಾಧಿ. ಅದು ಏಡಾವುದಿಲ್ಲ, ಇಂದ್ರಿಯದಿಲ್ಲ. “ನೈಸಾಂ ಪಾರ್ಕ್ ವಿಮುಹ್ಯತಿ” ಎಂದು ಅದು ವರ್ಣಿಸಲ್ಪಟ್ಟಿದೆ. ಅದು ಸ್ಥಿತಿ; ಪ್ರತೀಯಲ್ಲ. ಧ್ಯಾನಸವರ್ಗಾಧಿ ಹೈತ್ಯಾತ್ಮಿ. ನ ಲ್ಯಾನಾಲ್ಯಾ ದಿನ ಅದು ಉಳಿದರೂ ಇಂದ್ರ ಅವೇಕ್ಷೇ ಇಂತ್ರಾತ್ಮಿದ ರಾಗೆ ಈ ಸಮಾಧಿ ತಲ್ಲ.

೩. ಸ್ಥಿತಪ್ರಜ್ಞನ ಸಮಾಧಿ ಪೃತೀಯಲ್ಲ

ಸ್ಥಿತಪ್ರಜ್ಞನ ಸಮಾಧಿ ಪೃತೀಯಲ್ಲ. ಅದು ಸಿವೈತ್ತಿ. ನಿವೃತ್ತಿ ಶಬ್ದಕ್ಕೆ ಸಮ್ಮುಖ ಜಾರು ಹೆದರುತ್ತಾರೆ ನಿವೈತ್ತಿ ಎಂದರೆ ಸ್ವಸ್ಥವಾಗಿ ಕುಳಿತ್ತಿರುವುದು ಎನ್ನುತ್ತಾರೆ. ಅದರೆ ಅದು ಸಿಜವಲ್ಲ. ಸ್ವಸ್ಥವಾಗಿ ಕುಳಿದು ವುದಾದರೂ ಒಂದು ಪೃತೀಯಿರು. ಇದರ ಅರ್ಥ ಅವನು ಧ್ಯಾನ ಮಾಡುವುದಿಲ್ಲವೆಂದ್ದು ಹಾಡುವಾದರೂ ಸೇವಾಕಾರ್ಯದ ಚಿಂತನೆ ಮಾಡಲು, ಇಲ್ಲವೇ ಕೆಲಸಿಲ್ಲದಾಗ, ಸ್ಯಾ ಕಾಳವನ್ನು ಇವನು ಧ್ಯಾನ ಮುಂತಾದು ದರಲ್ಲಿ ಕಳೆಯಬಾಗು. ಆಗಲ ತಮ್ಮ ಅವನ ಉಕ್ಕಣಿವಲ್ಲ. ಸ್ಥಿರಬುದ್ಧಿ ಅವನ ಉಕ್ಕಣಿ ಕ್ರಮ ಯೋಗಾದಂತೆ ಧ್ಯಾನವೂ ಒಂದು ಉಪಯುಕ್ತ ಸಾಧನ; ಆದರೆ ಕರ್ಮ ಯೋಗಾದಂತೆಯೇ ಧ್ಯಾನವೂ ಸ್ಥಿತಪ್ರಜ್ಞನ ಸ್ಥಿತಿಯಲ್ಲ.

೪. ಈ ವಿಷಯದಲ್ಲಿ ಗೀತೆ-ಯೋಗ ಸೂತ್ರಗಳ ನಿಷಿವಾಕ್ಯತೆ

ಪತಂಜಲಿಯ ಶಾಸ್ತ್ರದಿಂದ ಸಮಾಧಿ ಶಬ್ದಕ್ಕೆ ಧ್ಯಾನಸಮಾಧಿ ಎಂಬ ಅರ್ಥ ರೂಪವಾಗಿದೆ. ಆದರ ಧ್ಯಾನಸವರ್ಗಾಧಿಯನ್ನು ಪತಂಜಲಿಯೂ ಕೊನೆಯ ಸ್ಥಿತಿಯಾಗಿ ತಿಳಿದಿಲ್ಲ. ಪತಂಜಲಿಯ ಸೂತ್ರಗಳು ಒಂದು ಸುಖವನ್ನಿತವಾದ ಅನುಭವದ ರಾಶ್ವವಾಗಿವೆ. ಅದರ ಗಣ ಸೂತ್ರಗಳಲ್ಲಿ ಹೊಡಲಿಸ ಮೂರು ಸೂತ್ರಗಳು ಸಾರಭೂತವಾಗಿವೆ. ಬ್ರಹ್ಮ ಸೂತ್ರಗಳಲ್ಲಿ ಚತುಃಸೂತ್ರಿ ಹೇಗೋ ಹಾಗೆ ಯೋಗಸೂತ್ರಗಳಲ್ಲಿ ಇದು ತ್ರಿಸೂತ್ರಿಯಾಗಿದೆ. (ಗ) ಅಥ ಯೋಗಾನುಶಾಸನಂ (ಇ) ಯೋಗಶಾ ಚಿತ್ತಪೃತೀ-ಸಿದ್ಧಾಧಃ (ಇ) ಉದ್ದರ್ಮಃ ಸ್ವರೂಪಾವಸ್ಥಾನಂ-ಈ ಮೂರು ಸೂತ್ರಗಳಲ್ಲಿ ಎಲ್ಲ ಶಾಸ್ತ್ರವೂ ಸ್ವಲ್ಪದರಲ್ಲಿ ಮುಗಿದಿದೆ. ಆದರೆ ಈ ತ್ರಿಸೂತ್ರಿಯಾಲ್ಲಿ ಸಮಾಧಿಯ ಯಸರೇ ಇಲ್ಲ ಪ್ರಾಪ್ತಪೃತೀ ಯೋಗ, ಚಿತ್ತಪೃತೀಸಿದ್ಧಾಧ ಎಂದು ಆದರ ವ್ಯಾಖ್ಯೆ. ಸಮಾಧಿ ಎಂದರೆ ಧ್ಯಾನಸಮಾಧಿ. ಇದೂ

ಇಂದು ಪ್ರತ್ಯೆಯಾಗಿದ್ದು, ಪ್ರತ್ಯೆ ನಿರೋಧ ರೂಪವಾದ ಯೋಗದ ಪ್ರಾಸ್ತಿಗೆ ಶಿರೋಮಣಿ ಸಾಧನವೆಂದು ಅದನ್ನು ಪತಂಜಲಿ ಯೋಜಿಸಿದಾನೆ. “ಶ್ರದ್ಧಾ-ವೀರ್ಯ-ಸ್ಕೃತಿ-ಸಮಾಧಿ-ಪ್ರಜ್ಞಾ-ಪೂರ್ವಕಃ” ಇದು ಯೋಗವನ್ನು ನಿಲುಕೆಲು ನಿಷ್ಕೃಷ್ಟಿಕೆ. ಆರಂಭದಲ್ಲಿ ಶ್ರದ್ಧೆ, ಅದರಿಂದ ಮುಂದೆ ವೀರ್ಯ ಎಂದರೆ ಉತ್ಸಾಹ, ತತ್ವವರ್ಚಕ ಸ್ಕೃತಿ ಎಂದರೆ ಆತ್ಮಸ್ವರಣ, ತತ್ತ-ಪರಿಪಾಠವು ತನ್ನಯತಾ ರೂಪವಾದ ಧ್ಯಾನಸಮಾಧಿ, ಅದರಿಂದ ಪ್ರಜ್ಞಿಃ; ಅದು ಸ್ಥಿರವಾಯೆಂದರೆ ಯೋಗ ಈ ಮೆಟ್ಟಲುಗಳಿಂದ ಯೋಗವು ಲಭಿಸುತ್ತದೆಂದು ಆತನು ಸ್ವಷ್ಟವಾಗಿ ಹೇಳಿದಾನೆ. ಯೋಗದ ಪ್ರಾಸ್ತಿಗೊಂಡುಗ ಸಮಾಧಿಯ ತರುವಾಯ ಪ್ರಜ್ಞಾಯನ್ನು ಹೇಳಿದಾನೆ. ಈ ಪ್ರಜ್ಞಾ, ಶಬ್ದ ವನ್ನು ಪತಂಜಲಿ ಗೀತೆಯಿಂದಲೇ ತೀಗೆದುಕೊಂಡಿದಾನೆ. ಅಚ್ಯಾನನ ಸ್ವತ್ಸ್ಯಾಯ ಹಿಂದಿನ ಶೀಲ್ ಇಕದಲ್ಲಿ, ಸಮಾಧಿಯಲ್ಲಿ ಬುದ್ಧಿ ಅಚಲವಾದರೆ ನಿನಗೆ ಯೋಗ ಲಭಿಸುತ್ತದೆಂದು ಭಗವಂತನು ಹೇಳಿದಾನೆ. ಯೋಗವೇ ಪತಂಜಲಿಯ ಕೊನೆಯ ಶಬ್ದ; ಅದರ ಸಾಧನೆ ಪ್ರಜ್ಞಾಯೆಂದು ಆತ ಹೇಳಿದಾನೆ. ಪ್ರಜ್ಞಾ ಲಭಿಯ ಸಾಧನವು ಸಮಾಧಿಯೆಂದು ಸೂಚಿಸಲಾಗಿದೆ. ಸಮಾಧಿಯ ಧ್ಯಾನಸ್ವರೂಪವು ಹೊಗಿ ಅದಕ್ಕೆ ವಾಡಿಕೆಯ ಸಹಜ ಸ್ಥಿತಿಯ ಸ್ವರೂಪ ಬರುತ್ತದೆ. ಇದು ಪ್ರಜ್ಞಿ. ಪತಂಜಲಿಯ ಸೂತ್ರಗಳ, ಗೀತೆಯ ವಿವೇಚನೆಯ ಸಮನ್ವಯ ಹೀಗೆ.

೫

ಲ. ‘ಸ್ಥಿತ’ ಪ್ರಜ್ಞಾಯಲ್ಲಿ ಕಂಪ, ವಕ್ರತೆಗಳು ಇರುವುದಿಲ್ಲ

ಸ್ಥಿತಪ್ರಜ್ಞನ ಕಲ್ಪನೆಯಲ್ಲಿ ಬುದ್ಧಿವಾದ ಪರಾಕಾಷ್ಟಿಗೆ ಮುಂಟಿದೆ. ಸ್ವಚ್ಛಬುದ್ಧಿ ಒಂದಿಧನದ ಸಾಧನವೆಂದು ತಿಳಿಯಲ್ಪಟ್ಟಿದೆ. ರಾಗವೈವಾದಿ ವಿಕಾರಗಳಿಂದ ಅಲಿಪ್ತವಾದ ಬುದ್ಧಿ ಜ್ಞಾನದ ನಿಜವಾದ ಸಾಧನವಾಗಬಲ್ಲದು. ಇಂತಹದೊಂದು ವರ್ಣತು ನನ್ನ ಬುದ್ಧಿಗೆ ಸಮೃತವಾಗದೆಂದು ನಾವು ಹೇಳುತ್ತೇವೆ. ಗೀತೆ ಹೇಳುತ್ತದೆ: ನನ್ನ ಬುದ್ಧಿಗೆ ಎನ್ನಬೇಡ; ನನ್ನ ಎಂಬ ವಿಶೇಷಣವನ್ನು ಬಿಟ್ಟು ಕೇವಲ ಜೊಕ್ಕ ಬುದ್ಧಿ ಏನೆನ್ನುವುದೋ ನೋಡು. ‘ನನ್ನ’ ತನದಲ್ಲಿ ಅಹಂಕಾರವಿದೆ, ವಿಕಾರವಿದೆ.

ಸಂಸ್ಕಾರಗಳ ದಾಸ್ಯವಿದೆ, ಪರಿಸ್ಥಿತಿಯ ಬಂಧನವಿದೆ. ನೀನು ‘ಮದ್ದ-ಬುದ್ಧಿ ವಾದಿ’ಯೋ ಬುದ್ಧಿವಾದಿಯೋ? ಬುದ್ಧಿ ವಿಕಾರರಹಿತವಾದರೆ, ಎಲ್ಲ ಉಪಾಧಿಗಳಿಂದ ಬೇರೆಯಾದರೆ, ಅದು ಸಿಕ್ತವಾಗುತ್ತದೆ. ಸಿಕ್ತವಾಗುವುದು ಎಂದರೆ ಸಮನಾಗಿ ನೀಟಾಗಿ ನಿಲ್ಲುವುದು. ಆಗ ಅದು ಹೊಯ್ದಾಡುವುದಿಲ್ಲ. ಆದರಲ್ಲಿ ಕಂಪ ಉಳಿವುದಿಲ್ಲ. “ಸೋಽವಿಕಂಪೇನ ಯೋಗೀನ ಯುಜ್ಞತೀ” ಅಂಥವನಿಗೆ ನಿಷ್ಪಂಪಯೋಗ ಲಭಿಸುತ್ತದೆ ಎಂದು ಮುಂದೆ ಹತ್ತನೇಯ ಶಾಧಾರ್ಯಯದಲ್ಲಿ ಹೇಳಿದುದರ ಅರ್ಥ ಇದೇ. ಬುದ್ಧಿಗೆ ಸ್ವಲ್ಪವಾದರೂ ಕಂಪ ಅಥವಾ ಹೊಯ್ದಾಟಿ, ಮಿಜಮಿಜಿ, ಮೀನ ವೇಷ, ಹೆದರಿಕೆ, ಅನ್ನ ಶೈಯ ಇರಕೂಡದು. ಹೀಗಾದರೇನೇ ಈ ಬುದ್ಧಿಯಿಂದ ಉಪಯೋಗಿ; ಹೀಗಾದರೇನೇ ಅದನ್ನು ಬುದ್ಧಿ ಎನ್ನಬಹುದು. ‘ಸಿಕ್ತ’ ಶಬ್ದಕ್ಕೆ ಇನ್ನೊಂದು ಅರ್ಥ ‘ಸರಳ’. ಬುದ್ಧಿ ಅತ್ಯಂತ ಸರಳವಿರಬೇಕು. ಸ್ವಲ್ಪವೂ ಕೊಂಕು ಇರಕೂಡದು. ಸಣ್ಣ ನೂಲು ನೂಲುವಾಗ ರಾಟೆಯ ಕದರಿಗೆ ಸ್ವಲ್ಪಿ ವಾದರೂ ಕೊಂಕು ಇದ್ದರೆ ಅದು ನಡೆಯದು, ಅತ್ಯಂತ ಸರಳವಾಗಿದ್ದರೇನೇ ಅದರಿಂದ ಕೆಲಸವಾಗುತ್ತದೆ. ಬುದ್ಧಿಯೂ ಅಷ್ಟೇ. ರಾಟೆಯ ಸರಳವಾದ ಕದರು ಸಿಕ್ತ-ಪ್ರಜ್ಞನ ಬುದ್ಧಿಗೆ ಉತ್ಕಷ್ಟವಾದ ಉಪನೇ. ಸರಳವಾದ ಕದರಿಗೆ ಇಂಗ್ಲಿಷ್ ಭಾಷೆಯಲ್ಲಿ ಟ್ರೋ ಎನ್ನುತ್ತಾರೆ. ಈ ಶಬ್ದದಲ್ಲಿ ಬಹಳ ಅರ್ಥವಿದೆ. ತೆಂಚಿತ್ತಾದರೂ ವಕ್ರತೆ ಇಲ್ಲದ ಕದರೇ ಟ್ರೋ, ಎಂದರೆ ನಿರ್ದೋಷವಾದುದು. ಅದರಂತೆ ಬುದ್ಧಿ ಟ್ರೋ, ಎಂದರೆ ನಿರ್ದೋಷವಾಗಿರಬೇಕು.

೬. ಕಂಪ, ವಕ್ರತೆಗಳ ಅಧಿಕ ವಿಶ್ಲೇಷಣ

ಕಂಪ, ವಕ್ರತೆ ಈ ದೋಷಗಳ ಪ್ರಫರ್ಮ-ಕರಣವನ್ನು ಸ್ವಲ್ಪ ಮಾಡುವ. ವಸ್ತುತಃ ಇವರಷ್ಟೂ ಇಂಡಿ ಒಂದೇ ದೋಷ. ರಾಟೆಯ ಕದರಿನಿಂದ ಇದು ಲಕ್ಷ್ಯದಲ್ಲಿ ಬರುತ್ತದೆ. ಕೊಂಕಾದ ಕದರೇ ನಡುಗುವುದು. ಹೀಗೆಯೇ ಬುದ್ಧಿ-ಸರಲಬುದ್ಧಿ-ಎಂದೂ ನಡುಗದು. ಈ ರೀತಿ ಕಂಪ, ವಕ್ರತೆಗಳು ಏಕರೂಪವಾಗಿದ್ದರೂ ವಿಚಾರಕ್ಕೊಂಡು ಅವೂಳ ಬೇರೆ ಬೇರೆ ಅರ್ಥ ವನ್ನು ಗಮನಿಸಬೇಕು. ಸೂಕ್ಷ್ಮವಾಗಿ ಸೋಡಿದರೆ, ಕಂಪವು ಮುಖ್ಯತಃ ಬುದ್ಧಿಯ ದೋಷವಂದೂ ವಕ್ರತೆ ಮುಂದ ದೋಷವಂದೂ ಗೊತ್ತಾಗುತ್ತದೆ.

ಮನವೂ ಒಂದು ಬಗೆಯಾಗಿ ಬುದ್ಧಿಯ ಭಾಗವೇ. ಆದರೂ ವಿಚಾರಕಾರ್ತಿಗೆ ಅದನ್ನು ಬುದ್ಧಿಯಿಂದ ಚೇರೆ ವಾಡಲಾಗುತ್ತದೆ. ಚಿಕ್ಕ ಮನಸಿನ ಮನವು ಬಹು ಸರಳ. ಆದುದರಿಂದ ಅದು ಅತಿಶಯ ವೇಗದಿಂದ ಜ್ಞಾನವನ್ನು ಗೃಹಿಸಬಲ್ಲದು. ಆದುದರಿಂದ, ಜ್ಞಾನದ್ವಾರ್ಪಿಯಿಂದ ಹುಜುತೆಯೆ ಎಲ್ಲಕ್ಕಿಂತ ಮಹತ್ವದ ಗುಣವೆಂದು ತಿಳಿಯಬೇಕು. ಮುಜುತೆಯಿಲ್ಲದೆ ಸ್ಥಿತಿಪೂರ್ವಿಂದ ಆದ ಜ್ಞಾನ ಹಾರೆಯದು. ‘ಅಜುರ್ನ’ ಶಬ್ದದ ಅರ್ಥವೂ ಮೂಲತಃ ಮುಜುಬುದ್ಧಿಯನು ಎಂಬುದೇ.

೧೦. ಬಾದ್ಧಿ, ಪ್ರಜ್ಞೆ ಗಳಲ್ಲಿಯ ಭೇದ

ಗೀತೆಯ ಪ್ರಜ್ಞಾರಬ್ದಿ ಪೋಷ ಅರ್ಥದ ದ್ವಾರಾ ತರಬಾಗಿದೆ. ಬುದ್ಧಿ ಶಬ್ದವು ಸಾಧನಾರ್ಥ. ಬುದ್ಧಿ ಮನಸ್ಯನ ಮನಸ್ಯವಿಕಾರಗಾಂತೆ ಪಾಲಿಟ್ ಸುತ್ತದೆ. ಮನಸ್ಯನ ವಾಸನಿಕ ಕಲ್ಪನೆಗಳ ಬಣಿಗಳು ತವನ ಬುದ್ಧಿಗೆ ಅಂಟುತ್ತವೆ. ಈ ಬಣಿ ಬಳಿದ ಬುದ್ಧಿ ನಿರ್ದೋಷವಾದ ನಿಣಯವನ್ನು ಹೇಳಬೇಕು ಕೆಲಸವನ್ನು ಮಾಡಲಾರದು. ವಾಸನಿಕ ಕಲ್ಪನೆಗಳ, ಸಿಕಾರಗಳ, ಸೇರಿಕೆ ಬೆಸರಿಕೆಗಳ, ವೃತ್ತಿಗಳ ಬಣಿಗಳು ಸೋಂಕನ ಬುದ್ಧಿ. ಸಿನ್ಯಾಲ ಜ್ಞಾನದ ಆರ್ಥವನ್ನು ಮಾಡುವ ಬುದ್ಧಿ, ಪ್ರಜ್ಞೆ. ಪ್ರಜ್ಞೆ ತಿಳಿದಾಗಿದು ತ್ತದ. ಸಿಜಾದ ವಸ್ತು ಸ್ವರೂಪವನ್ನು ಉಪ್ಯೋದಲ್ಲಿಟ್ಟುಕೊಂಡು ಆದು ನಿಣಯವನ್ನು ಕೊಡುತ್ತದೆ. ಬುದ್ಧಿಗೆ ಬಣಿಗಳು ಸೋಂಂದುವೆಂದರೆ ಒಂದೇ ಬುದ್ಧಿ ಆಸೇಕ ಬುದ್ಧಿಗಳಾಗುತ್ತದೆ. ದಯೆಯ ಬಣಿ ಸೋಂಕಿದರೆ ದಯಾಬುದ್ಧಿ: ದ್ವೇಷವ ಬಣಿ ಸೋಂಕಿದರೆ ದ್ವೇಷಬುದ್ಧಿ. ಓಗೆ ಆಸೇಕ ಬುದ್ಧಿಗಳು ಮನಸ್ಯನನ್ನು ಎಲ್ಲ ಕಡೆಯಿಂದಲೂ ಎಳೆದಂತಹ. ಹಿಡಿಸುವ, ವ್ಯಾಕುಲಗೊಳಿಸುವ, ದುರ್ಬಲವಾಗಿಸುವ ಕಾರ್ಯವನ್ನು ಕೂತ್ತ ಮಾಡುತ್ತವೆ. ಇಂಥ ಸಾಸಿರಾರು ಬುದ್ಧಿಗಳ ದರೂ ವಾಗಿದರೆ ನಾನ್ಯನಲ್ಲಿ ಹುಲ್ಲು ಕಡ್ಡಿಯಷ್ಟು ಕೆಲಸಕ್ಕೆ ಬಾರವು. ಶಾಂತ ಬುದ್ಧಿ, ಎಂದರೆ ಪ್ರಜ್ಞೆ, ಸರಿಯಾದ ನಿಣಯವನ್ನು ಕೊಡುತ್ತದೆ. ಏಕೆಂದರೆ, ಆದಕ್ಕೆ ಸ್ವಂತ ಬಣಿವಿಲ್ಲ. ಆದು ಧರ್ಮವಿಧಿರಿಸಂತೆ. ಧರ್ಮವಿಧಿರಿಗೆ ಜ್ಞಾನ ಇರುವದಿಲ್ಲ. ಅಂತೆಯೇ ಆದು ಜೀರ್ಯೆಯನರ ಜ್ಞಾನವನ್ನು ತಳೆಯಲು ಸಮರ್ಥವಾಗಿರುತ್ತದೆ.

೧೧ ಶರೀರಶಕ್ತಿಗಂತ ಬುದ್ಧಿಶಕ್ತಿ ಹೆಚ್ಚಿನದು

ಬುದ್ಧಿ ಒಬ್ಬನಲ್ಲಿ ಕಡಿಮೆಯಿರಬಹುದು, ಇನ್ನೊಬ್ಬನಲ್ಲಿ ಹೆಚ್ಚಿರಬಹುದು. ಅದಕ್ಕೆ ಮಹತ್ವವಿಲ್ಲ. ಮಹತ್ವವಿರುವುದು ಸ್ವತಃ ಬುದ್ಧಿಗೆ. ಚೆಂಕಿಯ ಒಂದು ಸಣ್ಣ ಕಡಿಯೂ ಕಾರ್ಯಕರಾರಿಯಾಗಬಲ್ಲಿದು. ತದೂ ಆಳೆಯ ರಾಶಿಯನ್ನು ಸುಡಬಹುದು. ಇದ್ದಲ್ಲಿ ಎಷ್ಟು ದೊಡ್ಡದಾಗಿದ್ದರೇನು? ಬುದ್ಧಿ ಕಡಿಮೆ ಅಥವಾ ಹೆಚ್ಚು ಎಂಬುದು, ಮಹತ್ವದ ಮಾತ್ರಲ್ಲ. ನಿಶ್ಚಯಿತಾದಲ್ಲಿಯೂ ಒಂದು ಸಣ್ಣ ಕಿಷಿ. ಒಂದು ಪ್ರಾಣಿಯು ಇದ್ದರೂ ಸಾಕು. ಬುಧಿಯ ರಕ್ತಿಯ ರದ್ದೆ ಇರೇ. ಶರೀರ ಶಕ್ತಿಯ ವಾತು ಹಾಗಲ್ಲಿ. ಬಲಹಿನೆನನು ಈ ಜನ್ಮದಲ್ಲಿ ಬಲಭೀನನಾಗಬಲ್ಲಿನೆಂಬುದು ಸಂರಯಾಷ್ಟದ. ಅಲ್ಲಿಬುದ್ಧಿಯ ಮನಸ್ಯಪಿಗೆ ರಾಷ್ಟ್ರದ ಕಾರ್ಯಭಾರವನ್ನು ವಹಿಸುವುದು ಸಾಧ್ಯವಾಗಲಿಕ್ಕಿಲ್ಲ. ಆದರೆ ಅತ್ಯಂತ ಅಲ್ಲಿಬುದ್ಧಿಯು, ಅಕ್ಷಯಿತ ಮನಸ್ಯನೂ ಈ ಜನ್ಮದಲ್ಲಿ ಸ್ವತಪ್ರಜ್ಞನಾಗಬಲ್ಲಿ; ಸಿಂಹಾಸನದಲ್ಲಿ ಅವಸ್ಥಿತಿ ಬಂಡಿ ಭಾರವ ಬುದ್ಧಿಯ ಅವರ್ತಕನೆ ಇಲ್ಲ. ಪ್ರಜ್ಞಾಯ ಒಂದೇ ಉದಿ ಸಾಕು. ಹೆಚ್ಚಿನ ಬುದ್ಧಿ ಜಗತ್ತಿನ ಕಾರ್ಯಾಭಾರವನ್ನು ಬೇಕಾದವ್ಯಾಪಕವಾದಲ್ಲಿ, ಶ್ರೀಭುವನವನನ್ನು ಸುಟ್ಟಿ, ಬೂದಿಸಾಡುವ ಸಾಮಾಜಿಕ ಮಾತ್ರ ಪ್ರಜ್ಞಾಯ ಕೆಂದಿಗೇ ಇದೆ.

೨ ನೆಯ ವ್ಯಾಖ್ಯಾನ

೨

೨೧. ಸಮಾಧಿಯ ವಿವೇಚನೆ ಇನ್ನೊಷ್ಟು

ಅಜುಂನನ ಪ್ರತ್ಯೇಯನ್ನು ನೋಡಿದೆವು. ಪ್ರತ್ಯೇ ಎಂದರೆ ಸಾಮಾನ್ಯ ಬುದ್ಧಿ ಅಲ್ಲ. ಯಾವುದರ ಬಲವು ಕೇವಲ ನಿರ್ಣಯಕ್ತಿ ಇರುವುದೋ ಆ ಬುದ್ಧಿ. ಈ ಪ್ರತ್ಯೇ ‘ಸ್ಥಿತ’ ಎಂದರೆ ನೀರ್ಭಾಗಿ ನೀಂತುದು ಇರಬೇಕು. ನೀರ್ಭಾಗಿ ಸಿಂತುದೆಂದರೆ ನಿಶ್ಚಯವಾಮದು, ಸರಳವಾದುದು.

‘ಸಮಾಧಿ’ ಎಂದರೆ ಧ್ಯಾನ ಸಮಾಧಿ ಅಲ್ಲವೆಂಬುದನ್ನೂ ನಾವು ಕಂಡೆನ್ನು. ಸಮಾಧಿ ಶಬ್ದದ ವಿರೇಚನೆಯನ್ನು ಇನ್ನುವ್ಯವು ಮಾಡುವುದು ಉಪಯುಕ್ತ. ಸಮಾಧಿ ಶಬ್ದದಲ್ಲಿ ‘ಸಮಾ’ ಮತ್ತು ‘ಆ’ ಈ ಎರಡು ಉಪಸರ್ಗಗಳೂ ‘ಧಾ’ಧಾತುವೂ ಇವೆ. ‘ಸಮಾಧಾನ’ ಶಬ್ದದ ವ್ಯಾಪತ್ತಿಯೂ ಇದೇ. ಚಿತ್ತದ ಸಮಾಧಾನ ಸ್ಥಿತಿಯೆಂದರೆ ಸಮಾಧಿ. ಸಮಾಧಾನ ಎಂದರೆ ಸಮ-ತುಲನ. ತಕ್ಷದಿಯ ಎರಡೂ ಪರಡಿ (ತಟ್ಟಿ)ಗಳು ಸರಿಯಾಗಿ ಸಮನಾಗಿದ್ದರೆ ತಕ್ಷದಿ ಸಮತೋಲವಾಗಿದೆ, ತಕ್ಷದಿ ಸಮಾಧಾನವಾಗಿದೆ ಎನ್ನಬೇಕು. ತಕ್ಷದಿಯ ದಂಡಿಗಿಯಂತೆ ಚಿತ್ತದ ಸ್ಥಿತಿ ಸಮತೋಲ. ಅಂತಲ್ಲ, ಶಾಂತ ಆಗಿದ್ದರೆ ಆದರ ಸಮಾಧಾನವಾಯ್ತು. ಈ ಸಮಾಧಿ ಯಾವಾಗಲೂ ಸ್ಥಿರವಾಗಿ ಇರುತ್ತದೆ ಅದು ಎಂದೂ ಭಂಗ ಹೊಂದುವುದಿಲ್ಲ. ಈ ಸ್ಥಿತಿಗೆ ಸ್ವಲ್ಪವೂ ಗಾಳಿಯಿಲ್ಲ—ದಲ್ಲಿ ನಿಶ್ಚಲವಾಗಿ ನಿಂತಿರುವ ದೀಪದ ಉಪನ್ಯಾಸ ಆರನೆಯ ಅಧ್ಯಾತ್ಮದಲ್ಲಿ ಕೊಡಲ್ಪಟ್ಟದೆ. ಇದಕ್ಕೆ ದೀಪ ನಿವಾಣವೆಂದು ಹೇಬರು. ‘ದೀಪನಿವಾಣ’ ಎಂಬುದರ ಆರ್ಥಿಕವನ್ನು ‘ದೀವಿಗೆ ನಿಶ್ಚಲವಾಗಿ ಒಂದೇಸವನೆ ಉರಿಯುತ್ತಿರುವುದು’ ಎಂದು ಮಾಡಬೇಕು. ‘ದೀವಿಗೆ ನಂದುವುದು’ ಎಂದು ಮಾಡುವುದು ಸರಿಯಲ್ಲ. ನಂದಿದ ಬೇಕ ಇರುವ ಶಾಂತಿ ಶರೀರವಿರುವಾಗ ಲಭಿಸಲಾರದು. ಸಮಾಧಿಯೆಂದರೆ ಇಲ್ಲಿಯೇ ಅನುಭವಕ್ಕೆ ಬರುವ, ಎಂದೂ ಚಲಿಸದ, ಚಿತ್ತದ ಶಾಂತಸ್ಥಿತಿ. ಹೀಗೆ ಅರ್ಚಣನನ್ನ ಪ್ರತ್ಯೇರು ಉತ್ತರ ಈ ಪ್ರತ್ಯೇರುಯಲ್ಲಿಯ ಸಮಾಧಿ ಶಬ್ದದಲ್ಲಿಯೇ ಸೂಚಿಸಲ್ಪಡುತ್ತದೆ. ಅದನ್ನೇ ಈಗ ಭಗವಂತನು ಒಂದು ಶೈಲ್ಕರ್ಕದಲ್ಲಿ ವ್ಯಾಪ್ಯಮಾಡಿ ಹೇಳುತ್ತಿದಾನೆ.

೧೩. ಸ್ಥಿತ-ಪ್ರಜ್ಞನ ಸಮಾಧಿಯ ನಿಷೇಧಕ, ವಿಧಾಯಕ ಕೂಡಿ ಪೂರ್ಣ ವ್ಯಾಖ್ಯೆ

ಪ್ರಜಹಾತಿ ಯದಾ ಕಾಮಾನ್ ಸಮಾನ್ ಪಾಧರ ಮನೋಗತಾನ್ |

ಅತ್ಯನ್ತೇ ನಾತ್ಯನಾ ತುಷ್ಯಃ ಸ್ಥಿತಪ್ರಜ್ಞಸ್ ತದೋಜ್ಯತೇ ||

ಇಲ್ಲಿ ಸಮಾಧಿಯ ಶಾಸ್ತ್ರೀಯ ವ್ಯಾಖ್ಯೆ ಮಾಡಲ್ಪಡುತ್ತದೆ.

‘ಉಚ್ಯತೇ’ ಶब್ದ ವ್ಯಾಖ್ಯೆಯ ಮೌರ್ಯೀಕವೆಂದು ತಿಳಿಯಬೇಕು. ಈ ಶೈಲ್ಕರ್ಕದಲ್ಲಿನ ವ್ಯಾಖ್ಯೆ ಸಮರ್ಪಕವೂ ಸಂಪೂರ್ಣವೂ ಆಗಿದೆ. ಎಂದರೆ

ಅದು ನಿಷೇಧಕ ಮತ್ತು ವಿಧಾಯಕ-ವರಡೂ ಬಗೆಯ ಸ್ವರೂಪದ್ದಾಗಿದೆ. ಹೀಗೆ ಇಬ್ಬಗೆಯದಾಗಿದ್ದರೇನೇ ವಾಶ್ಯೇ ಪೂರ್ಣವಾಗುವುದು. ಉದಾ: ‘ಅಹಿಂಸಾ’ ಶಬ್ದ – ‘ಹಿಂಸೆ ವಾಡಬಾರದು’ ಎಂದು ಅದರ ನಿಷೇಧಕ ಅರ್ಥ; ‘ಸ್ವೇಮ ವಾಡಬೇಕು’ ಎಂದು ವಿಧಾಯಕ ಅರ್ಥ. ಹೀಗೆ ಎರಡೂ ಕೂಡಿ ಅಹಿಂಸೆಯು ಪೂರ್ಣ ವ್ಯಾಖ್ಯಾಯಾಗುತ್ತದೆ. “ಪ್ರಜಕಾರಿಯಾ ಕಾಮಾನಾ” ಇದು ನಿಷೇಧಕ ಲಕ್ಷಣ; “ಆಕ್ಷನ್ ವಾಕ್ಯನಾ ತುಷ್ಟಃ” ಇದು ಅದರ ವಿಧಾಯಕ ಸ್ವರೂಪ. ಈ ಉಭಯವಿಧಲಕ್ಷಣವು ವಿಶಿಷ್ಟವಾದ, ಸೂಕ್ತವಾದ ಭಾಷೆಯಲ್ಲಿ ಮಾಡಲ್ಪಟ್ಟಿದೆ.

೧೪. ನಿಷೇಧಕವ್ಯಾಖ್ಯಾನ-ನಿಃಶೇಷ ಕಾಮನಾತ್ಮಕಗೆ

“ಮನದೊಳಗಿನ ಎಲ್ಲ ಕಾಮನೆಗಳನ್ನು ತೊರೆವುದು” ಎಂಬ
ನಿಷೇಧಾತ್ಮಕಲಕ್ಷಣ ಇಲ್ಲಿ ಹೇಳಲ್ಪಟ್ಟಿದೆ. ಮನವು ಕಾಮನೆಗಳಿಂದ
ಉಂಟಾಗಿದೆ. ಅಂತಹ ಮನವೇ ಬೇಡ ಎಂದು ಇವರ ಅರ್ಥ. ಆಕಸ್ಯಾತ್ತುಗೆ
ಒಬ್ಬ ಜ್ಯೋತಿಷಿಯ ದೃಷ್ಟಿಗೆ ನನ್ನ ಕೈ ಕಾಣಬಂದಿತು. “ನಿಮ್ಮ ಕೈಯ
ಮೇಲೆ ಹ್ಯಾದರು ರೀಖೆಯೆ ಕಾಣಿಸುವುದಿಲ್ಲ” ಎಂದ ಆತ. ನಾನೆಂದೇ,
“ಹಾಗಿದ್ದರೆ ದೇವರೇ ದಯೆನಾಡಿದ.” ನನ್ನ ದೃಷ್ಟಿಯಿಂದ, ಮನವ್ಯಾಸಿಗೆ
ಬುದ್ಧಿ ಇರಬೇಕು, ಮನವು ಇಲ್ಲದಿರುವುದೇ ಒಳತು. ಆದು ಬುದ್ಧಿಯಲ್ಲಿ
ಬೆರೆತುಹೋಗಿರಬೇಕು. ಮನವೆಂದರೆ ಸಂಕಲ್ಪ-ವಿಕಲ್ಪಗಳು. ಮನವೆಂದರೆ
ಕಾಮನೆಗಳ ವ.ಾಟಿ. ಸಂಕಲ್ಪ-ವಿಕಲ್ಪಗಳಾಗಲಿ ಕಾಮನೆಗಳಾಗಲಿ
ಬುದ್ಧಿಯ ಅನುಕೂಲಧಿಂದ ನಡೆದಂತಹವು ಆಗಿರಬೇಕು. ಮನ-ಬುದ್ಧಿ
ಗಳಲ್ಲಿ ವಿರೋಧ ಬೇಡ, ಎಳೆದಾಟವೂ ಬೇಡ. ಬುದ್ಧಿ ಹೇಳಬೇಕು, ಮನ
ವಾಡಬೇಕು. ನಿಣಯದ ಕೆಲಸ ಬುದ್ಧಿಯದು. ಬುದ್ಧಿ ಕಾಯದೆಗಳನ್ನು
ರಚಿಸುವ ಬಾತೆ. ಮನವು ಕಾರ್ಯದೇಗಳನ್ನು ವ್ಯವಹರಿಸುವ ಬಾತೆ. ಬುದ್ಧಿಯ
ಕ್ಷೇತ್ರದಲ್ಲಿ ಆದು ಸರ್ವಧಾ ಕೈಯಾಕಕೂಡದು. ಅವರವರ ಕೆಲಸವನ್ನು
ಅವರವರೇ ಮಾಡಬೇಕು. ಉಂಡೆ ಸಿಹಿಯಾಗಿದೆಯೋ ಕಹಿಯಾಗಿದೆಯೋ,
ತಿನ್ನಲು ಯೋಗ್ಯವಾಗಿದೆಯೋ ಅಯೋಗ್ಯವಾಗಿದೆಯೋ, ಇವ್ಯಾಸ್ನೇ ನಾಲಗೆ
ನೋಡಿಕೊಳ್ಳಬೇಕು. ಎಷ್ಟು ಉಂಡೆ ತಿನ್ನ ಚೆಂಕು ಎಂಬುದನ್ನು ನಿರ್ಣಯಿಸುವ
ಕೆಲಸ ಆದರದಲ್ಲ. ಸಮ್ಮನೆ ತಾನು ಅದನ್ನು ವಾಡಲು ಎಳೆಸಬಾರದು. ಆದು

ರಂತೆಯೆ ಮನವು ಬುದ್ಧಿಯನ್ನು ಆನುಸರಿಸುತ್ತಿರಬೇಕು. ಮೆಲ್ಲಮೆಲ್ಲನೆ ಬುದ್ಧಿಯಲ್ಲಿ ಲೀನವಾಗಬೇಕು. ಮನವೆಂಬ ಕಾಮನೆಗಳ ಮೂಟೆಯಿಂದ ಚಿಂದಿಗಳನ್ನು ಒಂದೊಂದಾಗಿ ತೆಗೆದೊಗೆದರೆ ಆ ಮೂಟೆ ಹೋಗಿಬಿಡುತ್ತದೆ. ಹೀಗಾದರೆ ಮನವು ಅಳಿದಂತಾಯ್ತು.. ಬುದ್ಧಿಯೊಡನೆ ಬೆಂತಂತಾಯ್ತು. ಜೀಎಂ ಸಿಕರ್ನಿ, ಬುದ್ಧಿಯೊಡನೆ ಏಕರೂಪವಾದೆಂತಾಯ್ತು. ಇದು ನಿಜವಾದ ಮನೋನಾಶ. ಮನೋನಾಶವೆಂದರೆ ಮನವ ಶಕ್ತಿಯನಾಶವಲ್ಲ; ಮನವು ಬುದ್ಧಿಯನ್ನು ಆನುಸರಿಸುವುದು, ಬುದ್ಧಿಯ ಸಣಿಯವನ್ನು ರೀಮಕ್ಕೆನ್ನುಡೆ ಅಚರಿಸುವುದು. ಮನವ ಈ ಆಚರಣ ಶಕ್ತಿಯನ್ನು ನಾಶಗೊಳಿಸುವುದು ಅಗತ್ಯವಲ್ಲ; ಇದನ್ನು ಸ್ಥಿರಗೊಳಿಸಬೇಕು. ಆದರೆ ಮನದಲ್ಲಿಯ ಕಾಮನೆಗಳನ್ನು ಪೂರ್ತಿ ಸಮೂಹವಾಗಿ ನಾಶಗೊಳಿಸಬೇಕು. ಈ ಬಗೆಯಾಗಿ ಮನದೋಗಿನ ಎಲ್ಲ ಕಾಮನೆಗಳನ್ನು ಸಂಪೂರ್ಣವಾಗಿ ತ್ವರಿಜಿಸುವುದು ಸ್ವಿತಪ್ರಜ್ಞನ ವಾರ್ತೆಯ ಸುಕ್ರಿಯಾತ್ಮಕವಾದ ಅಂಗ.

೧೫. ವಿಧಾಯಕ ವಾಕ್ಯಾಖ್ಯಾತಿ : ಆತ್ಮ-ದರ್ಶನ

ಇನ್ನು ಪ್ರಾಚೀಯೇಯ ವಿಧಾಯಕ ಅಂಗವನ್ನು ಕುರಿತು ಪಣಾರಿಸುವ. ‘ಆತ್ಮ ಸ್ವೇವಾತ್ಮನಾ ತಂತ್ಯಾ? ’ ಇದು ವಿಧಾಯಕ ಉಪ್ಪಣಿ. ಸ್ವಿತಪ್ರಜ್ಞನು ಆತ್ಮದಲ್ಲಿಯೆ ಸಂತಂತ್ಯ. ರೂಪರಗಿನ ನೋಟಗಳಿಗಂತೆ ಒಳಗಿನ ಧೃತ್ಯದಿಂದಯೆ ಆಶನ ತ್ವರ್ತ. ವಸ್ತುತ: ಹೊರಗಿನ ಧೃತ್ಯಕ್ಕಿಂತ ಒಳಗಿನ ದರ್ಶನವೇ, ಹೆಚ್ಚು ಸುಂದರ, ಭಿಸ್ತ. ಕವಿ ತನ್ನ ಕಾವ್ಯದಲ್ಲಿ ಒಂದು ಧೃತ್ಯವನ್ನು ವರ್ಣಿಸುತ್ತಾನೆ. ಆ ಧೃತ್ಯಕ್ಕಿಂತಲೂ ಆದರ ವರ್ಣನೆ ಹೆಚ್ಚು ಮುಖುರವಾಗಿರುತ್ತದೆ. ಈಕೆಂದರೆ. ಆವನ ಧೃತ್ಯವುಮಯವಾದ ಅಂತರಂಗವು ಬಂಡ್ಯಾಸ್ಯಾಷ್ಟಿಗಿಂತ ರಮಣೀಯವಾದಾದು. ಆ ರಮಣೀಯ ಆತ್ಮದರ್ಶನ ಈ ವಿಧಾಯಕ ಉಪ್ಪಣಿದಲ್ಲಿ ಸೂಚಿತಪಾಗಿದೆ. ಈ ಎರಡೂ ಉಪ್ಪಣಿಗಳು ಕೂಡಿ ಸ್ವಿತಪ್ರಜ್ಞನ ಸಂಪೂರ್ಣ ದರ್ಶನವಾಗುತ್ತದೆ. ಆಶನ ಕಾಮನೆಗಳನ್ನು ತ್ವರಿಜಿಸುತ್ತಾನೆ. ಆಶನ ಸಂಶೋಧನದ ಸೆಲೆ ಆಶನ ಒಳಗೇ ಇದುತ್ತದೆ. ಕಾಮನೆಗಳಲ್ಲಿ ಆಶನದಪಲ್ಲವೆಂಬುದು ಆಶನ ಜಿತ್ತದಲ್ಲಿ ಕೆತ್ತಿರುತ್ತದೆ. ನಿಜವಾಗಿಯೂ ಕಾಮನೆಗಳಲ್ಲಿ ಆಶನದವಾಗಲೀ ಸಮರಧಾನವಾಗಲಿ ಇದ್ದೀತಿ ಎಂಬುದು ಪಿಚ್ಚಿರಂತೋಗ್ಯ ಪ್ರಶ್ನೆ. ಕಾಮನೆಗಳಿಂದ ಶಾಂತಿ, ಶೀತ

ಲತೆ, ಸಮಾಧಾನ ದೊರಿವುದೆಂಬುದು ಅನುಭವಸಿದ್ದವಲ್ಲ. ಇಷ್ಟೇ ಅಲ್ಲ, ಕಾಮನೆಯಿಂದ ಮನಕ್ಕೆ ಯಾವಾಗಲೂ ತಳಮಳಿಕೆಯಿಂದ ಮನುಷ್ಯನ ಸಮಾಧಾನ ಅಳಿಯುತ್ತದೆ. ತಳಮಳಿಕೆ ಬೀಕಿ ಹಚ್ಚುತ್ತದೆ. ಅಮದರಿಂದ ಕಾಮನೆ ಹೋದೊಡನೆ ಶೀತೆಲತೆ ಕಡೆಮೆಯಾಗಬಹುದೆಂಬ ಹೆದರಿಕೆಗೆ ಸ್ವಲ್ಪವೂ ಕಾರಣವಲ್ಲ. ಕಾಮನೆಯಲ್ಲಿ ಸಮಾಧಾನವುಂಟೆಂದು ಭಾಸವಾಗುತ್ತದೆ. ಅದು ಕೇವಲ ಭಾಸವೇ. ಅನಂದ ಕಾಮನೆಯ ಶ್ರವ್ಯಾಯಲ್ಲಿ ಎಂದರೆ ಅದರ ಅಭಾವದಲ್ಲಿ ಇರುತ್ತದೆ. ಕಾಮನೆಯ ಪ್ರತಿರೋಧ ಯೆಂದರೆ ಒಂದು ಬಗೆಯಾಗಿ ಅದು ರಮನ ಹೊಂದುವುದು, ಇಲ್ಲದಂತಾಗುವುದು. ಅನಂದದ ಸ್ಥಾನ ಕಾಮನೆಯಲ್ಲ; ಕಾಮನೆಯಿಂದ ಮುಕ್ತಿ ಹೊಂದಿರುವಿಕೆ. ವಿಚಾರ ಪೂರ್ವಿಕರೆ ಈ ಮಾತ್ರ ಗೊತ್ತಾಗುತ್ತದೆ. ಅದುದರಿಂದ ಇಲ್ಲಿ ಕಾಮನೆಗಳ ಸಂಪೂರ್ಣ ತಾಗ, ಆತ್ಮದಲ್ಲಿಯೆ ಎಂದರೆ ತನ್ನ ಸ್ವರೂಪದಲ್ಲಿಯೇ ಅನಂದ ಎಂಬ ಇಬ್ಬಗೆಯ ಲಕ್ಷಣ ಹೇಳಲ್ಪಟ್ಟಿದೆ.

೧೬. ಆತ್ಮದರ್ಶನ ಕಾಮನಾತ್ಮಾಗಳು ಪರಸ್ಪರ ಕಾರ್ಯ ಕಾರಣಗಳು

ಇಲ್ಲಿ ಹೇಳಿರಿನ ಇಬ್ಬಗೆಯ ಲಕ್ಷಣ ವಿಧಾಯಕಕ್ಕೂ ಸಿಂಹಾಧಕವೂ ಆಗಿದೆ. ಇಷ್ಟೇ ಅಲ್ಲ. ಅದರಲ್ಲಿ ಇನ್ನೊಂದು ಬಗೆಯ ಇಬ್ಬಗೆಯ ಆಧ್ಯಾತ್ಮಿಕ ಅಡಕವಾಗಿದೆ. ಇದರಲ್ಲಿ ಮೊದಲನೆಯದು ವಸ್ತುರಂಭಿಕ ಸ್ವರೂಪದ್ದು. ಎರಡನೆಯನು ಪ್ರಗತ ಸ್ವರೂಪದ್ದು ಎನ್ನುಬಹುದು. ಮೊದಲು ಏಲ್ಲ ಕಾಮನೆಗಳನ್ನು ಬಿಡುವುದು ಸಾಧನರೂಪ. ಎರಡನೆಯ ಲಕ್ಷಣ ಕಾಮನಾತ್ಮಾಗದಿಂದ ಪಾಪ ಪಾದ ಸ್ಥಿತಿಯ ದೋಷಿತಕ. ಹೀಗೆ ಮೊದಲಿನ ಸಾಧನರೂಪ ಪಾರಾಧಮಿಕ, ಎರಡನೆಯ ಅದರ ಫಲಿತರೂಪ ಪ್ರಗತ. “ಬಾಹ್ಯ ಸ್ವರ್ಥಾನ್ವಯಸಕ್ತಾತ್ಮಾ ವಿಂದತ್ತಾತ್ಮಾ ಯಾತ್ ಸುಖಂ” ಬಾಹ್ಯ ವಿವಯಗಳಿಂದ ಜಿತ್ತ ಬೀರಿಯಾದರೆ ಒಳಗೆ ಎಂತಹ ಆನಂದ ತುಂಬಿದೆ ಎಂಬುದರ ಕಲ್ಪನೆಯಾಗುತ್ತದೆ. ಈ ವಾಕ್ಯದಲ್ಲಿ ಗೀತೆ ಈ ಕ್ರಮವನ್ನು ಸಾಚಿಸಿದೆ. ಅದರ ಸ್ಥಿತ-ಪ್ರಜ್ಞನ ಉಪಾಧಿಯಲ್ಲಿಯೇ ಮುಂದೆ, ಆತ್ಮದರ್ಶನ ಆಗಾತ್ಮ ಹೋದಂತೆ ಕಾಮನೆಯ ರಸ ಒಣಗುತ್ತ ಹೋಗುತ್ತದೆಂದೂ ಹೇಳಿದೆ.

ಎಂದರೆ ಅತ್ಯುದರ್ಶನವು ಸಾಧನ, ಕಾಮನಾನಾಶವು ಅದರ ಫಲ ಎಂದು ಅರ್ಥವಾಗುತ್ತದೆ. ಈ ದೃಷ್ಟಿಯಿಂದ “ಅತ್ಯನೇವಾತ್ಮನಾ ತುಷ್ಣಿ” ಎಂಬುದು ಮೂಲಭೂತ ಲಕ್ಷಣವೆಂದು ತಿಳಿಯಬಹುದು. ಅತ್ಯತ್ಪ್ರಮೀ ಕಾಣಿಸುವುದಿಲ್ಲ, ಕಾಮನೆಗಳ ತಾಗ ಕಾಣಿಸುತ್ತದೆ. ಮನುಷ್ಯನಲ್ಲಿ ಕಾಮನೆಗಳು ಕಾಣಿಸುವುದಿಲ್ಲ, ಇದು ಅದರ ಪ್ರಕಟ ಲಕ್ಷಣ. ಇದು ಅತ್ಯ ಸಂತೋಷದೂದ್ವಾಚಿಹ್ನೆ, ಪರಿಣಾಮ ಆಗಿದೆ. ಆದುದರಿಂದ ಅದನ್ನು ಫಲಸ್ವರೂಪವೆಂದು ಹೇಳಬಹುದು. ಅದರೆ ಅತ್ಯುದರ್ಶನ ನೊದಲೋ ಅಧವಾ ಕಾಮನಾತ್ಯಗ ನೊದಲೋ ಎಂದು ವಾದ ಹೂಡುವುದರಲ್ಲಿ ಅರ್ಥವಿಲ್ಲ. ಬೀಜ ನೊದಲೋ ಅಧವಾ ಗಿಡ ನೊದಲೋ ಎಂಬ ವಾದದಂತಹೆ ಅತ್ಯುದರ್ಶನ ಕಾಮನಾ ತ್ಯಾಗಗಳು ಪರಸ್ಪರ ಕಾರ್ಯಕರಣಗಳಾಗಿವೆ.

೨

೧೩. ಕಾಮನಾತ್ಯಗದ ನಾಲ್ಕು ಪ್ರಕ್ರಿಯೆಗಳು

ಇಲ್ಲಿ ಎಲ್ಲ ಕಾಮನೆಗಳ ನಿಃಶೇಷ ತಾಗವನ್ನು ಹೇಳಿದಾರೆ. ಕಾಮನೆ ಒಂದು ಮುಳ್ಳನಂತೆ ಎಣಿಸಲ್ಪಟ್ಟಿದೆ. ಮುಳ್ಳ ಬಂಗಾರದಿಧ್ಯದೂ ಚುಚ್ಚಿದೆ ಬಿಟ್ಟೇತಿ? ಚೂರಿ ಬಂಗಾರದಿಧ್ಯದೂ ಜೀವ ತೆಗೆದುಕೊಳ್ಳತ್ತದೆ. ಆದುದರಿಂದ ಎಲ್ಲ ಕಾಮನೆಗಳನ್ನೂ, ಒಂದೂ ಉಳಿಯದಂತೆ, ತೆಗೆದೂಗೆಯಬೇಕು, ಹೊರದೂಡಬೇಕು ಎಂದು ಗೀತೆಯಸಿದ್ಧಾಂತ. ಆದರೆ ಕೆಲವು ಕಾಮನೆಗಳನ್ನು ಇರಗೊಡಲು ಗೀತೆಯ ಅಡ್ಡಿಯಲ್ಲವೆಂದು ಗೀತೆಯ ಆಧಾರದಿಂದಲೇ ಹೇಳುವುದುಂಟು. “ಧರ್ಮಾರ್ಥವಿರುದ್ಧಾ ಭೂತೇಷು ಕಾಮೋಸ್ಯಾ ಭರತರ್ಷಭಃ” ಎಂಬೀ ವಚನವನ್ನು ಪ್ರವಾಣವಾಗಿ ತೋರಿಸುವುದುಂಟು. ಆದುದರಿಂದ, ಈ ಪ್ರಶ್ನೆಯನ್ನು ಸರಿಯಾಗಿ ವಿಚಾರಿಸಬೇಕಾಗಿದೆ. ಈ ಎರಡು ವಚನಗಳಲ್ಲಿ ನಿಜವಾಗಿಯೂ ವಿರೋಧವೇ ಇಲ್ಲ. ಒಂದು ವಾಕ್ಯದಲ್ಲಿ ನಾವು ಎಲ್ಲಿಗೆ ಬಂದು ನಿಲ್ಲಬೇಕೋ ಆ ಸಳಿದ ನಿರ್ದೇಶವಿದೆ. ಕಾಮನೆಗಳ ನಾಶವನ್ನು ಹೇಗೆ ಮಾಡಬೇಕೆಂಬುದನ್ನು ಎರಡನೆಯ ವಾಕ್ಯ ಸೂಚಿಸುತ್ತದೆ. ಸಾಧಾರಣವಾಗಿ ಕಾಮನಾನಾಶದ ಪ್ರಕ್ರಿಯೆಯಲ್ಲಿ ನಾಲ್ಕು ಪ್ರಕಾರಗಳಂಟು: (ಗ) ವ್ಯಾಪಕ ಪ್ರಕ್ರಿಯೆ (ಘ) ಏಕಾಗ್ರ ಪ್ರಕ್ರಿಯೆ (ಒ) ಸೂಕ್ಷ್ಮ ಪ್ರಕ್ರಿಯೆ (ಳ) ವಿಶುದ್ಧ ಪ್ರಕ್ರಿಯೆ.

೧೭. ಕರ್ಮಯೋಗದ ವ್ಯಾಪಕ ಪ್ರಕ್ರಿಯೆ

(೧) ವ್ಯಾಪಕ ಪ್ರಕ್ರಿಯೆ: ಕಾಮನೆ ವ್ಯಕ್ತಿಗತವಾಗಿ ಇರುತ್ತದೆ. ಅದಕ್ಕೆ ಸಾಮಾಜಿಕ ಸ್ವರೂಪವನ್ನು ಕೊಡುವುದು ಕರ್ಮಯೋಗದಲ್ಲಿಯ ಕಾಮನಾ ನಾಶದ ಒಂದು ಯುಕ್ತಿ. ಹಳ್ಳಿಯಲ್ಲಿರುವ ಒಬ್ಬ ಗೃಹಸ್ಥ ತನ್ನ ಮಾನಸಿಗೆ ಶಿಕ್ಷಣವನ್ನು ಕೊಡಬೇಕಾಗಿದೆ ಎಂದು ತಿಳಿಯಿರಿ. ಆತನು ಉರಲ್ಲಿ ಒಂದು ಶಾಲೆಯನ್ನೇ ತೆರೆಯಲು ನಿಶ್ಚಯಿಸಬೇಕು. ತನ್ನ ಸ್ವಂತ ಹುಡುಗನ ಶಿಕ್ಷಣದೊಡನೆ ಉಳಿದ ಹುಡುಗರ ಶಿಕ್ಷಣದ ಆನುಕೂಲತೆಯನ್ನು ಮಾಡಬೇಕು. ಹೀಗೆ ಅನನ್ನ ತನ್ನ ಕಾಮನೆಗೆ ಸಾಮಾಜಿಕ ರೂಪವನ್ನು ಕೊಡಬೇಕು. ಹಳ್ಳಿಯ ಭಾಷೆಯಲ್ಲಿ ಬೇರೊಂದು ಉದಾಹರಣೆಯನ್ನು ಹೇಳುತ್ತೇನೆ. ಮಾಂಸವನ್ನು ತಿನ್ನಲು ಒಬ್ಬಸಿಗೆ ಇಚ್ಛೆ. ಮಾಂಸದ ಬಯಕೆಯಾಗಿದ್ದರೆ ನೀನು ಯಜ್ಞ ಮಾಡಿದು ಅವನಿಗೆ ಹೇಳಲಾಯಿತು. ಯಜ್ಞ ಮಾಡಿ ಇತರಿಗೆ ನೀಡಿ ತಾನೂ ಯಜ್ಞ ಶಿಪವನ್ನು ಭೂಜಿಸಬಹುದು. ಮನೆಯಲ್ಲಿ ಹೆಣ್ಣುಮಕ್ಕಳು ಹೀಗೆಯೆ ಮಾಡುತ್ತಾರೆ. ಸವಿಯಂತಹ ಎಲ್ಲಿರಿಗೂ ಬೇಕು. ಹೆಣ್ಣುಮಕ್ಕಳು ಸವಿಯಡಿಗೆಯನ್ನು ಮಾಡಿ ಎಲ್ಲಿರಿಗೂ ಹೊಬ್ಬಿತುಂಬ ನೀಡಿ ಉಳಿದ ಚೂರುಪಾರು ಸೀಕಲನ್ನು ತಾವು ತಿನ್ನುತ್ತಾರೆ. ಅವರ ಪಾಲಿಗೆ ಶ್ರಮನೇ ಹೆಚ್ಚು. ಏನೇ ಇರಲಿ, ಹೀಗೆ ಹೆಂಗಸು ತನ್ನ ಕಾಮನೆಗೆ ಕಟುಂಬವ್ಯಾಪಿ ಸ್ವರೂಪವನ್ನು ಕೊಡುತ್ತಾಳೆ. ಇದು ಕರ್ಮಯೋಗದ ಕಾಮನಾನಾಶದ ಯುಕ್ತಿ. ವ್ಯಕ್ತಿಗತವಾದ ವಾಸನೆಗೆ ಸಾಮಾಜಿಕ ಸ್ವರೂಪ ಕೊಡಬೇಕು. ಇದರಿಂದ ಅದು ವ್ಯಾಪಕವಾಗುತ್ತಾಗುತ್ತದೆ. ಇದು ಈ ಪ್ರಕ್ರಿಯೆಯ ಗುಟ್ಟು.

೧೮. ಧ್ಯಾನಯೋಗದ ಏಕಾಗ್ರ ಪ್ರಕ್ರಿಯೆ

(೨) ಏಕಾಗ್ರ ಪ್ರಕ್ರಿಯೆ: ನಿಮ್ಮ ಮನದಲ್ಲಿಯ ಅನೇಕ ವಾಸನೆಗಳನ್ನು ತಂಗಿನೋಡಿ ಅವುಗಳಲ್ಲಿ ಅತ್ಯಂತ ಪ್ರಬಲವಾದುದು ಯಾವುದೆಂಬುದನ್ನು ಕಂಡುಕೊಳ್ಳಿ. ಉಳಿದೆಲ್ಲ ವಾಸನೆಗಳನ್ನು ಬಿಟ್ಟು ಬಿಟ್ಟು ಆ ಒಂದೇ ವಾಸನೆಯಲ್ಲಿ ಚಿಕ್ಕವನ್ನು ಏಕಾಗ್ರಗೊಳಿಸಿ. ಒಬ್ಬ ವಿದ್ಯಾರ್ಥಿಗೆ ಅನೇಕ ವಾಸನೆಗಳಿಂದ ವೇದಾಭ್ಯಾಸದ ಇಚ್ಛೆಯೂ ಇದೆಯೆಂದು ತಿಳಿಯಿರಿ. ಆದರೆ ಇದು ಇತರ ವಾಸನೆಗಳಿಗಂತ ಪ್ರಬಲ. ಆತ ಗುರುಗೃಹದಲ್ಲಿ

ಹೋಗಿ ಇರಬಹುದು, ಸಿಕ್ಕಿದ ಅನ್ವನನ್ನು ಉಂಡು ಅಭ್ಯಾಸ ವಾಡಬಹುದು. ಹೀಗೆ ನಾಷಿ ಸವಿಯುಣಿಸಿ ವಾಸನೆಯನ್ನು ತತ್ತ ಕೊಲ್ಲಿಬಹುದು. ಈ ಬಗೆಯನಿಗಿ ವಾಂಖ್ಯ ವಾಸನೆ ಯಾವುದೆಂಬುದನ್ನು ಕಂಡುಕೊಂಡು ಅದಕ್ಕನುರೋಧಃಗಿ ಇಡಿಯು ಜೀವವನನ್ನು ಸಿದ್ಧಗೊಳಿಸುವುದು ಧಾರ್ಮಿಕೋಗದ ಯುಕ್ತಿ ವಿದ್ಯೆಯ ತೀವ್ರ ಇಚ್ಛೆಯಿರುವ ವಿದ್ಯಾರ್ಥಿ ಯಲ್ಲಿ ಅದನ್ನು ನಾವು ಕಂಣತ್ತೇವೆ. ಇತರ ನಾಸನೆಂಳನ್ನು ನಿಗ್ರಹಿಸಿ ಅವನು ವಿದ್ಯೆಗೋಂದು ತೊಂದರಿಗಳನ್ನು ಸಹಿಸುತ್ತಾನೆ. “ಸಂಖಾರಿಕಾನಃ ಕುತೋವಿದಾಯ ಕುತೋವಿದಾಯಾ ಸುಖಂ” ಎಂಂದು ಪ್ರಾರ್ಥಿಸು ಹೇಳಿಯೆಂದರೆ. ನಮ್ಮ ಘಾತಾಲ್ಯಾ ಲಯ ಲ್ಲಿ ಸುಖದ ಅನುಕೂಲತೆಗಳೂ ಸಿದ್ಧೆಯೂ ಇವೆಯೆಂದು ನಾವು ಚಾರೀರ ತುಳಣನ್ನು ಪ್ರಕಟಿಸುತ್ತೇವೆ! ಈ ಭಾಷೆಯೆಂದು ತಪ್ಪಿ. ಸುಖದತ್ತ ಲಕ್ಷ್ಯವಿನ್ನರೆ ವಿಧ್ಯೆಯ ತ್ವಲಕ್ಷ್ಯ ಬಿಲಾರದು. ನಿಮ್ಮ ವಾಸನೆಗಳನ್ನುಲ್ಲಿ ತೂಗಿ ಸೂರಿ ಎಷ್ಟು ಸುಖಲರಾದ ವಾಸನೆಯಲ್ಲಿ ವಿಕಾರಾಗಿ. ಇದಿನ ಭೌತಿಕ ಪ್ರಯೋಗಿಂಳಾದ ವೈಜ್ಞಾನಿಕರು ಹೀಗೆಯೆಂದು ವಾಡ.ತ್ವಾರೆ. ತನ್ನ ಕ್ರಯೋದ ಮೇಲೆ ಎಲ್ಲ ಶಕ್ತಿಯನ್ನು ಲಕ್ಷ್ಯವನ್ನು ಅವರು ಕೇಂದ್ರಿಕರಿಸುತ್ತಾರೆ. ಇದು ಧಾರ್ಮಿಕೋಗಿ. ಇತರ ವಾಸನೆಗಳನ್ನು ನಿರೂಪಿಸಿ ಒಂದೇ ವಾಸನೆಯು ಮೇಲೆ ಕೇಂದ್ರಿತವಾಗಿರುವುದು, ತದುವಾಯ ಅದನ್ನೂ ಬಿಡುವುದು, ಇದನ್ನೇ ಈ ಯುಕ್ತಿ. ಏಕಾಗ್ರತೆ ಸಾಧ್ಯವಾದ ಬಳಿಕ ಆ ವಾಸನೆಯನ್ನೂ ತ್ಯಜಿಸಿ ವು, ಕ್ರಾಗಬೇಕು

೭೦. ಜ್ಞಾನಯೋಗದ ಸೂಕ್ಷ್ಮಪ್ರಕ್ರಿಯೆ

(ಇ) ಸೂಕ್ಷ್ಮಪ್ರಕ್ರಿಯೆಯಿಂದ ಸೂಲವಾಸನೆಗಳನ್ನು ಬಿಡು, ಸೂಕ್ಷ್ಮವಾಸನೆಗಳನ್ನು ಹಿಡಿ ಎಂಬ ಯುಕ್ತಿ ಹೇಳಿಪುಟ್ಟಿದೆ. ಅಲಂಕರಿಸಿಕೊಳ್ಳಬೇಕೆಂದ. ಬಹುಕೆ ಮಾಗುತ್ತಿದ್ದರೆ, ಶರೀರವನ್ನು ಅಲಂಕರಿಸಿಕೊಳ್ಳಲುವುದಕ್ಕೆಂತ ಅಂತರಂಗವನ್ನು ಅಲಂಕರಿಸಿಕೊಳ್ಳಿ. ನಿಮ್ಮಬಾಧಿಯನ್ನು ಸಿಂಗರಿಸಿ ಜಂಂಡಗೋಳಸಿರಿ, ಚತುರಂಗಾಗಿರಿ, ಹೊಸ ವಿದ್ಯೆ ಗಳಿಸಿರಿ, ಕಲೆಗಳನ್ನು ಸಂಪಾದಿಸಿ. ಶರೀರದ ಪ್ರೋತ್ಸ್ಹ ಶೃಂಗಾರಕ್ಕೆಂತ ಈ ಬೌದ್ಧಿಕ ಶೃಂಗಾರವು ಸೂಕ್ಷ್ಮ ಇದ್ದೂ ಸೂಕ್ಷ್ಮ ಶೃಂಗಾರವೆಂದರೆ ಶ್ವದಯವನ್ನು ಶುಭ ಗುಣಗಳಿಂದ ಚೆಂಡಗೊಳಿಸುವುದು. ಶರೀರವನ್ನು ಸೂರ್ಯಿತವಾಗಿ

ಮಾಡುವ ಅತ್ಯರಿಗಂತ ಬುದ್ಧಿಯ ಚಾತುರ್ಯ ಹೆಚ್ಚಿನ ಸುಗಂಧಿಯಾದ ಅತ್ಯರು; ಈ ಅತ್ಯರಿಗಂತಲೂ ಹೃದಯದ ಶುಭಗುಣ-ಸಂಪತ್ತಿ ಇನ್ನೂ ಹೆಚ್ಚಿನ ಸುಗಂಧಿಯಾದ ಅತ್ಯರು. ನಾಮದೇವನು ಒಂದು ಅಭಂಗದಲ್ಲಿ ವಿಶಾಯಿ ಮಾಳಿ ತನ್ನನ್ನು ಹೇಗೆ ಶೃಂಗರಿಸಿದಳಿಂಬುದನ್ನು ಸುಂದರವಾಗಿ ವರ್ಣಿಸಿದಾನೆ. ತಾಯಿ ಮಗುವಿನ ಬಾಹ್ಯಾಂಗವನ್ನು ಹೇಗೆ ಶೃಂಗರಿಸುತ್ತಾ ಹೋ ಅದೇ ಬಗೆಯ ಅಂತರಂಗ ಶೃಂಗಾರ ವರ್ಣನೆ ಆ ವರ್ಣನೆಯಲ್ಲಿ ಉಂಟು. ಬಾಹ್ಯ ಶೃಂಗಾರಕ್ಕಿಂತ ಅಂತಃಶೃಂಗಾರದಿಂದ ಜೀವನದ ಶೋಭೆ ಹೆಚ್ಚಾಗಿ ಕಂಗೊಳಿಸುತ್ತದೆ. ಶೋಭೆಯ ಸ್ಥಾಲ ರೂಪವನ್ನು ಬಿಟ್ಟು ಸೂಕ್ಷ್ಮ ರೂಪವನ್ನು ಅವಲಂಬಿಸಿ. ಅನಂದ ಕಾಮನೆಯಲ್ಲಿ ಇಲ್ಲ; ಕಾಮನೆಯ ಶೈಲಿಯಲ್ಲಿದೆ. ಕಾಮನೆ ಸ್ಥಾಲವಾಗಿದ್ದರೆ ಅದರ ಶೈಲಿ ಕರಿಣವಾಗುತ್ತದೆ. ಏಕೆಂದರೆ ಹೊರಗಿನ ಸಾಧನಗಳನ್ನು ಅವಲಂಭಿಸಬೇಕಾಗುತ್ತದೆ. ಅದೇ ಸೂಕ್ಷ್ಮವಾಗಿದ್ದರೆ, ಶೈಲಿಗೆ ಆತಂಕಗಳು ಕಡಿಮೆ. ಏಕೆಂದರೆ ಸ್ವಂತದ ಅಂತಃ ಸಾಧನಗಳಿಂದಲೇ ಶೈಲಿ ಲಭಿಸುತ್ತದೆ. ಹೀಗೆ ಕಾಮನೆ ಆಂತರ್ಮುರ್ಖಿಯನ್ನು ಸೂಕ್ಷ್ಮವೂ ಆಗುತ್ತಾಗುತ್ತ ಮುಂದೆ ಸಂಪೂರ್ಣವಾಗಿ ಹೋಗಬಲ್ಲಿದು ಅಥವಾ ಹೋಗಬೇಕು. ಇದು ಜ್ಞಾನಯೋಗದ ಯುಕ್ತಿ.

೭. ಭಕ್ತಿಯೋಗದ ವಿಶುದ್ಧ ಪ್ರಕ್ರಿಯೆ

೪. ವಿಶುದ್ಧ ಪ್ರಕ್ರಿಯೆ: ಈ ಪ್ರಕ್ರಿಯೆಯನ್ನು ಕೂರಿತು ಹೇಳುವುದಾದರೆ, ನಾವು ವಾಸನೆಯಲ್ಲಿ ವ್ಯಕ್ತಿಗತ, ಸಾಮಾಜಿಕ ಅಥವಾ ಸ್ಥಾಲ, ಸೂಕ್ಷ್ಮ ಎಂಬ ಭೇದವನ್ನು ಮಾಡುವುದಿಲ್ಲ. ಶುಭವಾಸನೆ, ಅಶುಭವಾಸನೆ ಎಂಬಭೇದವನ್ನು ಮಾಡುತ್ತೇನೆ. ಒಳತಾದ ವಾಸನೆಗಳನ್ನು ಇಟ್ಟುಕೊಳ್ಳಿ, ಕೆಟ್ಟಿನನ್ನು ಬಿಟ್ಟುಬಿಡಿ. ಸಿಹಿ ತಿನ್ನುವ ಇಚ್ಛೆಯಾದರೆ ಮಿಶಾಯಿ ತಿನ್ನಿದೆ, ಮಾರವಿನಹಣ್ಣನ್ನು ತಿನ್ನಿ. ವಿಶಾಯಿಯಿಂದ ಆಪಾಯವಾಗಬಹುದು. ಅದರಿಂದ ರಚೋಗುಣವೂ ಬೆಳೆಯಬಹುದು. ವಾವಿನಹಣ್ಣ ಪ್ರಕ್ರಿಯೆ ಒಳತಾದುದು, ಸತ್ಯಗುಣವನ್ನು ಅದು ಬೆಳೆಯಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಅರಂಭದಲ್ಲಿಯೇ ವಾಸನೆಯನ್ನು ಕೊಲ್ಲಲು ಹೇಳುವುದಿಲ್ಲ. ಅಶುಭವನ್ನು ಬಿಡಿ, ಶುಭವನ್ನು ಹುಡಿಯಿರಿ, ಎಂದಿಷ್ಟೇ ನಾವು ಹೇಳುವುದು. ಶುಭವಾವುದು

ಅಶುಭವಾವುದು ಎಂಬುದನ್ನು ಮನುಷ್ಯರು ತಾವೇ ತಮ್ಮ ಬುದ್ಧಿಯಿಂದ ಆರಿಯಬೇಕು. ತಮ್ಮ ತಮ್ಮ ಮತ ತಮತಮಗೆ ಪ್ರಮಾಣ. ಕೆಲವು ವಾಸನೆಗಳ ವಿವರಗಳಲ್ಲಿ ಶುಭ ಶುಭ ನಿರ್ಣಯವನ್ನು ಸೈನಿಪುನ ಎಂದರೆ ವಿಜ್ಞಾನದ ಸಾಹಾಯ್ಯದಿಂದ ಮಾಡಬಹುದು. ಕೆಲವು ವಾಸನೆಗಳ ವಿಷಯದಲ್ಲಿ ವಿಜ್ಞಾನದ ಸಾಹಾಯ್ಯದಿಂದ ಹೀಗೆ ವಿವೇಕವನ್ನು ಮಾಡಲು ಬಂದರೂ ಶುಭವಾವುದು ಅಶುಭವಾವುದು ಎಂಬುದರ ನಿರ್ಣಯವನ್ನು ನಮ್ಮ ನಮ್ಮ ವಿಚಾರದಿಂದಲೇ ನಾಡಬೇಕಾಗುತ್ತದೆ. ಅಶುಭವಾಸನೆಗಳ ತಾಂಗವನ್ನು, ಶುಭವಾಸನೆಗಳ ಪೂರ್ತಿಯನ್ನು ಮಾಡುತ್ತ ಮಾಡುತ್ತ ಹೋದರೆ ಮನವು ಶುದ್ಧವಾಗಿ ವಾಸನೆಯೇ ನಷ್ಟವಾಗುತ್ತದೆ. ಇದು ಕಾಮನಾ-ನಾಶದ ವಿಶುದ್ಧ ಪ್ರಕ್ರಿಯೆ.

೩೭. ವಿಶುದ್ಧ ಪ್ರಕ್ರಿಯೆ ಎಲ್ಲ ಬಗೆಯಂದಲೂ ಸುರಕ್ಷಿತವಾದುದು.

ಈ ನಾಲ್ಕು ಪ್ರಕ್ರಿಯೆಗಳಲ್ಲಿ ಕೊನೆಯದಾದ ವಿಶುದ್ಧ ಪ್ರಕ್ರಿಯೆ ಎಲ್ಲಕ್ಕೂಂತ ನಿರವಾಯವಾದುದು, ಆದುದರಿಂದ ಉತ್ತಮವಾದುದು. ಪ್ರಾಯಃ ಭಕ್ತಿಯೋಗವು ಆದನ್ನೇ ಸ್ವೀಕರಿಸಿದೆ. ಇತರ ಪ್ರಕ್ರಿಯೆಗಳಲ್ಲಿ ಶಕ್ತಿ ಇದೆ, ಹಾಗೆ ಅಪಾಯವೂ ಬಹಳವಾಗಿ ಇದೆ. ವ್ಯಾಪಕ ಪ್ರಕ್ರಿಯೆಯಲ್ಲಿ ಕಾಮನೆಯನ್ನು ಸಾಮಾಜಿಕವಾಗಿ ಮಾಡಬೇಕೆಂದು ಹೇಳಲಾಗಿದೆ. ಆದರೆ ಆ ಕಾಮನೆಯೇ ಅಶುಭವಾಗಿದ್ದರೆ? ಒಬ್ಬನಿಗೆ ಹೆಂಡವನ್ನು ಕುಡಿವ ಇಚ್ಛೆಯಾದರೆ, ಈ ಪ್ರಕ್ರಿಯೆಯಂತೆ ಅವನು ಹೆಂಡದ ಸಾರ್ವಜನಿಕ ಸವಾಜ (ಕಳಬ್ಬನ್ನು) ಸಾಫ್ತಿಸಬೇಕಾಗುತ್ತದೆ! ಹಾಗೆ ಮಾಡಿದರೆ ಅವನ, ಸಮಾಜದ ಅಧಿಕಾರಿಗಳ ಖಂಡಿತ. ಸಾಮಾಜಿಕವಾಗಿ ಮಾಡಿದಷ್ಟಕ್ಕೆ ವಾಸನೆ ಶುದ್ಧವಾಗಿದೆಯಂದಲ್ಲ. ಏಕಾಗ್ರ ಪ್ರಕ್ರಿಯೆಯಲ್ಲಿಯೂ ಆದೇ ಅಪಾಯವಿದೆ. ಯಾವ ವಾಸನೆಯ ಮೇಲೆ ಚಿತ್ತವನ್ನು ಏಕಾಗ್ರಗೊಳಿಸಬೇಕೋ ಆದೇ ಅಶುಭವಾಗಿದ್ದರೆ, ಎಲ್ಲವೂ ಹೋಗಿಬಿಡುತ್ತದೆ. ಚಿತ್ತದ ಏಕಾಗ್ರತೆಯೋಗ ಶಾಸ್ತ್ರದ ವಿವರ. ಪತಂಜಲಿ ಧ್ಯಾನಯೋಗವನ್ನು ಯಾಮ-ನಿಯಮ ಪೂರ್ವಕವಾಗಿ ಆಚರಿಸಬೇಕೆಂದು ಎಚ್ಚರಿಡಿದಾನೆ. ಇಲ್ಲದಿದ್ದರೆ ಆದರಿಂದ ಆನಧಿ ಒಡಗಬಹುದು. ಧ್ಯಾನಯೋಗವು ಕಾರಕವಾಗಿ ಮಾರಕವಾಗ ಬಹುದು. ಸಾಮಾಜಿಕತೆಯಲ್ಲಿ, ಏಕಾಗ್ರತೆಯಲ್ಲಿ ಶಕ್ತಿಯಿದೆ, ನಿಜ. ಆದರೆ

ఆ శక్తి కెట్టుదాదరే ఆదరింద మనువ్య రాక్షసనే ఆగుత్తానే. సూక్ష్మ ప్రశ్రీయొ సురక్షితవల్ల. వాసనె సూక్ష్మవాదరే ఆదు పవిత్రవే ఆదితేందు హేళలాగదు. యావనాదరూ ఒబ్బ మనువ్య కామవాసనేయ కీడితదల్లి సిక్కి ఆమూతఁ కామనేయ జింతనే మాడ తోడగిదరే, ఆదు హెచ్చాగి భయానకవాగుత్తదే. భక్తియోగవై స్వీకరిసిద ఈ వికుధ-ప్రశ్రీయే ఎల్లశ్శింతలూ సురక్షితవాదుదు. ఆదుదరిందలే తులసిదాసరు, “ భగతి సుకంత్ర అవలంబ న ఆనా ” ఎందు హేళదారే. ఇతర సాధనగళల్లియ ఆపాయగళన్న ఇల్లదాగి-సలు అవక్కే భక్తియోగద ఆధార చేచాగుత్తదే. భక్తిగే ఎరదనేయ ఆలంబన చేఇద. ఉళిద సాధనగళు శక్తిశాలిగళే సం. ఆదరే ఆపాయసహిత. ఒండెడెయల్లి శక్తి ఇద్దరే, ఇన్నొండెడెయల్లి సురక్షితతే ఇరుత్తదే. హీగే ఈ బగేయ భేద భక్తి-శక్తిగళల్లి ఇరుత్తదే. భక్తిగే శక్తియ నేరవు ఇల్లదిద్దరే, ఆదు దుఱిలవాగబహుదు. ఆదరే ఆవిత్రవూ మారకవూ ఆగదు. ఆదరే శక్తిగే భక్తియ నేరవు ఇరదిద్దరే, ఆదరింద సవఁ నాతవాగుత్తదే. భక్తి యావ స్ఫురియల్లియూ ఆకలాయణవన్న వాడదు. ఆదుదరింద కామనా-నాత కొన్నిసంగ భక్తియోగవై స్వీకరిసిద వికుధ ప్రశ్రీయే ఎల్ల బగేయిందలూ సురక్షిత, అనుకూల. “ధమావిరుద్ధో భూతేషు కావోస్తు ” ఎంచీ వాక్య ఇదన్నే సూచిసుత్తదే.

ಇ ನೆಯ ವ್ಯಾಖ್ಯಾನ

೧

೨೫. ಸ್ಥಿತಪ್ರಜ್ಞತೆಯ ಸುಲಭ ಸಾಧನ

(ಅ) ಸುಖದುಃಹಿಗಳನ್ನು ಸಹಿಸಿರಿ

ಸ್ಥಿತಪ್ರಜ್ಞನ ವ್ಯಾಖ್ಯೆ ಪರಿಪೂರ್ವಕವಾಯು. ಇನ್ನು ಮುಂದಿನ ಮೂರು ಶ್ಲೋಕಗಳಲ್ಲಿ ಈ ವ್ಯಾಖ್ಯೆಯ ಉತ್ತರೋತ್ತರ ಸುಲಭ ವಿವರಣ ವನ್ನು ಮಾಡಲಾಗಿದೆ. ಮೊದಲನೇಯ ಶ್ಲೋಕದಲ್ಲಿ ಸ್ಥಿತಪ್ರಜ್ಞನ ವ್ಯಾಖ್ಯೆಯ ಮಾನಸ-ಶಾಸ್ತ್ರೀಯ ವಿವರಣವಿದೆ.

ದುಃಹಿಷ್ವನ್-ದ್ವಿಗ್ರಹಿಮನಾಃ ಸುಖೇಹು ವಿಗತ ಸ್ವಃ |

ವೀತರಾಗ ಭಯ ಕ್ಷೇತ್ರಃ ಸ್ಥಿತಧಿರಾ ಮುಸಿರುಜ್ಞತೇ ||

ವ್ಯಾಖ್ಯಾ-ನಿದರ್ಶಕವಾದ ಉಚ್ಯಂತೇ ಶಬ್ದ ಇಲ್ಲಿ ಬಂದಿದ್ದರೂ, ಇಲ್ಲಿ ವ್ಯಾಖ್ಯೆಯ ಅಪೇಕ್ಷೆ ಇಲ್ಲ. ಏಕೆಂದರೆ ವ್ಯಾಖ್ಯೆಯನ್ನು ಈ ಮೊದಲೇ ಹೇಳಲಾಗಿದೆ. ಸ್ಥಿತಪ್ರಜ್ಞನ ಶಾಸ್ತ್ರೀಯ ವ್ಯಾಖ್ಯೆಯಲ್ಲಿ ಎಲ್ಲಕಾಮನೆಗಳ ಸಮಾಲತ್ಯಾಗ ಅಪೇಕ್ಷಿತವಾಗಿದೆ. ಆದರೆ ಅದೇನೂ ಸುಲಭವಲ್ಲ. ಆದುದರಿಂದ ಈಗ ಈ ಶ್ಲೋಕದಲ್ಲಿ ಆ ಮಾನದಿಂದ ಸುಲಭವಾದ ಲಕ್ಷಣ ಹೇಳಲ್ಪಟ್ಟಿದೆ. ಕೆಟ್ಟಿದು ಬಂದಾಗ ಉದ್ದೇಗಕ್ಕೆ ಎಡಗೊಡಬೇಡ. ಉದ್ದೇಗಗೊಳ್ಳುವುದೆಂದರೆ ಹತಬಲನಾಗುವುದು. ಆಶಬ್ದದಲ್ಲಿಯೇ ಆ ಅರ್ಥ ಸೂಚಿತವಾಗಿದೆ. ‘ಉತ್ತ’ ಎಂದರೆ ಮೇಲೆ, ‘ವೇಗ’ ಎಂದರೆ ‘ಗತಿ’. ಮೇಲೆ ಏರುವಾಗ ಎತ್ತಿಗೆ ಸಾಕು ಸಾಕಾಗುತ್ತದೆ. ಆದರೂ ಮತ್ತೆ ಏರುತ್ತದೆ. ಇಂತಹ ಸ್ಥಿತಿ ಆಗಬಾರದು. ದುಃಹಿವನ್ನು ಧೈರ್ಯದಿಂದ ಸಹಿಸಬೇಕು. ಆದಕ್ಕೆ ಸೂರ್ಯ ಕೂಡದು. ದುಃಹಿದಂತೆ ಸುಖವನ್ನೂ ಸಾವಧಾನವಾಗಿ ಸೈರಿಸಬೇಕು ಎಂಬೇಂದು. ಮನಸ್ಯನಿಗೆ ಬೇಕೆನಿಸುವುದಿಲ್ಲ. ಆದುದರಿಂದ ಅದು ಆತನನ್ನು ಮೋಹಗೊಳಿಸದು. ಧೈರ್ಯದಿಂದ ಸೈಸಿದರಾಯು. ಆದರೆ ಸುಖ ಬೇಕು ಎನಿಸುತ್ತದೆ; ಮನವನ್ನು ಮೋಹಗೊಳಿಸುತ್ತದೆ. ಆದುದರಿಂದ ಸುಖದಲ್ಲಿ ಆಪಾಯವಿದೆ. ಸುಖಕೊನ್ನೇಸುಗ ಲಾಲಸೆಯಾಗುವುದು ಸುಖದ ಬಗ್ಗೆ ತಪ್ಪು ಶಿಲವಳಕೆಯ

పరిణామ. ఆదుదరింద సుఖము బరలు, ఎళ్ళుత్తు మనవన్ను బిగి హిదియబేచు. దుఃఖ బరలు ధైయమన్ను అవలంబిసబేచు. సుఖ బందరే ఆదరల్లి మనవన్ను తొడగిసకూడదు. ఆదన్ను బిగి హిదియబేచు. ఇళికలినల్లి ఎత్తు ఓడలేళసుత్తదే. కాగే సుఖద ప్రసంగగళల్లి మనద వృత్తి ఓడలేళసుత్తదే. ఆదుదరింద ఆదన్ను బిగికిదివుమ ఆవ్యక్త. ఈ కేలన ఆష్టేను బిగియాదుదల్ల. కామనాత్మాగద ఆళతీయింద ఇదు ఎష్టోఏ హగురు. కామనేయ ఎరదు రూసగళన్ను తల్లి సూచిసలాగిదే. సుఖ బేసేనిసుత్తదే. దుఃఖ బేధవేసుత్తదే. ఇల్లి ఇవేరడర సంయమ కేళభ్యప్పిదే.

౭. (అ) వృత్తిగళన్ను ఏళగొడబేడ

కామనేయ ఎరదు పుకారగళరువంతే, మూరు పరిణామగళు ఇవె. (గ) తృష్ణే (అ) కౌర్మిధ (ఇ) భయ. అనుకూలవాద వేదనే యింద తృష్ణే మట్టుత్తదే. ప్రతికూల వేదనేయింద కౌర్మిధ మట్టుత్తదే. భయమూ కౌర్మిధద్దే, ప్రతికూల వేదనేయదే, ఒందు రూప. ఆదరే నన్నుల్లి బదుకిరలు ఒందు విశేష ఆసక్తి ఇరువుదరింద భయు వృత్తి కౌర్మిధదింద బేధియిందు ఎణిసల్పప్పిదే. నమ్మల్లియ జిజీ విషయ మేలి ఆఫాతవాదోడనే భీతి మట్టుత్తదే. ఈ వృత్తి ఎల్ల పాఱణిగళల్లియూ స్వరస-వాహియాగిదే ఎందరే రక్తదల్లి బీరితిరుత్తదే. జీవనేసేచ్చేంద ప్రసంగ బందోడనే ఆదు జాగ్యతవాగుత్తదే. బలాత్మారవనాదున జనరు ఈ భయ వృత్తియ సంపూర్ణ లాభవన్ను వాడికొండిదారే ఆవరు జనరన్ను హేదరిసియీ గులానురాగి మాడిదారే. తోపు-బందాకు ముంతాద తస్త్రాస్త్రగళగింత ఈ భయ వృత్తియే ఆవర సత్తీయ నిజవాద ఆధార. ఆదుదరింద తృష్ణే, కౌర్మిధ వృత్తిగళన్ను కళియలు స్పృతంత్ర సాధనే మాడబేకాగువంతే భయ వృత్తియన్న గెల్లలాదరూ స్పృతంత్ర సాధనేయన్న మాడువుదు ఆగత్తే. తృష్ణే, కౌర్మిధ, భయ ఈ మూర్ఖు వృత్తిగళు ఇల్లవాదరే ప్రజ్ఞ స్ఫురవాగుత్తదే. ఈ వృత్తిగళు బుద్ధియ మేలి ఆఫాత

ಮಾಡುತ್ತವೆ. ಆದುದರಿಂದ ಅವುಗಳ ನಿರಾಸವನ್ನು ಇಲ್ಲಿ ಉಪದೇಶಿಸ ಲಾಗಿದೆ. ಈ ಪ್ರಕಾರವಾಗಿ ಈ ಶೈಲ್ಲೀಕದಲ್ಲಿ ಸಿಫತಪ್ರಜ್ಞನ ಸಿಫತಿಯ ಮಾನಸ-ರಾಸ್ತೀಯ ವಿನೇಚನೆ ಮಾಡಲ್ಪಟ್ಟಿದೆ. ಮುಂದಿನ ಶೈಲ್ಲೀಕಗಳಲ್ಲಿ ಪ್ರತ್ಯೇಕವಾಗಿ ಕರ್ಮಯೋಗವನ್ನು ಆಚರಿಸುತ್ತಿರುವಾಗ ಸಂಯಮವನ್ನು ಹೇಗೆ ಸಾಧಿಸಬೇಕೆಂಬುದನ್ನು ಹೇಳಿದೆ.

೭೫. ಸಿಫತಪ್ರಜ್ಞ ತೆಯ ಸುಲಭತರ ಸಾಧನ-

ವೃತ್ತಿಗಳ ಸೆಳಿತಕ್ಕ ಸಿಕ್ಕಬೇಡಿ

ಯಃ ಸರ್ವತ್ವಾನಭಿಸ್ಯೇಹಸ್ತತ್ತತಾ ಪ್ರಾಪ್ಯಶಭಾಶಭಂ

ನಾಭಿನಂದಕಿ ನದ್ಯೇಷ್ಟಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ||

“ಯಃ ಸರ್ವತ್ವ ಅನಭಿಸ್ಯೇಹಃ” ಮನವನ್ನು ಎಲ್ಲಿಯೂ ತೊಡಗಿಸ ಕೂಡದು. ಮನಕ್ಕೆ ಎಲ್ಲಿಯೂ ಅಂಟು, ತೊಡಕು, ಮುಚ್ಚುಳ ಇರಕೂಡದು. ಮನುಷ್ಯನ ಮನವು ಯಾವುದಕಾಂಡರೂ ಅಂಟುತ್ತದೆ. ಕೆಲವರದು ಪುಸ್ತಕಕ್ಕೆ ಅಂಟಿದ್ದರೆ, ಇನ್ನು ಕೆಲವರದು ಹೊಲದಲ್ಲಿ ಮುಳುಗಿರುತ್ತದೆ. ಅದನ್ನು ಎಲ್ಲಿಯೂ ತೊಡಗಿಸಬೇಡಿರೆಂದು ಇಲ್ಲಿ ಹೇಳಿದೆ. ಹೀಂದಿನ ಶೈಲ್ಲೀಕದಲ್ಲಿ ಕೆಟ್ಟಿದು ಬರಲು ದುಃಖಿಸಬೇಡಿ, ಒಳಿತು ಬರಲು ಸುಖಿಸಬೇಡಿ ಎಂದು ಹೇಳಿದೆ. ಇಲ್ಲಿ ಹೇಳಿರುವುದು ಅದಕ್ಕಿಂತಲೂ ಸುಲಭ ಸಾಧನ. ಒಳಿತು ಬಂದಾಗ ಸುಖಿಸಬೇಡಿರೆಂದು ಹೇಳಿಲ್ಲ. ಸುಖಿಸಿರಿ; ಅಡ್ಡಿಯಿಲ್ಲ. ಆದರೆ ಹುರಿದುಂಬಬೇಡಿ. ಹಂಸಿತರಾಗಬೇಡಿ, ಹುರೀನ್ನುತ್ತ ಕುಣೀದಾಡಬೇಡಿ. ಆದರ ಅಭಿನಂದನ ವಾಡಬೇಡಿ. ಮನ ಹುಟ್ಟಿದರೆ ಅನಂದವಾಸುತ್ತದೆ; ಆಗಲಿ. ಆದರೆ ಸಕ್ಕರೆ ಹಂಚಬೇಡಿ. ಲಗ್ನವಾಯ್ಯ, ಸಂಶೋಷವಾಯ್ಯ. ಸರಿ. ಆದರೆ ಬಂಧಂದಿನ ವಾಡ್ಯ ಬೇಡ. ಇವೇ ಇಲ್ಲಿ ಹೇಳಿದೆ. ಆದರಂತೆ ಕೆಟ್ಟಿದು ಒದಗಿದರೆ ಕೆಡಕೆನಿಸುತ್ತದೆ. ಅಡ್ಡಿಯಿಲ್ಲ. ಆದರೆ ಮನದಲ್ಲಿ ಸಂತಾಪವಾಗಕೂಡದು. ಬುದ್ಧಿಗೆ ಕಾವು ತಗಲುವವ್ಯ ಶೀವೈವಾಗಬಾರದು ಆ ವಿಕಾರಗಳು. ತೀವ್ರ ವಿಕಾರಗಳು ಬುದ್ಧಿಯ ಮೇಲೆ ಆಫಾತ ಮಾಡುತ್ತವೆ. ಬುದ್ಧಿ ದೃಢವಾಗಿ ಸುರಕ್ಷಿತವಾಗಿ ಉಳಿಯಬೇಕು. ಚಾಣಕ್ಯ ಹೇಳಿದಾನೆ-ನನ್ನದೇಲ್ಲವೂ ಹೋಗಲಿ, ಆದರೆ ಬುದ್ಧಿ ಉಳಿಯಲಿ! “ಬುದ್ಧಿ ಸ್ತ ಮಾ ಗಾನ್ಮ” ಬುದ್ಧಿಯನ್ನು ದೃಢವಾಗಿ

లుళికొళ్ళి. కనుఁయోగి వ్యవకారదల్లి హేగి వతీసబేచేంబుదరే
వివరణ ఇదు. మనుషున వృత్తియల్లి స్ఫుర్తివాదరూ గాంభీయు
విద్దరే, ఆవసిగే ఇదు సహజవాగి సాధిసబేకు. మంగనంతి వృత్తి
యాగిద్దరే, సంయమ సాధిసదు. మంగగళు ఆనందదింద కేకే
కాకుత్తవే, దుఃఖదింద కిరిచుత్తవే. ఇంథ వృత్తి ఇరదే, స్ఫుర్తి
గాంభీయు ఇద్దరే, ఇదు కరిణవేసిసదు.

౭. స్తుతప్రజ్ఞ తేయ సులభమవు సాధనః ఇంద్రియగళ నియమన మాడి

సంయమవన్ను ఇన్నుష్టు సులభ మత్తు స్ఫుర్తి మాడలు
ముందిన శోకదల్లి ఆనేయ ఉదాహరణెయన్ను ముందిరిసి
ఇంద్రియనిగ్రహన్ను సూచిసలాగిదే.

యదా సంకరతే చాయం కుమోఽంగానీవ సవతో||

ఇంద్రియాణీఽంద్రియాభోభోభ్యః తస్య ప్రజ్ఞా ప్రతిష్ఠితా||

సామాన్యవాగి ఆమే తన్న ఆవయవగళన్ను స్వేచ్ఛియాగి చూచి
కొండిరుత్తదే. ఆపాయవన్ను కండొడనే ఒళక్కే ఎళైదుకొళ్ళుత్తదే.
నిమ్మ ఇంద్రియగళన్ను కూగి విషయగళింద ఎళైదుకొళ్ళుత్తదే. ఆమే తన్న
ఆవయవగళన్ను చూచికొందు స్వేచ్ఛియింద నడేదాదుత్తిరువాగ
ఆపాయవన్ను కండొడనే ఆవస్తు ఒళగే ఎళైదుకొళ్ళుత్తదే. అదరంతే
నీవూ ఆపాయగళు ఇదువ ఎడెయింద నిమ్మ ఇంద్రియగళన్ను ఒళగే
ఎళైదుకొళ్ళు. అప్పగళ పారమాధ్ిక ఉపయోగివిరువల్ల ఆవస్తు
ఆపుగళష్టక్కే బిట్టుబిడి. ఇల్లి హేళిరువ సాధన మత్తష్టు సులభ
వాగిదే. ఆపాయవిద్దిడెయింద హిందక్కే తెగెదుకొళ్ళు. ఆపాయవిల్ల
దల్లి స్వాతంత్ర్యి కొడి. ఎషోందు సులభ! ఇదు పతుగళగూ గొత్తా
గుత్తదే. ఆదుదరిందలే ఆనేయ ఉదాహరణ కొట్టిదే. ఆమే
యంతక పూటెయిలు హేగి వతీసుత్తదే. నీవంతు మనుషురు
ఇదు గీతియ నిదేశన.

೨

೩೩. ಇಂದ್ರಿಯನಿರ್ಯವನ ವಸ್ತುತಃ ಕರಿಣವಲ್ಲ

ಸುಲಭವೆಂದು ಹೇಳಿದ ಈ ಮಾತ್ರಾ ನಮಗೆ ಕರಿಣವೆನಿಸುತ್ತದೆ. ಆದರೆ ಮುಖ್ಯತಃ ಈ ಮಾತ್ರ ಅಭ್ಯಾಸಕ್ಕೆ ಸಂಬಂಧಿಸಿದ್ದು. ಚಿಕ್ಕಂದಿನಿಂದ ಈ ವ್ಯಕ್ತಿ ನಮಗೆ ಅಭ್ಯಾಸವಾಗಿದ್ದರೆ, ಗೀತೆಯ ಈ ಉಪದೇಶವನ್ನು ಅನುಸರಿಸುವುದು ಸ್ವಲ್ಪವೂ ಬಿಗಿಯಾಗದು. ಕೆಲವರು ಹೇಳುವಂತೆ, ಗೀತೆ ಮನವ್ಯ ಸ್ವಭಾವಕ್ಕೆ ವಿರುದ್ಧವಾಗಿ ನಡೆಯಲು ಸರ್ವಧಾ ಹೇಳುವುದಿಲ್ಲ. ಚಿಕ್ಕಮಕ್ಕಳ ಸ್ನೇಹಿರಕವಾದ ಸೇರಿಕೆ-ಬೇಸರಿಕೆಗಳು ಶುದ್ಧವಾಗಿಯೆ ಇರುತ್ತವೆ. ನಾವು ಬಳಾತ್ಮಕರದಿಂದ ಅವರ ನಾಲಗೆ ಸಲ್ಲದ ಪದಾರ್ಥಗಳ ರುಚಿಯನ್ನು ಒದಗಿಸುತ್ತೇವೆ. ಅವರ ರುಚಿಯನ್ನು ನಾವು ವಿಕೃತಗೊಳಿಸುತ್ತೇವೆ, ಕೃತ್ಯಮವಾಗಿಸುತ್ತೇವೆ. ಚಿಕ್ಕಮಕ್ಕಳಿಗೆ ಸ್ವಾಭಾವಿಕವಾಗಿ ಯಾವುದು ಸೇರುತ್ತದೆಯೋ ಸುಲಭವಾಗಿರುತ್ತದೆಯೋ ಅದನ್ನೇ ಮಾಡಿ ರಂದು ಗೀತೆ ಹೇಳುತ್ತದೆ. ನಾವು ಮಕ್ಕಳಿಗೆ ಕುಶಿಕ್ಕಣವನ್ನಿತ್ತ ಅವರ ರುಚಿಯನ್ನು ಕೆಡಿಸುತ್ತೇವೆ. ಅದುದರಿಂದ ಮತ್ತೆ ವಿರುದ್ಧ ಕುಶಿಕ್ಕಣ ಕೊಟ್ಟು ಅದನ್ನು ಸರಿಪಡಿಸಬೇಕಾಗುತ್ತದೆ. ಕುಶಿಕ್ಕಣದಿಂದ ಮೊದಲು ಇಂದ್ರಿಯಗಳು ಸ್ವೇಚ್ಛಾಚಾರಿಗಳಾಗುತ್ತವೆ. ಅದುದರಿಂದ ಮುಂದೆ ಅವನ್ನು ಹಿಡಿತದಲ್ಲಿಡುವುದು ಕರಿಣವೆನಿಸುತ್ತದೆ. ಆರಂಭದಿಂದಲೇ ಅವನ್ನು ಒಳ್ಳಿಯದರ ಕಡೆ ತಿರುಗಿಸಿದರೆ ಇಂದ್ರಿಯ ಸಂಯಮ ಸುಲಭವಾಗುತ್ತದೆ. ಜ್ಞಾನದೇವನು ಹೇಳಿದಾನೆ, “ನನ್ನ ಇಂದ್ರಿಯಗಳ ಸ್ವಭಾವವೇ ಒಂದು ಬಗೆಯಾಗಿ ರೂಪಗೊಂಡಿದೆ. ಯಾವುದನ್ನು ಸೋಡಬಾರದೋ ಅದರ ಕಡೆಗೆ ಕಷ್ಟೀ ಹೋಗುವುದಿಲ್ಲ. ಕೇಳಬಾರದುದನ್ನು ಕೆವಿ ಕೇಳುವುದೇ ಇಲ್ಲ.” ಇದು ಬಿಗಿಯಾಗಿ ಏಕೆ ತೋರಬೇಕು? ಇದು ಬೆಂಕಿಯೆಂದು ಗೊತ್ತಾದರೆ, ಆತ್ಮಕ್ಕೆ ಹೋದಿತೆ? ಬೆಂಕಿಯಲ್ಲಿ ಕೈಹಾಕುವುದೇ ಆದರೆ ನಿಜಾರದಿಂದ ಮನವನ್ನು ಗಟ್ಟಿನಾಡಿ ಹಾಕುತ್ತೇವೆ. ಅದರಂತೆಯೇ ಆಪಾಯವಿದೆ ಎಂದು ನಿಶ್ಚಯವಾಗಿ ತೋರುತ್ತಿರುವಲ್ಲಿ ಇಂದ್ರಿಯಗಳು ಸರ್ವಧಾ ಹೋಗವು. ಅಪಾಯದತ್ತ ಇಂದ್ರಿಯಗಳನ್ನು ಹರಿಯಬಿಡುವುದೇ ಕರಿಣವಾಗಿ ತೋರಬೇಕು. ಆದರೆ ಕುಶಿಕ್ಕಣವು ನಮ್ಮ ಸ್ಥಿತಿಯನ್ನು ಇದಕ್ಕೆ ವಿಪರೀತವಾಗಿ ಮಾಡಿದೆ.

ಯಾವುದು ಕರಿಣವೋ ಅಸ್ವಾಭಾವಿಕವೋ ಅದೇ ನಮಗೆ ಸ್ವಾಭಾವಿಕವೂ ಸುಲಭವೂ ಆಗಿ ಕಾಣಿಸುತ್ತದೆ. ಇದಕ್ಕೆ ಗೀತಿಯ ಉಪಾಯವಿಲ್ಲ. ಗೀತಿಯ ದೃಷ್ಟಿಯಿಂದ ಚಿಕ್ಕಮಕ್ಕಳಿಗೂ ಸಾಧ್ಯವಾಗಬಹುದಾದ ಸಾಧನ ಇಲ್ಲಿ ಹೇಳಲ್ಪಟ್ಟದೆ. ಸಮಾಜದ ಸ್ವಾಭಾವಿಕ ಅವಸ್ಥೆಯಲ್ಲಿ ಇಂದಿಯ ಜಯ ಕರಿಣವಾಗುವುದಿಲ್ಲವೆಂಬುದರಲ್ಲಿ ಸಂಶಯವಿಲ್ಲ.

ಅ. ಇಂದಿಯ ನಿಯಮನದ ಎರಡು

ಪ್ರಕಾರಗಳು: ಸಂಯಮ-ನಿಗ್ರಹ

ಆದರೆ ಇಂದಿಯ-ಸಂಯಮ, ಇಂದಿಯ-ನಿಗ್ರಹ ಈ ಎರಡು ಪ್ರಕಾರಗಳಿಂದ ಇಂದಿಯ-ಜಯವು ಸೂಚಿಸಲ್ಪಡುತ್ತದೆ. ಈಯೆರಡು ಪ್ರಕಾರಗಳ ವಿವೇಚನೆಯನ್ನು ಸ್ಪಾಲ್ಪ ಮಾಡುವ. ಇಂದಿಯನಿಗ್ರಹ ಕೆಲವೊಂದು ಸಮಯದ ಮಟ್ಟಿಗೆ ಇರುವಂಥದು. ಇಂದಿಯಸಂಯಮ ಇಡೀ ಜೀವನದ ತತ್ತ್ವ. ಉದಾ: ನನಗೆ ಸಿಹಿ ತಿನ್ನುವ ಅವೇಕ್ಷೆ ಇದೆ. ಸಿಹಿ ತಿನ್ನುವದೇ ಕೆಟ್ಟುದು ಎಂದಲ್ಲ. ಆದರೆ ಸಿಹಿಯ ಮೇರೆ ಕೆಟ್ಟುದು. ಆದುದರಿಂದ ನಾನು ಕೆಲವೊಂದು ಕಾಲದವರಿಗೆ ಸಿಹಿ ತಿನ್ನುವುದನ್ನು ಸಂಪೂರ್ಣವಾಗಿ ಬಿಟ್ಟು ಬಿಡುತ್ತೀರೇನೆ. ಇದರಲ್ಲಿ ನನ್ನ ಉದ್ದೇಶ ನನ್ನನ್ನು ಶಿಕ್ಷಿತನಾಗಿ ಮಾಡುವುದು, ತಿದ್ದುವುದು, ದಾಂತಗೊಳಿಸುವುದು. ಇಂದಿಯಗಳನ್ನು ದಾಂತಗೊಳಿಸಲು, ವಶದಲ್ಲಿ ಇರಿಸಲು, ಕೆಲವೊಂದು ಕಾಲ ನಾವು ನಿಗ್ರಹ ಮಾಡುತ್ತೀರೇನೆ. ಸಿಹಿ ತಿನ್ನುವುದು ತಪ್ಪೇನೂ ಅಲ್ಲ. ಆರೋಗ್ಯಕ್ಕೆ ಸಿಹಿ ಆವಶ್ಯಕವೂ ಇರಬಹುದು. ಆದರೆ ಸಿಹಿಯ ಅವೇಕ್ಷೆಯನ್ನು ಮಿತಿಯಲ್ಲಿ ಇಟ್ಟುಕೊಳ್ಳಲು ಕೆಲವೊಂದು ಕಾಲದ ವರಿಗೆ ಅದನ್ನು ನಿಗ್ರಹಿಸಿದೆ. ಆ ಕಾಲ ಕೆಳಿದ ಮೇಲೆ ಮತ್ತೆ ಸಿಹಿಯನ್ನು ತಿನ್ನ ತೊಡಗುತ್ತೀರೇನೆ. ಆದರೆ ಅಳಿದು ತೂಗಿ. ಇದು ಸಂಯಮ. ಆದರಂತೆಯೇ ಮೌನದ ಉದಾಹರಣೆ ತೆಗೆದುಕೊಳ್ಳುವ. ಮೌನ ಕೆಲವೊಂದು ಕಾಲ ಮಾಡುವ ಸಾಧನೆ. ನಿಯಮಿತವಾಗಿ, ಅಗತ್ಯವಿದ್ವಪ್ತನ್ನೆ ತಿನ್ನುವುದು ನಿತ್ಯದ ಸಾಧನೆ. ಮನುವ್ಯನ ಪರಿಕ್ಷೇಯೂ ಇದರಲ್ಲಿಯೇ ಇರುತ್ತದೆ. ಗುಜರಾತಿಯಲ್ಲಿ ಒಂದು ಮಾನುವಕವಾದ ಗಾಡಿ ಇದಿ:—‘ಮಾಣಸನೀ ಪರೀಕ್ಷೆ ಖಾಟಲೇ, ನೇ, ಪಾಟಲೇ,’ ಮಣಿಯ ಮೇಲೆ, ಮಂಜದ ಮೇಲೆ

ಎಂದರೆ ಉಣಿವಾಗ, ಬೇನೆಬಂದಾಗ ಮನುಷ್ಯನ ಪರಿಕ್ರೇ ಉಟದಲ್ಲಾ ಬೇನೆಯಲ್ಲಾ ಮನುಷ್ಯನ ಸ್ವಭಾವದ ದೋಷಗಳಿಲ್ಲವೂ ಪ್ರಕಟವಾಗುತ್ತದೆ. ಮನುಷ್ಯ ಏತಿಗಿಟ್ಟು ತನ್ನಲೂ ಬಲ್ಲ, ಅಥವಾ ಏನೂ ತನ್ನದೆಯೂ ಇರಲಾ ಬಲ್ಲ. ಆದರೆ ಮತವಾಗಿ ತನ್ನವುದು ನಾತ್ರ ಅವಸಿಗೆ ಸಹಸಾ ಸಾಧಿಸುವುದಿಂಥಿಲ್ಲ. ಎರಡು ತುದಿಗಳು ಸಾಧಿಸಬಲ್ಲವು. ಮಧ್ಯಸ್ಥಿ ತಿ ಸಾಧಿಸುವುದಿಲ್ಲ. ಇಂದಿರಿಯಗಳನ್ನು ಮಧ್ಯಸ್ಥವಾಗಿಸುವುದು ಸಂಯಮ. ಹಲಕೆಲವು ಸಲ ಸಂಯಮಕ್ಕೂ ಸುಗ ಅವನ್ನು ಎರಡನೆಯ ತುದಿಗೆ ಒಯ್ಯಬುದು ನಿಗ್ರಹ. ನಿಗ್ರಹದ ಉಪಯೋಗವೂ ಸ್ವಷ್ಟವಾಗಿದೆ. ಅದು ನಿತ್ಯಧರ್ಮವಲ್ಲ.

೨೬. ಅವುಗಳ ಇನ್ನೊಂದಿಷ್ಟು ವಿವರಣೆ

ನಿಗ್ರಹ ಪ್ರಾಸಂಗಿಕವೆಂದೂ ಸಂಯಮ ನಿತ್ಯವೆಂದೂ ನಾವು ಭೇದವನ್ನು ಕಲ್ಪಿಸಿದೆವು. ಹಿಗೆ ನಾವು ಮಾಡಿದುದು ತಾರತಮ್ಯ ದೃಷ್ಟಿಯಿಂದ ಎಂದು ತಿಳಿಯಬೇಕು. ಏಕೆಂದರೆ, ನಿಗ್ರಹವೂ ಸಂಯಮದಂತೆ ನಿತ್ಯವಾಗಿರಬಲ್ಲದೆಂಬುದು ಸ್ವಲ್ಪ ವಿಚಾರದಿಂದ ಗೊತ್ತಾಗಬಹುದು. ಉಪವಾಸ ಪ್ರಾಸಂಗಿಕವೆಂದೂ ಏತಾಹಾರ ನಿತ್ಯವೆಂದೂ ನಾವು ಸೋಡಿದೆವು. ಆದರೆ ಒಬ್ಬ ಮನುಷ್ಯ ದಿನಾಲು ತನ್ನದೊಂದು ಕ್ಲಾಪ್ತವಾದ ವೇಳೆಯಲ್ಲಿಯೇ ತನ್ನ ವ ನಿಯಮವನ್ನು ಇಟ್ಟಕೊಂಡಿರುವನೆಂದು ತಿಳಿಯಿರಿ. ಇಂತಹ ನಿಯಮವನ್ನು ಇಟ್ಟಕೊಳ್ಳುವುದು ಇಷ್ಟವೇ. ನಡುವೆ ಯಾರಾದರೂ ತನ್ನಲೂ ತಂದರೆ ಅವನು ತನ್ನವುದಿಲ್ಲ. ಇದು ನಿಗ್ರಹ. ಅದು ಪ್ರಾಸಂಗಿಕವಾಗಿರದೆ ನಿತ್ಯದೆಂಬುದು ಸ್ವಷ್ಟ. ಅದರಂತೆಯೇ ಮೌನಮ್ಮೆ. ಮೌನವು ಸಂವಾಸ್ಯತಃ ಪ್ರಾಸಂಗಿಕ. ಆದರೆ ವಾಣಿಯನ್ನು ನಿಗ್ರಹ ಮಾಡುವ ಪ್ರಸಂಗ ದಿನಾಲು ಬರುವ ಸಂಭವ ಬಹಳ. ಯಾರಾದರೂ ಏನನ್ನಾದರೂ ಎಂದರೆ, ಅದಕ್ಕೆ ಉತ್ತರಕೊಡುವುದಕ್ಕೆಂತ ಮಾತಿನ ವೇಗವನ್ನು ತಡೆವುದೇ ಆನೇಕ ಸಲ ಅವಶ್ಯವಾಗುತ್ತದೆ. ವಾಣಿಯನ್ನು ಹಿಗೆ ನಿಗ್ರಹಿಸುವುದು ನಿತ್ಯದ ವಸ್ತುವೇ ಅಲ್ಲವೇ? ನಿಗ್ರಹ-ಸಂಯಮಗಳಿರಣನ್ನೂ ನಿತ್ಯವೂ ಆಚರಿಸಬೇಕಾಗುತ್ತದೆಂದು ಇದರ ಅಥವಾಯ್ತು. ಭೇದಮಾಡಿದು ಕೇವಲ ತಾರತಮ್ಯ ದೃಷ್ಟಿಯಿಂದ. ವಾಸ್ತವಿಕವಾಗಿ ಮೂಲದಲ್ಲಿ ಎರಡೂ ಒಂದೇ. ನಿಗ್ರಹದಲ್ಲಾ ಸಂಯಮ

ದಲ್ಲಿಗೂ ಸ್ವಂತದ ಮೇಲೆ ಅಂಕುಶ ಸಮಾನವನ್ನು. ಶಾರಾಂಶ, ಸಂಯಮ—ಸಿಗ್ರಹಗಳ ಸೂಕ್ಷ್ಮ ಭೇದವನ್ನು ಹೊದಲು ಲಕ್ಷ್ಯದಲ್ಲಿ ತಂದು, ಬಳಿಕ ಅದನ್ನು ಮರೆಪುದೇ ಲೇಸು. ಆದರೆ ‘ಸಿಗ್ರಹ’ ಇಬ್ಬದ ವಿಷಯದಲ್ಲಿ ಇನ್ನುಸ್ವಾ ವಿವರಣೆ ಅವಶ್ಯ. ಸಿಗ್ರಹದಲ್ಲಿ ಬಲಾತ್ಮಾರದ ಭಾವ ಬರುತ್ತೇ ದೇನೋ ಎಂದು ತೋರುತ್ತದೆ. ಇಂದ್ರಿಯ ಸಿಗ್ರಹ ಶಬ್ದದಲ್ಲಿ ಅಂತಹ ಬಲಾತ್ಮಾರ ಸೂಚಿತವಾಗಿಲ್ಲ. ಶಬ್ದ ಕ್ಷೇತ್ರ ಅಥವಾ ಭಾರವಾಗುವುದಿಲ್ಲ. ಆದುದರಿಂದ ಆದು ಪ್ರಸಂಗೋಚಿತವಾಗಿ ಅನೇಕ ಅಥವಾಗಳಲ್ಲಿ ಉನ ಯೋಗಿಸಲ್ಪಡುತ್ತದೆ.

೫೦. ಗೀತೆಗೆ ತೋರುವ ಇಂದ್ರಿಯಜಯದ ಮಹತ್ವ

ಇಲ್ಲಿಗೆ ಸ್ವಿತಪ್ರಜ್ಞನ ಮುಖ್ಯ ಲಕ್ಷಣ, ಅದರ ಮೂರು ವಿವರಣೆಗಳು ಮುಗಿದುವು. ಮುಂದಿನ ಹತ್ತು ತೋರುತ್ತೇ ಇಗಳಲ್ಲಿ ಈ ವಿವರಣೆಗಳಲ್ಲಿಯ ಕೊನೆಯದಾದ ಶ್ರೀಯಾತ್ಮಕ ಸುಲಭಸಾಧನದ, ಇಂದ್ರಿಯಜಯದ ವ್ಯಾಖ್ಯಾನವಿದೆ. ಗೀತೆಗೆ ಇದರ ಮಹತ್ವ ಬಹಳವೇನಿಸುತ್ತದೆ. ಆದು ದರಿಂದ ಅನೇಕ ಅಧ್ಯಾಯಗಳಲ್ಲಿ ಅದರ ವಿವೇಚನೆ ಬಂದಿದೆ. ಮೂರನೆಯ ಅಧ್ಯಾಯದಲ್ಲಿ ಕರ್ಮಯೋಗದ ವಿವೇಚನೆ ಮಾಡಿದ ಬಳಿಕ ಇಂದ್ರಿಯ ಜಯದ ಸ್ವತಂತ್ರ ಪ್ರಕರಣವನ್ನೇ ಒಂದನ್ನು ಕೊಡಲಾಗಿದೆ. ಇಲ್ಲಿ ಇನ್ನು ಮುಂದೆ ಈ ವಿಷಯದ ವಿಜ್ಞಾನವನ್ನು, ತತ್ತ್ವಜ್ಞಾನವನ್ನು ಹೇಳಬೇಕಾಗಿದೆ. ‘ಹೇಗೆ’ ಎಂಬ ಪ್ರಶ್ನೆಗೆ ಉತ್ತರವನ್ನು ವಿಜ್ಞಾನ ಹೇಳುತ್ತದೆ. ‘ಏಕೆ’ ಎಂಬ ಪ್ರಶ್ನೆಯನ್ನು ತತ್ತ್ವಜ್ಞಾನ ಬಿಡಿಸುತ್ತದೆ. ಇಂದ್ರಿಯ ಸಿಗ್ರಹವನ್ನು ಹೇಗೆ ಮಾಡಬೇಕು; ಏಕೆ ಮಾಡಬೇಕು? ಎಂದರೆ ಪ್ರಜ್ಞೆಯ ಸ್ಥಿರತೆಗೂ ಅದಕ್ಕೂ ಏನು ಸಂಬಂಧ? ಈ ಎರಡೂ ಮಿಾಮಾಂಸೆಗಳನ್ನು ಇನ್ನು ಮುಂದೆ ನಾವು ತಿಳಿಯಬೇಕಾಗಿದೆ.

ಇನೆಯ ವ್ಯಾಖ್ಯಾನ

೧

ಇಗ. ಇಂದ್ರಿಯಜಯದ ವಿಜ್ಞಾನದ ಪ್ರಸ್ತಾವನೆ

ಸ್ಥಿತಪ್ರಜ್ಞನ ಲಕ್ಷಣಗಳೆಂಬುದು ವಸ್ತುತಃ ಮೊದಲಿನ ನಾಲ್ಕು ಶೈಲಿಗಳಲ್ಲಿಯೇ ಮುಗಿಯಿತು ಇನ್ನು ಮುಂದೆ ಇಂದ್ರಿಯ-ಸಿಗ್ರಹದ ವಿಜ್ಞಾನವನ್ನು ತತ್ತ್ವಜ್ಞಾನವನ್ನು ಸೋಡಬೇಕು. ಮೊದಲು ಮೂರು ಶೈಲಿಗಳಲ್ಲಿ ವಿಜ್ಞಾನ ಹೇಳಲ್ಪಟ್ಟಿದೆ. ಈ ವರ್ಗೆ ಉತ್ತರೋತ್ತರ ಸುಲಭ ಸಾಧನಗಳು ತೋರಿಸಲ್ಪಟ್ಟಿವೆ. (೧) ಕಾಮನೆಗಳನ್ನೇ ಬಿಡಿರೆಂದು ಮೊದಲು ಹೇಳಲಾಯಿತು (೨) ಅಸಂತರ ಕಾಮನೆಗಳ ಪರಿಣಾಮ ಆಗೋಡಬೇಡಿ, ತೃಪ್ತಿ, ಕ್ರೋಧ, ಭಯಗಳಲ್ಲಿ ಕಾಮನೆಗಳ ಪರ್ಯಾವರಣವಾಗೋಡಬೇಡಿ ಎಂದೆ; (೩) ತರುವಾಯ, ಪರಿಣಾಮವಾದರೂ ಆದನ್ನು ವಶದಲ್ಲಿದಿ, ಬುದ್ಧಿಯ ಮೇಲೆ ಆದರ ಆಕ್ರಮಣವಾಗೋಡಬೇಡಿ ಎಂದು, (೪) ಕೊನೆಯಲ್ಲಿ, ಇಂದ್ರಿಯಗಳನ್ನೇ ಬಿಗಿಹಿಡಿಯಿರೆಂದು ಹೇಳಲಾಯಿತು. ಈ ಬಗೆಯಾಗಿ ಜೀರೆ ಜೀರೆ ವ್ಯಾಂಗಳೆಂದ ವಿವರಣೆ ಮಾಡಲ್ಪಟ್ಟಿತು. ಸಾಧನೆಯ ಅರಂಭವನ್ನು ಹೇಗೆ ಮಾಡಬೇಕೆಂಬುದನ್ನು ತೋರಿಸಲು ಈ ವಿವರಣೆ ವಾಧಾಡಲ್ಪಟ್ಟಿತು. ಸಾಧನೆಯ ಕೊನೆಯ ಮಾಟ್ಟಲನ್ನು ಮುಟ್ಟಿದೆಯೇ ಸ್ಥಿತಪ್ರಜ್ಞತ್ವವಾಗುತ್ತದೆಂದು ಇದರ ಅರ್ಥವಳ್ಳ. ಎಲ್ಲಕ್ಕೂ ಸುಲಭವಾದ ಸಾಧನೆ ಎಂದು ಕೊನೆಯಲ್ಲಿ ಇಂದ್ರಿಯಗಳನ್ನು ಬಿಗಿಹಿಡಿಯಲು ಹೇಳಲಾಯ್ದು. ಆದರೆ ಸಿಗ್ರಹ, ಸಂಯಮ ಈ ಏರಡೂ ಅರ್ಥಗಳಿಂದ ಇಂದ್ರಿಯಗಳನ್ನು ಬಿಗಿಹಿಡಿಯಲು ಬಂದರೂ, ಅಷ್ಟರಿಂದ ಮನುಷ್ಯ ಸ್ಥಿತಪ್ರಜ್ಞನಾಗನು. ಇಷ್ಟೇ ಅಲ್ಲ, ಅಷ್ಟರಿಂದ ವಸ್ತುತಃ ಇಂದ್ರಿಯ-ಜಯವೂ ಪೂರ್ಣವಾಗದು. ಇಂದ್ರಿಯಗಳನ್ನು ಬಿಗಿಹಿಡಿಯಲು ಬಂದರೆ, ಆದನ್ನು ಉಪಯೋಗಿಸಿಕೊಂಡು ಒಳಗಿನ ಕಾಮನೆಯನ್ನೇ ಕತ್ತರಿಸಿ ಹಾಕಬೇಕು. ಸಾನು ಸಂಕಲ್ಪಿಸಿದಂತೆ ಇಂದ್ರಿಯಗಳು ನಡೆಯುತ್ತವೆ ಎಂಬ ಆನುಭಾತಿಯಿಂದ ನನಗೆ ದೊರೆವ ಶಕ್ತಿಯಿಂದ ಕಾಮನೆಗಳ ಬೀಜವನ್ನೇ ನಿರ್ಜರ್ವವ

ಗೊಳಿಸಬೇಕು. ಈ ಕಾಮನೆಯ ಬೀಜ ನಷ್ಟವಾದಾಗಲೇ ಇಂದ್ರಿಯ-
ನಿಗ್ರಹ ಸಾಧ್ಯವಾಯ್ತೆಂದು ತಿಳಿಯಬೇಕು. ನಮ್ಮೆ ಇಂದ್ರಿಯ ನಿಗ್ರಹದ
ಒರಿಗಲ್ಲು ಇವೆಷ್ಟುಂದು ಸೂಕ್ಷ್ಮವಾಗಿದೆ. ಅದನ್ನೇ ಈಗ ಒಂದು ಶೋಕದಲ್ಲಿ
ಹೇಳಲಾಗಿದೆ. ಇದು ಇಂದ್ರಿಯ ನಿಗ್ರಹದ ವಿಜ್ಞಾನದ ಆರಂಭ.

**೫೨. ನಿರಾಹಾರ ಪ್ರಾಥಮಿಕ ಸಾಧನೆ, ರಸನಿವೃತ್ತಿ ಪೂರ್ಣತೆ
ವಿಷಯ ವಿಸಿವರ್ತನೆ ನಿರಾಹಾರಸ್ಯ ದೇಹಿನಃ |
ರಸವರ್ಚಯಂ ರಸೋಪ್ಯಸ್ಯ ಪರಂ ದೃಷ್ಟಾತ ನಿವರ್ತನೆ ||**

“ನಿರಾಹಾರದ ಸಾಧನೆಯಿಂದ ವಿಷಯಗಳು ತೊಲಗುತ್ತವೆ. ಆದರೂ
ಸವಿ ಹಾಗೆಯೇ ಉಳಿಯುತ್ತದೆ. ಅದೂ ಮುಂದೆ ಪರ-ದರ್ಶನದಿಂದ ನಿವೃತ್ತಿ
ವಾಗುತ್ತದೆ,” ಇದು ಈ ಶೋಕದ ಭಾವಾರ್ಥ. ವಿಷಯಗಳು ತೊಲಗಿ
ದುವು, ವಿಷಯಗಳತ್ತ ಬಿಡದೆ ಇಂದ್ರಿಯಗಳನ್ನು ಬಿಗಿಹಿಡಿದುದಾಯಿತು;
ಇಷ್ಟರಿಂದಲೇ ಇಂದ್ರಿಯಜವು ಪೂರ್ಣವಾಯ್ತೆಂದು ತಿಳಿಯಲಾಗದು.
‘ನಿರಾಹಾರ’ ಶಬ್ದದಲ್ಲಿಯ ‘ಆಹಾರ’ದ ಅರ್ಥ ರಸನೆಯ ಆಹಾರವೆಂದಂತೂ
ಸ್ವೀ, ಆದರೆ ಆದರ ಹೊತ್ತು ಎಲ್ಲ ಇಂದ್ರಿಯಗಳ ಭೋಗವೂ ಎಂಬ ವ್ಯಾಪಕ
ಅರ್ಥವೂ ಉಂಟು. ಈ ಶಬ್ದ ಇಲ್ಲಿ ಉಪಲಕ್ಷಣಾತ್ಮಕ. ಇಂದ್ರಿಯಗಳ
ಆಹಾರದ ನಿಗ್ರಹ ಪ್ರಾಥಮಿಕ ಸಾಧನೆ. ಇಷ್ಟರಿಂದ ಸಾಧನೆ ಮುಗಿಯಿ
ತೆಂದಲ್ಲ. ಇದು ಪ್ರಾರಂಭ ಮಾತ್ರ. ಬಾಹ್ಯ-ಇಂದ್ರಿಯನಿಗ್ರಹವಾದುದ
ರಿಂದ ಒಳಗಿನ ಸವಿಯನ್ನು ಬಿಡುವ ಸಿದ್ಧತೆಯನ್ನು ಆರಂಭಿಸಲು ಯೋಗ್ಯತೆ,
ಶಕ್ತಿ ಪೂರ್ವವಾಯ್ತು. ಆಂತರಿಕ ಸಾಧನೆಯ ಆರಂಭವಾಯ್ತು.
ಒಳಗಿನ ಸವಿ ಹೊದೆ ಬಳಿಕವೇ ಸಾಧನೆ ಪೂರ್ಣವಾಗುವುದು. ಬಾಹ್ಯ
ಇಂದ್ರಿಯ ನಿಗ್ರಹ ಒಳಗಿನ ಸವಿಯನ್ನು ಬಿಡುವ ಶಕ್ತಿಯನ್ನು ನಿರ್ಮಾಣ
ತ್ತದೆ. ಆದುದರಿಂದ ಗೀತೆ ಸ್ಥಿತಪ್ರಜ್ಞನ ಲಕ್ಷಣಗಳಲ್ಲಿ ಅದನ್ನು ಸಮಾ
ವೇಶಮಾಡಿದೆ.

**೫೩. ಪೂರ್ಣ ವ್ಯಾಪ್ತಿಯೋಜನೆ ಪ್ರಾಥಮಿಕ ಸಾಧನೆಯನ್ನು
ಶೋರಿಸುವ ಗೀತೆಯ ಗುರು-ದೃಷ್ಟಿ**

ತತ್ತ್ವಜ್ಞನಿಯ ದೃಷ್ಟಿಯಿಂದ ಹೇಳುವುದಾದರೆ, ಎಲ್ಲ ಕಾಮನೆ
ಗಳನ್ನು ಬಿಡಬೇಕೆಂದು ಹೇಳಿದರೆ ಸಾಕು. ಆರಂಭದ ಸ್ಥಿತಪ್ರಜ್ಞನ

ವ್ಯಾಖ್ಯೆ ತತ್ತ್ವದ್ವಾರಾನಿಯ ಭಾಷೆಯಲ್ಲಿ ವಾಡಲ್ಪಟ್ಟಿದೆ. ಆದರೆ ತತ್ತ್ವದ್ವಾರಾನಿಯ ೧೯ ಚೇರೆ. ಶಿಕ್ಷಕನ ೧೯ ಚೇರೆ. ಶಿಕ್ಷಕ ವಿದ್ಯಾರ್ಥಿಯ ಹಿನ್ನೆಲೆಯನ್ನು, ಅಧಿಕಾರವನ್ನು ಲಕ್ಷ್ಯದಲ್ಲಿಟ್ಟು ವಾತಾಡುತ್ತಾನೆ. ಅಂತಿಮ ಸಾಧನೆ ಪೂರ್ವವಾದ ಹೊತ್ತು ಯೋಗ್ಯತಾ-ಪತ್ರ ದೊರಿಯದು ಎಂದು ಗಟ್ಟಿಯಾಗಿ ಹೇಳುವುದಲ್ಲಿದೆ, ಇಂದಿನ ಪಾಠ ಯಾವುದೆಂಬುದನ್ನೂ ಹೇಳುತ್ತ ಹೋಗುತ್ತಾನೆ. ಆತ ಶಾಸ್ತ್ರೀಯತೆಯನ್ನೂ ಇಟ್ಟಿಕೊಳ್ಳುತ್ತಾನೆ. ಕನಿಕರ ದಿಂದ ಕೂಡುಗನಿಗೆ ಉತ್ಪಾಹವೂ ಧೈಯವೂ ಉಂಟಾಗುವಂತೆ ಸಾಧನ ನನ್ನು ಹೇಳುತ್ತಾನೆ. ಗೀತೆಯ ಪದ್ಧತಿಯೂ ಹೀಗೆಯೆ ವತ್ಸಲತೆಯದು. ಆನೆಯ ಉದಾಹರಣೆ ಮೊದಲನೆಯ ಪಾಠ. ಒಂದು ಪಾಠವಾದ ಬಳಿಕ ಮುಂದಿನದು. ಹೀಗೆ ಗುರುವಿನ ವಾತ್ಸಲ್ಯದಿಂದ ಗೀತೆ ಒಂದೊಂದು ಹೆಚ್ಚೆ ಮುಂದೆ ಒಮ್ಮೆತ್ತದೆ. ದಯಾಳುಗಳಾದ ಸಂತರಂತೂ ಈಕ್ವರ-ನಾಮ ನನ್ನು ಭಕ್ತಿಪೂರ್ವಕವಾಗಿ ಒಮ್ಮೆಯಾದರೂ ಉಚ್ಚಿರಸುವವನು ಹೋಕ್ಕಬಿ ಮುಖನಾಗುವನೆಂದು ಆಶ್ವಸನ ಕೊಟ್ಟಿದ್ದಾರೆ. ಆತನ ಮುಖ ಇಷ್ಟವಾದ ದಿಶಿಯ ಕಡೆಗೆ ಹೊರಿತು. ಇಷ್ಟರಿಂದ ಆವನು ಗುರಿ ಮುಟ್ಟಿದನೆಂದಲ್ಲಿ. ಆದರೆ ದಿಶಿ ಗೊತ್ತಾದರೆ, ಆಶಿ ಉಂಟಾಗುತ್ತದೆ. ಆಸೆಯನ್ನು ಬೆಳೆಯಿಸುತ್ತ ಬೆಳೆಯಿಸುತ್ತ ಗುರಿಯನ್ನು ಮುಟ್ಟಿಸುವುದು ಗುರುದೃಷ್ಟಿ.

೫೪. ಪ್ರಾರ್ಥನೆ ಸಾಧನೆ ಅಪೂರ್ವವೆಂಬುದು ಸ್ವಷ್ಟಿ, ಆದರೆ ಅದು ದಂಭವಲ್ಲ

ಒಳಗಿನ ರಸ ಇಲ್ಲದಂತಾಗುವವರಿಗೆ ಪ್ರಯತ್ನ ನಡೆಯಬೇಕು ಎಬುದು ಹೇಳಬೇಕಾದ ಮುಖ್ಯ ಮಾತು. ಆವರಿಗೆ ಏನು? ಆವರಿಗೆ ಹೊರಗಿನ ಇಂದಿಯಗಳನ್ನು ಬಿಗಿಹಿಡಿಯಬೇಕು. ಹೀಗೆಂದರೆ, ಇದು ದಂಭವಾಗುತ್ತದೆಂದು ಕೆಲವರು ಹೇಳುತ್ತಾರೆ. ಆತ್ಮಸಾರ ವಾಡಿಕೊಳ್ಳಬಯಸುವವನು ಈ ತಾರ್ಕಿಕರ ಮಾತಿಗೆ ಬೇಕಾದರೆ ಕಿವಿಗೊಡಬೇಕು. ಸಾಧಕನ ಹೇಳಿ ದಂಭದ ಆರೋಪ ಮಾಡಬೇಕೆಂದರೆ, ಅಧವಾ ವಾಡಿದರೆ ಅದು ಸಿದ್ಧವಾಗುವುದು ಆಗಲೆ. ಏಕೆಂದರೆ, ಸಾಧನೆ ಪೂರ್ವವಾಗುವವರಿಗೆ ಅವನ ಪ್ರಯತ್ನ ನಡೆವೇ ಇರುತ್ತದೆ. ಆವರಿಗೆ ಆವನ ಮನೋವಸ್ಥಿಯಲ್ಲಿಯೂ ಆಚಾರದಲ್ಲಿಯೂ ವ್ಯತ್ಯಾಸ ತೋರುತ್ತ ಲೇ ಇರುತ್ತದೆ. ಆವನು

ಪಾರ್ಥಿವನೆಯಲ್ಲಿ ಇದ್ದರೂ ಅವನ ಮನವು ಅತ್ಯಿತ್ತ ಹರಿದಾಡುತ್ತದೆ. ಹೀಗಾದರೆ, ಅವನು ಪಾರ್ಥಿವನೆಯನ್ನೇ ಮಾಡಕೊಡು, ಪಾರ್ಥಿವನೆಯಲ್ಲಿ ದಂಭವಿದೆ ಎನ್ನಬೇಕಾದೀತು. ಅವನು ಶೋರಿಕೆಗಾಗಿ ಪಾರ್ಥಿವನೆಯ ಸೋಗು ವಾಡುತ್ತಾನೆ ಎಂದು ಸಿದ್ಧವಾಡಲು ಬರುವಂತಿದ್ದರೆ ಮಾತ್ರ ದಂಭದ ಅರೋಪ ಸಿದ್ಧವಾಗಬಹುದು. ಆದರೆ ಶೋರಿಕೆಗಾಗಿ ಆತ ಪಾರ್ಥಿವನೆ ಮಾಡುವುದಿಲ್ಲ. ದಂಭದ ಉದ್ದೇಶ ಇದ್ದ ಹೊತ್ತು ದಂಭ ಸಿದ್ಧವಾಗುವುದೆಂತು? ಮನವನ್ನು ಬಿಗಿಹಿಡಿಯಲು ಬರುವವರಿಗೆ ಇಂದ್ರಿಯಗಳನ್ನು ಬಿಗಿಹಿಡಿವುದರಲ್ಲಿ ದಂಭವಿದೆ ಎಂಬ ಆರ್ಥಿವನ್ನು ಕೆಲವರು ಈ ಶೈಲಿಕ್ರದಲ್ಲಿ ಕಾಣಬುದುಂಟು. ಆದರೆ ಆದು ಸರಿಯಲ್ಲ. “ರಸಂ ತ್ವಸ್ತಿ ಪರಂ ದೃಷ್ಟಾಯ ನಿವರ್ತತೇ” ಎಂದಿದ್ದರೆ ಈ ಬಗೆಯ ಆರ್ಥ ಹೊರಡಬಹುದಾಗಿತ್ತು. ಆದರೆ ‘ರಸೋಪಿ’ ಎಂದಿದಾರೆ. ‘ಅಪಿ’ ಶಬ್ದದಿಂದ ಇಂದ್ರಿಯಗಳನ್ನು ಬಿಗಿಹಿಡಿವುದೇ ಮಹತ್ವದೆಂದು ಸೂಚಿಸಲ್ಪಟ್ಟಿದೆ. ಆದರೆ ಅಷ್ಟರಿಂದ ಸಾಧನೆ ಪೂರ್ಣವಾಗಿದು, ರಸ ನಷ್ಟವಾಗಬೇಕು, ಇಷ್ಟ ಆರ್ಥ ಅದರಲ್ಲಿ ತುಂಬಿದೆ. ರಸ ನಷ್ಟವಾಗಿದೆ ಆಗುವ ಇಂದ್ರಿಯ ನಿಗ್ರಹವನ್ನು ಬೇಕಾದರೆ ಕುಂಟಿ ನಿಗ್ರಹ ಎನ್ನಬಹುದು. ಆದರೆ ಆದು ಸರ್ವಥಾ ದಂಭವಲ್ಲ. ಇಂದ್ರಿಯ ನಿಗ್ರಹದ ಆರ್ಥ ಸೂತ್ರ, ಸೂತ್ರ್ಯಾ-ಹೀಗೆ ಎರಡು ಬಗೆ. ಎರಡೂ ಬಗೆಯ ನಿಗ್ರಹವನ್ನು ಮಾಡಿ ಕೊನೆಗೆ ಸಿಫತಪ್ರಜ್ಞನ ಮೂಲ ವ್ಯಾಖ್ಯೆಯ ವರಿಗೆ ಒಯ್ದು ನಿಲ್ಲಿಸಬೇಕಾಗಿದೆ.

ಇಂ. ಸಾಧನೆಯ ಪೂರ್ಣತೆ ಪರದರ್ಶನ-ಎಂದರೆ ಆತ್ಮದರ್ಶನ

ಒಳಗಿನ ರಸ ನಷ್ಟವಾದ ಹೊತ್ತು ಸೂಕ್ಷ್ಮ ಆರ್ಥದಿಂದ ಇಂದ್ರಿಯ ನಿಗ್ರಹ ಸಾಧಿಸದು. ಆ ರಸ ನಷ್ಟವಾಗುವುದೆಂತು? ಪರ-ದರ್ಶನದಿಂದ, ಆತ್ಮದರ್ಶನದಿಂದ ಎಂದು ಉತ್ತರ. ಪರ-ತತ್ತ್ವವೆಂದರೆ ಎಲ್ಲದರ ಆಚೆಯ ತತ್ತ್ವ. ವಸ್ತುತಃ ಈ ತತ್ತ್ವವು ಎಲ್ಲದರ ಆಚೆಯದಿರದೆ ಎಲ್ಲದರ ಈಚೆಯದೆ ಆಗಿದೆ. ಅದು ಪರ ತತ್ತ್ವವಲ್ಲ; ಸ್ವ-ತತ್ತ್ವ. ಆದರೆ ನಮಗೆ ತಲೆ-ಕೆಳಗು ಭಾಷೆಯೆ ರೂಢಿ. ಆದರ ಕಾರಣ. ನಾವು ಶರೀರದಿಂದ ಎಂದರೆ ಬಾಹ್ಯ ತತ್ತ್ವದಿಂದ ಎಣಿಸಲು ಆರಂಭಿಸುತ್ತೇನೆ. ಶರೀರ ಎಲ್ಲಕ್ಕೂಂತ ಹೊರಿಗಿನಂದು; ಅದನ್ನೇ ಎಲ್ಲಕ್ಕೂಂತ ಸಮೀಪದ್ದೆಂದು ನಾವು ಭಾವಿಸುತ್ತೇನೆ. ಆ ಬಳಿಕ

ಮನ, ಅದರಾಚಿಗೆ ಬುದ್ಧಿ, ಬುದ್ಧಿಯ ಆಚಿಗೆ ಆತ್ಮ, ಎಂದು ತಲೆಕೆಳಗಾಗಿ ಎಣಿಸುತ್ತೇವೆ. ಇದರಿಂದ ಎಲ್ಲಕ್ಕೂ ಸಮೀಪದಲ್ಲಿದ್ದದೇ ಎಲ್ಲಕ್ಕೂ ಮಾರ್ವಾಗಿ ನಿಷ್ಟಿತ್ತದೆ. “ಇಂದ್ರಿಯಾಂಶ ಪರಾಣಾಹುಃ ಇಂದ್ರಿಯೇಭ್ಯಃ ಪರಂ ಮನಃ” ಇತ್ಯಾದಿ ವಾಕ್ಯಗಳಲ್ಲಿ ಗೀತೆಯೂ ಇದೇ ಭಾಷೆಯನ್ನು ಉಪಯೋಗಿಸಿದಂತೆ ತೊರುತ್ತದೆ. ಆದರೆ ಅಲ್ಲಿ ಪರಶಬ್ದವನ್ನು ಶ್ರೀವ್ಸ್ತ ಅಥವಾ ಸೂಕ್ತ ಎಂದು ಅರ್ಥಮಾಡಬೇಕು. ಎಲ್ಲಕ್ಕೂ ಸೂಕ್ತ ಎಲ್ಲಕ್ಕೂ ಶ್ರೀವ್ಸ್ತ, ಎಲ್ಲಕ್ಕೂ ಸಮೀಕ್ಷ ಆದ್ವಾ ಆದ್ವಾ ಅದರ ದರ್ಶನವಾದ ಹೊರತು ಇಂದ್ರಿಯ ನಿಗ್ರಹ ಪೂರ್ಣವಾಗದು. ಮೊದಲನೆಯ ತೊಲ್ಲೀಕದಲ್ಲಿ ಹೇಳಿದುದನ್ನೇ ಮತ್ತೆ ಇಲ್ಲಿ ಹೇಳಿಲಾಗಿದೆ.

೨

ಇಂದ್ರಿಯಗಳ ಪ್ರಬಲ ಸ್ವಭಾವ. ಈ ವಿಷಯದಲ್ಲಿ ಮನುವಿನ ವಜನ

ಇಷ್ಟೇಲ್ಲ ವಿವೇಚನೆಯನ್ನು ಸೋಧಿ, “ಉತ್ತರೋತ್ತರ ಸುಲಭ ಸಾಧನೆಗಳನ್ನು ಹೇಳುತ್ತೇವೆಂದು ಆಶ್ವಾಸನವಿತ್ತು ನಮ್ಮನ್ನು ಒಳತಾಗಿಯೆ ಹೋಸಿಗೊಳಿಸಿದಿರಿ. ಮೊದಲು ಕೊಬ್ಬರಿ-ಬೆಲ್ಲವನ್ನು ತೊರಿಸಿ ಬಳಿಕ ದೊಣ್ಣಿಯನ್ನೇ ತೊರಿಸಿದಿರಿ. ಒಳಗಿನ ರಸವನ್ನು ಬಿಡುವುದು ಸುಲಭವಲ್ಲ. ಆದನ್ನು ಹೇಗೆ ಸಾಧಿಸಬೇಕು?” ಎಂದು ಯಾರಾದರೂ ಕೇಳಬಹುದು. ಇದರ ಪ್ರಶ್ನೆಯಿರುವನ್ನು ಇನ್ನು ಹೇಳಬೇಕಾಗಿದೆ. ಆದರೆ ಅದಕ್ಕೆ ಮೊದಲು ಆಕ್ಷೇಪಕರು ಎತ್ತಿದ ಆಕ್ಷೇಪವನ್ನೇ ಭಗವಂತನು ಒಂದು ತೊಲ್ಲೀಕದಲ್ಲಿ ದೃಢಗೊಳಿಸುತ್ತಾನೆ.

‘ಯತೋಹ್ಯಪಿ ಕಾಂತೇಯ ಪುರುಷಸ್ಯ ವಿಪಶ್ಯಿತಃ |

ಇಂದ್ರಿಯಾಂಶ ಪ್ರಮಾಧೀನಿಹರಂತಿ ಪ್ರಸಭಂ ಮನಃ ||’

ಇದರ ಅರ್ಥ-“ಪುರುಷ ಶೀಲನೂ ವಿಚಾರವಂತನೂ ಆದವನ ಇಂದ್ರಿಯಗಳು ಕೂಡ ಬಲಾತ್ಮಾರದಿಂದ ಅವನ ಮನವನ್ನು ಸೆಳಿಯುತ್ತವೆ”. ಮನುವಿನದೂ ಇಂತಹದೇ ಒಂದು ವಾಕ್ಯವಿದೆ. ಅನೇಕ ಜವರು ಆದನ್ನೂ ಗೀತೆಯ ತೊಲ್ಲೀಕದ ಅರ್ಥವನ್ನು ಒಂದೇ ರೀತಿ ಮಾಡುತ್ತಾರೆ.

మాత్రా స్తుతా దుఃక్తా వా న వివిచ్ఛాసనే భవేతా ।

బలవాన్ ఇంద్రియగ్రహానో విద్యాంసముషి కశ్చతి ॥

ఇదు మనువిన వజువు. తాయి, అక్కటంగియాడు, మగళు ఇవర విషయదల్లియూ మనుష్యాను ఎచ్చురిరచేఇం. ఏకెందరి ఇంద్రియ గణు ప్రభువాడును, విద్యాంససనస్నౌ అవు ఎలీదొయ్యుత్తవే”.

క్రి. మనువిగూ గీతిగూ ర్హిన్నెలి సమానవల్ల

మనువిన ఈ వజువక్కు గీతియు వాక్యక్కొన్న మేళవిల్ల. మను సామాన్య మనుష్యసిగోసుగ సెడకేయ సామాజిక మయాఫ్యేయస్నౌ యేళిం. గీతియు ప్రమేయిం ఆధ్యాత్మిక దృష్టియదు. “మనుక్షుసుగు తమ్ముల్ల అతియాగి విత్యాపసిరకూడదు. ఆతసిగే ఇంద్రియసిర్పు బొక్కువాగియాదరూ * సత్క్షయవాగి సాధిసితేందు హేళులూడు,” ఎందు మనువిన భావ. అవను సామాన్య మనుష్య సిగే కన్న దృష్టియింద, ఆ రాలడ పరిస్థితిగునుగుణవాగి సురక్షితవాడ సామాజిక సియుమనస్సు యేళిద. గీతియు వాక్య సాధకసిగోసుగ. అదరల్లి ఈ బగెయు ఆపరాపు స్వయిక్తవాగిల్ల. సిమగే సూల ఆఘవా బాధ్య ఇంద్రియస్గ్రహస్తూ నాధిసదెందు గీతి సాధకర విషయదల్లి హేళబయమువుదిల్ల. ఇంద్రియగళస్నౌ బొక్కుతో బిగిషిదు నావు సరాకారరాగబల్లు వేందు గీతి గ్రూపేతవాగి ఇట్టుకేండిదే. నావు ఇచ్ఛిసిదచ ఈవయగళించ ఇంద్రియగళస్నౌ స్వివారిసబల్లు వేంబుచస్సు గీతి ఒప్పికొణ్ణుత్తదే. ఇచ్ఛే అల్ల, అవసరాగి వాగె వాడిరి ఎందు హేళుత్తదే. మనుకూ ఇష్టు ఆస్కేయే ఇల్ల. అవను సామాన్య మనుష్యసిగే ఎచ్చురికి కొట్టు అల్లయే ఇల్లుత్తాన. ఇల్లి ఇరువుదు జీకె వ్యత్పత్తి. ఇంద్రియగళస్నౌ విషయగళింద బడిసిదరూ ఆవు సేఱలసి చునెస్సిన మేళే ప్రకార మహాడుత్తువే ఎంబ ఆధ్యాత్మిక విచార లల్లి ఇదే. హొరగన విషయగళింద ఇంద్రియగళస్నౌ తడ్డ దచూ ఆవు మనస్సినల్లి తళపురి సీల్లుత్తనే. ఆదుదరింద ఇచ్ఛే ఇల్ల దిద్చురూ వానస్ిక విషయసేవనే సాగలేడగుత్తదే. హాగాదరే

ಸೂಕ್ತ ಅರ್ಥದ ಇಂದ್ರಿಯಸಿಗ್ರಹ ಸಾಧ್ಯವಾಗದೆಂದು ಗೀತೆ ಹೇಳುತ್ತದೆ. ಅಷ್ಟೇ.

೪೪. ಜ್ಞಾನಿಯ, ಪ್ರಯತ್ನವಂತ ಪುರುಷನ ಮನವನ್ನೂ ಇಂದ್ರಿಯಗಳು ಸೇಳಿಯಬಲ್ಲವು

ವಿಚಾರಪೂರ್ವಕವಾಗಿ ಪ್ರಯತ್ನ ಮಾಡುವವನಿಗೂ ಹೀಗೆ ಆಗುತ್ತದೆ. ‘ಯತತೋಹ್ಯಃ’ ‘ವಿಪಶ್ಚಿತಃ ಆಪಿ’ ಹೀಗೆ ಆಪಿ ಶಬ್ದವನ್ನು ಎರಡೂ ಕಡೆ ತೆಗೆದುಕೊಳ್ಳಬೇಕು. ‘ವಿಪಶ್ಚಿತಃ’ ಶಬ್ದದಲ್ಲಿ ವಿಪಃ ಮತ್ತು ಚಿತಾ ಎಂಬೆರಡು ಶಬ್ದ ಇವೆ. ವಿಪಃ ಎಂಬುದು ವಿಪಾ ಶಬ್ದದ ದ್ವಿತೀಯೆಯ ಒಹು ನಂಜನ. ‘ವಿಪಾ’ ಇದು ಜ್ಞಾನಾರ್ಥಕ ಧಾತು. ಆದುನೆ ‘ವಿಪ್ತ’ ಶಬ್ದದಲ್ಲಿ ಇದೆ. ವಿಪ್ತ ಎಂದರೆ ಜ್ಞಾನಿ. ವಿಪಶ್ಚಿತಾ ಎಂದರೆ ಅನೇಕ ಜ್ಞಾನಗಳನ್ನು ಬಲ್ಲವ, ಜ್ಞಾತ್ತ. ಇಂತಹ ಜ್ಞಾತ್ತವಿಗೂ ಪ್ರಯತ್ನವಂತನಿಗೂ ಸೂಕ್ತ ಇಂದ್ರಿಯಜಯ ರಷ್ಟು ಸಾಧ್ಯ. ಏಕೆಂದರೆ ಇಂದ್ರಿಯಗಳು ಆವನ ಮನವನ್ನೂ ಸೇಳಿಯಬಲ್ಲವು,” ಎಂದು ಗೀತೆ ಇಲ್ಲಿ ಹೇಳುತ್ತದೆ.

೪೫. ಜ್ಞಾನ ತಿತ್ಕಾಪೂರ್ವಕ ಪ್ರಯತ್ನಗಳೇ ಮನುಷ್ಯನ ಎರಡು ಕರ್ತೃಗಳು

ಜ್ಞಾನ ತಿತ್ಕಾಪೂರ್ವಕ ಪ್ರಯತ್ನಗಳೇ ಮನುಷ್ಯನಿಗಿರುವ ಎರಡು ಕರ್ತೃಗಳು. ಮೂರನೆಯ ಶಕ್ತಿ ಅವನಿಗೆ ಇಲ್ಲವೇ ಇಲ್ಲ. ಮನುಷ್ಯನಿಗೆ ಉಪಲಭ್ಯವಾದ ಈಯೆರಡೂ ಶಕ್ತಿಗಳನ್ನು ಉಪಯೋಗಿಸಿದರೂ ಇಂದ್ರಿಯಗಳು ದುರ್ದಮ್ಯವಾಗಿ ಮನಸ್ಸಿನಲ್ಲಿ ತಳವೂರುತ್ತವೇ ಎಂದ ಬಳಕೆ ಉಪಾಯ ವಾವುದು? ಯತ್ತವತ್ ವಿಪಶ್ಚಿತಾ ಪುರುಷನೆಂದರೆ ತತ್ವಜ್ಞಾನ, ತಿತ್ಕಾ ಈ ಉಭಯ ಶಕ್ತಿಗಳಿಂದ ಸಂಪನ್ಮೂಲನಾದ ಪುರುಷ. ಎರಡನೆಯ ಅರ್ಥಾಯದ ಪ್ರಾರಂಭದಲ್ಲಿ ಇದೇ ಪುರುಷನಿಗೆ ‘ಧೀರ’ ಎಂಬ ಸಂಜ್ಞೆಯನ್ನು ಕೊಡಲಾಗಿದೆ. ‘ಧೀರ’ ಶಬ್ದವು ಎರಡು ರೀತಿಯಾಗಿ ಉಪಯೋಗಿಸಲ್ಪಡುತ್ತದೆ. ಧೀ ಎಂದರೆ ಬುದ್ಧಿ, ಧೀರ ಎಂದರೆ ಬುದ್ಧಿವಂತ, ಜ್ಞಾನಿ. ಆದರೆ ಕೇವಲ ಜ್ಞಾನದಿಂದ ಸಾಧನೆ ಪೂರ್ಣವಾಗದು. ಜ್ಞಾನವೇನೋ ಇದೆ. ಆದರೆ ಸಹಿತ ಮಾಡುವ ಕರ್ತೃ, ತಿತ್ಕಾ ಇಲ್ಲದಿದ್ದರೆ ಮನುಷ್ಯನು ಬಾಕನು. ಮನುಷ್ಯನನ್ನು ಆತ ಕಷ್ಟಕ್ಕೆ ಗುರಿಮಾಡಿದರೆ, ಕೇವಲ ಜ್ಞಾನಾನಂದದಲ್ಲಿ ಕೊನೆಯವರಿಗೆ

ಅವನ್ನು ಅವನು ಸಹಿಸಬಲ್ಲನೆಂದು ಹೇಳಲಾಗು. ನೈಜಾಂತಿಕನೊಬ್ಬನನ್ನು ಕುರಿತು ಇತ್ತು ಈ ಮುಂದಿನ ಸಂಗತಿಯನ್ನು ಬಹುಶಃ ಎಲ್ಲರೂ ಬಲ್ಲರು. ಪ್ರಧಿನ್ಯ ತಿರುಗುತ್ತದೆ ಎಂದು ಹೇಳಿದುದರಿಂದ ಆತ ಅತ್ಯಂತ ಭಯಂಕರ ಅಸಹಸ್ರೀಯ ಭೂತನೆಗೆ ಗುರಿವಾಡಲ್ಪಟ್ಟಿ. ಆಗ ‘ನೀವೇನು ಹೇಳಿದರೂ ಆದಕ್ಕೆ ನಾನು ಒಮ್ಮೆತ್ತೇನೆ. ಬರೆದುಕೊಟ್ಟಿ ಬಿಡಿ, ಆದಕ್ಕೆ ಸಹಿ ಮಾಡು ತ್ತೇನೆ’ ಎಂದ ಆತ. ವರೋಧಿಗಳು, ‘ಪ್ರಧಿನ್ಯ ತಿರುಗುವುದಿಲ್ಲ’ ಎಂದು ಬರೆಮುಂತಿನ ಮುಂದಿಟ್ಟಿರು. ಬಂಧಿ ಸಹಿಸಲಾರದೆ ತಪ್ಪಿಸಿಕೊಳ್ಳಲು ಆತ ಹಾಗೆ ಹೇಳಿದ್ದು. ಪ್ರತ್ಯೇಕ್ಕವಾಗಿ ಹಾಗೆ ಆಗಿಯೇ ಬಿಟ್ಟಾಗ ಆತ “ನಾನಾ ದರೂ ಏನುವನಾಡಲಿ? ನಾನು ಇಲ್ಲವೆಂದರೂ ಪ್ರಧಿನ್ಯ ತಿರುಗೇ ತಿರುಗುತ್ತದೆ, ತಿರುಗುತ್ತದೆ, ತಿರುಗುತ್ತದೆ!” ಎಂದ. ಜ್ಞಾನದ ಜೊತೆಗೆ ತಿತ್ತಿಕ್ಷೆಯೂ ಬೇಕು. ಧೀರ ಶಬ್ದದ ಎರಡನೆಯ ಅರ್ಥವಲ್ಲಿದೆ ಇಮ್ಮ ಈ ಅರ್ಥಕೊನ್ನೇಸುಗ ಧೀರ ಶಬ್ದವು ಧ್ವನಿತ್ವಾತ್ಮನಿಂದ ಬಂದಿದೆ. ಧೀರನೆಂದರೆ ಧೃತಿಮಂತ, ಧೃಯಾವಂತ, ತಿತ್ತಿಕ್ಷೆವಂತ. ಗೀತೀಯಲ್ಲಿ ಉಕ್ತವಾದ ಧೀರ ಶಬ್ದ ಈ ಯೆರಡೂ ಅರ್ಥಗಳಿಂದ ಕೂಡಿದೆ.

೪೦. ಈಯೆರಡು ಶಕ್ತಿಗಳಿಂದ್ದರೂ ಉದ್ದೇಶ ಸಾಧ್ಯವಾಗದೆಂದ ಬಳಿಕ ಮಾಡಬೇಕಾದುದೇನು?

ಇಂತಹ ತತ್ತ್ವಜ್ಞಾನ-ತಿತ್ತಿಕ್ಷೆ ಸಂಪನ್ಮೂಲಾದ ಧೀರ ಪುರುಷನೇ ಶೀತೋಷ್ಣಾದಿ ದ್ವಾಂಪ್ರಗಳನ್ನು ಸಹಿಸಲು ಸಮರ್ಪಿಸಿದ ವೋಕ್ಸೆವನ್ನು ಪಡೆಯಲು ಯೋಗ್ಯನಾಗುತ್ತಾನೆಂದು ಭಗವಂತನು ಎರಡನೆಯ ಅರ್ಥಾಯಿದ ಆರಂಭದಲ್ಲಿ ಹೇಳಿದಾನೆ. ಆದರೆ ಈಯೆರಡೂ ಶಕ್ತಿಗಳಿಂದ್ದರೂ ಇಂದಿಯ ಗಳು ಮನವನ್ನು ಸೇಳಿಯುತ್ತವೆಂದು ಸ್ಥಿತಪ್ರಜ್ಞನ ಲಕ್ಷಣದಲ್ಲಿ ಭಗವಂತ ಹೇಳುತ್ತಿದಾನೆ. ಯತ್ತವಂತನಾದ ವಿಸ್ತೃತ ಪುರುಷನಿಗೂ ಇಂದಿಯ ಗಳು ವಶವಾಗವು. ಅವನನ್ನಾ ಅವ ಜಯಿಸುತ್ತವೆ. ಹಾಗಾದರೆ ಆಶೀರ್ವಾದವೇ ಉಳಿಯಲಿಲ್ಲ. ನಿರಾಶವಾದನೇ ಬಂದಿತು! ಇಂದ್ರಿಯನಿಗ್ರಹದ ಅರ್ಥವನ್ನು ಸಿನ್ನ ಬಲು ಬಿಗಿಗೊಳಿಸಿದಿರಿ. ಆಕ್ಷೇಪಕರ ಈ ಆಕ್ಷೇಪವನ್ನು ಗೀತೀ ಮತ್ತೆ ಮೃದ್ಘಗೊಳಿಸಿ. ಇದೂಳಿಗಿಂದ ಮಾರ್ಗವನ್ನು ಹೇಗೆ ಕಾಣಬೇಕೆಂಬುದನ್ನು ಮುಂದಿನ ಕೊಳ್ಳುತ್ತದಲ್ಲಿ ಹೇಳಲಾಗಿದೆ.

ಜ ನರು ವ್ಯಾಖ್ಯಾನ

೧

೪೦. ಮನುವಿನ ಮತ್ತು ಗೀತಿಯ ವಚನಗಳ ಅಧಿಕ ವಿವರಣ

ಮನುವಿನ ಮತ್ತು ಗೀತಿಯ ವಾಕ್ಯಗಳ ಭೇದವನ್ನು ಕಂಡಿರಿ. ಅದು ಇನ್ನೊಮ್ಮೆ ಸ್ವಪ್ನವಾದರೆ ಒಳ್ಳೆಯದು. ಮನುಷ್ಯನ ಬುದ್ಧಿ, ಇಂದ್ರಿಯಗಳ ಸಂಘರ್ಷ ಮನವನ್ನು ಇದೆ. ಆದುದರಿಂದ ಇಂದ್ರಿಯಗಳನ್ನು ವಶವಹಿಸಿಕೊಳ್ಳಲ್ಪಟಿಗೆ ಬಯಸುವವನು ಮನವನ್ನು ವಶದಲ್ಲಿಟ್ಟಿಕೊಳ್ಳಲಬಯಸುತ್ತಾನೆ. ಆದರೆ ಮನವನ್ನು ಹಿಡಿತದಲ್ಲಿಡುವುದು ಸುಲಭವಾದ ಕೆಲಸವಲ್ಲ. ಆದುದರಿಂದ ಮೊದಲು ಇಂದ್ರಿಯಗಳನ್ನು ವಶವಹಿಸಿಕೊಳ್ಳಿರೆಂದು ಗೀತೆ ಸೂಚಿಸುತ್ತದೆ. ಅಥಾರ್ವಾ ಅಷ್ಟ್ಯಾರಿಂದಲೇ ಮನವು ವಶವಾಗುವುದಂದಲ್ಲ. ಇಷ್ಟೇ ಅಲ್ಲ; ಇಂದ್ರಿಯಗಳು ವಿಷಯಗಳಿಂದ ತೊಲಗಿಸಲ್ಪಟ್ಟಿಂದಿರುತ್ತಾನೆ, ಮನದ ಮೇಲೆ ಅವುಗಳ ಅಫಾತ ಪ್ರಾರಂಭವಾಗುತ್ತದೆ. ಸಾಧಕನಿಗೆ ಈ ಮಾತ್ರ ಗೊತ್ತು. ಆತ ಮನದಿಂದ ತನ್ನನ್ನು ಬೇರೆಯಾಗಿಸಿ ಬಿಡಿಸಿಕೊಳ್ಳುತ್ತಾನೆ. ಮನದ ಮೇಲೆ ಸವಾರಿ ನಡೆದಿದೆ ಎಂಬುದು ಆತನಿಗೆ ತಿಳಿಯುತ್ತದೆ. ಆತ ಮನಕ್ಕೆ ಅಧಿನಿಂಬಾಗಿನು. ಇದರೊಡನೆ ಸಹಕಾರ್ಯ ಮಾಡಿನು. ಗೀತೆಯ ಭಾಷೆಯಲ್ಲಿ ಇದು ಸೂಚಿಸಲ್ಪಟ್ಟಿದೆ: ‘ಹರಣಿ ಪ್ರಸಭಂ ಮನಃ’ ಇಂದ್ರಿಯಗಳು ಪ್ರಬಲವಾಗಿ ಆತನ ಮನವನ್ನು ಸೆಳೆಯುತ್ತವೆಂದು ಹೇಳಿದೆ. ಆತನನ್ನು ಎಳಿಂದೊಂದು ಯುತ್ತಿದ್ದುತ್ತದೆ. ಸಾಧಕನ ಮನವು ಇಂದ್ರಿಯಗಳೊಡನೆ ಸೆಳೆಯಲ್ಪಡುತ್ತದೆ. ಸಾಧಕ ಸೆಳೆಯಲ್ಪಡುವುದಿಲ್ಲ. ಮನು ಹೀಗೆ ಎನ್ನುವುದಿಲ್ಲ: “ಈ ಪ್ರಬಲವಾದ ಇಂದ್ರಿಯಗಳು ವಿದ್ವಾಂಸನನ್ನೂ ಸೆಳೆಯುತ್ತವೆ,” ಆತನ ಮನವನ್ನುಷ್ಟೇ ಅಲ್ಲ, ಆತನನ್ನೇ ಸೆಳಿಂದೊಯ್ದುತ್ತವೆ. ‘ವಿದ್ವಾಂಸಮ ಸಿ ಕರ್ಷತಿ’. ಇಂದ್ರಿಯಗಳನ್ನು ಬಿಗಿಡಿದರೂ ಅವು ಮನದಮೇಲೆ ಆಕ್ರಮಣ ಮಾಡುತ್ತವೆ. ಮನದ ಮೇಲೆ ಅವುಗಳ ಆಕ್ರಮಣವಾಗದಂತೆ ಉಪಾಸುವನ್ನು ಯೋಜಿಸಬೇಕು. ಆದರೆ ಪ್ರಯತ್ನವಂತಾದ ವಿದ್ವಾಂಸನಿಗೂ ಇಡು ಬಗಿಯಾಗುತ್ತದೆ. ಹೀಗೆ ಸಾಧಕನ ಸಂಘರ್ಷ ಆವಸ್ಥೆ ಕಷ್ಟಮಯ. ಮನವು ವಿಷಯಗಳತ್ತ ದೇಧಾವಿಸುತ್ತು. ಸಾಧಕ ಆದರೊಡನೆ ಸಹಕಾರಿಸನು

ఆదరి మనవు ఆత్మ హోగలేబారదంతి మాడలు యత్నిసబేచు. ఈ కెలసక్కే అవన తత్త్వజ్ఞానవు తీవ్ర ప్రయత్నవు సాకాగవు. కాగాదరి ఏను మాడబేచేంచి ప్రత్యే జుట్టుత్తదే. ఇదక్కే ఖత్తర ముందిన శోకదల్లి ఇదే.

ఛ. యుక్తపూర్వకవాగి తక్షవాదష్ట ఇంద్రియ నిగ్రహవనన్న సాధిసి. బల సాకాగదిద్దరే భక్తియ అవాహనే వాడి

‘తాని సవాచణి సంయమ్ యుక్త ఆసిత మత్తరః’

యుక్తః సన్ తాని సవాచణి సంయమ్ మత్తరః ఆసిత్—ఈ १९తి ఇదర అన్వయమాడబేచు. యుక్తపూర్వకవాగి ఎల్ల ఇంద్రియగళన్న నిగ్రహిసి ఈత్తర-పరాయణనాగిరబేచు. జ్ఞాన, తిత్క్షేగళ బలదింద ఇంద్రియగళన్న వరపాడలేచేచు. ఆవశ్యవాదాగ నిగ్రహవనన్న సాధి సలేబేచు. ఈ १९తియాగి మోదలు యుక్తపూర్వకవాగి ఇంద్రియ గళన్న వరపడిసించొళ్ళబేచేందు గీతియ ఖకదేశ. నిగ్రహ, సంయమ గళ సంగ్రాహకవాద ఒందేరభ్య ‘సిరోధ’. జ్ఞాన, తిత్క్షేగళ బలదింద ఈ ఎరదు కభ్య సిరోధకశ్చియన్న సంపాదిశలు గీతి హేఖత్తదే. ఆదరి ఈ బగెయాగి యుక్తయింద ఇంద్రియ సిరోధ మాడిదఱా, మనవు వరపత్రియాద హోతుఁ సిరోధ పూర్వవాగదు. మనో సిరోధక్కే మనుష్యన బల సాలదు. ఇల్లి భక్తి ప్రారంభ వాగుత్తదే.

ఎ. ఇల్లియి భక్తియ ఆవక్షచతే

మనుష్యన పుటుణాథరక్తి కుంఠితవాగలు, భగ్వవాగలు, భక్తియ ఆవక్షచతే లుంటాగుత్తదే. పరిపూర్వాగి ప్రయత్నవన్న మాడిద హోతుఁ భక్తిగే ఆవకాశ ఇరువుదిల్ల. ఈత్తరను కొట్టిరువ శక్తియన్న పూర్వవాగి లుపయోగిసువుదరల్లియే నమ్రతి, ఆశ్రికతే ఉంటు. నమ్మల్లి వాసిసున శక్తి “వాసుదేవ” కశ్చి. ఆదు

ಈಶ್ವರನದೇ ಶಕ್ತಿ. ಆತ ಅದನ್ನು ಹೊಡಲೇ ಕೊಟ್ಟಿದಾನೆ. ಕೆಲವು ಶಕ್ತಿಯನ್ನು ಆತ ಕೊಟ್ಟಿದಾನೆ, ಕೆಲವನ್ನು ಇಟ್ಟಿಕೊಂಡಿದಾನೆ. ಈ ವೀವದತ್ತ ಶಕ್ತಿಯನ್ನು ನಾವು ಸ್ವಶಕ್ತಿಯೆಂದು ತಿಳಿಯುತ್ತೇವೆ ಆದು ತಪ್ಪಿ. ಮಹುತ್ತಃ ಅದು ಈಶ್ವರನದೇ ಶಕ್ತಿ. ಈಶ್ವರನು ಇಟ್ಟಿಕೊಂಡಿರುವ ಶಕ್ತಿಯೂ ನಮ್ಮುದೇ. ಇದ್ದ ಶಕ್ತಿಯನ್ನು ಪೂರ್ಣವಾಗಿ ಉಪಯೋಗಿಸಿದ ಬಳಿಕನೇ ಆ ಶಕ್ತಿಯನ್ನು ಬೇಡಲು ನಮಗೆ ಅಧಿಕಾರ ಪ್ರಾಪ್ತವಾಗುತ್ತದೆ.

೪೭. ಪ್ರಾಪ್ತವಾದ ಶಕ್ತಿಯನ್ನು ಪೂರ್ಣವಾಗಿ ಉಪಯೋಗಿಸುವುದರಿಂದಲೇ ಈಶ್ವರನಲ್ಲಿರುವ ಹೆಚ್ಚಿನ ಶಕ್ತಿಯನ್ನು ಬೇಡಲು
ಅಧಿಕಾರ ಬರುತ್ತದೆ

ನಮಗೆ ಪ್ರಾಪ್ತವಾದ ಶಕ್ತಿಯನ್ನು ನಾವು ಪೂರ್ಣವಾಗಿ ಉಪಯೋಗಿಸಬಿರುವಾಗ ಕಾರಿಯಿಟ್ಟ ಶಕ್ತಿಯನ್ನು ಈಶ್ವರನು ನಮಗೆ ಕೊಡುವುದು ಹೇಗೆ? ತಂದೆ ಮಗನಿಗೆ ವ್ಯಾಪಾರಕ್ಕೊಂಡೇಸುಗ ಕೊಟ್ಟಿ ಹತ್ತುಸಾವಿರದ ಬಂಡವಾಳವನ್ನು ಆತ ಉಪಯೋಗಿಸದಿದ್ದರೆ, ತಂದೆ ಆತನಿಗೆ ಹತ್ತು ಲಕ್ಷದ ಬಂಡವಾಳವನ್ನು ಕೊಡುವುದೆಂತು? ಆದನ್ನು ಆತ ಉತ್ತಮ ರೀತಿಯಿಂದ ಉಪಯೋಗಿಸಿದ ಬಳಿಕ, “ಉಳಿದುದೆಲ್ಲವು ನಿನ್ನನೇ” ಎನ್ನ ಬಹುದು. ನಮಗೂ ಈಶ್ವರನಿಗೂ ಇರುವ ಸಂಬಂಧ ಇಂಥಿದು. ಈಶ್ವರನು ತನ್ನಲ್ಲಿರುವ ಎಲ್ಲ ಶಕ್ತಿಯನ್ನೂ ನಮಗೆ ಕೊಟ್ಟಿಬಿಡಲು ಸಿದ್ಧ. ಆದರೆ ಆವಶ್ಯಕತೆ ಸಿದ್ಧವಾಗಬೇಕು. ಮನುಷ್ಯನು ತನಗೆ ದೊರತ ಶಕ್ತಿಯನ್ನು ಉಪಯೋಗಿಸುತ್ತ, ಇನ್ನು ತನಗೆ ಈಶ್ವರನ ಎಲ್ಲ ಶಕ್ತಿಯೂ ಬೇಕೆಂದು ಸಿದ್ಧಗೊಳಿಸಿದರೆ ಈಶ್ವರನಿಗೆ ಆನಂದವೇ ಆಗುತ್ತದೆ. “ನನಗೆ ಬೇಕಾದಂತಹ ಪ್ರಯೋಗಿಷ್ಠನ್ನು ಕಂಡೆ” ಎಂದಾನು ಈಶ್ವರ. ಆದರೆ ಈಶ್ವರನ ಎಲ್ಲ ಶಕ್ತಿಯ ವಾರ್ಷಕತೆ ಉಂಟಾಗಬಹುದಾದ ಕಾರ್ಯವೇ ಈ ಜಗತ್ತಿನಲ್ಲಿ ಯಾವ ಕಾಲದಲ್ಲಿಯೂ ಆಗಿಲ್ಲ. ಆದುದರಿಂದ ಮನುಷ್ಯನಿಗೆ ಎಷ್ಟು ಶಕ್ತಿ ಆವಶ್ಯಕವಾಗುತ್ತದೆಯೇ ಅವು ಶಕ್ತಿ ಆತನಿಗೆ ಈಶ್ವರನಿಂದ ನಿಶ್ಚಯವಾಗಿಯೂ ದೊರೆಯುತ್ತದೆ. ಮನುಷ್ಯನಿಗೆ ಎಂದೂ ನಿರಾಶನಾಗಲು ಇಲ್ಲವೇ ಪರಾಜಿತನಾಗಲು ಕಾರಣವಿರದು. ತನ್ನ ಬಳಿಯ ಶಕ್ತಿಯನ್ನೆಲ್ಲ ಉಪಯೋಗಿಸಿದರೆ ಹೆಚ್ಚು ಶಕ್ತಿ ಆತನಿಗೆ ನೀಂಂತರೆಯವಾಗಿ ದೊರೆಯುತ್ತದೆ. ಸ್ವಂತದ ಶಕ್ತಿ

ಯನ್ನು ಪೂರ್ಣವಾಗಿ ಉಪಯೋಗಿಸದೆ ಈಶ್ವರನನ್ನು ಸಾಹಾಯ್ಯಕೊಳ್ಳೇ ಸುಗ ಮೊರಿಹೊಕ್ಕರೆ, ಈಶ್ವರನು ಏಕೆ ಧಾರಿಸಿ ಬರಬೇಕು? ದೇವನಿಗೆ ಏನಾದರೀಂದು ಅದ್ಭುತವಾದ ಮಹತ್ವದ ವನನ್ನು ಮಾಡಿ ತನ್ನ ಕೀರ್ತಿಯನ್ನು ಬೆಳೆಯಿಸಿಕೊಳ್ಳುವ ಅವಶ್ಯಕತೆ ಇಲ್ಲ. ಅವನ ಕೀರ್ತಿ ಬೆಳೆವುದಾದರೂ ಸಾಧ್ಯವಿದೆಯೇ? ಅವನ ಕೀರ್ತಿ ಪೂರ್ಣವಾಗಿದೆ. ಆತ ಬೆಳೆಯಿಸಬೇಕಾಗಿರುವುದು ನಿಮ್ಮ ವೈಭವವನ್ನೇ, ನಿಮ್ಮ ಕೀರ್ತಿಯನ್ನೇ. ನೀವು ನಿಮ್ಮ ಎಲ್ಲ ಶಕ್ತಿಯನ್ನು ಉಪಯೋಗಿಸಿ ಪ್ರಯತ್ನವಾಡಿ. ದಣೆದಾಗ ದೇವರಿಗೆ ಮೊರಿಯಿಡಿ. ಅವನು ನಿಮಗೆ ಮತ್ತೆ ಬಲವನ್ನು ಕೊಡುತ್ತಾನೆ.

ಉಳಿ. ಇದಕ್ಕೆ ಗಜೇಂದ್ರವೋಕ್ಕದ ಸುಧಾರಿಸಿದ ದೃಷ್ಟಾಂತ

ಗಜೇಂದ್ರವೋಕ್ಕದ ಉದಾಹರಣೆ ಕೊಡುವಾಗ ಭಕ್ತಿಮಾರ್ಗದಲ್ಲಿ, ಮೊದಲು ಗಜೇಂದ್ರ ಸ್ವಂತದ ಶಕ್ತಿಯಿಂದ ಜರುವನ್ನು ಸಂಪಾದಿಸಲು ಪ್ರಯತ್ನಿಸಿದ, ಆದುದರಿಂದ ದೇವರು ಆತನ ಸಾಹಾಯ್ಯಕ್ಕೆ ಬರಲಿಲ್ಲ, ಗಜೇಂದ್ರನಿಗೆ ಸ್ವಶಕ್ತಿಯ ಅಹಂಕಾರವಿತ್ತು ಎಂದು ಸೂಚಿಸುವುದು ರಾಧಿಯಾಗಿದೆ. ಅಹಂಕಾರವಿದ್ದರೆ ಆತನ ಗರ್ವಪರಿಹಾರವಾದ ಬಳಿಕೇ ದೇವರು ಆತನಿಗೆ ಸಾಹಾಯ್ಯವಿತ್ತುದು ಸರಿಯೇ ಆಯ್ದು. ಆದರೆ ಸ್ವಶಕ್ತಿಯ ಅಹಂಕಾರವಿಲ್ಲದ ಗಜೇಂದ್ರನೊಬ್ಬಿನಿದಾನೆಂದು ತಿಳಿಯಿರ. ಆತ ತನ್ನ ಬಲವನ್ನು ಉಪಯೋಗಿಸದೆಯೇ ದೇವನನ್ನು ಸಾಹಾಯ್ಯಕ್ಕಾಗಿ ಮೊರಿಹೊಕ್ಕರೆ, ತನ್ನ ಬಲವನ್ನು ಉಪಯೋಗಿಸಬಾರದೆಂಬ ಆತನ ಹಟವೂ ಅಹಂಕಾರವೇ ಸ್ನೇ. ಸ್ವಂತದ ಬಲವನ್ನು ಉಪಯೋಗಿಸಬಾರದೆಕೆ? ಆ ಬಲವಾದರೂ ಆತನದೇ ಏನು? ಆದೂ ದೇವನದೇ. ತನ್ನ ಬಲವೂ ದೇವನದೇ ಎಂಬ ಭಾವನೆಯಿಂದ ಸ್ವಶಕ್ತಿಯನ್ನು ಉಪಯೋಗಿಸುವುದರಲ್ಲಿ ಅಹಂಕಾರವಿಲ್ಲ. ಆದರೆ ತನ್ನಲ್ಲಿದ್ದ ಬಲವನ್ನು ಉಪಯೋಗಿಸದೆ ಇದುವುದರಲ್ಲಿಯೇ ಅಹಂಕಾರ ಆಲಸ್ಯ, ಅಶ್ರದ್ಧೆ ಇದೆ. ಸಿನ್ನುದಲ್ಲಿದೆ ಆ ಶಕ್ತಿಯನ್ನು ಕಾಯಿಟ್ಟು ಮೇಲೆ ದೇವನ ಸಹಾಯ ಬೇದುತ್ತೀ, ಸಿನ್ನುಲ್ಲಿರುವ ದೇವನ ಶಕ್ತಿಯನ್ನು ಸಿರಹಂಕಾರ ಬುದ್ಧಿಯಿಂದ ಸಂಪೂರ್ಣವಾಗಿ ಮೊದಲು ಉಪಯೋಗಿಸು, ಆ ಒಳಕ ಹೆಚ್ಚಿನ ಶಕ್ತಿಯ ಆವಾಹನೆ ಮಾಡು. ಇದ್ದ ಶಕ್ತಿಯನ್ನು ಪೂರ್ಣ

ವಾಗಿ ಖಸಯೋಗಿಸಿದ ಬಳಿಕ ಇಲ್ಲದ ಶಕ್ತಿಯನ್ನು ದೇವನು ಕೊಟ್ಟೇ ಕೊಡುತ್ತಾನೆ.

೪೯. ಈಶ್ವರಕರಣತೆಯಲ್ಲಿ ಪರಾಧಿನತೆ ಇರುವುದಿಲ್ಲ

ಆದರೆ ಇದರಲ್ಲಿಯೂ ಕೊನೆಗೆ ಈಶ್ವರನನ್ನೇ ಮೊರೆ ಹೋಗಬೇಕು. ಅದುದರಿಂದ ಇದಾದರೂ ಪರಾಧಿನವೆಂದು ತೋರಬಹುದು. ಆದರೆ ಅದು ಸರಿಯಲ್ಲ. ಏಕೆಂದರೆ ಹಾಗೆನ್ನುವುದಾದರೆ, ನಮ್ಮ ಶಕ್ತಿ ಕುಂತಿತ ವಾದ ಬಳಿಕವೆ ಪರಾಧಿನತೆ ಬರುವುದು. ಆದರೆ ಈಶ್ವರ ಶಕ್ತಿಯನ್ನು ಅವಾಹನೆ ಮಾಡುವುದರಲ್ಲಿ ಸಿಜವಾಗಿಯೂ ಪರಾಧಿನತೆ ಇಲ್ಲ. ಈಶ್ವರ ನನ್ನ ಪರಿಯನಾಗಿ ಭಾವಿಸಿದರೆ ಮಾತ್ರ ಪರಾಧಿನತೆ ಆಗುತ್ತದೆ. ಆದರೆ ವಸ್ತುಸ್ಥಿತಿ ಹಾಗೆ ಇಲ್ಲ. ಅಂಗಿಗೆ ಎರಡು ಕಿಸೆ ವಾಡಿಸಿ ಅದರಲ್ಲಿ ಹಣ ತುಂಬಿದಿರಿ ಅಸ್ವಿ. ಒಂದರಲ್ಲಿಯು ಹಣ ತೀರಿದರೆ, ಇನ್ನೊಂದರಿಂದ ಬಳಸಬಹುದು. ಎರಡೂ ಕಿಸಿಗಳು ನಮ್ಮ ಅಂಗಿಯವೇ! ಆದ್ವಾ ಕೆಲವೇ ಹಣವನ್ನು ಹೀಮ್ಮ ಟ್ರೀಂಕಿನಲ್ಲಿ, ಕೆಲವನ್ನು ಒಂದು ಬ್ರ್ಯಾಂಕಿನಲ್ಲಿ ಇಟ್ಟಿದ್ದರೆ ಹೇಗೇ ಹಾಗೆ ಇದು. ಈಶ್ವರನೂ ನಾವು ಒಂದೇ ಜೈತನ್ಯದ ರೂಪಗಳು. ನಾವು ಅಂಶ ಮಾತ್ರ. ಈಶ್ವರನು ಆ ಜೈತನ್ಯದ ಪೂರ್ಣರೂಪ. ಆದರೂ ಜೈತನ್ಯ ಒಂದೇ. ಆದುದರಿಂದ ಆತನ ಶಕ್ತಿಯಂಬುದು ನಮ್ಮ ಶಕ್ತಿ. ಆದುದರಿಂದ ಈಶ್ವರನ ಬಳಿಯಲ್ಲಿ ರಕ್ತಿಯನ್ನು ಬೇಡುವುದರಲ್ಲಿ ಪರಾಧಿನತೆ ಏನೂ ಇಲ್ಲ.

೨

೪೯. ಸೂಲ ಸಾಂಸಾರಿಕ ಕಾರ್ಯಗಳು ಈಶ್ವರನ ಸಾಹಾರ್ಯದ ವಿಷಯಗಳಲ್ಲ

ಮನೋಭಿರೋಧದ ನಮ್ಮ ಪ್ರಯತ್ನಗಳ ಪರಮಾವಧಿಯಾದ ಬಳಿಕ ಭಕ್ತಿಗೆ ಆವಕಾಶವಾಗುತ್ತದೆ. ಆದರೆ ಆವಕ್ಯಕತೆಯಾದ್ದೂ ಆಗಲೇ ಉಂಟಾಗುತ್ತದೆಂಬುದನ್ನು ನಾವು ಅರಿತಿದೇವೆ. ನಮ್ಮ ಪ್ರಯತ್ನವೆಲ್ಲವೂ ತೀರಿದ ಬಳಿಕ ನಮಗೆ ಸಾಹಾರ್ಯದ ಆವಕ್ಯಕತೆ ತೀವ್ರವಾಗುತ್ತದೆ. ಈ ತೀವ್ರತೆಯೇ ಭಕ್ತಿಯ ಉಗಮಸಾಧನ. ಆದ್ದರಿಂದ ಮೊದಲು ತೀವ್ರತೆ ಇರುವು

దిల్లి. ఆదుదరింద భర్తై ఇరువుదిల్లి. శ్రద్ధే ఇరబల్లిదు. నమ్మి తస్తియన్న లుకయోగిసి ఇంద్రియగాన్న వరపడిసికొళ్ళబేచు. ఏషయగళిగేరవాద ఇంద్రియఃగళు మనద హేలే ఆక్రమణ మాడలు బందాగ, ఆ సూక్ష్మ ఆక్రమణప ప్రతికారకేళ్ళసుగ కుత్సరన సాకాయ్యవన్న కొరబేచు. ఇంతప పవిత్ర, సూక్ష్మ కాయు దళ్లయే ఈత్తురన సాకాయ్యవన్న ప్రాధిసమవుదు ఆస్తికతే. జనరల్లి సామాన్యవాద ఎప్పుడహారిక కాయుకేళ్ళసుగ దేవన సాకాయ్య వన్న ఆపేష్టిస్-వ రూథియిచె. ఇంతప జనరన్న నావు ఆస్తికరిందు తిలియుక్కేవే. నిజవాగి ఆదు ఆస్తికత ఆల్ల. పెరిశేయల్ల వాసా గలు ఈత్తురన సకాయ కేళున్నదు ఎంతప ఆస్తికతే? ఆదు మాధ తన, పురుష ధ్రువ హినేతి. కొలదల్లి బెళ్ళ జెన్నగి బారదిద్దరే కేళ ఈత్తురన సకాయ! ఈ ప్రత్యేగళన్న బిడిసలు నమగే ఆత శక్తి యన్నే కొట్టిల్లవేనో ఎంబంతల్లపే ఇదు? ఇవు ఈత్తురన సాకా య్యుద విషయగాలే ఆల్ల. సకాము భావనీయింద చూయ్య కాయుగాల్లి ఈత్తురన సకాయ బేడువుదు సరియాల్ల.

అల. ఈత్తురన బాధియల్లి బేడువుదు—బేడువ యోగ్య రిఎతి
 నమగే యుద్ధదల్లి జయ కొడు ఎందు ఎరడూ పక్కగళు దేవ రన్న బేడుత్తవే. ఈత్తుర తన్న ఇజ్ఞయింత మాడుత్తానే. ఇబ్రిగూ జయ కొడువుదు ఆతనిగే కశ్చవల్ల. ఆదరే నాను ఆతనన్న నన్న ఇజ్ఞయ గులామ ఎందు భావిసుత్తేనే. ఆత నన్న ఇజ్ఞయింత తన్న దృష్టిక్రియన్న లుపయోగిసబేకిందు నన్న ఆపేష్టే. ఆతన ఇజ్ఞగే అనుకూలవాగి నమ్మ ఇజ్ఞయన్న మాడువుదు ఆస్తికతే. ఆదరే నాను ఆచ్చే విరుద్ధవాగియే నచెయుత్తేనే. ననగే జయవాగలేబేకిందు నన్న ఇజ్ఞ సిత్తుయవాగిచె. ఆతనన్న కేళువుదు కేవల ఇజ్ఞాపూణితిగాగి, సఫలతిగాగి. ‘నన్న పక్కన్నాయవాగిద్దరే ననగే జయ బరలి, ఇల్లదిద్దరే ఆపజయ బరలి, నన్న బుద్ధియాదరూ శుద్ధవాదితు’—వాస్తవికవాగి పూర్ణనే మాడబేకాద్దు హిగి.

ಮಹಾಭಾರತದಲ್ಲಿ ಒಂದು ಆಶ್ವಾಯಿಕೆ ಇದೆ. ಕುರುಡ ಧೃತರಾಷ್ಟ್ರನಿ—
ಗೋಸುಗ ಸಹಾನುಭೂತಿಯಿಂದ ಗಾಂಥಾರ ತನ್ನ ಕಣ್ಣಗಳ ಮೇಲೆ ಬಟ್ಟಿ
ಕಟ್ಟಿಕೊಂಡಿದ್ದಳು. ಅವಳ ಮಗ ದುರ್ಯೋಧನ ಯುದ್ಧಕ್ಕೆ ಹೊರಡುವ
ಮೊದಲು ಅವಳಿಗೆ ನಮಸ್ಕಾರ ಮಾಡಲು ಬಂದ. ಆಗ ಆಕೆ, ನೀನು
ಸನ್ಯಾಗ್ರದಲ್ಲಿ ನಡೆಯುತ್ತಿದ್ದರೆ ನಿನಗೆ ಯಿಶ ಬರಲಿ! ಎಂದು ಹರಾಸಿದಳು.
ಇದೇ ನಿಜವಾದ ಹರಕೆ. ದೇವರೇ, ಕಳೆದು ಹೊದ ನನ್ನ ವಸ್ತು ನನಗೆ ದೊರೆ
ಯಲ್ಲಿ ಎಂದು ಏಕೆ ಬೇಡಬೇಕು? ವಸ್ತು ದೊರೆಯಲಿ ದೊರೆಯದಿರಲಿ,
ನನ್ನ ಶಾಂತಿ ಹೊಗದಿರಲಿ ಎಂದು ಬೇಡಬೇಕು. ಮಾನಸಿಗೆ ಬೇಸೆ ಬಂದರೆ
ನನ್ನ ಮಗ ಸಾಯಂದಿರಲಿ ಎಂಬುದು ಪ್ರಾರ್ಥನೆಯೆ? ಮನುಷ್ಯ ಎಂದಾ
ದರೂ ಸಾಯಂಬೇಕು: ಇದು ನಿಶ್ಚಯ. ಈಗ ಸಾಯಂಬಾರದು ಎಂದು
ಬೇಡಿದರೆ, ಮತ್ತೊಮ್ಮೆ ಎಂದಾದರೂ ಸಾಯಲು ಅಡ್ಡಿಯಿಲ್ಲ ಎಂದು
ನಿಣಣಯಿಸಿಕೊಳ್ಳಿ. ಈಗ ಬೇಡ, ಅಲನೆಯ ತಾರೀಖಿನ ದಿವಸ ಸಾಯಲಿ
ಎಂದು ದೇವರನ್ನು ಬೇಡಿಕೊಳ್ಳಿ. ಆದರೆ ಹೀಗೆ ಯಾರು ಬೇಡಿಕೊಳ್ಳು
ತ್ವರಿ? ಆದುದರಿಂದ ಮಗ ಸಾಯಂಪುದಿದ್ದರೆ ಸಾಯಲಿ. ಸಾಯುವಾಗ
ಅವಸಿಗೆ ಮಾನಸಿಕ ವ್ಯಾಕುಲತೆ ಆಗದಿರಲಿ ಎಂದು ಬೇಡಿಕೊಳ್ಳು.

೪೯. ನನಗೆ ಯೋಗ್ಯವಾದುದೇನೆಂಬುದನ್ನು ಈಶ್ವರನೇ ಬಲ್ಲ.

ಆದುದರಿಂದ ಸಕಾಮ ಪ್ರಾರ್ಥನೆ ಬೇಡ

ಮೊದಲು ನಿಮ್ಮದು ಯೋಗ್ಯ ಎಂದು ನಿಣಣಯಿಸಿಯೆ ಬಿಡುತ್ತಿರಿ,
ಒಳಿಕ ದೇವನನ್ನು ಸಾಕಾಯಕ್ಕೂಗಿ ಪ್ರಾರ್ಥಿಸುತ್ತಿರಿ. ಎಂದರೆ ದೇವನನ್ನು
ನಿಮ್ಮ ಬುದ್ಧಿಯ ಗುಲಾಮನಾಗಿ ವರಾಡಬಯಸುತ್ತಿರಿ. ಉಪನಿಷತ್ತಿನಲ್ಲಿ
ಒಂದು ಕತೆಯಿದೆ. ಒಬ್ಬನಿಗೆ ದೇವನು ಪ್ರಸನ್ನನಾದ. ವರ ಬೇಡು ಎಂದ.
ಆತನೆಂದ-ದೇವಾ, ನನಗೇನು ಗೊತ್ತಿದೆ? ನನಗೇನು ಯೋಗ್ಯ ಎಂಬುದರ
ಜ್ಞಾನ ನನಗೆ ಎಲ್ಲಿದೆ? ನೀನೆ ಎಲ್ಲವನ್ನೂ ಬಲ್ಲೆ. ನನಗೆ ಯೋಗ್ಯವಾದು
ದನ್ನು ನೀನೇ ಕೊಡು”. ಆ ಭಕ್ತ ಪರೀಕ್ಷೆಯಲ್ಲಿ ವಾರಾದ. ಆದೇ ನಿಜವಾದ
ಪರೀಕ್ಷೆಯ ವೇಳೆ. ಆತ ತಾನೇ ನಿಣಣಯಿಸಿ ತನ್ನ ನಿಣಣಯವನ್ನು ದೇವನ
ಮೇಲಿ ಹೇರಲು ಪ್ರಯತ್ನಿಸಲಿಲ್ಲ. ನನ್ನ ಬುದ್ಧಿಯಂತೆ ದೇವನು ನಡೆಯಲು
ಸಿದ್ಧನಾಗಿರಬಾರದು; ಆದೇ ನನ್ನ ಕಲಾಘಣ. ಅವನು ನನ್ನ ಬುದ್ಧಿಯಂತೆ

ನಡೆಯಲು ಸಿದ್ಧನಾದರೆ, ನನಗೆ ಅಕಲ್ಯಾಣ ಮಾಡಿ ನನಗೆ ಅವನು ಬುದ್ಧಿ ಗಲಿಸಬೇಕಾಗಿದೆ ಎಂಬುದು ನಿಶ್ಚಯದ ಮಾತ್ರ. ನಾವು ನಮ್ಮ ಬುದ್ಧಿಯನ್ನು ಪ್ರಮಾಣವಾಗಿ ಎಣಿಸುತ್ತೇವೆ. ಆ ಬುದ್ಧಿಯ ನಿರ್ಣಯದಂತೆ ದೇವನು ನಡೆಯಬೇಕೆಂದು ಅಸೇಕ್ಷಿಸುತ್ತೇವೆ. ಎಂದರೆ ಸರಮೀಶ್ವರ ನಮ್ಮ ಬುದ್ಧಿಯಂತೆ ನಡೆವ ಆಳಿಂದು ನಾವು ತಿಳಿಯುತ್ತೇವೆ. ಅವನು ಶಕ್ತಿ ಶಾಲಿಯೇನೊ ಅಹುದು, ಆದರೂ ಆಳು. ನಿರ್ಣಯದ, ವಿಚಾರದ ಅಧಿಕಾರ ಅವನಿಗಿಲ್ಲ. ವಿಚಾರ ಮಾಡುವವರು, ನಿರ್ಣಯಿಸುವವರು ನಾವು. ನಾವು ಶಾಸಕರು, ಅವನು ವ್ಯವಹಾರ ಹಿತೆಯ ಅಧಿಕಾರಿ. ದೇವನನ್ನು ಒಂದು ಜಡರೂಪಿ ಉಪಕರಣದಂತೆ ಉಪಯೋಗಿಸಲೇಳಸುವುದು ಜಡತೆಯ ಲಕ್ಷಣ. ಅಹಂಕಾರದ ಲಕ್ಷಣವೂ ಅಹುದು. ಇದು ದೇವನಿಗೆ ಅವಮಾನ ಮಾಡಿದಂತೆ. ಇದು ನಾಸ್ತಿಕತೆ. ಈ ಜಡತೆ ಎಲ್ಲ ಧರ್ಮಗಳಲ್ಲಿಯೂ ಭಕ್ತಿಯಾಗಿ ಎಣಿಸಲ್ಪಟ್ಟಿದೆ! ಸಕಾಮ ಕರ್ಮದಲ್ಲಿ ದೇವನ ಸಹಾಯ ಬೇದುವುದು ಭಕ್ತಿಯ ಲಕ್ಷಣವಲ್ಲ. ಆದುದರಿಂದ ಗೀತೆ ಎಲ್ಲಿಲ್ಲಿಯೂ ಸಕಾಮತೆಯ ಮೇಲೆ ಪ್ರಯಾರ ಮಾಡಿದೆ. ಗೀತೆ ಸಕಾಮತೆಗೆ ತನ್ನ ವಿರೋಧವನ್ನೇ ವ್ಯಕ್ತಪಡಿಸುತ್ತದೆ.

ಝಂ. ಸಕಾಮ ಭಕ್ತಿಗೂ ಒಂದು ಬಗೆಯ ಮಾನ್ಯತೆ

ಆದರೆ ಗೀತೆ ದಯಾಬುದ್ಧಿಯಿಂದ, ಭಕ್ತನು ಸಕಾಮತೆಯಿಂದಾದರೂ ನನಗೆ ಶರಣಾಗತನಾಗಲಿ, ನಾನು ಅವನಿಗೆ ಫಲ ಕೊಡುತ್ತೇನೆಂದು ಹೇಳಿದೆ. ಅಪ್ಯರ ಮಟ್ಟಿಗೆ ನಾನು ಅವನ ಕಾಮನೆಯನ್ನು ಪೂರ್ಣಮಾಡುತ್ತೇನೆ ಎಂದಿದೆ. ಆದರೆ ಆದು ದಯಾಬುದ್ಧಿಯಿಂದ ಇತ್ತು ಆಶ್ವಸನ ಮಾತ್ರ. ಆದೇನೂ ಶಾಸ್ತ್ರವಲ್ಲ. ಹಿತವನ್ನು ಬಯಸುವವನು ನಿಷ್ಠಾವಾಭಾವನೆಯಿಂದಲೇ ಶರಣ ಹೊಗಬೇಕು. ಸಕಾಮ ಭಾವನೆಯಿಂದ ಶರಣ ಬಂದವನಿಗೂ ಫಲದ ಆಶ್ವಸನವೇನೋ ಇದೆ. ಇದರ ಅರ್ಥ ಸಕಾಮ ಪ್ರಾರ್ಥನೆಗೆ ಒಟ್ಟಿಗೆ ಎಂದಲ್ಲ. ಸಕಾಮತೆಯಿಂದಾದರೂ ಆಗಲಿ, ಅಂತು ಮನಃವ್ಯ ಈಶಕ್ತರಿನಿಗೆ ಅನನ್ಯಭಾವದಿಂದ ಶರಣ ಬಂದರೆ ಎಷ್ಟೇ ಒಳತು ಎಂಬ ಕರುಣೆ ಆದರಲ್ಲಿ ಸೂಚಿತವಾಗಿದೆ. ಸಕಾಮತೆಯಲ್ಲಿ ಮೂರ್ಧತೆ ಇರುವುದಂತೂ ಸ್ವೇಚ್ಛಾ ಅವನತಿಯ ಸಂಭವವೂ ಇದೆ. ಆದರೆ ಅನನ್ಯಭಾವ

ವಿದ್ವರೆ ಉನ್ನತಿಯ ಶಕ್ತಿ ಇರುತ್ತದೆ. ಸಕಾಮತೆ ಇಲ್ಲದಾಗುವ ಸಂಭವವುಂಟು ಎಂದು ಅದರ ಅರ್ಥ. ಅನನ್ಯಭಾವದಿಂದ, ಅಂತಃಕರಣ ಪ್ರವರ್ಚನಾಗಿ ಸಕಾಮ ಪ್ರಾರ್ಥನೆ ಮಾಡಿದರೂ ಈಶ್ವರನ ಸ್ವರ್ಚದಿಂದ ವ್ಯತ್ಯಿಗೆ ಪಾವಿತ್ರ್ಯ ಲಭಿಸುತ್ತದೆ. ಅದರೆ ಸಾಮಾನ್ಯವಾಗಿ ಮನುಷ್ಯ ಸಕಾಮ ಪ್ರಾರ್ಥನೆಯನ್ನು ಅನನ್ಯಭಾವದಿಂದ ಮಾಡುವುದಿಲ್ಲ. ಈಶ್ವರನಲ್ಲಿ ಆವನಿಗೆ ಇತ್ತೀ ಶ್ರದ್ಧೆಯೂ ಇಲ್ಲ, ಅತ್ಯ ಶ್ರದ್ಧೆಯೂ ಇಲ್ಲ. ಬೇಸೆ ಅಡರಿದರೆ ಇತ್ತೀ ವ್ಯೇದ್ಯನ ಕಾಲು ಹಿಡಿಯುತ್ತಾನೆ, ಅತ್ಯ ಬಾಹ್ಯಣಿಂದ ಅನುಷ್ಠಾನವನ್ನಾಗಿ ಮಾಡಿಸುತ್ತಾನೆ. ಅವನ ಶ್ರದ್ಧೆಯೂ ಆಫ್ಫಿರ, ಪುರುಷಾರ್ಥವೂ ಅವಕಾಶ. ರಂತಹ ದುರುಲ ಶ್ರದ್ಧೆ ಇಧಃಪಾತಕ್ಕೊ ಕಾರಣವಾಗುತ್ತದೆ. ಸಕಾಮತೆ ಗೌಣ, ನಿಜ; ಅದರೂ ಅದು ಅನನ್ಯಭಕ್ತಿಯತ್ವವಾದರೆ ಅದರಲ್ಲಿ ಲೇಸು ಉಂಟು. ಅನನ್ಯ ಸಿಂಹ್ಯಯಿಂದ ಸಕಾಮತೆ ಪಾವನವಾಗುತ್ತದೆ. ವಸ್ತುತ್ವ ಇಂತ್ರಾವುತ್ತೆ. ಅನನ್ಯತೆಗಳ ಯೋಗವೇ ಇವುವಾದು.

ಈ ನೇರು ವ್ಯಾಖ್ಯಾನ

೧

ಇಗ. ಈವರೆಗಿನ ವಿನೇಜನೆಯು ಸಾರಾಂಶ :—

ಯತತ್ತ + ವಿಪಶ್ಚತ್ತ + ಚಂತ್ರರ = ಸ್ಥಿತಪ್ರಜ್ಞ

ಇಂದ್ರಿಯಸರ್ವಾಧದ ಕಾರ್ಯವನ್ನು, ಸೂಳವಾದಷ್ಟನ್ನು, ಸಾಧಕನು ಸ್ವರಕ್ತಿಯಿಂದ ಮಾಡಿಕೊಳ್ಳಬೇಕು. ಅದರ ಅಷ್ಟರಿಂದ, ಎಂದರೆ ಸೂಳ ಸಿಗ್ರಹದಿಂದ, ಇಂದ್ರಿಯಜಯ ಪ್ರಾರ್ಥನಾಗದು. ಮನ ದೊಳಗಿನ ಸವಿ ಇಲ್ಲದಾಗಬೇಕು. ಇಂದ್ರಿಯಗಳು ಮನವನ್ನು ಮುತ್ತಿಲೊಡಗಲು ಮನುಷ್ಯನ ಬಳಿಯಲ್ಲಿರುವ ಎರಡೂ ಶಕ್ತಿಗಳು—ಜ್ಞಾನ, ತಿತ್ಕೊಸಾಕಾಗವು. ಈ ಶಕ್ತಿಗಳಿಗೆ ಸಮೀಕ್ಷೆ, ವೈರಾಗ್ಯ ಎಂದೂ ಹೆಸರು ಕೊಡ

ಬಹುದು. ಯಾವಾಗ ಇಂದ್ರಿಯಗಳ ನಿಗ್ರಹ ಮಾಡಬೇಕು, ಯಾವಾಗ ಸಂಯಮ ಮಾಡಬೇಕು ಎಂಬುದನ್ನು ತಿಳಿವ ರಕ್ತೀ ವಿವೇಚ. ವಿವೇಚ ದಿಂದ ನಿಗ್ರಹದ, ಸಂಯಮದ ಪ್ರಸಂಗಗಳನ್ನು ಅರಿತು ಯಥೋಚಿತವಾಗ ವರ್ತಿಸುವ ಶಕ್ತಿ ಪ್ರೇರಾಗ್ಯ. ಆದರೆ ಹೀಗೆ ವಿವೇಚ-ಪ್ರೇರಾಗ್ಯ ಪ್ರೇರಣಕ ವಾಗಿ ಇಂದ್ರಿಯ ನಿರೋಧದ ಕ್ರಯತ್ವ ಮಾಡಿದರೂ ರಸ ಉಳಿಯುತ್ತದೆ. ರಸನಿವೃತ್ತಿಗೋಚರ ಮತ್ತಾ ಪರಾಯಣನಾಗಬೇಕೆಂದು ಹೇಳಲಾಗಿದೆ. ವಿವೇಚ ಪ್ರೇರಾಗ್ಯ ಈ ಎರಡೂ ಶಕ್ತಿಗಳನ್ನು ಉಪಯೋಗಿಸಿದ ಬಳಿಕಲೂ, ಉಪಯೋಗಿಸುತ್ತಿರುವಾಗಲೂ, ಈಶ್ವರ-ಪರಾಯಣನಾಗಿರಬೇಕು. ಈ ಬಗೆಯಾಗಿ ಈ ಮೂರು ಶೈಲ್ಕೀಕಗಳಲ್ಲಿ ಇಂದ್ರಿಯಜಯದ ಪರಿಪೂರ್ಣ ವ್ಯಾಪ್ಯಯೂ ಸಾಧನೆಯೂ ಹೇಳಲ್ಪಟ್ಟಿದೆ. ಇಂದ್ರಿಯಗಳ ಸಿಗ್ರಹವನ್ನೂ ಸಂಯಮವನ್ನೂ ಮಾಡಿ ಕಾಮನಾಮಂತ್ರಯನ್ನು ಸಾಧಿಸುವುದು ಇಂದ್ರಿಯ ಜಯದ ಪರಿಪೂರ್ಣ ವ್ಯಾಪ್ತಿ. ಇದರ ಮೂಳಬಗೆಯು ಸಾಧನೆ ಮೂರು ವಿಶೇಷಣಗಳಿಂದ ತೊರಿಸಲ್ಪಟ್ಟಿತು. ಯತ್ತಾ, ವಿಪ್ರತ್ಯಾ, ಮತ್ತು ಈ ಮೂರು ವಿಶೇಷಣಗಳ ಬೇರೀಚೇ ಗೀತೆಯ ಸ್ಥಿತಪ್ರಜ್ಞ. ಈ ಬಗೆಯಾಗಿ ಇಂದ್ರಿಯ ನಿರೋಧದ ವಿಜ್ಞಾನವನ್ನು ಹೇಳುವ ಈ ಮೂರು ಶೈಲ್ಕೀಕಗಳ ಶ್ರೀಕ ಇಲ್ಲಿಗೆ ಮುಗಿಯಿತು.

ಇಂದ್ರಿಯಗಳ ಸ್ವತಂತ್ರ ಧೈಯ

ಆದರೆ ಈವರಿಗೆ ನಾವು ಮಾಡಿದ ಆರ್ಥಿಕ್ಯಂತ ಆಳವಾದ ಆರ್ಥವನ್ನು ಹೇಳುವ ಭಾಷೆ ಇಲ್ಲ. ಇಂದ್ರಿಯ ನಿರೋಧದ ಕಾರ್ಯದಲ್ಲಿ ಮನುಷ್ಯನ ಎರಡು ಶಕ್ತಿಗಳೂ ಸಾಲವು. ಆದುವರಿಂದ ಆದನ್ನು ಪ್ರೇರಣಗೊಳಿಸಲು ಸಾಧಕನು ಈಶ್ವರಪರಾಯಣನಾಗಬೇಕೆಂದಿಷ್ಟೇ ಹೇಳಿದೆ. ಯುದ್ಧ ಪ್ರೋವಾಕ್ಷವಾಗಿ ಇಂದ್ರಿಯನಿಗ್ರಹವನ್ನು ಶಕ್ತಿನಿಧಿ ಮಷಿಟ್ಟಿಗೆ ಸಾಧಿಸಿ ಈಶ್ವರಪರಾಯಣನಾಗಿರಬೇಕೆಂದು ಇಲ್ಲಿ ಹೇಳಿದೆ. ಎಂದರೆ ಈಶ್ವರ-ಪರಾಯಣ ಸ್ವತಂತ್ರ ಧೈಯವೆಂದು ಇಲ್ಲಿಯು ಭಾಷೆಯು ಆಳವಾದ ಅರ್ಥ. ಈ ಅರ್ಥವೇ ಶಾಸ್ತ್ರೀಯ ದೃಷ್ಟಿಯಿಂದ ಸರಿ. ಆದು ಹೇಗೆಂಬು ದನ್ನು ನೋಡೋಣ.

ಇಂ. ಧ್ಯೇಯವು ವಿಧಾಯಕವಿರಬೇಕು

ಮನದ ನೇಲೆ ಇಂದಿರಿಯಗಳ ಅಕ್ರಮಣವಾಗಲು, ಸಾಧಕನು ಮನದೊಳಗಿನ ದೋಷವನ್ನು ತೆಗೆದೊಯಲು ಪ್ರಯತ್ನಿಸತ್ತೀಡುತ್ತಾನೆ. ಆದರೆ ಮನದೊಳಗಿನ ವಿಕಾರವನ್ನು ತೆಗೆದೊಗೆಯಬೇಕು, ತೆಗೆದೊಗೆಯ ಬೇಕು, ತೆಗೆದೊಗೆಯಬೇಕು ಎಂದು ಒಂದೇ ಸಮನೆ ಚಿಂತನವಾಡುತ್ತು ಮಾಡುತ್ತು, ಆ ವಿಕಾರ ಮನದಿಂದ ಹೊರಬಂಧೋಗುವುದರ ಬದಲು ಮತ್ತು ಮೃದು ಧ್ವಂಸಾಗುತ್ತದೆ. ಏಕೆಂದರೆ ಮನಕ್ಕೆ ಆದರದೇ ಚಿಂತನ ಅಂಟಕೊಳ್ಳುತ್ತದೆ. ಇದಕ್ಕೆ ವಿರೋಧಿಭಕ್ತಿ ಎನ್ನು ತಾತ್ತ್ವಾರ್ಥ. ದುರ್ಜನತೆಯ ಪ್ರತಿಕಾರಕೊಳ್ಳುತ್ತಿರುವೇ ಆದರೂ ಚಿಂತನವಾಡುತ್ತು ಉಳಿದರೆ ಚಿತ್ತದಲ್ಲಿ ದುರ್ಜನತೆ ಹುಟ್ಟುತ್ತದೆ. ವಿರೋಧಿಚಿಂತನದಿಂದ ವಿಕಾರದ ನಿರಾಸ ವಾಗುವುದರ ಬದಲು ಅದು ಮತ್ತು ಮೃದು ಆಳವಾಗಿ ಸಿಲ್ಲಿತ್ತದೆ. ವಿರೋಧಿ ಚಿಂತನದಿಂದ ಕಂಸ ಶೃಷ್ಟಿ ಎಯನಾಗಿದ್ದನೆಂದು ಭಾಗವತ ಹೇಳುತ್ತದೆ. ಕೇವಲ ನಿಷೇಧಕ ಸಾಧನದಿಂದ ಮನುವ್ಯನು ವಿಕಾರದಲ್ಲಿ ಬೀಳುತ್ತಾನೆಂಬ ಅನುಭವವಿದೆ. ಮನದಿಂದ ವಿಷಯದ ಸವಿಯನ್ನು ಹೊರಡಿಡಬೇಕಂಬ ನಿಷೇಧಕ ಸಾಧ್ಯವನ್ನು ಮುಂದಿಟ್ಟುಕೊಂಡರೆ ನಿಷೇಧಕ ಸಾಧನವು ಪಾಪತ್ವ ವಾಗುತ್ತದೆ. ಆದುದರಿಂದ ಈ ಮುಂದೆ ಒಂದು ವಿಧಾಯಕ ಧ್ಯೇಯವೂ ಅದಕ್ಕನುದೂವಾದ ವಿಧಾಯಕ ಸಾಧನವೂ ಬೇಕು. ಬ್ರಹ್ಮ-ಪ್ರಾಪ್ತಿಯ ಶಿವವಾದ ಇಚ್ಛೆಯೇ ಆ ವಿಧಾಯಕ ಧ್ಯೇಯ.

ಇಂ. ಬ್ರಹ್ಮಚರ್ಯ ಎಂದರೆ ಈಶ್ವರಪರಾಯಣತೆ

ಬ್ರಹ್ಮದೊಡನೆ ತನ್ನಯನಾಗಲು ಎಂದರೆ ಈಶ್ವರಪರಾಯಣನಾಗಲು ಪ್ರಯತ್ನಿಸುವುದು ವಿಧಾಯಕ ಸಾಧನೆ. ಇದಕ್ಕೆ ಬ್ರಹ್ಮಚರ್ಯವೆನ್ನು ತಾತ್ತ್ವಾರ್ಥ. ಬ್ರಹ್ಮದೊಡನೆ ಅಧವಾ ಈಶ್ವರನೊಡನೆ ವೃತ್ತಿಯ ತಾದಾತ್ಮ್ಯವಾಗಬೇಕು. ಬ್ರಹ್ಮಚರ್ಯವೆಂದರೆ ಕೇವಲ ಇಂದಿರಿಯನಿಗ್ರಹವಲ್ಲ. ಇಂದಿರಿಯನಿಗ್ರಹವೆನ್ನೂ ಸ್ವತಂತ್ರ ಅಧವಾ ಅಂತಿಮ ಸಾಧನವಲ್ಲ. ಪ್ರಜ್ಞೆಯನ್ನು ಸ್ಥಿರಗೊಳಿಸುವುದು ಉದ್ದಿಷ್ಟ. ಇಂದಿರಿಯನಿಗ್ರಹ ಪ್ರಜ್ಞೆಯನ್ನು ಸ್ಥಿರಗೊಳಿಸಲು ಸಾಧನ. ಆದರೆ ಪ್ರಜ್ಞೆಯನ್ನು ಸ್ಥಿರಗೊಳಿಸುವುದೆಂದರೆ ಎಲ್ಲಿ ಸ್ಥಿರಗೊಳಿಸಬೇಕು? ಇದಕ್ಕೆ ಉತ್ತರ ಈಶ್ವರನಲ್ಲಿ ಅದನ್ನು ಸ್ಥಿರಗೊಳಿಸ

బేకు ఎందు ఇంద్రియసిగ్రహవన్ను సాధిసలు మతపరాయణనాగు, కామనా నివృత్తిగోఎసుగ మతపరాయణనాగు ఎందు ఇల్లి హేళల్ల. ఇదు నిషేధక ఆధ్య; పూణ్య ఆధ్యవల్ల. ఇంద్రియ సిగ్రహ వాడి మతపరాయణనాగు ఎంబీ విధాయక ఆధ్య ఈ వార్ష్యదల్లి ఖంటు. కామనేగళు హొరగినింద నివృత్తవాగువుదాదరి ఆవుగళిగే ఇరలు స్థుభవావుదు? ఆత్మవే ఆ స్థుభ. ఆ ఆత్మవే ఇల్లి మతపరాయణ తెల్పుదల్లి సూజిసల్పట్టదే. కామనేయ అలంబనవన్ను తేగిచొగిదరి, మనవు నిరాలంబవూ బరిదూ ఆగుత్తదే. కాగే ఆదు బహళ కాల ఖాలియలురదు. ఆదుదరింద ఆచ్ఛే ఈత్వరన ఆధారవన్నిత్తు అదన్న ఈత్వర చింతనదింద తుంబబేకు. ఆదు ఈత్వరచింతనదల్లి మగ్గవాయ్యిందరి, ఆదన్న ఇంద్రియగళు ఆక్రమిసున ప్రత్యేయి ఖంటాగదు.

జి. ఈత్వరభక్తి ఈత్వరభక్తిగోఎసుగవే

ఇంద్రియ నిరోధద పూణ్యతేగోఎసుగ ఈత్వర భక్తియ నేర వన్న పదెవుదు యోగ్యవేందు ఈ వోదలు హేళిదే. ఆదరి ఆ సాధనవూ పూణ్యపాదుదల్ల. ఏకెందరి ఈత్వరభక్తి ఏతరదూ సాధన వల్ల, స్వయంభూ సాధ్య ఎందు ఆమేలే లక్ష్మీదల్లి బందితు. ఈత్వర భక్తి యాన అవాంతర ఉద్దేశక్షుగియా అల్ల. ఈత్వరభక్తి ఈత్వరభక్తిగోఎసుగవే. ఇందు నావు కలేగోఎసుగ కలే, విష్ణుగోఎసుగ విష్ణే, జ్ఞానకోల్పోసుగ జ్ఞానవంబ భాషేయన్న కేఁత్తేవే. ఆదరి ఈ భాషే కొనేయవరగే నిల్లదు. సాంఘిరు ఈ విషయద ఇతిత్రీయన్న ఎందో వాడిబిట్టుద్దారే. జడవస్తు తనగోఎసుగ ఎందూ ఇరలారదు. ప్రశ్నతి పురుషనిగాగి, కలే ఆత్మక్షుగి, విష్ణు-జ్ఞాన ననగోఎసుగ. జడకోల్పోసుగ జడవంబ భాషేయే తప్పు. ఆదరి ఈ భాషే ఉళదెల్ల విషయగళల్లి కుంటు; ఆదరి ఈత్వరభక్తియ విషయదల్లి మాత్ర సరి. ఈత్వరభక్తిగాగియే ఈత్వరభక్తి ఎంబ భాషే కుంటు అల్ల. ఏకెందరే, ఈత్వర జడవస్తువల్ల; బాహ్య

ವಸ್ತುವಲ್ಲ. ಈಶ್ವರ ನನ್ನದೇ ಪರಿಶುದ್ಧರೂಪ. ಈಶ್ವರಭಕ್ತಿಯೇ ಧೈರ್ಯ. ಉಳಿದೆಲ್ಲ ಕಾಮನೆಗಳೂ ಸಾಧನೆಗಳೂ ಅದಕ್ಕೊಮ್ಮೆಸುಗವೇ ಆಗಬೇಕು.

ಝಟ. ಭಕ್ತನ ಭೂಮಿಕೆ ನಿಸರ್ಗೋಪಚಾರವೇತ್ತನಂತೆ

ರೋಗ ಬಂದಿದೆ. ಸರಿವಡಿಸಲು ಉಪಾಯ ನಡೆದಿದೆ. ರೋಗ ಏಕೆ ಹೋಗಬೇಕು? ರೋಗ ಕಳೆಯಬೇಕೆಂಬುದೇನೂ ಸ್ವತಂತ್ರ ಧೈರ್ಯ ವಲ್ಲ. ಧೈರ್ಯ ಆತ್ಮಕಲಾಳಣ. ಆತ್ಮಕಲಾಳಣಕ್ಕೊಮ್ಮೆಸುಗ ರೋಗ ಹೋಗಬೇಕೆಂದಿದ್ದರೆ ಅದು ಹೋಗುವುದು ಇವು. ರೋಗ ಹೋಗದಿರುವುದು ಅವಶ್ಯಕವಾಗಿವ್ಯಾರೆ, ಅದು ಹೋಗದಿರುವುದು ಇವು. ಒಮ್ಮೆ ಒಬ್ಬ ಶಾಸ್ತ್ರಜ್ಞನೊಡನೆ ಪರಾತಿನ ಪ್ರಸಂಗ ಬಂದಿತು. ಆತನು ನಿಸರ್ಗೋಪಚಾರದವತೀಯ ಪುರಷ್ಟರು. ನಮ್ಮ ಶಾಸ್ತ್ರದಂತೆ ಎಲ್ಲ ರೋಗಿಗಳು ಗುಣಹೊಂದುವುದಿಲ್ಲ, ಎಲ್ಲ ರೋಗಿಗಳು ಗುಣವಾಗುತ್ತವೆ, ಎಂದ ಆತ. ಆತನ ಭಾಷೆ ಕ್ರಮವಾಗಿತ್ತು. ಆತನ ಪದ್ಧತಿಯಲ್ಲಿ ಸಾರಿಯಲು ಯೋಗ್ಯರಾದ ರೋಗಿಗಳು ಸಾಯುತ್ತಾರೆ. ಆವರೆ ಶಾಂತಯಿಂದ ಸಾಯುತ್ತಾರೆ. ಗುಣವಾಗಲು ಯೋಗ್ಯರಾದ ರೋಗಿಗಳು ಗುಣಹೊಂದುತ್ತಾರೆ. ಅವರೂ ಶಾಂತಿಪೂರ್ವಕವಾಗಿ ಗುಣವಡುತ್ತಾರೆ. ಹಾಗೆಯೇ ಇಲ್ಲಿ ಭಕ್ತನ ಭೂಮಿಕೆ ಈ ನಿಸರ್ಗೋಪಚಾರ ಪೇತ್ತನಂತೆ. ಈಶ್ವರನ ಯೋಜನೆಯಂತೆ ನನ್ನ ಆತ್ಮೋನ್ಮುತಿಗೋಮುಗ ರೋಗ ಗುಣವಾಗುವುದು ಇವುವಾಗಿದ್ದರೆ ಆಗಲಿ, ಆದೇ ಯೋಜನೆಯಂತೆ ಆತ್ಮೋನ್ಮುತಿಗೋಸಿಗೆ. ಅದು ಗುಣವಾಗುವುದು ಇವುವಿರದಿದ್ದರೆ ಬೇಡ' ಎನ್ನುತ್ತನೆ ಭಕ್ತ. ಅವನು ಎಲ್ಲ ಆವಾಂತರ ನಿರ್ಣಯಿದ ಕೆಲಸನನ್ನ ದೇವರಿಗೆ ಬಹುಸಿ ನಿಶ್ಚಿಂತನಾಗುತ್ತಾನೆ. ಅವನ ಬುದ್ಧಿಯ ಸಿಂಹಾಸನ ಬಂದೇ ಆಗಿರುತ್ತದೆ. 'ನನಗೆ ಆತ್ಮೋನ್ಮುತಿ ಇವುವಾದಾದು, ಈಶ್ವರ ಭಕ್ತಿ ಇವುವಾದುಮು' ಇವನ್ನೊಂದೇ ಅವನು ಬಳ್ಳ. ಉಳಿದುಮು ಇವಾವುದನ್ನೂ ಅರಿಯು. ಎಲ್ಲ ಬಾಹ್ಯ ಕಾರ್ಯಗಳನ್ನು ಆವನು ಈಶ್ವರಭಕ್ತಿಯ ಪರಾಪ್ರಿಗಾಗಿ ವಾಡುತ್ತಾನೆ. ಯಾವ ಹೋಗಿನ ಕಾರ್ಯಕ್ರಮಗಳೊಮ್ಮೆಸುಗೂ ಅವನು ಈಶ್ವರಭಕ್ತಿಯನ್ನು ದುರುಃಯೋಗ (ಎಕ್ಕಿನ ಪಾಲಿ.ಟ್ರಾ) ಪರಾಕ್ರಮೆಳಸುವುದಿಲ್ಲ, ಸುಲಿಯಲೇಳಸುವುದಿಲ್ಲ.

3

జ2. అనస్యతే సకామతెయిన్ను రక్షిశుత్తదే

గోణపందే ఆగలి, ఆనస్యతేయ కరారినిందలే ఆగలి, గీతి సకామ భక్తిగే ఆవశ్యక కోట్టిలేకే ఎంబ ప్రశ్న సహజవాగి రుష్టుబహుచు. ఖాత్రుద ఖిగిదే: కామసేయ, ప్రతిక్రిగోసుగ వాదరూ ఎల్ల ఆవాంతర ఆధారగళన్ను తొరేదు అనస్యతెయింద తఃశ్వరసిగి తరణాగాణాదరే, అంథవను ఉత్కుసు సిక్కయువన్ను వాడి దంతాగుత్తదే. లాఁడల్ల ఆధారగళన్ను తొరేదు ఈశ్వరన ఆధార వన్ను ఆప్రయిసికొండిరువుదేను, సణ్ణ పుట్ట కాయివల్ల. ఆదు దరింద సకామతే గోణవాగిద్దరూ ఈ సిక్కయు ఆక్షోష్యతిగే జాధవకవాగుత్తదే. వమందే ఒంబత్తుసేయ ఆధ్యాయుదల్లి తదక్కు ముంచే యోగి భోవంతె, “నన్నున్ను అనస్యభావదింద భజిసువవను ఆక్యంచ దురాజాఱయాగిద్దరూ, బేగనే ఆవన భావనే శుద్ధవాగుత్తదే,” ఎందు పేరుత్తానే. “ప్రశ్నం భవతి ధవాతా”. ఆవను జీగనే ధమాత్కునాగుత్తానే. ఇదు అనస్యతేయ సామధ్య. కాయిలేయాయికఁ. జీగనే గుణవాగజేచేందు తఁమకవాగుత్తదే. ఆదరే ఎల్ల భారవన్ను దేవఁగే ఒప్పిసిద్దాయితు. డాస్టర్ బేడ, గీశ్వర్ బేడ. ఆహారవన్ను తొరెదాయితు. ‘దేవా, ననగి గుణసామ’ ఎందు అనస్యతెయింద మోరమోక్కద్దాగిదే. ఈశ్వర ఆవన శ్రద్ధయన్ను కండు ఆవసిగి గుణసామత్తానే, ఆధవా అవసిగి దశనవిత్తు తన్నేడేగి కరెదుకోండు యోగుత్తానే. ఎరడనేయ దాదరే ఆవన కామనే ప్రోణవాగలిల్లవెందు జనరిగి తొరెబహుదు. ఆదరే ఆవసిగి దేవరల్లిరువ అనస్యశ్రద్ధయింద తన్న అక్యంత కల్యాణ వాయ్యిందు ఆవసిగి నిక్కయువాగి అనుభవవాగుత్తదే.

జ3. సుదామ దేవన దృష్టాంత

ఈ విషయదల్లి సుదామదేవన ఉదాహరణ ఉత్కుసువాగిదే. దారిద్ర్యదింద అతియాగి నోందు ఆవన హంచతి ఆవనన్ను ప్రీ

ಕೃಷ್ಣನೆಡಿಗೆ ಕಳುಹಿದೆ. ಶ್ರೀಕೃಷ್ಣ ಆತೆಸಿಗೆ ಏನನ್ನೂ ಕೊಡಬೇ ತಿರುಗಿ ಕೆಳುಹಿದೆ. ತಂನೇ ಆತ್ಮೋಡನೆ ಮಾರೆದವರಿಗೆ ಸದೆಯುತ್ತೆ ಬಂದು ಹೋಗಿ ಬಾ ಎಂದು ಯೇಳಿ ಮರಳಿದೆ. ಸಂದಾವು ಶ್ರೀಕೃಷ್ಣನೆಡಿಗೆ ಹೋಗಿವಾಗ ಪಿಡಿ ಅಪಲಕ್ಷ್ಯಿಯನ್ನು ಬರಿಸ್ತು. ಆದನ್ನೂ ಕಳೆದುಕೊಂಡು ಬರಿಗೈಯಿಂದ ಮರಳಿದೆ. ಆದರೆ ಮನಸ್ಸಿನಲ್ಲಿ ಆನಂದ. “ಹೆಂಡತಿ ಸನ್ನನ್ನು ಸಕಾಮತೆಯಿಂದ ದೇವನೆಡಿಗೆ ಉಳಿಂದಿದ್ದು. ಆದರೆ ಈ ಮಾಧವ ಎಷ್ಟೊಂದು ದಯಾ ವಂತ! ನನ್ನ ಸಳ್ಳಿದ ಕಾಮಸೆಯನ್ನು ಆತ ಹೃಷಿಕೋವಾಡಲ್ಲಿ” ಎಂದು ಸುಧಾಮು ತನ್ನ ಭಕ್ತಿಯ ಸ್ಥಿ ದೃಢಗೊಳಿಸುತ್ತಾ ಉಂಗಿ ಮಾರಜಂತ್ರಾನೆ. ಆದರೆ ಉರೈಶ್ಲಿಸ್ತೂ ಚಿನ್ನದ ರೂಪಾಗಿದ್ದಿತು! ತನ್ನ ಮನಸ್ಸಿನಲ್ಲಿ ಯೋಚಿ ಮತ್ತಾನೆ, “ದೇವರ ಕೃಂತ ಎಷ್ಟು ಅಪಾರ. ಉರೈಶ್ಲಿ ಚಿನ್ನದ ಉರು ಮಾಡಿದಾನೆ. ಇದನ್ನು ನನ್ನ ತುಳ್ಳ ಸುಖೋವಭೋಗಕ್ಕೆ ಉಪಯೋಗಿ ಶಲ್ಲಿ? ದೇವರು ಕೊಟ್ಟುದನ್ನು ಜಾತೆಯ ಸೇವೆಗಾಗಿ ಇನ್ನು ಉಪಯೋಗಿ ಮತ್ತೇನೆ.” ದೇವರು ಕೊಟ್ಟುರೂ ಆತನ ಕೃಪೆ; ಕೊಡಿದ್ದರೂ ಆತನ ಕೃಪೆ. ಈ ಅನನ್ಯಕ್ಕಿರು ಭಾವನೆಯಲ್ಲಿ ಸೆಂಸಿದ ಭಕ್ತಿಯ ಮಹತ್ವ.

೫೮. ಭಕ್ತನಿಗೆ ಎಲ್ಲ ಸಂಗತಿಗಳಲ್ಲಿ ದೇವನ ಕೃಪೆ ಕಾಣಿಸುತ್ತದೆ.

ಏಕನಾಥನಿಗೆ ದೇವರು ಮನಸ್ಸಿಗೆ ತಕ್ಕು ಹೆಂಡತಿಯನ್ನು ಕೊಟ್ಟು. ಅವನಿಗೆ ಅನಿಸಿತು, “ದೇವರಿಗೆ ನನ್ನ ಮೇಲೆ ಎಷ್ಟು ದಯೆ! ನಾನು ಇವಳ ಸರಾಯದಿಂದ ಶೀಘ್ರವಾಗಿ ದೇವರನ್ನು ಕೂಡಿಯೋನು.” ತುಕಾ ರಾಮನಿಗೆ ಅನುಕೂಲ ಸ್ತೋತ್ರ ಲಭಿಸಲ್ಲಿ. ಅವನು ಅನ್ನತ್ವದ್ದು, “ದೇವರಿಗೆ ನನ್ನ ಮೇಲೆ ಎಷ್ಟು ಕೃಪೆ! ಆತ ನನಗೆ ಅನುಕೂಲ ಸ್ತೋತ್ರಯನ್ನು ಕೊಡಲಿಲ್ಲ. ಇಲ್ಲಿದಿದ್ದರೆ ನಾನು ಸಂಸಾರದಲ್ಲಿ ನಿಶ್ಚಯಾಗಿಸುಂ ಆಸಕ್ತನಾಗಿರುತ್ತದೆ.” ಮನಸ್ಸಿಗೆ ತಕ್ಕು ಹೆಂಡತಿ ದೊರಿತರೂ ಕೃಪೆ, ಮನಸ್ಸಿನ ವಿರುದ್ಧ ನಡೆವನಭು ದೊರಿತರೂ ಕೃಪೆ. ಮೊರಿಯದೆಯೆ ಇದ್ದರೂ ಕೃಪೆ, ದೊರಿತು ಸತ್ತರೂ ಕೃಪೆ. “ದೇವಾ, ಸಿನ್ನ ನನ್ನ ನಡುವೆ ತೆರಿಯಿತ್ತು. ಅದು ಈಗ ಹೋಯ್ಯು. ಇಬ್ಬರದೂ ಏಕಭತ್ರ ರಾಜ್ಯವಾಯ್ಯು.” * ಹೀಗೆ

* ‘ಬಾಯಾಲೂ ಮೇಲೀ ಮುಕ್ತಿ ಮೂಲೀ, ದೇವೇ ಮಾಯಾ ಸೋದವಿಲೀ ವಿಶೋ ತುರ್ಯಿಂ ಮಾರ್ಚ್ಯೇ ರಾಜ್ಯ’

భక్తునిగె ఎల్ల సంగతిగళల్లి దేవన కృష్ణేయే కాణిసుత్తదే. అనన్య భక్తున భూమికేయ వుహత్త్వవిదే.

४०. అనన్యభక్తున సకామతెయిందరి వ్యాపక సద్గువనెయే అముదు: ఒందు లౌకిక దృష్టవ్యాపంత

కామనాప్రావచకవాదరూ అనన్యతెయింద మాడిద ఈశ్వరభక్తి యల్లి ఉచ్ఛేశ గోణవాగిద్దరూ అథవా కాగి తోరిదరూ, అనన్య తేఱు మూలక దేవర కృష్ణేయింద జిత్తురుద్ధియాగుత్తదే; అథవా బేరి భాషేయల్లి, సకామతే లోపవాగి నిష్టామతే లభిసుత్తదే; ఇన్నొ చేరి భాషేయల్లి, సకామతేయే నిష్టవ్యామవాగుత్తదే. రెంబ రునా, అనన్యతెయాడచ కూడిద సకామతే, సంక్షేపవాగి నోరిదరి, సంకుచిత సకామతేయల్ల. అదు వ్యాపక సద్గువనెయే. ఇదక్కాగి చూడు ఉదాహరణగళేసు బేడ; సణ్ణ లౌకిక ఉదాహరణేయే సాకు. ఒబ్బ స్త్రీ; అవణిగే ఈశ్వరనల్లి అనన్యభక్తి. అవళ మూగుతి కళేదుకొఱగిదె. అదు దొరేసుబేందు అవళ ఇచ్ఛ. “దేవరి, నన్న మూగుతి కేగే బరలి. నన్న భక్తియల్లి ఎళ్ళవ్యాపి కొరతెయిల్లవల్ల. హాగిద్ద నన్న మూగుతి ఏకి హోగబేఁకు? ఇతరిగే అదన్న తేగిదుకొళ్ళవ ఇచ్ఛి ఏకాగబేఁకు? అదన్న హాడుకి పడెయలు నాను స్పుల్పవూ ప్రయత్నిసే. సోరిసినగూ తిళిసిల్ల. యసర విషయదల్లియూ సంతయ తలేయి. అదన్న ఒయ్యవగే నీను సద్గువనే కోట్టిర అవసు అదన్న తందుకొట్టును. అవసిగే నాను బాయ్యింబ సక్కరి కోట్టేను. అవన విషయదల్లి నాను ఆప్రింతి తలేయి. సిన్నల్లి హేళ్ళగి భక్తియిట్టేను. అవసిగే నీను అంతక బుద్ధి కోడదిద్దరి, నాను అవన మేలే కోసిసే. నిన్న మేలే కోసిసికోండేను; కోపదింద వేసదలిగింత తీవ్రవాగి భక్తి వుండేను. సినగే ఇష్టు బందంతే వుండు.” అనన్యభక్తి, సకామతే గళిరడూ ఏకత్రవాగి కల్పిసల్పట్టి ఇష్టోందు ఆఖవాద ఆథ మూరడుత్తదే. నావు కల్పిసిద ఈ స్త్రీయ మూగుతియ కావునే

ನಿಜವಾಗಿಯೂ ಎಂಥದು? ಪ್ರಪಂಚದಲ್ಲಿ ಕಳವಿನ ಪ್ರೇರಣೆ ಇರಬಾರದು, ಪ್ರಪಂಚದ ವಾಸನೆ ಶುಧ್ಯವಾಗಿರಬೇಕು, ಎಂಬುದೇ ಆ ಕಾವಾಸೆಯ ಅಧ್ಯ ವಲ್ಲವೇ? ಇಷ್ಟಿದ್ದ ಬಳಿಕ ದೇವರು ಅವಳಿಗೆ ಕಳೆದ ಮೂಗುತಿಯನ್ನು ದೂರ ಕಿಸಿಕೊಟ್ಟಿನು; ಕೊಡಲಿಕ್ಕು ಇಲ್ಲ. ಆವನ ಇಷ್ಟು. ಆತನ ಶಾಸ್ತ್ರದಂತೆ ಯಾವುದು ಯೋಗ್ಯವೋ ಅದನ್ನು ಮಾಡಿಯಾನು. ಅವನ ಶಾಸ್ತ್ರ ಸಿತ್ತಿತ ವಾದುದು. ನಾವು ಅದನ್ನು ಅರಿಯಿಲು. ನಮಗೆ ಆದು ಗೊತ್ತಾದರೆ ನಾವೇ ಈಶ್ವರನಾಗಬಹುದಲ್ಲವೇ? ಆವನ ಶಾಸ್ತ್ರ ಏನೇ ಇರಲಿ. ಆ ಸ್ತ್ರೀಗೆ ಉಭಯ ಪಕ್ಷದಲ್ಲಿಯೂ ಭಕ್ತಿಯೇ ಕಾರ್ಯ. ಅನನ್ಯ ಭಕ್ತಿ, ಸಕಾಮತೆಗಳ ಬೇರೀಜನಿಂದ ನಿಷ್ಪನ್ನವಾಗುವುದು ಏನೀಂಬುದು ಈ ಉದಾಹರಣೆಯಿಂದ ತಿಳಿಯಬಹುದು.

೫

೪೨. ಈಶ್ವರಪರಾಯಣತೆಯೆ ಮುಖ್ಯ ವಸ್ತು. ವಾಸನೆಯನ್ನೂ ಈಶ್ವರ-ಪರಾಯಣವಾಗಿ ವಾಣಿಜಬೇಕು

ಇದೆಲ್ಲದರ ಅಧ್ಯ ಹೀಗೆ—ಅವಾಂತರ ಕಾಮನೆಗಳಷ್ಟೇ ಏಕೆ, ಇಂದಿಯನಿಗ್ರಹ ಸಾಧನೆಯೂ ಗೌಣ, ಈಶ್ವರಪರಾಯಣತೆಯೇ ಮುಖ್ಯ ವಸ್ತು. “ಮತ್ತಾ-ಪರಾಯಣನಾಗು, ವಿಷಯಗಳಿಗೆ ಮನಸ್ಸೋತ್ತಾ ವಶನಾಗಬೇಡ. ಇಷ್ಟಿಂದ ನಿನ್ನ ಎಲ್ಲ ವಾಸನೆ ತೊಳೆದು ಹೋಗುತ್ತದೆ” ಎಂದು ಸ್ವಲ್ಪದರಲ್ಲಿ ಗೀತೆ ಸ್ವಷ್ಟವಾಗಿ ಹೇಳುತ್ತದೆ. ವಾಸನೆಗಳು ಚಿತ್ತದಲ್ಲಿ ಮೂಡಿದರೆ ಮೂಡಲಿ, ಆದರೆ ತದನ್ರಕೂಲವಾಗಿ ಬಾಹ್ಯಕೃತಿಯಾಗದಂತೆ ನೋಡಿ ಕೊಂಡಿದ್ದರಾಯ್ತು. ವಾಸನಾನುಕೂಲವಾದ ಕೃತಿಯನ್ನು ಮಾಡುವುದರಿಂದ ವಾಸನೆ ಗಟ್ಟಿಯಾಗುತ್ತದೆ. ಆದುದರಿಂದ ಅಷ್ಟು ವಾಣಿಜಬೇಡ. ಆದರೆ ಸಾಧಕ ಬಾಹ್ಯ-ಇಂದಿಯನಿಗ್ರಹವನ್ನು ಮಾಡಿದರೂ, ಚಿತ್ತದಲ್ಲಿಯ ವಾಸನೆ ಹೋಗಿರುವುದಿಲ್ಲ. ಆದು ಒಳಗೊಳಿಗೆ ಅಡಗಿ ಕುಳಿತು ಅವನನ್ನು ಪೀಡಿಸುತ್ತದೆ. ಆವನ ಚಿತ್ತಕ್ಕೆ ಸಮಾಧಾನ ದೊರೆಯದಂತೆ ಮಾಡುತ್ತದೆ. ಹಾಗಾದರೆ ಅವನು ಏನು ಮಾಡಬೇಕು? ಆ ವಾಸನೆಯನ್ನೇ ಈಶ್ವರಪರಾಯಣವಾಗಿ ಮಾಡಬೇಕು. “ನನ್ನ ಚಿತ್ತದಲ್ಲಿ ಬರುವ ವಾಸನೆಯೆಲ್ಲವೂ

నినే ఆగు” ఎందు నాథరు దేవరన్ను బేడిదరు. ఓగే ఎల్ల వాసనేగఁ రూపాంతరవాగుత్తదే. వాసనే ఈక్షరమయవాగుత్తదే. భక్తియింద ఆదు ఉన్నతవాగుత్త హోఎగుత్తదే.

४७. వాసనే స్వరూపతః కేట్టిప్పదల్ల. ఈక్షరపరాయణతేయింద వాసనేయ రూపాంతరవాగుత్తదే

వస్తుంచి యావ మనుష్యసల్లియూ కేట్టివాసనే ఇరువుదే తల్ల. ఇదు ఆపసిగూ తిలివుదిల్ల. ఉలిదవరిగూ తిలివుదిల్ల. బాక్షివస్తువిన ప్రాప్తిగోసుగ ఆవను కేణగుత్తిరువంతే తోరుత్తదే. ఎల్ల బాక్షిస్ప్రాప్తియున్న తన్నదాగి వాడికొళ్లు ఆవన ప్రయత్నమించి నడిదిరుత్తదే. ఒమోక్కుస్సు సిసిధ్వ వస్తువిన ప్రాప్తిగోసుగవూ ఆవను కేణగుత్తిరువుదాగి తోరుత్తదే. వాస్తవవాగి శరీరదల్లి సిక్కుకొంచెడ్డ ఆత్మవు వ్యాసకవాగలు నడిసిద ప్రయత్నమించు. ఆత్మవు విరాటో స్వస్థయోడనే పక్కావవాగలు ఇచ్ఛిసుత్తదే. శరీరద సంకుచిత క్షేత్రు ఆదక్కు సమాధానపిల్ల. హెండగుషుక హెండ కుడియు త్తానే. అదక్కు ఇదే ఆసమాధాన కారణ. “నిను ఈ హోరిగిన తుచ్ఛవాద హెండవన్ను బిడు. దేవరి సిన్న హెండవాగలి. ఆకన భక్తియ హెండవన్ను కుడియుత్త హోఎగు” ఎందు ఆపసిగి భక్తిమాగఁ హేళుత్తదే. ఉనుర ఖయామన రుబాయాగఁల్లి ఇదే వాటు ఇద. ‘వాసో యయా పరిక్షతం మదిరా మదాశ్చః’ ఆ భక్తి మధ్యద పానదింద స్థితి పుగే ఆగుత్తదే. ఈ రీతి వాసనేయన్ను దేవరిగే అసిఫిదరే, ఆదక్కు దివ్యరూప బరుత్తదే. ఆదుదాంద ముత్తా-పరాయణరాగిరందు భగవంత హేళుత్తానే. చిత్తదల్లి ఏషయ వాసనే బంందరూ హేదరబేడి. ఏషయ-భోగదల్లి వాత్ర బీళబేడి. వాసనేయన్ను ఈక్షరసిగి సమసిఫి. కామ కోధగళన్నూ ఆతనిగి సమసిఫి. ఓగే వాడిదర ఆ వికారగళూ నిమ్మ వాసనేగళూ రూపాంతరవాగుత్తచే. ఒకేక చిత్తద వికారగళు తమనగొందు ప్రజ్ఞ స్థిరవాగుత్తదే.

ಹೀ. ನಿಷ್ಠಾಮತೆ, ಅನನ್ಯತೆ, ಈಶ್ವರಭಾವನೆ ಇದ್ದರೆ,
ಭೌತವಿದ್ಯೆಯ ಉಪಾಸನೆಯೂ ಪಾವನವಾಗಬಲ್ಲದು
ಭೌತವಿದ್ಯೆಯ ಉಪಾಸನೆಯಲ್ಲಿಯೂ ನಿಷ್ಠಾಮತೆ, ಅನನ್ಯತೆ, ಈಶ್ವರ
ಭಾವನೆ ಇದ್ದರೆ ಚಿತ್ತಕುದ್ದಿಯಾಗಬಲ್ಲಿದು. ಈ ದೃಷ್ಟಿಯಿಂದ ಭೌತಿಕ,
ಅಧ್ಯಾತ್ಮಿಕ ಎಂಬ ಭೇದವೇ ಉಳಿವುದಿಲ್ಲ. ಈ ಭೇದವಾಸ್ತವಿಕವಾಗಿ ನಿಜ
ವಾದುದೇ ಅಳ್ಳ. ಗಣಿತೋಪಾಸಕಸಿಗೆ ಗಣಿತವೇ ಈಶ್ವರ. ಅಧಾರ್ತ್ ಆ
ಭಾವನೆಯಿಂದ ಆದರ ಸಾಧನೆ ಅಗುತ್ತಿರಬೇಕು. ಒಬ್ಬ ಗಣಿತಜ್ಞನಿಷಿಪಂಚ
ದಲ್ಲಿ ಒಂದು ಅಖ್ಯಾಯಿಕೆ ಉಂಟು. ಅಪೂರ್ವವಾದ ಒಂದು ಶೋಧನನ್ನು
ಅವನು ಕಂಡ. ಪ್ರಪಂಚದ ಜ್ಞಾನವನ್ನು ಪ್ರಾಧಿಕಾರಿ ಮಾಡಲು ಯೋಗ್ಯತೆಯಾಗ್ಲಿ
ಆ ಶೋಧದ ಪ್ರಿಯಾಗಳನ್ನು ಬರೆದಿಟ್ಟು. ಆದರೆ ಮುಂದೆ ಆ ಪ್ರಿಯಾಗಳ
ಕಾಗದವೇ ಇಲ್ಲವಾಯ್ತು. ಆದರೂ ಆ ಗಣಿತಜ್ಞ ಶಾಂತವಾಗಿಯೇ ಇದ್ದ.
ಅಂತನ ಚಿತ್ತದಲ್ಲಿ ಹೊಳೆಭವಾಗಲಿಲ್ಲ. ಬರಿಯ ಗಣಿತದಿಂದಲೇ ಇಷ್ಟೋಂದು
ಶಾಂತಿ ಮೊರೆವುದು ಸಂಭವನಿಯೆಯವಲ್ಲ. ಆತ ಗಣಿತದ ಉಪಾಸನೆಯನ್ನು
ಈಶ್ವರಾರ್ಥಣ ಬುದ್ಧಿಯಿಂದಲೇ ಮಾಡುತ್ತಿದ್ದನೀಂದು ತಿಳಿಯಬೇಕು.
ಆಶ್ವರನ ಹೆಸರೂ ಆತನಿಗೆ ಗೂತ್ತಿರಲಿಕ್ಕಿಲ್ಲ. ಆದರಿಂದ ಆತನ ಉಪಾಸನೆ
ಯಲ್ಲಿ ಆಂತರ ಬಾರದು. ನನ್ನೋಂತಹನು ಯಾರಾದರೂ ನೂಲುವುದರಲ್ಲಿ
ತನ್ನಯನಾಗಬಹುದು. ಇನ್ನೊಬ್ಬ ಬೇರೀರಾವುದಾದರೂ ಪವಿತ್ರವಾದ
ಸಾವಾಜಿಕ ಉದ್ಯೋಗದಲ್ಲಿ ತನ್ನಯನಾಗಬಹುದು ಆಯಾ ವಿಷಯವನ್ನು
ಆಶ್ವರಸ್ವರೂಪವಾಗಿ ಕಂಡು ಆದರ ಉಪಾಸನೆ ಮಾಡುವವನ ಚಿತ್ತದ
ಮೇಲೆ ಇಂದ್ರಿಯಗಳ ಆಕ್ರಮಣ ಆಗಲಾರದು. ಕೇವಲ ಭೌತದೃಷ್ಟಿಯಿಂದ
ವಿಜ್ಞಾನದ ಇಲ್ಲವೇ ಬೇರೆ ವಿಷಯಗಳ ಸಾಧನೆ ಮಾಡುವವಸ್ತಿಗೆ, ಅಧಾರ್ತ್
ಆ ಸಿದ್ಧಿ ಸಾಧಿಸದು. ಕಾರಣ ಸ್ವಷ್ಟವಾಗಿಯೇ ಇದೆ. ಭೌತಿಕವಿಷಯಗಳು
ಎನ್ನೇ ಇರಲಿ. ಆತ್ಮದಿಂದ ಭಿನ್ನವಾದುವು. ಆತ್ಮಭಿನ್ನವಾದ ಅನಾತ್ಮ
ವಿಷಯಗಳಲ್ಲಿ ಲೀನವಾಗಲು ಆತ್ಮ ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುವು
ದೆಂತು? ಅವೇ ವಿಷಯಗಳು ಈಶ್ವರ ಭಾವನಾ ಭಾವಿತವಾಗಿದ್ದರೆ, ಅವು
ಗಳಲ್ಲಿ ಲೀನವಾಗಲು ಆತ್ಮಕ್ಕೆ ಯಾವ ಆತಂಚವು ಉಳಿಯಾದು. ಆತ್ಮ
ಅವುಗಳಲ್ಲಿ ಪ್ರಾರ್ಥನಾಗಿ ವಿಸರ್ವಣನ ಹೊಂದಬಲ್ಲಿದು.

೨ ಸೆಯೆ ವ್ಯಾಖ್ಯಾನ

೧

ಇಂ. ಇಂದಿರ್ಯಜಯದ ತತ್ವಜ್ಞಾನದ ಪ್ರಸ್ತಾವನೆ. ವಿಷಯ ಚಿಂತನೆಯಿಂದ ಬುದ್ಧಿನಾಶದವರೆಗಿನ ವ್ಯತಿರೇಕ ಪರಂಪರೆ

ಸ್ಥಿತಪ್ರಜ್ಞನ ಪ್ರಕಟಿಸಿದ್ದ ಲಕ್ಷ್ಮಣ ಜಿತೀಂದ್ರಿಯತೆ. ಅದರ ಸಿಕ್ತಾರ ಸದುವಿನ ಹತ್ತು ಶೈಲ್ಯ ಇಗಳಲ್ಲಿ ಆಗಬೇಕಾಗಿ. ಅದರಲ್ಲಿ ಮೂರು ಶೈಲ್ಯ ಕೆಗಳ ವೊದಲಿನ ಪಿಜಾಂನವರಿಷ್ಟು ದ ಮುಗಿಯತು. ಇನ್ನು ಮುಂದೆ ಶ್ರಜ್ಞಗೂ ಇಂದಿರ್ಯಜಯಕ್ಷಾ ಹಃ ಸಂಬಂಧ ಎಂಬುದು ಅನ್ವಯ ವ್ಯತಿರೇಕವಾಗಿ ವಿವೇಚಿಸಲ್ಪಟ್ಟಿದೆ. ಸೂದಾಲಿಸ ಎರಡು ಕ್ಷೇತ್ರಗಳಲ್ಲಿ ಕಸ್ಪಯವಿಂದ ಸ್ಥಿತಪ್ರಜ್ಞಗೋಸುಗ ಇವೆಯಜಯ ಅವಕ್ಷಯವೆಂಬುದು ಹೇಳಿಲ್ಪಟ್ಟಿದೆ. ಇಂದಿರ್ಯಜಯನ ಕತ್ತಳೆನದ ಕಢನ ಇಲ್ಲಿಂದ ವ್ಯಾದಿಂಭ.

ಇಂ. ವಿಷಯ ಚಿಂತನೆಯಿಂದ ಸಂಗ, ಸಂಗದಿಂದ ಕಾಮ ಹುಟ್ಟಿತ್ತದೆ

ಧ್ಯಾಯತೋ ವಿಷಯಾನಾ ಪುಂಶಃ ಸಂಗಸ್ ಕ್ಷೇತ್ರಾಪಜಾಯತೇ॥

ಸಂಗಾತಃ ಸಂಜಾಯತೇ ಕಾಮಃ ಕಾಪಾತಃ ಕ್ಷೇತ್ರಾಧ್ಯಾಭಿಜಾಯತೇ॥

ಯಾರಿಗೆ ಇಂದಿರ್ಯನಿರೂಪಾಧಸ್ತಿತ್ವಂ, ಯಾರೂ ಪಷಯಗಳನ್ನು ಧ್ಯಾನಿಸುತ್ತಿರುವನೋ, ಅವಸರೆ ಸಂಪರ್ಯಾಗಳ ಸಂಗ ಉಂಟಾಗುತ್ತದೆ. ಸಂಗನೆಂದರೆ ಸಂಗತಿ; ಪರಿಷಯ. ಪಷಯಾಗಳ ಸಂಗನೆಂದರೆ ವಿಷಯ ಗಳಲ್ಲಿ ತೊಡಗಿಕೊಂಡಿರುವುದು. ಮನಸ್ಸ ಪಷಯಕ್ಕ ಅಂಟಕೊಳ್ಳುತ್ತದೆ. ಅದರಿಂದ ಕಾಮ ಉದ್ದ ವಿಸುತ್ತದೆ. ಪಷಯಗಳ ಧ್ಯಾನ. ಬಂಕ ಸಂಗ, ಆ ಬಳಿಕ ಕಾಮ, ಹೀಗ ಉತ್ತರೇಕ್ತರ ಕ್ರಮ. ಈ ಮೂರೂ ವ್ಯತೀಗಳಲ್ಲಿ ಅಮೈಂದು ಬಲು ದೊಡ್ಡ ಧ್ಯಾನಸಿಭಿ. ಅವು ಒಂದೇ ವ್ಯತೀಯ ಮೂರು ರೂಪಗಳಿಂದು ಹೇಳಬಹುದು. ಉಗಮದಿಂದ ಮುಖದವರಿಗೆ ಒಂದು ದೊಡ್ಡ ನದಿಗೆ ಅನೇಕ ಹೆಸರು ಶರುತ್ತವೆ. ಅದರೆ ಸ್ವವಾಹ ಒಂದೇ.

ಅವರಂತೆ ಹೆರಿಯುತ್ತಿರುವ ಒಂದೇ ವ್ಯಕ್ತಿಯ ಮೂರು ಹೆಸರು ಇವು. ಮುಣ್ಣಿ, ಮಣ್ಣಿನ ವಸ್ತುಗಳಲ್ಲಿ ಭೇದ ಏನು? ಚಿಂತನದಿಂದ ವಿಷಯ ದೊಡನೆ ಪರಿಚಯವಾಗುತ್ತದೆ, ಎಂದರೆ ಪಿಷಯ ಮನದಲ್ಲಿ ಸಾಕಾರವಾಗುತ್ತದೆ. ಮಿಶ್ರನ ಬಿಲವನ್ತದಿಂದ ಒಬ್ಬನು ಜಿಜ್ಞಾಸೆಗೆ ವರ್ಣನೆಗಿ ಹೆಂಡ ದಂಗಡಿಗೆ ಹೋಗುತ್ತಾನೆ. ಮುಂದೆ ಮಿಶ್ರನ ನೆಳೆತದಿಂದ ಆಗಾಗ ಹೋಗ ಲಾರಂಭಿಸುತ್ತಾನೆ. ಈ ಸೆಳೆತವೆ ಸಂಗ. ಮುಂದೆ ಆ ವಿಷಯದಲ್ಲಿ ರಮಣೀಯಕೆ, ಮುಂದರಕೆ, ಆಕಾರಕತ್ತ. ರಸ, ಸವಿ ಕಾಣುತ್ತೋಡಗುತ್ತದೆ. ಇದುವೆ ಕಾಮ. ಈ ಕಾಮವಿಂದ ಮುಂದೆ ಕೊರ್ಕೆ ಮಂಟ್ಟತ್ತದೆಂದು ಗೀತಿ ಹೇಳುತ್ತದೆ.

೪೬. ಮುಂದೆ ಕಾಮದಿಂದ ಕೊರ್ಕೆ ಹುಟ್ಟುತ್ತದೆ.

ಈ ವಿಷಯದಲ್ಲಿ ಭಾಷ್ಯಕಾರರ ಸೃಷ್ಟಿಕರಣ

ಇಲ್ಲೋ ಸಿಜವಾದ ತೋವರೆ. ಈ ಸ್ಥಾದಲ್ಲಿ ನಿಜಾರಕರು ದಿಕ್ಕು ತಪ್ಪಿದವರಾಗಿ ತೋರುತ್ತಾರೆ. ಕಾಮಂದ ಕೊರ್ಕೆ ಹೇಗೆ ಹುಟ್ಟುತ್ತದೆ ಎಂಬುದು ಬಿಗಿಯಾದ ಕ್ರಮ್ಮ. ಮುಂದೆ ಕೊರ್ಕೆದುಂಟಾಗಿ ಹೋರ, ಮೋಹಿಂದ ಸ್ತುತಿಭ್ರಂಶ, ಅದುಂವಬುದ್ಧಿನಾಶ, ಈ ಸೋಧಾನ ಸರಳವಾಗಿದೆ. ಆದರೆ ಕಾಮವಿಂದ ಕೊರ್ಕೆ ಹೇಗೆ ಹುಟ್ಟುತ್ತದೆಂಬುದು ಸರಿಂಗಾಗಿ ಉತ್ತಮಿ ದಲ್ಲಿ ಬರುವುದಿಲ್ಲ. ರಂಕಾರಾಜಾಂತರ್ಮರು ಭಾಷ್ಯದಲ್ಲಿ “ಕಾಮಾತ್” ಕುತ್ತಿತ್ತಾಪ್ತಿಹತಾತ್ ಕೊರ್ಕೆಃ ಅಭಿಜಾಯತೇ” ಎಂದು ನಾರಿ ಮುಡುಕಿದಾರೆ. ಕಾಮವು ಪ್ರತಿಹತವಾದರೆ, ಅವರಿಂದ ಕೊರ್ಕೆ ಹುಟ್ಟುತ್ತದೆ ಎಂದು ಆವರ ಆಭಿಪೂರ್ಯ. ಆದರೆ ಆದು ಪ್ರತಿಹತವಾಗದಂತೆ ನಾಡೆಲು ನಮಗೆ ಯುಕ್ತಿ ದೊರೆತರೆ, ಕಾಮವಿಂದ ಕೊರ್ಕೆ ಹುಟ್ಟುದು. ಹಾಗೆಂದರೆ ಕಾಮದಿಂದ ಕೊರ್ಕೆ ಹುಟ್ಟುತ್ತದೆಂಬ ವಾಕ್ಯ ಶಾಶ್ವತ ಸತ್ಯವಲ್ಲಂದು ಹೇಳಿದೆಂತಾಗುತ್ತದೆ. ಕಾಮಕ್ಕೆ ಪ್ರತ್ಯಾಹತಿ ಖಂಟಿಗಾಗಿದ್ದರೆ, ಈ ವಾಕ್ಯದ ಕಟ್ಟಡ ನಡುಗಲಾರಂಭಿಸುತ್ತದೆ! ಆದುದಂತ ನಾಂಧಿಯವರು ಇದಕ್ಕೊಂದು ಯುಕ್ತಿ ಹುಡುಕಿದಾರೆ. “ಕಾಮ ಎಂದೂ ಪ್ರಾಣವಾಗದು” ಎಂದು ಆವರಿಸ್ತುಣಿ. ಸಾಧಾರಣವಾಗಿ ಈ ಯುಕ್ತಿ ಸರಿ. ಕಾಮವು ಸಹಸ್ರಾ ಪ್ರಾಣವಾಗ ದೆಂಬುದು ಆನುಭವದ ನಾಶ. ವಾಸನೆ ಬೆಳೆಯುತ್ತಲೇ ಹೋಗುತ್ತದೆ.

ತ್ಯುಮ್ಮೆ ಎಂಬುದು ಆಗಮ. ಹತ್ತು ಸಾಮಿರ ದೊರೆತರೆ, ಲಕ್ಷ್ಯದ ಇಚ್ಛೆಯಾಗುತ್ತದೆ. ಲಕ್ಷ್ಯದ ಬಳಿಕ ದಕ್ಷಲಕ್ಷ್ಯದ ಇಚ್ಛೆ; ಬಳಿಕ ಕೋಟಿಯ ಇಚ್ಛೆ. ಗಣತಕ್ಕೆ ಅಂತವಿಲ್ಲ. ವಾಸನೆಗೂ ಅಂತವಿಲ್ಲ. ಯಾರೂತ್ತಾತ್ಯಾ ವಾಕ್ಯ ಪ್ರಸಿದ್ಧವಾಗಿದೆ. “ಆಕುತ್ತಿಯಿಕ್ಕೆದ ಆಗ್ನಿಯುತ್ತಿ ಭೋಗದಿಂದ ಕಾಮ ಒಂದೇ ಸಮನ್ವಯ ಬೆಳೆಯುತ್ತಲ್ಲಿ ಇರುತ್ತದೆ.” ಅದುದರಿಂದ ಸಾಮಾನ್ಯತಃ ಗಾಂಧಿಯವರ ಯಶ್ಚ ಸರಿಗೂದಾಗಿ ತೋರ್ತುದೆ. ಶಂಕರಾಚಾರ್ಯರ ಯುತ್ತಿಯೂ ಈ ಯುತ್ತಿಯೂ ಬಹುಶಃ ಒಂದೇ. ಕಾಮನೆಗೆ ಅಂತವಿಲ್ಲ. ಅದುದರಿಂದ ಆದಕ್ಕೆ ಹೇಗೆ ದರೂಪ್ರತ್ಯಾಹತಿ ಇದಗಿಯೇ ತೀರುತ್ತದೆ. ಪ್ರತ್ಯಾಹತಿ ಉಂಟೂ ದೊಡನೆ ಕೊರ್ತಿ ತಪ್ಪಿದ್ದುದಿಲ್ಲವೆಂದು ತಂಕರಾಚಾರ್ಯರ ಘಾವ. ಕಾಮಕ್ಕೆ ಗೀತೆಯಲ್ಲಿ ‘ಅನಲ’ ಹೊಮು ಹೇಳಿದೆ. ಅದಕ್ಕೆ ‘ಅಲಂ’ ಎಂದರೆ ಸಾಕು, ಎಂದೂ ಆಗುವುದಿಲ್ಲ.

೪೨. ಈ ವಿಷಯದಲ್ಲಿ ನಾಥರ ಯುತ್ತಿ

ಆದರೆ ಇನ್ನು ರಿಂದಲೇ ಶೋಡಕೆನಿಂದ ಬಿಡುಗಡೆಯಿಲ್ಲ. ಯಾವನಾದರೂ ಒಬ್ಬನು ಚಾಹ್ಯಕಾರಿಸಿತ್ತಿರುವುದು ತನ್ನ ಕಾಮನೆಗೆ ಅನುಕೂಲವಾಗಿ ಮಾಡಿಕೊಂಡರೆ, ಅಥವಾ ಕಾಮನೆಯನ್ನು ಪರಿಸ್ಥಿತಿಗ್ರಹಣಿಸಿ ವಾಗಿ ಮಾಡಿಕೊಂಡರೆ, ಕೊರ್ತಿ ಅವಕಾಶವೆಲ್ಲಿ? ಕಾಮನೆ ಪರಿಸ್ಥಿತಿಗಳನ್ನು ಒಂದಕ್ಕೂಂದು ಅನುಕೂಲವಾಗಿ ಮಾಡಿಕೊಂಡ ಬಳಿಕ ಕಾಮನೆಗೆ ಆತಂಕವಾಗುವ ಸಂಭವ ಕಡಿಮೆಯಾಗುತ್ತದೆಯೇ. ಕಾಮನೆಯಿಂದ ಕೊರ್ತಿಯಾದ್ದು ಬಂದಿದ್ದು ಏಂಬ ವಾಕ್ಯಕ್ಕೆ, ಬಾಧೆ ಬಂದೇ ಬರುತ್ತದೆ. ಈ ವಿಷಯದಲ್ಲಿ ನಾಥರು ಭಾಗವತನಳ್ಲಿ ಬೀರೆ ಬಗೆಯ ಕೋಟಿಯನ್ನು ಮಾಡಿದಾರೆ. ಆವರು ಹೇಳಿ. ಸ್ವರೂಪೀಗಳಿಗೆ: ಕಾಮ ಅರ್ಥಾರ್ಥವಾಗಿ ಉಳಿದಿತು, ಅಥವಾ ಪೂರ್ವವಾದಿತು. ಅರ್ಥಾರ್ಥವಾಗಿ ಖಾಳಿದರೆ, ಅದರಿಂದ ಕೊರ್ತಿ ಪುಟ್ಟಿತ್ತದೆ. ಪೂರ್ವಾರ್ಥವಾದರೆ ಲೋಭಕ್ಕೆ ಜನ್ಮ ಕೊಡುತ್ತದೆ. ಅದುವರಿಂದ ಕೊರ್ತಿ ರಬ್ಬಕ್ಕೆ ಕೊರ್ತಿ, ಲೋಭ ಎಂದು ವ್ಯಾಪಕ ಅರ್ಥವನ್ನು ಮಾಡಬೇಕು. ಮಂದಿ ಆಗುವ ಸಂರೋಹ ಕೊರ್ತಿದಿಂದಲೂದರೂ ಆಗುತ್ತದೆ, ಲೋಭದಿಂದಲೂದರೂ ಆಗುತ್ತದೆ. ನರಕನ ಮಾರುದ್ವಾರಗಳನ್ನು ಹೇಳುವಾಗ ಗೀತೆಯೂ ಕಾಮ ಕೊರ್ತಿಗಳೊಡನೆ ಲೋಭವನನ್ನೂ ಹೇಳುತ್ತದೆ. ಕಾಮ

ದಿಂದ ಕೊರ್ಕಿಧದಂತೆ ಲೋಭವೂ ಹುಟ್ಟುತ್ತದೆಂಬ ಅನುಭೂತಿಯಂತೂ ಇರುವುದಷ್ಟೆ.

೪೮. ಕೊರ್ಕಿಧ ತಬ್ಬದಿಂದ ಇಲ್ಲಿ ಹೋಭವೆಂದು ತಿಳಿಯಬೇಕು

ಆದರೆ ಈ ಪ್ರಶ್ನೆಯನ್ನು ಬಿಡಿಸುವ ವಾಗ್ರ ಪಾಸ್ತ್ರವಾಗಿ ಬೇರೆ. ಇಲ್ಲಿಯ ಕೊರ್ಕಿಧ ತಬ್ಬ ವಿಶೇಷವಾದ ಅರ್ಥವುಳ್ಳದೇಬುದನ್ನು ನಾವು ಅರಿಯಬೇಕು. ವಿಷಯದ ದಾಸ್ಯ ವ್ಯಾರಂಭವಾಗಲು ಸಂಗ ಹುಟ್ಟುತ್ತದೆ. 'ಸಂಗ'ವೆಂದರೆ ವಿಷಯ ಸಾಕಾರವಾಗುವುದು. ಬಳಿಕ ಆದು ಶಾಂತ, ಕಮನೀಯ ಆಗುತ್ತದೆ, ಬೇಕಾದ ವಸ್ತುವಾಗುತ್ತದೆ. ಇದು ಕಾಮ. ಇದರಿಂದ ಕೊರ್ಕಿಧ ಅವಕ್ಷಯಭಾವಿಯೆಂದು ಹೇಳಲ್ಪಟ್ಟಿದೆ. ಯಾವಾಗಲೋ ಹುಟ್ಟುತ್ತದೆಂದು ಹೇಳಲ್ಲ. ಆದುದರಿಂದ ಇಲ್ಲಿಯ ಕೊರ್ಕಿಧ ರಬ್ಬ ಸಾವಾನ್ಯವಾದ ಅರ್ಥದ್ದಲ್ಲ. ಕೊರ್ಕಿಧವೆಂದರೆ ಇಲ್ಲಿ ಸಂತಾಪ, ಸಿಡುಕು ಎಂಬ ಸಾವಾನ್ಯವಾದ ಸೂಳ ಅರ್ಥವಲ್ಲ; ಚಿತ್ತದ ಚಲನ ಅಥವಾ ಹೋಭ ಎಂದು ಅರ್ಥ. ಕೃಧಾ ಧಾತುವಿನ ಮೂಲ ಅರ್ಥ ತೌಲನಿಕ ಭಾಷಾಶಾಸ್ತ್ರದಂತೆ ಹೋಭ, ಅಲ್ಲಕಲ್ಲೋಲ ಅಥವಾ ಸಂಚಲನವೆಂದು ಇದೆ. ಇದರ ಸಮಾನಾರ್ಥಕವಾದ ಕುಪ್ರ ಧಾತು ಹೋಭವೆಂಬ ಅರ್ಥದಲ್ಲಿ ಸಂಸ್ಕೃತದಲ್ಲಿ ಪ್ರಾಯಃ ಯಾವಾಗಲೂ ಪ್ರಯೋಗಿಸಲ್ಪಡುತ್ತದೆ. ಕಾಮ ಹುಟ್ಟುದೂಡನೆ ಮನಸ್ಸಿನ ಸ್ವಸ್ಥತೆ ಶಿಧಿಲವಾಗುತ್ತದೆ. ಮನದಲ್ಲಿ ಅಪ್ರಸನ್ನತೆ ಹುಟ್ಟುತ್ತದೆ. ಕಾಮ ಪೂರ್ಣವಾಗಲೆ ಆಗಿರಲಿ, ಆದು ಹುಟ್ಟುದೂಡನೆ ಚಿತ್ತದ ಸಮಾತೆ ಆರ್ಥಿಕತ್ವದೆ.

೪೯. ಕೊರ್ಕಿಧವೆಂದರೆ ಹೋಭ, ಎಂದರೆ ಚಿತ್ತದ ಅಪ್ರಸನ್ನತೆ

ಅನ್ವಯ ಪದ್ಧತಿಯಿಂದ ಮುಂದೆ ಹೇಳಿರುವ ಪರಂಪರೆಯಿಂದಲೂ ಇದೇ ಅರ್ಥ ಹೊರಡುತ್ತದೆ. ಇಂದಿಯಗಳನ್ನು ಗೆದ್ದವನಿಗೆ ಪ್ರಸನ್ನತೆ ಲಭಿಸುತ್ತದೆಂದು ಮುಂದೆ ಹೇಳಿದೆ. ಇದರಿಂದ ಕೊರ್ಕಿಧ ತಬ್ಬ ಪ್ರಸನ್ನತೆಯ ವಿರೋಧಿಯಾಗಿ ಯೋಜಿಸಲ್ಪಟ್ಟಿದೆ ಎಂದು ತಿಳಿದು ಬರುತ್ತದೆ. ಕಾಮವೆಂದರೆ ಇಂತಹದೂಂದು ಪದಾರ್ಥ ನನಗೆ ಬೇಕೆಂಬ ಮನದ ಆಶ್ಚರತೆ. ಇದುವೇ ಆಪ್ರಸನ್ನತೆ. ಆ ಪದಾರ್ಥ ದೂರತ್ವದಿಂದ ನಾನು ಪೂರ್ಣ ನಾಗಿಸು. ಅದಿಲ್ಲದೆ ನಾನು ಅಪೂರ್ಣ ಎಂಬ ಸಿಹಿನ ಭಾವನೆ ಕಾಮನೆಯ

ಬುಡದಲ್ಲಿ ಇದೆ. ಈ ಕಾರಣದಿಂದ ಮನವು ಕಾಮನೆಯಿಂದ ಮಲಿನವಾಗುತ್ತದೆ. ಅದರ ನಿರ್ಮಲತೆ ಅಳಿಸುತ್ತದೆ. ಸಂಸ್ಕಾರದಲ್ಲಿ ಪ್ರಸನ್ನ ಶಬ್ದ ನಿರ್ಮಲವೆಂಬ ಅರ್ಥದಲ್ಲಿ ಉತ್ತರವೀರಿಸಲ್ಪಡುತ್ತದೆ. ಸ್ವಜ್ಞವಾದ ಸೀರಿಗೆ 'ಪ್ರಸನ್ನ ಜಲಂ' ಎಂದು ಹೇಳುವುದುಂಟು. ನಿಂತಗಡದ ಸೀರಿನ 'ದೇವ' ಕೊಳದ ಸೀರು ಪ್ರಸನ್ನವಾಗಿರುತ್ತದೆ. ಮೇಲೆಂದ ಕೆಲ್ಲನ್ನು ವಸ್ತಿದರೆ ಅದು ತಳಕ್ಕೆ ಹೋಗುವವರೆಗೆ ಸೀರಿಸಲ್ಪಿ ಇದರ ಪ್ರವಾಸನೆಲ್ಲವು ಸ್ವಷ್ಟವಾಗಿ ಕಾಣಿಸುತ್ತದೆ. ಪ್ರಸನ್ನತೆಯೆಂದರೆ ಈ ಬಗೆಯು ನಿರ್ಮಲತೆ, ವಾರದರ್ಶ ಈತೆ. ತಾವು ಸಾಮಾನ್ಯ ಮಾಡಲು ಹೋದ ತೀರ್ಥದ ವಿಷಯದಲ್ಲಿ ವಾಲ್ಯೋಚಿ "ಅರ್ಥಮಾನಿದಂ ತೀರ್ಥಂ ಸಜ್ಜಾಂಧಾಂ ಮಾನೋ ಯಥಾ" ಎಂದು ಹೇಳಿದಾರೆ. ಸಜ್ಜನರ ಚಿತ್ತ ಎಲ್ಲ ವಿಧವಿಂದಲೂ ಸೀಸಂಕೋಚಿಸುತ್ತಿರುತ್ತದೆ. ಪ್ರಕಟಿಸುತ್ತದೆ. ಕರ್ಮಮಂದಿರ ಮತ್ತು ಮಂದಿರದಲ್ಲಿ ಹೋರಿಸಿದ ಚೋಚಿದರೆ ಅದು ಮಲಿನವಾಗುತ್ತದೆ. ಸೀರು ಅವರಾವಾಗಿದ್ದರೆ ಪ್ರಸನ್ನವಾಗಿರುತ್ತದೆ. ಅತ್ಯಾ ತನ್ನ ಮೂಲ ಸ್ವರೂಪದಲ್ಲಿದ್ದರೆ ಪ್ರಸನ್ನವಾಗಿರುತ್ತದೆ. ಅದಕ್ಕೆ ಹೋರಿಸಿ ನಮ್ಮೆನಿಸಿ ಇಚ್ಛೆಯಾಗುವುದು, ಅದರ ಬಣ್ಣ ಅದಕ್ಕೆ ಸೋಕುವುದು, ಅದರ ಮಲೆನಿ; ಇದೇ ಅಪ್ರಸನ್ನತೆ. ಇಂದ್ರಾಂಶು ಕಾಮನೆ ಬಂದೊಡನೆ ದಿರಕೆ ಆಯ್ದು! ಬಳಿಕ ಅತ್ಯಾಕ್ಷೇತ್ರ ಕಾಮನೆಯು ಮತ್ತು ಅಸಂಭಾರಂಭಿಸುತ್ತದೆ. ಅದರ ಇಡಿರಲ್ಲಿ ಅತ್ಯಾ ಗಂಣಸ್ಥಾನವುಭೂದಾಗುತ್ತದೆ, ಸ್ತ್ರೀಜಾನಾಗುತ್ತದೆ. ಏನು ಜಂಜಿಲಾಗುತ್ತದೆ, ಅಶಾಂತಿ ಕಾಲಿಸಿಕೊಳ್ಳುತ್ತದೆ. ಕ್ಷೋಭವಾಗುತ್ತದೆ. ಇದೇ ಕೊರ್ದಿ. ಕಾಮನೆಯಿಂದ ಇತ್ತುಕ್ಕೆ ಆಗುವ ಸ್ವಂದನ ಕೊರ್ದಿ ರಬ್ಬಿದಿಂದ ಸೂಚಿಸಲ್ಪಡುತ್ತದೆ. ಆಯ್ದು ಮೂಲ ರೂಪ ಪ್ರತಿಂತ, ಸಿಸ್ಯಂದ. ರಾತ್ರಿಕಾಲದ, ಸೀರಾವ. ಸರಭ್ಯ. ತಾರಕಿತ ಆಕಾಶ ಹೇಗೋ ಹಾಗೆ. ಅನಂತ ಶುಭ ಗುಣಗಳೇ ಇಲ್ಲಿಯ ಅನಂತ ಲಾರಕೆಗಳು!

೨೦. ಕಾಮನೆಯಿಂದ ಜಿತ್ತುಕ್ಷೋಭ ಸಿಕಾಗುತ್ತದೆ?

ಆತ್ಮವು ವರಿಪೂರ್ವಕವೂ ಅನಂತ ಗುಣವೂ ಇರುತ್ತಿರಲು ಮನವ್ಯಾಸು ಬಾಹ್ಯ ವಸ್ತುವಾಗಿ ಏಕೆ ಹಾಕಿರೆಯಬೇಕು? ಹೋರಿಸಿ ಇಂದ್ರಾಂಶು ಪ್ರಸಂಗ,

ಅನಿಷ್ಟ ಪರಿಹಾರದ ಹೊಡಿನಲ್ಲಿ ಆತ ಏಕೆ ಬೀಳಬೇಡು ಏಕೆಂದರೆ ಮನಸ್ಯನ ಚಿತ್ತಕ್ಕೆ ಆತ್ಮದ ದರ್ಶನಪಟ್ಟಿ, ಬಿಂದುರ್ವರ್ಚನವನ್ನು. ಹೊರಗಿನ ಸೃಷ್ಟಿಯ ಸೌಂದರ್ಯ ಅದನ್ನು ಕಳೆಯುತ್ತದೆ. ಆ ಸೌಂದರ್ಯ ಹೀಡಿಸುತ್ತದೆ. ವಸ್ತುತಃ ಸೌಂದರ್ಯವಾಗಲಿ ಅಸೌಂದರ್ಯವಾಗಲಿ ಭಾಯ್ಯ ವಸ್ತುಗಳಲ್ಲಿ ಇರುವುದಿಲ್ಲ, ಅಲ್ಲಿರುವುದು ಬರೀ ಆಕಾರ. ತದ್ವಿವಯಕವಾದ ಅನುಕೂಲ ಅಥವಾ ಪ್ರತಿಕೂಲ ವೃತ್ತಿ ವ್ಯಾಪ್ತಿಯಾಗಿ ಚಿತ್ತದಿಂದ ಉಂಟಾಗುತ್ತದೆ. ಚಿತ್ತ ಇಂದ್ರಿಯಾಧಿನ. ಕತ್ತೆಯ ಕೂರ್ಗಾ ಸಮ್ಮಿ ಕಿಂಗೆ ಕಟ್ಟು. ಆದುದರಿಂದ ಚಿತ್ತ ಅದನ್ನು ಕಟ್ಟಿವೆಂದು ತಿಳಿಯುತ್ತದೆ. ವಾಸ್ತುವವಾಗಿ ಆದು ಕಹಿಯೂ ಅಲ್ಲ ಸಹಿಯೂ ಅಲ್ಲ. ತಾನು ಇರುವಂತೆ ಇರುತ್ತದೆ. ನಮ್ಮ ಕಿಂಗೆ ಕರ್ಕಾಕವೆಸಿಸಿದರೇನಾಯ್ತು? ಕತ್ತೆಯ ಕಿಂಗೆ ಆದು ಅನಂದ ದಾಯಿ ಇರಬಹುದು. ನನಗೆ ಸಂಗೀತವೆಂದರೆ ಹೀಗೆ. ಆದರೆ ನಾನು ವಿಜಾರ ಮಾತ್ರಾರಂಭಿಸುತ್ತೇನೆ. ಇದು ಮಧುರ ಧ್ವನಿ. ಇದು ಕರ್ಕಾಕ ಧ್ವನಿ ಎಂಬುದು ಸಿಜವಾಗಿಯೂ ಕಬ್ಬಿದ ಮೇಲೆ ಮಾಡಿದ ಆರೋಪನೆ ಅಲ್ಲವೇ? ಕಬ್ಬಿಪ್ಪ ಸುಳ್ಳಣೆ ನಾನು ಹೇಳಿ. ಯಾಗೆ ಹೇಳಿದೆ ವರಕ್ಕೂ ವಾರಿಗಳು ಕೊಂಡಿಸಿಕೊಂಡಾರು. ‘ಆತ ಅರ್ಥ ಸೃಷ್ಟಿಯ ಕಲ್ಪನೆಯ ದೇಸ್ವತ್ವಾನೇ’ ಎಂದಾರು. ನಾನು ಯಾಗೆ ಅನ್ನವುದಿಲ್ಲ. ಸೃಷ್ಟಿ ಸಿಜವಾದುದೇ. ನಾನು ನನ್ನ ಕಲ್ಪನೆಯಿಂದ ಅದನ್ನು ಮಾಡಿಲ್ಲ. ಆದ್ದರಿಂದಲೇ ಅದನ್ನು ಈಶ್ವರ ಮಾಡಿದಾನೇ ಎನ್ನುತ್ತೇನೆ. ಆದರೆ ಆದರ ಪಿವಯದ ಕಲ್ಪನೆ ಮಾತ್ರ ನನ್ನದೆ. ಎಂದರೆ ನನ್ನ ಇಂದ್ರಿಯಾಧಿನವಾದ ಚಿತ್ತದ್ವಾರೆ. ಈ ಬಗೆಯಾಗಿ ನಾನು ಸೃಷ್ಟಿಯ ಬೇರೆ ಬೇರೆ ಮಾತಾಫರ್ಗಳ ವಿಷಯದಲ್ಲಿ ಅನುಕೂಲ, ಪ್ರತಿಕೂಲ ವೃತ್ತಿಯನ್ನು ಮಾಡಿಕೊಳ್ಳುತ್ತೇನೆ. ಈ ಪ್ರತೀಯು ಕೊಳಬಕ್ಕೆ ಕಾರಣವಾಗುತ್ತದೆ. ಆತ್ಮವು ಪರಿಕ್ರಾಣ ಎಂಬುದು ಲಕ್ಷ್ಯದಲ್ಲಿ ಬಂದರೆ, ಮನಸ್ಯನ ಚಿತ್ತ ಸಂತುಷ್ಟಿ ಮೂಲ ಪ್ರಸನ್ನಿಷ್ಠೆ ಆಗಿ ಉಳಿಯುತ್ತದೆ. ಆತ ಇಂಥ ವಸ್ತು ಎಂದು ತೊಂದರೆಸಜನು. “ನಾನು ಹೊರಗಿನ ವಸ್ತು ವನ್ನು ಬಯಸಿ ಅದಕ್ಕೊಂಡುಸುಗ ಆತುರನಾಗಿ ಪರತಂತ್ರನಾಗಲೆ? ಆ ವಸ್ತುವೇ ನನ್ನಷ್ಟೇಕೆ ಬಯಸಬಾರದು? ನಾನೇ ಏಕೆ ಅವಕ್ಕೊಂಡುಸುಗ ಆತುರನಾಗಿ ನನ್ನ ಚಿತ್ತವನ್ನು ಕೆಡಿಸಿಕೊಳ್ಳಲಿದೆ. ಆದು ತನ್ನ ಸೋರ್ಕಿನಲ್ಲಿದೆ.

ನಾನೇಕೆ ನನ್ನ ಸೂಕ್ಷ್ಮನಲ್ಲಿ ಇರಕೂಡದು?» ಎಂದು ಆತ ಯೋಚಿಸುತ್ತಾನೆ. ಬಾಹ್ಯವಸ್ತುವನ್ನು ಬಯಸುತ್ತಿರುವುದರಿಂದ ಆತ್ಮಕೀಳಾಗುತ್ತದೆ, ಅದರಿಂದ ಜಿತ್ತ ಕ್ಷೇಬ್ದವಾಗುತ್ತದೆ. ಇತ್ತೂದ ಈ ಕ್ಷೇಬ್ದತೆಯೇ ಇಲ್ಲಿ ಕ್ಷೇತ್ರಧವೆಂದು ಕೇಳಲ್ಪಟ್ಟಿದೆ.

೩

೨೦. ಕ್ಷೇತ್ರಧದಿಂದ ವೋಹ ಉಂಟಾಗುತ್ತದೆ. ಎಂದರೆ ಏಂದಿನ ಕುಂಠಿತವಾಗುತ್ತದೆ.

ಕ್ಷೇತ್ರಧವೆಂದ ಮನಕ್ಕೆ ಮೂರಢತೆ ಬರುತ್ತದೆ. “ಕ್ಷೇತ್ರಾತ್” ಭವತಿಸಂಹೋಹಃ” ನಾನು ಚಿಕ್ಕವನಿದ್ದ್ಯಾಗ ಎಷ್ಟೇ ಕೋಪಸಿಕೊಂಡರೂ ನನ್ನ ಬುದ್ಧಿಗಟ್ಟಿಯಾಗಿ ಉಳಿಯುತ್ತದೆ” ಎನ್ನುತ್ತಿದ್ದೆ. ಕ್ಷೇತ್ರಧದಿಂದ ಬುದ್ಧಿಯ ಸಮತೆ ಇಲ್ಲದಾಗುತ್ತದೆಂದು ಗೋತ್ತುಗಿರುವುದೇ ಬುದ್ಧಿಗಟ್ಟಿಯಾಗಿ ಇರುವುದರ ಲಕ್ಷಣ. ಹೋಹವೆಂದರೆ ಬುದ್ಧಿಯ ಪಕ್ಷಿಯಲ್ಲವೂ ಇಲ್ಲದಾಗುತ್ತದೆಂದು ಆಧವಲ್ಲ. ಬುದ್ಧಿಯ ಪ್ರಪರಕ್ಕೆ ಸಂಪೂರ್ಣವಾಗಿ ಆದು ನೊಂಡವಾಗುತ್ತದೆ. ಇದು ಸಂಹೋಹ.

೨೧. ವೋಹದಿಂದ ಸ್ತುತಿಭ್ರಂಶವಾಗುತ್ತದೆ. ಅಥಾತ್ ತಾನು ಯಾರೆಂಬುದರ ಭಾವ ಅಳಿಯುತ್ತದೆ

ಈ ಪ್ರಕಾರ ಸನ್ನೋಹವಾಯಿತೆಂದರೆ ಸ್ತುತಿಭ್ರಂಶ ಆಗುತ್ತದೆ. ಸ್ತುತಿಭ್ರಂಶವೆಂದರೆ ಸಾಮಾನ್ಯ ವಿಸ್ತೃತಿಯಲ್ಲ. ನಾನು ಯಾರು ಎಂಬುದನ್ನು ಮರೆಪುದೇ ಸ್ತುತಿಭ್ರಂಶ. ಲಕ್ಷ್ಯದಲ್ಲಿ ಅನೇಕ ಇರುವುದು ಸ್ತುತಿಯಲ್ಲ. ನಾನು ಹೇಳಿದ್ದನ್ನು ಯಾರಾದರೂ ಅಕ್ಷರಶಃ ಇದ್ದುದನ್ನು ಇದ್ದಂತೆ ಹೇಳಿ ತೋರಿಸಿದರೆ ಅವನನ್ನು ಜಡಯಂತ್ರ ಎಂದೇನು. ಮರೆಯಲು ಯೋಗ್ಯವಾದುದನ್ನು ಮರೆಯುವ, ಲಕ್ಷ್ಯದಲ್ಲಿ ಇಡಬೇಕಾದುದನ್ನು ಇಡುವ ವಿನೇಕ ಶಾಸ್ತ್ರ ಅವನಲ್ಲಿಂದ. ಸಿಂಹವಾದ ಸ್ತುತಿಯಲ್ಲಿ ಈ ವಿನೇಕ ಗೃಹಿತವಾಗಿದೆ. ಎಲ್ಲಾನನ್ನೂ ಗಮನದಲ್ಲಿ ಇಟ್ಟುಕೊಳ್ಳುವ ಭಾರವೇಕೆ? ವಿನೇಕದಿಂದ ಕೆಲವನ್ನು ಬಿಡಬೇಕು, ಕೆಲವನ್ನು ಇಡಬೇಕು. ಉಚಿತ ಸ್ತುದನೆ, ಉಚಿತ ವಿಸ್ತೃಣಣ, ಎರಡೂ ಸೇರಿ ಸಮ್ಯಕ ಸೃಷಣಶಕ್ತಿ. ಆದುವರಿಂದ ಇಲ್ಲಿ ಸ್ತುತಿ-

ಎಂದರೆ ನಾನು ಯಾರು ಎಂಬುದರ ನಿರಂತರ ಭಾಸ. ಆತ್ಮದ ನಿರಂತರ ಭಾಸ.

೩೩. ಭಾವ ಅಳಿವುದೆಂದರೇನು?

ಮನಸ್ಯ ಯಾವಾಗಲೂ ಆತ್ಮವನ್ನು ಮರೆಯುತ್ತಾನೆ. ಶ್ರೀದಾಂಗ ಇಕ್ಕೆ ಹೋದರೆ ತಾನು ಆಟಗಾರ ಎನ್ನುತ್ತಾನೆ. ರಣಾಂಗಣಕ್ಕೆ ಹೋದರೆ ತಾನು ಯೋದಾರ ಎನ್ನುತ್ತಾನೆ. ಮಗನನ್ನು ಸೋಡಿದೂಡನೆ ತಾನು ತಂದೆಯೆನ್ನುತ್ತಾನೆ. ತಾನು ನಿಮಿಲ, ನಂಜರಹಿತ, ಉಪಾಧಿವಚಿತ, ಪರಿಶುದ್ಧ ಶಿಶ್ರೂಷೆಂಬುವನ್ನು ಸಂಪೂರ್ಣವಾಗಿ ಮರೆಯುತ್ತಾನೆ. ಯಾವ ಪರಿಸ್ಥಿತಿಯಲ್ಲಿ ಹೋಗುತ್ತಾನೋ ಆ ಬಣ್ಣದವನು ಆಗುತ್ತಾನೆ.— ಇದರ ಹೆಸರು ಸ್ತುತಿಭ್ರಂಶ. ವ್ಯವಹಾರದಲ್ಲಿಯೂ ಸಾಮಾನ್ಯವಾಗಿ ನಾವು ಇದನ್ನೋ ಸ್ತುತಿಭ್ರಂಶದ ಲಕ್ಷಣವೆಂದು ತಿಳಿಯುತ್ತೀವೆ. ಯಾವ ನಾದರೂ ಒಬ್ಬ ಮನಸ್ಯ ಎಚ್ಚರದಷ್ಟಿ ಬಡಬಡಿಸತ್ತೆಂದರೆ, ಈತನಿಗೆ ಶಾಧಿಯಿಲ್ಲ, ಭ್ರಮೆಯಾಗಿದೆ ಎನ್ನುತ್ತೀವೆ. ಇದೇ ಸ್ತುತಿಭ್ರಂಶ. ನದಿಗಳು ತುಂಬಿ ತುಂಬಿ ಗರ್ಜಿಸುತ್ತು ಬಂದು ಸಮುದ್ರವನ್ನು ಸೇರಿದರೂ ಸಮುದ್ರ ಶಾಂತವಾಗಿಯೇ ಇರುತ್ತದೆ. ಅವು ಬತ್ತಿದರೂ, ಆದು ಸೂರಗದು. ತನ್ನ ಗಾಂಭೀರ್ಯವನ್ನೂ ಶಾಂತಿಯನ್ನೂ ಕೊರಿದು ಆದು ನದಿಗಳ ಹಿಂದೆ ಓಡತ್ತೊಡಗಿದರೆ, ನಾವು ಏನೆಂದೇವು? ಸಮುದ್ರ ತನ್ನನ್ನು ತಾನು ಮರೆಯಿತು ಎನ್ನುತ್ತೀವೆ. ನಮ್ಮದಾದರೂ ಅದರಂತೆಯೇ. ನಾನು ಅಶೀಲ ಸೃಷ್ಟಿಯ ಸಾಹೀ ಸೃಷ್ಟಿ ಬೇಕಾದರೆ ನನ್ನನ್ನು ಹಿಂಬಾಲಿಸಲಿ, ನಾನು ಆದಕ್ಕೆ ಮನಸೋಲೆ! ನಾನು ಪರಿಶೂಲಿ, ನನಗೆ ಯಾತರಿದೂ ಕೊರತೆಯಿಲ್ಲ ಎಂಬುದರ ಅರಿವು ಸ್ತುತಿ. ಪರಿಪೂರ್ಣವಾಗಿರುವಾಗ ಅಪೂರ್ಣತೆಯ ಭಾಸ ವಾಗುವುದು ಸ್ತುತಿಭ್ರಂಶ. ರಾಜನೊಬ್ಬ ಸ್ವಷ್ಟಿ ಡಲ್ಲಿ ತಾನು ತಿರಿಯುತ್ತೆ ತಿರುಗುವುದನ್ನು ಕಂಡರೆ, ಆತ ತನ್ನ ರಾಜತ್ವವನ್ನು ಮರೆತನೆಂದು ಹೇಳಬೇಕಾಗಿಲ್ಲವೆ? ಹಾಗೆಯೇ ಈ ಸ್ಥಿತಿ.

೩೪. ಸ್ತುತಿಭ್ರಂಶದಿಂದ ಬುದ್ಧಿನಾಶ.

ಹೀಗೆ ಮನಸ್ಯ ತನ್ನ ಅರಿವನ್ನು ಕಳೆದುಕೊಂಡರೆ, ಆಶನ ಬುದ್ಧಿ ನಷ್ಟವಾಗುತ್ತದೆ. ಎಂದರೆ ವಿಷಯಾಧಿಕ್ರಾನವಾಗುತ್ತದೆ. ಬುದ್ಧಿ ವಿಷಯಾಧಿಕ್ರಾನ

ಅಥವಾ ವಿಷಯನಿಷ್ಠೆ ಆದರೆ, ತನ್ನ ಮೂಲಸ್ಥಿತಿಯನ್ನು ಕಳೆದುಕೊಳ್ಳುತ್ತದೆ. ಬುದ್ಧಿಯ ಮೂಲಸ್ಥಿತಿ ಸಷ್ಟವಾಗುವುದಕ್ಕೇ ಬುದ್ಧಿನಾಶವೆಂದು ಹೇಳುತ್ತಾರೆ. ಮನುಷ್ಯನಿಗೆ ತನ್ನ ಸ್ವರೂಪದ ಮರವಾಡೊಡನೆ ಅವನ ಬುದ್ಧಿ ತನ್ನ ಮೂಲವದದಿಂದ ಭೂಪ್ರವಾಗುತ್ತದೆ. ‘ಸ್ಯಾತಿ ಭೃಂತಾತ್’ ಬುದ್ಧಿನಾಶಃ ಬುದ್ಧಿಯೆಂದರೆ ಜ್ಞಾನಶಕ್ತಿ. ಆತ್ಮನನ್ನು ಅರಿವ ಸಾಮಾಧ್ಯ ಇರುವುದು ಆದಕ್ಕೇ. ಆ ಬುದ್ಧಿಯನ್ನು ಸಾವಾಸ್ಯ ವಿಷಯಗಳ ರಸದ ವಿಚಿಕಿತ್ಸೆಗೋಽಸುಗ ಉಸಯೋಗಿಸುವುದೆಂದರೆ, ಆದರ ಅಧಿಕಾರವನ್ನು ಸೇಕೆದುಕೊಂಡಂತೆಯಿಸರಿ. ತಾಯಿ ಮಗನ ಬೆರಳಿಗ ಚಿನ್ನದ ಉಂಗುರವಿಡುತ್ತಾಳೆ. ಆತ ಮಿತಾಯಿ ಅಂಗಡಿಗೆ ಹೋಗಿ ಎರಡು ಹೇಡಿಗಳಿಗಾಗಿ ಆದನ್ನು ಮಾರುತ್ತಾನೆ. ಹೇಳಿ ಹೇಳಿದನೂತ್ತಾ ಒಂದಿಗೆಯೇ ಇದೆ. ಬುದ್ಧಿ, ಸರ್ವಕಾಂತಿಮಯ ಪೂರ್ವಪ್ರಭಾಯುತ್ತವೂ ಆದ ಶಕ್ತಿ. ವಿಚಾರವನ್ನು ಪ್ರಬೀಳಿ, ವಿಚಾರದವನ್ನು ಪ್ರಬೀಳಿ, ತೇಜ ಮತ್ತೆ ತರಲ್ಪಿಯಾ ಇಲ್ಲ. ಇಷ್ಟೊಂದು ವಿಚಾರಸಮಾಧಿವಾದ ಬುದ್ಧಿಯನ್ನು ಈ ವಿಷಯಗಳಲ್ಲಿ ವ್ಯಯಮಾಡುವುದೆಂದರೆ, ಅದನ್ನು ನಾಶಗೊಳಿಸುವುದಲ್ಲದೆ ಬೇರೆ ಏನೂ ತಲ್ಲಿ. ಆತ್ಮದ ಜ್ಞಾನವನ್ನು ಮಾಡಿಕೊಳ್ಳುವುದು ಬುದ್ಧಿಯ ವಿಶಿಷ್ಟ ಸಾಮಾಧ್ಯ. ಬುದ್ಧಿ ವಿಷಯನಿಷ್ಠನಾದರೆ ಆದು ಈ ಸಾಮಾಧ್ಯಕ್ಕೆ ಎರವಾಗುತ್ತದೆ. ಇದು ಆದರ ನಾಶವಲ್ಲದೆ ಮತ್ತೇನು? ಆತ್ಮನಿಷ್ಠತೆಯನ್ನು ಕಳೆದುಕೊಂಡ ಬುದ್ಧಿ ಎಷ್ಟೇ ಚುರುಕಾಗಿ ತೋರಿದರೂ ಅದು ತನ್ನ ನಾಶವನ್ನು ಮಾಡಿಕೊಂಡೇ ಇದೆಯೆಂದು ತಿಳಿಯಬೇಕು.

೮ ನೆಯೆ ವ್ಯಾಖ್ಯಾನ

೯

ಒಂದಿನ ವಿನೇಷನೆಯ ಸಾರಃ-ಬುದ್ಧಿನಾಶವ
ವಿನಾಶದ ಕೊನೆಯ ಮೆಟ್ಟೆಲು
ನಕಾರಾಧ್ಯದಿಂದ ವಾತ್ತು ಪ್ರಕೃತಾಧ್ಯದಿಂದ, ‘ವ್ಯತೀರೀಕಿಂದಿಂದ

ಘನತ್ವ ಅನ್ವಯದಿಂದ' ಪ್ರಚ್ಛೇಯೋದನೆ ಇಂದಿಯಾರೋಧನೆ ಸಂಬಂಧ ವನ್ನು ಈ ಮೊದಲೇ ವಿವೇಚಿಸಲಾಗಿದೆ. ವಿವರಣೆಗಳನ್ನು ವ್ಯತೀತೀಕರಿಸಿದಂದ ಹೇಳಲಾಗಿದೆ. ಬುದ್ಧಿ ನಾಶ ಈ ಪರಂಪರೆಯ ಕೊನೆಯ ಹೇಳುವಿಲ್ಲ. ತನಕ್ಕೆ ನಿರುದ್ಧವಾದ ಅನ್ವಯ ಪರಂಪರೆಯನ್ನು ಹೇಳುವಾಗ ಒಂದಿಂದ ಸ್ಥಿರತೆ ಕೊನೆಯ ಹೇಳುವಿಲ್ಲ ಎಂದು ಹೇಳಲ್ಪಡುತ್ತದೆ. ಈತ್ತ ಬುದ್ಧಿಯ ಸ್ವಿರತೆ ಕೊನೆಯದು, ಇತ್ತ ಬುದ್ಧಿನಾಶ ಕೊನೆಯದು. 'ಬುದ್ಧಿನಾಶಾರ್ಥ ಪ್ರಾಣಶಕ್ತಿ' ಎಂದು ಮುಂದೆ ಹೇಳಿದ ವಾಕ್ಯ ಬುದ್ಧಿನಾಶದ ತರುವಾಯದ ಇನ್ನೊಂದು ಹೇಳುವಿಲ್ಲನ್ನು ಸೂಚಿಸಲು ಬಂದಿಲ್ಲ. ಬುದ್ಧಿನಾಶದ ಭಯಾನಕತೆಯನ್ನು ಹೇಳುವುದಕ್ಕಾಗಿಯೇ ಆ ವಾಕ್ಯ ಇದೆ. ಬುದ್ಧಿ ಹೋಯ್ತೆಂದರೆ ಎಲ್ಲಾರೂ ಹೋಯ್ತು. ಅತ್ಯಾನಾಶವೇ ಆಯಿತು. ನಾಶವಾಗುವಂಥದು ಇನ್ನೊನ್ನೂ ಉಳಿದ್ದುನೆಂದು ಅದರ ಅರ್ಥ. ಇದರ ಸ್ವಾಷ್ಟೀಕರಣ ಮುಂದೆ ಆಗಲಾದೆ.

ಒಟ್ಟ. ಗೀತೆಗೆ ಶಬ್ದಗಳ ಸೂಕ್ತ ಅರ್ಥಗಳೇ ಅಭಿಪ್ರೇತವಾಗಿನೆ

ನಾವು ಈ ತೊಂಬಿಕದ ಎಲ್ಲ ಪದಗಳಿಗೂ ಸೂಕ್ತ ಅರ್ಥವನ್ನು ಮಾಡಿದ್ದೇವು. ಹಾಗೆ ಸೂಕ್ತ ಅರ್ಥವನ್ನು ಮಾಡಿ ಸ್ವಲ್ಪ ಅರ್ಥವನ್ನೇ ತೀಗೆದುಕೊಂಡರೆ ಸ್ವಲ್ಪದರಲ್ಲಿ ಮನುಷ್ಯನ ಸಮಾಧಾನವಾಗುತ್ತದೆ. ಮನುಷ್ಯನು ಸ್ವಲ್ಪದರಿಂದಲೇ ತಾನು ಸ್ವಿತಪ್ರಜ್ಞನೆಂದು ತಿಳಿಯಿತ್ತೊಡಗು ತಾತ್ತವ. ಗೀತೆಯ ಮನಸ್ಸಿನಲ್ಲಿ ಸ್ಥಾಳ ಅರ್ಥಗಳೇ, ಸೂಕ್ತ ಅರ್ಥಗಳೇ ಇವೆ. ಉಪನಿಷತ್ತಿನ ಒಂದು ಸಮಾನಾರ್ಥಕ ವಾಕ್ಯದಿಂದ ಇದು ತಿಳಿಯುತ್ತದೆ. "ಅಹಾರಃ ಶುಧಾ ಸತ್ಯಾಶುಧಿಃ ಸತ್ಯಾಶುಧಾ ಧ್ಯಾವಾಸ್ಯಾತ್ತಿಃ ಸ್ವರ್ತಿಃ ರಾಧೀ ಸರ್ವಗ್ರಂಥಿನಾಂ ವಿಪ್ರಮೋಕ್ಷಃ" ಇದರ ಅರ್ಥ: —ಆದ್ಯಾರವನ್ನು ಶುಧಾಗೇಣಿಸಿದರೆ ಚಿತ್ತದ ಶುಧಿಯಾಗುತ್ತದೆ. ಅದರಿಂದ ಆವಿಚಿಲ ಸ್ತುತಿ ಲಭಿಸುವುದರಿಂದ ಮನುಷ್ಯನ ಚಿತ್ತದಲ್ಲಿ ಎಲ್ಲ ಗಂಟುಗಳೂ ಬಿಡುತ್ತವೆ. ಇಲ್ಲಿ ಆಹಾರ ಶಬ್ದಕ್ಕೆ ಬರಿಯ ಅನ್ವಯದಿಂದ ಅರ್ಥವಲ್ಲ, ಎಲ್ಲ ಇಂದಿಯಗಳ ಆಹಾರ. ಗೀತೆಯ ನಿರಾಹಾರ ಶಬ್ದಕ್ಕೂ ಇದೇ ಅರ್ಥವನ್ನು ನಾವು ನಾಡಿದೇವೆ ಹಿಂದೆ ನಾವು ಭಕ್ತಿಮಾರ್ಗದ 'ವಿಶುದ್ಧ ಪ್ರಕ್ರಿಯೆ' ಎಂಬು ದನ್ನು ನೋಡಿದ್ದೇವು. ಇದು ಅಶುದ್ಧ ಆಹಾರವನ್ನು ವರ್ಜಿಸಿ ಎಲ್ಲಾ ಇಂದಿ

యగెలిగి తుద్ద ఆకారవన్ను కోడుత్త హోదరీ, చిత్తద అథవా బుద్ధియ తుద్దయాగుత్తదే. హాగాయ్యిందరీ 'ధృవా స్తుతి' లభిసు త్తదే. స్ప్రంతద అరివు ఆజలవాగుత్తదే. బళిక చిత్తద ఎల్లు గంటు గళు చిచ్చుత్తవే. మనుషున మనదల్లి బేరే బేరే గ్రహగళ గ్రంథిగళు, ఆథవా గంటుగళు ఇరుత్తదే. ఈ గ్రంథిగళిగే ఇంగ్లీష్ నల్లి 'కాంప్లెక్స్' ఎన్నుత్తారే. బుద్ధ తుద్దవాగువుండరి ఈ ఎల్ల గంటు గళు ఇల్లదాగువిచే. ఈ గంటుగళు హోదరీ బుద్ధ ముక్తవాగుత్తదే. కన్నడియుంతి స్వచ్ఛవాగుత్తదే. బళిక ఆదరభ్ర ఆత్మద స్రతిబింబ ముండుత్తదే.

ఒ. స్తుతి విరుద్ధ స్తురణతక్త.

ఇష్టుల్ల కాయి ఇల్లి స్తుతిలాభదింద ఆహేష్టువాగిరుపుద 100ద స్తుతి శభ్దక్కే సామాన్య స్తురణతక్తియొందష్టే ఇల్లి ఆథ మాదబారదు. సామాన్య స్తురణతక్తియొందరి ఇంగ్లీషీనల్లి 'నేమరం' ఎన్నువుదు. తక్కుతక్తియొంద శాలేగళల్లి యావువర వికాసద ప్రయత్న మాచల్పుడుత్తదయో ఆదు. వ్యవహారదల్లి మనుషు మరగుళయాగి ద్వరి సాగడు. సేనపు గట్టియాగిరబేచు. తమోగుణాల్లి లేననాద మనుషు మరగుళయాగుత్తానే. ఆవను వ్యవహారదల్లి కశలనాగువు దిల్ల. తమోగు.ఓ కడినేయాగిద్దరి ఆవను వ్యవహారాయోహయోగి యావ స్తురణవన్ను ఇట్టుకోళ్ళబల్ల. ఇష్టే ఆ సామాన్య స్తురణ తక్తియ కాయి. ఆదరే ఈ స్తురణతక్తి హ్యదయగ్రంథిగళన్నూ బిడి సుత్తదెందు యారూ ఆహేష్టిసరు. ఉననిపత్తుగళూ గీతియూ ఉల్లే ఖిసిద స్తుతి ఇంధ శక్తియల్ల; ఆదు చిత్తద ఒందు ఆవస్థ. ఆత్మద సిత్కుస్తురణవిరువుదు అదర స్తురూప. ఆత్మద సిత్కుస్తురణ ఇద్దరి ఇతర సంస్కృతగళు చిత్తద మేలి ఎష్టే ఆఘాత వాడిదరూ ఆవుగళ పరిణామ అదర మేలి ఆగదు. ఆ సంస్కృతగళ ఆఘాతగళన్ను ఉడి యలు ఆత్మస్తుతియ గురాణి యావాగలూ సిద్ధవాగిరుత్తదే. ఇంతకే బుద్ధిగే ఆత్మదదత్తనవాగుషుదు నిర్మిత.

೩೩. ಆತ್ಮಸ್ವರ್ಪತಿಯ ಅಭಾವದಲ್ಲಿ ಸಂಸ್ಕಾರ ಪರಾಧಿನೆತ

ಇದಕ್ಕೆ ವಿವರಿತವಾಗಿ, ಆತ್ಮವಿಸ್ತೃತಿ ಇದ್ದವನ ಚಿತ್ತದಮೇಲೆ ಹೊರಗಿನ ಸಂಸ್ಕಾರಗಳ ಪರಿಣಾಮಗಳು ಮೂಡುತ್ತವೆ. ಚಿಕ್ಕಮಕ್ಕಳ ಮನ ಸ್ವಿನ ಮೇಲೆ ಯಾವ ಸಂಸ್ಕಾರಗಳಾದರೂ ಕೂಡಲೇ ಮೂಡುತ್ತವೆ. ಚಿಕ್ಕಮಕ್ಕಳ ಮನವು ಸ್ವಚ್ಛ, ಹೊಮೆಲಿ ಎನ್ನಿತ್ತೇವೆ. ಇದಕ್ಕೆ ಕಾರಣ, ಚಿಕ್ಕಮಕ್ಕಳಲ್ಲಿರುವ ಸಂಪರ್ಣ ಆತ್ಮವಿಸ್ತೃತಿ. ಈ ಕಾರಣದಿಂದ ಅವರ ಚಿತ್ತದ ಮೇಲೆ ಹೊರಗಿನ ಪ್ರತಿಯೋಂದೂ ವರಾತಿನ ಪರಿಣಾಮವಾಗುತ್ತದೆ. ನಾವು ಆ ಚಿತ್ತ ಸಂಸ್ಕಾರಾರ್ಥವೆಂದೂ ಸಂಸ್ಕಾರ-ಸುಲಭವೆಂದೂ ಗೌರವಿಸುತ್ತೇವೆ. ಆದರೆ ಸಂಸ್ಕಾರಗಳು ಯೋಗ್ಯವಾಗಿದ್ದರೆ ಚಿತ್ತ ಒಳಿತಾಗುತ್ತದೆ. ಕೆಟ್ಟಿಂದಿದ್ದರೆ ಕೆಡುತ್ತದೆ. ಸಂಸ್ಕಾರಗಳು ಹೇಗೋ ಹಾಗೆ ಅವುಗಳ ಪರಿಣಾಮ. ಈ ದೃಷ್ಟಿಯಿಂದ ಸಂಸ್ಕಾರಸುಲಭತೀಯೆಂಬ ಚಿತ್ತದ ದಕ್ಷಿಭಯಾನಕವೂ ಅಹಂದು ಎನ್ನಬೇಕಾಗುತ್ತದೆ.

ಜಾಗ್ನಿಗಳ ಮನವು ಚಿಕ್ಕಮಕ್ಕಳ ಮನದಂತೆ ಎನ್ನಬಾಗ, ಅದು ಸಂಸ್ಕಾರ-ಸುಲಭವೆಂದು ಅಧ್ಯವಲ್ಲ. ಅದು ಸಣ್ಣಮಕ್ಕಳ ಮನದಂತೆ ಆಕೃತಿಮು, ನಿರ್ದಂಭ, ಮುಕ್ತ, ಸಹಜ ಎಂದು ಅರ್ಥ. ಮನವಲ್ಲಿ ಆತ್ಮಸ್ತುತಿ ಅಖಂಡವಾಗಿ ಜಾಗ್ನಿಗಿದ್ದರೆ, ಆದಕ್ಕೆ ಅನ್ಯ ಸಂಸ್ಕಾರಗಳ ಭಯ ಇರುತ್ತದೆ. ಇಂತಹ ಮನವ್ಯತುಂಬಿದ ಹೇಬೆಯಲ್ಲಿ ಹೋಗಿ ಕುಳಿತರೂ ಅವನು ತನ್ನದೆಯಲ್ಲಿಯೇ ಇದ್ದಾನು. ಅವನಿಗೆ ಎಲ್ಲಿಯೂ ಭಯವಿಲ್ಲ. ಅವನು ರಕ್ಷಣೆಯನ್ನು ದಾಟಿ ಹೋಗಿದಾನೆ. ಆತ್ಮಸ್ತುತಿ ನಿರಂತರವೂ ಜಾಗ್ನಿಗಿರುವುದರಿಂದ ಅವನಿಗೆ ರಕ್ಷಣೆಯ ಅರ್ಥವಾ ಬೇಲಿಯ ಆವಶ್ಯಕತೆ ಇಲ್ಲ. ನಿತಿಶಾಸ್ತ್ರದ ನಿಯಮಗಳ ಬೇಲಿ ಸಾಮಾನ್ಯ ಚಿತ್ತದ ಸಂರಕ್ಷಣೆಗೋಂದು ಆವಶ್ಯಕ. ಆ ಸ್ಥಿತಿ ಇಲ್ಲಿಲ್ಲ. ಆತ್ಮವಿಸ್ತೃತಿಯಾದರೆ. ಬುದ್ಧಿಹೊರಗಿನ ಪ್ರಕಾರಗಳಿಗೆ ಗುರಿಯಾಗುತ್ತದೆ. ಆದರಿಂದ ಅದಕ್ಕೆ ಹೊರಗಿನ ಕೃತಿಮು ಸಂರಕ್ಷಣೆ ಆವಶ್ಯಕವಾಗುತ್ತದೆ. ಆದರೆ ಆತ್ಮಸ್ತುತಿಯ ಅಭಾವವಿದ್ದಲ್ಲಿ ಆ ಎಲ್ಲ ಸಂರಕ್ಷಣೆಗಳೂ ನಿರುಪಯುಕ್ತವಾಗುವ ಸಂಭವವುಂಟು.

೭೯. ಗೀತಾಕೃವಣದ ಫಲಿತ. ವೋಹನಾಶ, ಶಜ್ಞನ್ಯ ಸ್ತುತಿಲಾಭ.

ಇಲ್ಲಿ ಸ್ತುತಿ ಶಬ್ದಕ್ಕೆ ಅತ್ಯಂತ ಎಂದು ಅರ್ಥ ಮಾಡುವುದೇ ಯೋಗ್ಯ. ಇದಕ್ಕೆ ಇನ್ನೊಂದು ಪ್ರಮಾಣವನ್ನು ಕೊಡಬಹುದು. ಇಲ್ಲಿ ಸಂಹೋಹವಿಂದ ಸ್ತುತಿಭ್ರಂಶ, ಸ್ತುತಿಭ್ರಂಶದಿಂದ ಬುದ್ಧಿನಾಶ ಎಂದ ಪರಂಪರೆಯನ್ನು ಹೇಳಿದೆ. ಇದಕ್ಕೆ ವಿಬಂಧ ಪರಂಪರೆಯನ್ನು ಸರಿಯಾಗಿ ಇರಿಸಿದರೆ, ಅದು ಹೇಗೆ ಗುತ್ತದೆಬುದನ್ನು ನೋಡಿದರೆ. ಈ ಶಬ್ದಗಳ ಅರ್ಥದ ವೇಲೆ ಪ್ರಕಾಶ ಬೀಳುತ್ತದೆ. ಇದಕ್ಕೆ ವಿರುದ್ಧ ವೋಹನಾಶ ದಿಂದ ಸ್ತುತಿಲಾಭವಾಗುವುದು ಮತ್ತು ಸ್ತುತಿಲಾಭದಿಂದ ಬುದ್ಧಿಯಲ್ಲಿ ಸಂದೇಹ ಹೊಗಿ ಬುದ್ಧಿ ಸ್ಥಿರವಾಗುವುದು-ಹೇಗೆ ಪರಂಪರೆ. ಗೀತಾಕೃವಣ ಈ ಕೊನೆಯಲ್ಲಿ ಅಜುಂಗನ ಆ ಸಮಯದ ತನ್ನ ಸ್ಥಿತಿಯನ್ನು ವರ್ಣಿಸುವಾಗ ಇವೇ ಶಬ್ದಗಳಲ್ಲಿ ಈ ಪರಂಪರೆಯನ್ನು ವಿವರಿಸಿದ್ದಾನೆ. “ನಷ್ಟಿಸ್ತೂ ವೋಹಃ ಸ್ತುತಿಲಂಬಾ ಸ್ಥಿತೋಸ್ಮಿ ಗತಸಂದೇಹಃ”. “ಗೀತಾ ಕೃವಣವಿಂದ ನನ್ನ ವೋಹವು ಅಳಿಯಿಲು. ನನಗೆ ಸ್ತುತಿ ಲಭಿಸಿತು, ನನ್ನ ಎಲ್ಲ ಸಂದೇಹಗಳು ಇಲ್ಲಿದೆಯ್ದುವು.” ಅಜುಂಗನಿಗೆ ಯಾವ ಬಗೆಯ ವೋಹವಾಗಿ ಶೈಂಬಾದನ್ನು ನೋಡಿದರೆ ವೋಹ ಶಬ್ದದ, ಸ್ತುತಿ ಶಬ್ದದ ಅರ್ಥಗೊತ್ತಿರುತ್ತದೆ.

೮೦. ವೋಹನಾಶವೆಂದರೆ ಕರ್ತವ್ಯದ ಪೀಠಯದಲ್ಲಿ ಶ್ವಷ್ಟಜ್ಞಾನ.

ಅಜುಂಗನಿಗೆ ಕರ್ತವ್ಯಕರ್ತವ್ಯಗಳ ವಿಷಯದಲ್ಲಿ ವೋಹವುಂಟಾಗಿದ್ದಿತ್ತಂದು ತೋರುತ್ತದೆ. ಇಲ್ಲಿ ವೋಹ ಶಬ್ದಕ್ಕೆ ಕರ್ತವ್ಯ-ವೋಹವೆಂದೇ ಅರ್ಥ ಮಾಡಬೇಕಂಬಾದು ಇದರಿಂದ ಸ್ವಷ್ಟವಾಗುತ್ತದೆ. ಈ ವೋಹ ಅಜುಂಗನಿಗೆ ಏಕೆ ಉಂಟಾಯಿತು? ಯುದ್ಧದಲ್ಲಿ ಎಲ್ಲರನ್ನೂ ತನ್ನ ಜನರನ್ನೇ ಕೊಳ್ಳಬೇಕಾಗುವುದಂಬ ವಿಚಾರದಿಂದ ಆತನ ಮನಸ್ಸು ಉದ್ದಿಗ್ನವಾಗಿದಿತು. ಆತನ ಚೆತ್ತದ ವ್ಯವಸ್ಥಿತಿ ಇಲ್ಲಿದಾಗಿತ್ತು. ವಿನಕ್ಕೆ ಹೊಯಾಟಿ ಬಂದಿಲ್ಲ ಇವರು ನ್ಯಾನದು, ಇವರು ಪರಕೀಯರು ಎಂಬ ವಿಚಾರದಿಂದ ಆತನ ವಾನವು ಕ್ಷುಬ್ಧವಾಗಿತ್ತು ಒಬ್ಬ ಅಪಕ್ರಾಣಿದಯಿದ ನ್ಯಾಯಾಧಿಕರನ ಮುಂದೆ ಆತನ ವಾಗಿ ಆರೋಪಿಯಾಗಿ ಬಂದಂಗ ಅವನ ಮನಸ್ಸಿನಲ್ಲಿ

ತನ್ನ ಮಗ ಉಳಿಯಬೇಕೆಂಬ ಭಾವನೆ ಬರಹಿಸಿದ್ದುತ್ತದೆ. ಕರ್ತವ್ಯಾಕರ್ತವ ಹೃದ ವಿಷಯದಲ್ಲಿ ಅತನೆ ಮರವು ಮೂಡಿವಾಗುತ್ತದೆ. ಹೊರತ್ತಡಿತ್ತೊಡ ಗುತ್ತದೆ, ಅನೇಕ ವಿಧವಾಗುತ್ತದೆ. ಏನುಮಾಡಬೇಕೆಂಬುದು ತಿಳಿಯದಂತಾ ಗುತ್ತದೆ. ಹಾಗೆ ಅಜುರ್ ನನ ಸ್ಥಿತಿ ಆಯಿತು. ಗೀತೆಯೆ ಆರಂಭದಲ್ಲಿ ಶ್ರೀಜ್ಞ ಹೀಗೆಯೆ ಹೇಳಿದಾನೆ: “ಪೃಷ್ಟಾಂಶಿ ತಾತ್ತ್ವಂ ಧರ್ಮ ಸಮೂಢ ಚೇತಾಃ” ಸಂನೋಹದಿಂದ ನನ್ನ ಬುದ್ಧಿ ಮಂಕಾಗಿ ನನಗೆ ಕರ್ತವ್ಯ ತಿಳಿಯದಂತಾಗಿದೆ. ಆದುದರಿಂದ ನಾನು ನಿಸಗೆ ಶಾಣು ಬಂದಿದ್ದೀನೆ ಅಥಾತ್ ಅಜುರ್ ನನಿಗೆ ಕರ್ತವ್ಯದ ವಿಷಯದಲ್ಲಿ ಮೋಹ ಉಂಟಾಗಿದ್ದು. ೧೯೫೪ ಮೂಲಭೂಮಿಕೆ ಹೀಗಿರುವುದರಿಂದ ಮೂಲಭೂಮಿಕೆಯಲ್ಲಿ ನೋರ್ಕೆನ್ನು ಇರುವ ಈ ಅರ್ಥವನ್ನೇ ಇಲ್ಲಿ ಸ್ಥಿತಪ್ರಜ್ಞನ ಪ್ರಕರಣದಲ್ಲಿಯೂ ಸ್ವೀಕರಿಸಬೇಕೆಂಬುದು ಸ್ವಷ್ಟ.

ಆ. ಅನುಷಂಗದಿಂದ ಕೊರ್ತಿ ಶಬ್ದದ ಅರ್ಥದ ವಿಷಯ ದಲ್ಲಿ ಘಟಾರ

ಅಜುರ್ನನಿಗೆ ಮೋಹ ಹೀಗೆ ಉಂಟು ಯ್ಯಾಂಬ. ಇನ್ನು ವಿಚ ರಿಸಿದರೆ ಕೊರ್ತಿ ಶಬ್ದದ ಅರ್ಥವೂ ಸ್ವಷ್ಟವಾಗುತ್ತದೆಂಬುದನ್ನು ಇಂಥೀ ಅನುಷಂಗ ದಿಂದ ಲಕ್ಷಿಸಬಹುದಾಗಿದೆ. ಅಜುರ್ನನಿಗೆ ನೋಹ ಉಂಟಾಗಿತ್ತೇಂಬುದು ನಿಜ. ಆದರೆ ಸೂಳಲ ಅರ್ಥದಿಂದ ಅತನಿಗೆ ಕೊರ್ತಿ ಬಂದಿಲಿಭ್ರ. ಅತ ಕೊನೆವಶನಾಗಿರಲಿಲ್ಲ, ಅತೆಗೆ ಸಂತಾಪ ಆಗಿರಲಿಲ್ಲ. ನಷ್ಟವರೇ ನಷ್ಟ ಇನೆ ಯಂಥ ಮಾಡಲು ನೀಂತಿದಾರೆ ಎಂದು ಆತ ವಿಷಾದಕೊನ್ನಿಖಗಾದ. ಅದರಿಂದಲೇ ಅತನಿಗೆ ಕರ್ತವ್ಯ-ಮೋಹವಾಯ್ತು. ಆದರೆ ಗೀತೆ ಹೇಳುವುದಿಂದ ಮೋಹದ ದಿಕ್ಕಿತ್ತದೆ ಎಂದು. ಅರ್ಥತ್ ವಿಷಾದ ಕೊರ್ತಿಗಳು ಗೀತೆಯ ದೃಷ್ಟಿಯಿಂದ ಪರ್ಯಾಯ. ಒಬಗಳು ಮೌರುತ್ತದೆ. ಈ ವಿಷಾದ ಶಬ್ದಸನ್ನ ನಾವು ಲಕ್ಷಿಸಬೇಕಾಗಿದೆ. ಪ್ರಸನ್ನತಾ ಸೂಚಕವಾದ ವೂರು ಒಕ್ಕೆರಗಳ ‘ಪ-ಸಾ-ದ’ ಶಬ್ದದ ವಿಳಾದ್ದಾರ್ಥದ ಶಬ್ದ ‘ವಿ-ಷಾ-ದ’. ಕೊರ್ತಿದ ಸ್ವರೂಪವೂ ಇದರಾತ್ಮೆಯೇ ಪ್ರಸನ್ನತಾ ವಿಳೋಧಿ ಎಂಬುದನ್ನು ನಾವು ಕಂಡಿದ್ದೇವೆ. ಈ ಅರ್ಥದಿಂದ ಕೊರ್ತಿ ವಿಷಾದ ಈ ಎರಡೂ ಒಬಗಳು ಕ್ರೇಂಬ್ ಸೂಚಕ.

ಅ೨. ಸ್ಥಿತೋಣಿ ಗತಂದೇಹ: ಎಂದರೆ ನಾನು ಸ್ಥಿತಪ್ರಜ್ಞನಾಡೆ ಈ ಬಗೆಯ ಕ್ಷೇತ್ರಭವಿಂದ ಅರ್ಜುನನಿಗೆ ಕರ್ತವ್ಯಕರ್ತವ್ಯದ ವಿಷಯದಲ್ಲಿ ವೋಹವುಂಟಾಯ್ತು. ದೇವರ ಕೃಪೆಯಿಂದ ಗೀತಾಕೃತವಣಿದಭಾಗ್ಯ ಲಭಿಸಿ. ಅದರಿಂದ ಆ ವೋಹ ನಷ್ಟವಾಯ್ತು, ಎಂದು ಅರ್ಜುನನ ಹೇಳುತ್ತಾನೆ. ಆ ಬಳಿಕ ಆತ ವೋಹ ಹೋದುವರಿಂದ ನನಗೆ ಶ್ರುತಿ ಲಭಿಸುತ್ತು, ನನ್ನ ಸಂದೇಹವೇಷ್ಟವು ಅಳಿಯಿತು ಎಂದು ಉಪನಿಷತ್ತಿನ ಭಾಷೇ ಯಾಲ್ಲಿ ತತ್ವ ಸ್ಥಿತಿ ಮನ್ಯಾ ಸ್ವಷ್ಟಗೊಳಿಸಿದಾನೆ. ಇದರಿಂದ ಶ್ರುತಿ ಶಬ್ದದ ಅರ್ಥ ಸ್ವಷ್ಟವಾಗುತ್ತದೆ. ನನ್ನ ಸಂದೇಹಗಳೆಲ್ಲವು ಖಿನ್ನವಾದುವು, ಎಂದರೆ ಬುವ್ತಿಯಲ್ಲಿಯು ಎಲ್ಲ ಬಗೆಯ ಗ್ರಂಥಿಗಳು ಇಲ್ಲದಾದವು, ಬುದ್ಧಿ ಸ್ಥಿರವಾಯ್ತು, ನಾನು ಸ್ಥಿತಪ್ರಜ್ಞನಾಡೆ ಎಂದು ಆ ಅರ್ಥ. ಐತಿಹಾಸಿಕ ಅರ್ಜುನನ ತೊಡಕೆನಲ್ಲಿ ನಾವು ಬಿದ್ದು ಈ ವಾಕ್ಯಕ್ಕೆ ಗೌಣ ಅರ್ಥವನ್ನು ಮಾಡುವುದು ಸರಿಯಲ್ಲ. ಯಾವ ವ್ಯಕ್ತಿಯ ವಿಚಾರವನ್ನೂ ಮಾಡದೆ ನಾವು ಶಬ್ದಗಳ ಯಥಾರ್ಥತ ಸೂಕ್ಷ್ಮ ಅರ್ಥವನ್ನು ಸ್ವೀಕರಿಸುವುದೇ ಯೋಗ್ಯ. ಬಲು ಆ ಪಾಗಿ ಹೋಗಿ ಶಬ್ದದ ಸೂಕ್ಷ್ಮ, ಅಂತಿಮ, ವ್ಯಕ್ತಿನಿರವೇಕ್ಷಣಾದ ಅರ್ಥವನ್ನು ಗ್ರಹಿಸಲು ರೂಪಾರ್ಥವಾಗಿರುವುದು ಮಾನವನಬ್ರಹ್ಮಯ ಸಹಜ ಗುಣ. ಅದರಲ್ಲಿಯೇ ನಾನವನ ತೀಯಿವಿನೆ. ಅರ್ಜುನನ ವಾಕ್ಯದಲ್ಲಿಯು ಸ್ಥಿತೋಣಿ ಎಂಬ ಶಬ್ದಗಳೂ ಸೂಚಿತವಾಗಿಲ್ಲಿದೆ. ಸ್ಥಿತ ಶಬ್ದದಿಂದ ಸ್ಥಿತಪ್ರಜ್ಞನೆಂಬ ಅರ್ಥ ಸೂಚಿತವಾಗಲೇಬೇಕು.

೬

ಅ೩. ನಾರದರು ಸೂಚಿಸಿದಂತೆ ಶಬ್ದಗಳ ಸೂಲ ಅರ್ಥವನ್ನು ತಮ್ಮ ತಮ್ಮ ಭಾವಿಕೆಗನು ಸಾರವಾಗಿ ತೆಗೆದುಕೊಳ್ಳಬಹುದು. ಆದರೆ ಹೀಗೆ ಶಬ್ದಗಳಿಗೆ ಸೂಕ್ಷ್ಮವಾದ ಅರ್ಥವನ್ನೇ ಮಾಡಿದರೆ, ಸಾಮಾನ್ಯ ಮನುಷ್ಯನಿಗೆ ಈ ಶಬ್ದಾರ್ಥ ಅಷ್ಟುಂದು ಉಸಯೋಗಿಯಾಗಲಾರದು. ಹಾಗಾದರೆ ತಮಗೆ ತಕ್ಷಂತೆ ಮರ್ಯಾದಿತ ಅರ್ಥವನ್ನು ಮಾಡಿದರೆ ಹಿಂದೆ ಹೇಳಿದಂತೆ, ಶ್ವಲ್ಪದರಿಂದ ಸಂತೋಷವಾಗಿ ಪ್ರಗತಿಯೇ ನಿಲ್ಲುತ್ತದೆ. ಆದುದರಿಂದ ಆವಶ್ಯಕತೆಗನುಸಾರವಾಗಿ ಎರಡು ಅರ್ಥಗಳನ್ನು ತೆಗೆದುಕೊಳ್ಳ

ಹೇಳುತ್ತೇನು. ನಾರದರು ಭಕ್ತಿಸೂತ್ರಗಳಲ್ಲಿ ಈ ಶಬ್ದಗಳಿಗೆ ಸ್ಥಾಲ ಅಥವಾ ಗಳನ್ನು ಹೇಳಿದಾರೆ. ಅವರ ಸೂತ್ರಗಳು ಹೀಗಿರುವವು.

“ಮಹಂಗಃ ಸರ್ವಾಧ್ಯೈವ ತಾತ್ಪ್ರಜ್ಞಃ ಕಾಮ ಕ್ಷೇತ್ರಾಧ ವೋಹ ಸ್ವಾತಿಭ್ರಂಶ
ಖುದ್ಧಿನಾಶ ಸರ್ವನಾಶ ಕಾರಣಕ್ತಾತ್ ಶರಂಗಾಯಿತಾ ಆಧಿಮೇ ಸಂಗಾತ್
ಸಮುದ್ರಾಯಂತಿ” ‘ಕುಂಗತಿಯನ್ನು ಸಂಪೂರ್ಣವಾಗಿ ಬಿಡಬೇಕು.
ಏಕೆಂದರೆ, ಅದರಿಂದ ಕಾಮ, ಕೊರ್ತಿ, ವೋಹ, ಸ್ವಾತಿಭಂಶ ಈ ಪರಂ
ಪರೆಯಿಂದ ಬುದ್ಧಿನಾಶ, ಸರ್ವನಾಶ ಒದಗುತ್ತದೆ. ಮನವು ನ ಮನದಲ್ಲಿ
ಈ ವಿಕಾರಗಳು ಮೂಲತಃ ತರಂಗದಂತೆ ಅಲ್ಪವಾಗಿದ್ದರೂ, ಕುಂಗತಿ
ಯಿಂದ ಸಮುದ್ರದಂತೆ ವಿಶಾಲವಾಗುತ್ತವೆ.’ ನಾರದರ ಸೂತ್ರಗಳಂತೆ ಈ
ಶೈಲ್ಕೀಕಗಳಿಗೆ ತಮ್ಮ ತಮ್ಮ ಭೂಮಿಕೆಗನುಸಾರವಾದ, ಅದಕ್ಕೆ ಪ್ರಗತಿ
ಶೈಲವಾದ, ಅರ್ಥವನ್ನು ಯಥಾಸಂಭವವಾಗಿ ಹಚ್ಚಿ ಕೊಳ್ಳಬೇಕು.

ಉಳಿ. ಬುದ್ಧಿನಾಶ ಪರಂಪರೆಯ ವಿಭಾಗದ ರಹಸ್ಯ; ಮೋದಲು

ಮನದ ಮೇಲೆ ಆಕ್ರಮಣ, ಬಳಿಕ ಬುದ್ಧಿಯ ಮೇಲೆ

ಆಯೆರದು ಶೈಲ್ಕೀಕಗಳ ಇನ್ನುವು ಪ್ರಧಾನಕ್ಕೆ ಉಸಯುತ್ವವಾಗಿ
ಖಂಡು. ಮೋದಲನೆಯ ಶೈಲ್ಕೀಕದಲ್ಲಿ ‘ಧಾಯತೋ ವಿಷಯಾನಾ’ ಶಂಸಃ
ಇಲ್ಲಿಂದ ಪ್ರಾರಂಭಿಸಿ ‘ಕಾಮಾತ್ ಕ್ಷೇತ್ರಾಧಿಭಜಾಯತೇ’ ಇಲ್ಲಿ ಮಂಗಿಸ
ಉಂಟಾಗಿದೆ. ಮುಂದಿನ ಶೈಲ್ಕೀಕದಲ್ಲಿ ‘ಕ್ಷೇತ್ರಾಧಾದ’ ಭವತಿ ಸಂವೋಹಃ
ಇಲ್ಲಿಂದ ಬುದ್ಧಿನಾಶದ ಭಾಗವನ್ನು ಹೇಳಲಾಗಿದೆ. ಈ ವಿಭಾಗ ಏಕೆ
ಮಾಡಲ್ಪಟ್ಟಿದೆ, ಅದರಲ್ಲಿ ಯಾವುದಾದರೂ ಯೋಜನೆ ಕಾಣಬಯತ್ತದೆಯೋ?
ಮನಸ್ಯನ ಚಿತ್ತದಲ್ಲಿ ಏರದು ಭಾಗಃ ಮನ, ಬುದ್ಧಿ. ವಿಷಯ ಚಿಂತನೆಯು
ದರಿಣಿ ಮಾಗಿ ಮನದ ಮೇಲೆ ವಿಷಯಗಳ ಆಕ್ರಮಣ ಹೇಗಾಗುತ್ತ
ದೆಂಬುದನ್ನು ಮೋದಲನೆಯ ಶೈಲ್ಕೀಕದಲ್ಲಿ ಹೇಳಲಾಗಿದೆ. ಬುದ್ಧಿಯ ಮೇಲೆ
ಅವುಗಳ ಪ್ರಕಾರ ಯಾವ ಬಗೆಯದಿರುತ್ತದೆಂಬುದರ ನಿರೂಪಣ ಎರಡ
ನೆಯ ಶೈಲ್ಕೀಕದಲ್ಲಿ ಇವೆ. ವಿಷಯಗಳ ಪ್ರಕಾರ ಮೋದಲು ಮನವೋಲೆ
ಅಗುತ್ತದೆ. ಒಮ್ಮೆಲೇ ಬುದ್ಧಿಯ ಮೇಲೆ ಆಗುತ್ತದಿಲ್ಲ. ಆದುದರಿಂದ
ಮನವು ವಿಕಾರಯಕ್ತವಾದರೂ ಬುದ್ಧಿ ಗಟ್ಟಿಯಿರುತ್ತದೆಂದು ಭಾಸವಾಗ
ಬಂಧುದು. ಆವರೆ ಈ ಸ್ವಿತಿ ಬಹಳ ಹೊತ್ತು ಇರದು. ಆದುದರಿಂದ

ಸಕಾಲದಲ್ಲಿಯೇ ಎಚ್ಚೆತ್ತು ಮನದ ಮೇಲೆ ಆಕ್ರಮಣವಾಗಳೊಡಗಿದೊಡನೆ ಅದನ್ನು ಹೊಡಿದಟ್ಟಬೇಕು. ಹಾಗೆ ನೋಡಿದರೆ, ಹೊದಲನೆಯ ಆಕ್ರಮಣ ಇಂದಿಯಗಳ ಮೇಲೆ. ಅವು ವಿವಯಗಳ ಮೊದಲನೆಯ ಸುತ್ತು ಕೊಟ್ಟಿ. ಅಲ್ಲಿಂದಲೇ ಅವುಗಳ ಆಕ್ರಮಣನನ್ನು ಹಿಂದಿರುಗಿಸಬೇಕು. ಮುಂದೆ ಮೂರನೆಯ ಅಧ್ಯಾಯದಲ್ಲಿ ಇದರ ಹೆಚ್ಚಿನ ವಿವೇಚನೆಯಿದೆ. “ಇಂದಿಯಾಗಳು, ಮನ, ಬುದ್ಧಿ ಇವು ಕಾನುನಿಗಳಿಗೆ ಆಶ್ರಯ ನೀಡುವ ಮೂರು ಕೋಟಿಗಳು. ಇಂದಿಯಾಗಳು ಎಲ್ಲಕ್ಕೂ ಹೊರಗಿನ ಕೊಟ್ಟಿ. ಅದುದರಿಂದ ಯುದ್ಧದ ಆರಂಭವನ್ನು ಇಂದಿಯಾಗಳಿಂದಲೇ ವಾಡಬೇಕು. ಇದನ್ನು ನಾವು ಈ ಮೊದಲೇ ಕಂಡಿದೇವೆ.

೧

ಉಳಿ. ಸ್ಥಿರ ಬುದ್ಧಿಯ ಪರಂಪರೆಯ ಆರಂಭ :— ರಾಗ ದ್ವೇಷಗ ಇನ್ನು ಶೋರಿದು ಇಂದಿಯಾಗಳೊಡನೆ ವ್ಯವಹರಿಸುವನಿಗೆ ಪ್ರಸಾದ ದೊರೆಯುತ್ತದೆ.

ವಿವಯಚಿಂತನೆಯಿಂದ ಪ್ರಾರಂಭವಾಗುವ ಬುದ್ಧಿನಾಶದ ಪರಂಪರೆಯನ್ನು ಹೇಳಿದುದಾಯ್ತು. ಇನ್ನು ಮುಂದಿನ ಎರಡು ಶ್ಲೋಕಗಳಲ್ಲಿ ವಿರುದ್ಧ ಪರಂಪರೆಯನ್ನು ಹೇಳಲಾಗುತ್ತದೆ. ಇಂದಿಯಾಗಳನ್ನು ಸ್ಥಿಲ, ಸೂಕ್ಷ್ಮ ಈ ಎರಡು ಅರ್ಥಗಳಿಂದ ವಾಡಿಕೊಳ್ಳಬೇಕೆಂದು ಬುದ್ಧಿನಾಶದ ಪರಂಪರೆಯಿಂದ ನಾವು ಅರಿತುಕೊಂಡಿದ್ದೇವೆ. ಹೀಗಾದರೆನೇ ಬುದ್ಧಿಯ ರಕ್ಷಣೆಯಾಗುತ್ತದೆ. ಹಾಗಾದರೆ ಆತ್ಮಜಾಳಾನಿ ಪುರುಷನು ಇಂದಿಯಾಗಳ ವ್ಯವಹಾರವನ್ನು ನಿಲ್ಲಿಸಬೇಕೆಂದು ಎಂಬ ಪ್ರಶ್ನೆ ಉದ್ದೇಶಸ್ಥಿತಿದೆ. ಈ ಪ್ರಶ್ನೆಗೆ ಉತ್ತರ ಇಂತಿದೆ:

ರಾಗದ್ವೇಷವಿಯುಕ್ತಾಸ್ತು ಸಿಫಯಾಸಂದ್ರಿಯುಕ್ತರನ್ |

ಇತ್ತವತ್ಯೈರ್ ಸಿಧೀಯಾತ್ಮಾ ಪ್ರಸಾದಮಧಿಗಳ್ವತಿ |

ಇದರ ಅರ್ಥ :— ‘ವಿವಯಗಳ ಬಗೆಗೆ ವೈರಾಗ್ಯ ಸ್ಥಿರವಾದರೆ, ಇಂದಿಯಾಗಳು ಸ್ವಾಧೀನವಾಗುತ್ತಿನೆ. ಇಂತಹ ಇಂದಿಯಾಗಳಿಂದ ವಿವಯ

ಗಳನ್ನು ಬಳಸುವ ಮನುಷ್ಯ ಪ್ರಸಾದವನ್ನು ಎಂದರೆ ಪ್ರಸನ್ನತೆಯನ್ನು ಪಡೆಯುತ್ತಾನೆ. ಜ್ಞಾನಿ-ಮನುಷ್ಯನೇ ಸಿಭರ್ಯತೆಯಿಂದ ಇಂದಿಯಗಳನ್ನು ಬಳಸಬ್ಲಾನೆಂದು ಒದರ ಆಶಯ. ಇಂದಿಯಗಳ ಮೇಲೆ ಅಧಿಕಾರ ಮಾಡಲಾರದವರಂಗೆ ಭಯವುಂಟು. ಭಯವುಳ್ಳವರು ಸಿಭರ್ಯತರಂತೆ ನಡೆಯಬಾರದು. ಇಂದಿಯಗಳ ವ್ಯವಹಾರವನ್ನು ಮಾಡುವಾಗ ರಾಗ ದೈವಗಳು ರಾಟ್ಪೈ ತ್ತನೆ. ಇದೊಂದು ಗಂಡಾಂತರ. ಈ ಗಂಡಾಂತರವನ್ನು ದೂರೀಕರಿಸಿದ ಮನುಷ್ಯ ಇಂದಿಯಗಳ ಯೋಗ್ಯವಾದ ಎಲ್ಲ ವ್ಯವಹಾರಗಳನ್ನು ಮಾಡುತ್ತಾನೆ. ಅವನ ದೃಷ್ಟಿಯಿಂದ ಎಲ್ಲ ವ್ಯವಹಾರಗಳೂ ಆಧ್ಯಾತ್ಮಿಕವೇ. ಇಂದಿಯಗಳಿಗೆ ಆಕಾರವನ್ನು ಕೊಡುವಾಗ ರಾಗದೈವಗಳು ಹುಟ್ಟಿದ್ದರಾಯಿತು. ಪ್ರಾನ್ಯತೆಯ ಲಭ್ಯಗೋಚರಿಸುತ್ತಾನೆ ಇಂದಿಯಗಳ ಜೀವ ಅವಶ್ಯಕ. ಆದರೆ ಇಂದಿಯಗಳನ್ನು ಉಪಯೋಗಿಸಲಾಗದೆಂದು ಇದರ ಶಾಫವಲ್ಲ. ಇಂದಿಯಗಳನ್ನು ಉಪಯೋಗಿಸಲೇ ಬಾರದೆಂದಿದ್ದರೆ ಇಂದಿಯಜಯದ ಅವಶ್ಯಕತೆಯೇ ಉಳಿವುದಿಲ್ಲ. ಇಂದಿಯಗಳಿಗೆ ಅಧಿನವಾಗಬಾರದೆಂಬುದು ಮುಖ್ಯ ವಾತಾ. ಜೂರಿಯನ್ನು ಉಪಯೋಗಿಸುವುದು. ಜೂರಿಗೆ ಅಧಿನವಾಗುವುದು. ಇವುಗಳಲ್ಲಿ ಭೇದವಿಂದಿಲ್ಲ. ಜೂರಿಯಿಂದ ಲೇಖಿಸುವುದು ಸರಿಗೊಳಿಸುವುದೆಂದರೆ ಜೂರಿಯನ್ನು ಉಪಯೋಗಿಸುವುದು. ಬೆರಳ ಮೇಲೆ ಉಪಯೋಗಿಸಿ ಗಾಯಗೋಚರಿಸಿಕೊಳ್ಳಲ್ಪಡೆಂದರೆ ಜೂರಿಗೆ ಅಧಿನವಾಗುವುದು. ಇಂದಿಯಗಳನ್ನು ಭಗವಂತನ ಕೇವೆಯಲ್ಲಿ ಬಳಸುವುದು ಜೂರಿಯಿಂದ ಲೇಖಿಸುವುದು ಸಾಗೋಳಿಸಿದಂತೆ; ಅವುಗಳಿಗೆ ಅಧಿನವಾಗಿ ಬುಧ್ವನಾಶವನ್ನು ಮಾಡಿಕೊಳ್ಳಲ್ಪಡುವುದು ಜೂರಿಯಿಂದ ಬೆರಳನ್ನು ಕೊಯ್ದು ಕೊಂಡಂತೆ.

**ಶಾ. ಎರಡೂ ಪರಂಪರೆಗಳಲ್ಲಿಯ ಮಂಜು ಮೆಟ್ಟೆ ಲಂಗಳು
ಬೀಜ, ಶಕ್ತಿ, ಘಲಿತ.**

ಬುಧ್ವನಾಶರದ ಪರಂಪರೆ ಸಿವರಸ್ತ್ರೋಮಾರ್ತಿಕವಾಗಿ ಹೇಳಲ್ಪಟ್ಟಂತೆ ವಿರುದ್ಧ ಪರಂಪರೆ ಸಹಸ್ರರವಾಗಿ ಹೇಳಲ್ಪಟ್ಟಿಲ್ಲ. ಒಂದು ಪರಂಪರೆ ಸಹಸ್ರರವಾಗಿ ಹೇಳಲ್ಪಟ್ಟಿದೆ. ಒಂದು ಪರಂಪರೆಯನ್ನು ಸಹಸ್ರರವಾಗಿ ಸ್ವಷ್ಟಗೊಳಿಸಿದರೆ ಎರಡನೆಯದೂ ಆದರಲ್ಲಿ ಬರುತ್ತದೆ. ಅಲ್ಲದೆ ಪರಂಪರೆಯ ಎಲ್ಲ ಮೆಟ್ಟೆಲು ಗಳೂ ಅಪ್ಪೇ ಮಹತ್ವದವಾಗಿ ಇರುವುದಿಲ್ಲ. ಆದಿ, ಮಂಜು, ಅಂತ,

ಅಥವಾ ಕಾಸ್ತಿರ್ಯಾ ಭಾಸೀಯಲ್ಲಿ ಬೀಜ, ಶಕ್ತಿ, ಫಲಿತ ಈ ಮೂರು ಮೆಟ್ಟೆಲನ್ನು ಲಕ್ಷ್ಯದಲ್ಲಿಟ್ಟರೆ ಸಾಕು ವಿಷಯಚಿಂತನೆ ಬೀಜ: ಅದರಿಂದಾಗುವ ಆಸ್ತಿಸನ್ನತೆ ಅಥವಾ ಜಿತ್ತುಚಲನ (ನಾನು ಕೊರ್ತಿದ ಶಬ್ದವನ್ನು ಬಿಟ್ಟುಬಿಡುತ್ತೇನೆ) ಶಕ್ತಿ; ಬುದ್ಧಿನಾಶ ಫಲಿತ. ವಿರುದ್ಧವಕ್ಕೆದಲ್ಲಿ: ವಿಷಯಗಳಿಂದ ರಾಗ್ವೇಷಗಳನ್ನು ಮಟ್ಟಗೊಡಿದುವುದು ಬೀಜ; ಪ್ರಸನ್ನತೆ ಶಕ್ತಿ; ಬುದ್ಧಿಯ ಸ್ಥಿರತೆ ಫಲಿತ. ಮೂರು ಮುಖ್ಯ ಮೆಟ್ಟೆಲು ಹೇಳಿದುದಾಯಿಸು. ಸಸ್ತಿರ ಸಂಪರ್ಯಾಸನ್ನು ಇನ್ನು ಸುಲಭವಾಗಿ ತಿಳಿದು ಕೊಳ್ಳಬಹುದು.

ಉ. ಪ್ರಸಾದ ಶಬ್ದದ ಅರ್ಥದ ವಿಷಯದಲ್ಲಿ ತಪ್ಪಿ ತಿಳಿವಳಿಕೆ.

ಪ್ರಸಾದ ಶಬ್ದದ ಅಥವಾ ಕುರಿತು ಸಾಕಷ್ಟು ವಿವೇಚನೆಯಾಗಿದೆ. ಅದರೂ ಈ ಶಬ್ದ ಒಟ್ಟೆನಲ್ಲಿ ತಪ್ಪಿ ತಿಳಿವಳಿಕೆಯನ್ನು ಹೆಚ್ಚೆಸುವಂತಹುದು ಅದಕ್ಕೆ ಪ್ರಸನ್ನತೆಯೆಂದು ಅರ್ಥ ಮಾಡಿದರೂ ತಪ್ಪಿ ತಿಳಿವಳಿಕೆ ಸಂಪೂರ್ಣವಾಗಿ ದೂರವಾಗುವುದಿಲ್ಲ ಪ್ರಸನ್ನತೆಗೆ ಈಗ ಉಲ್ಲಾಸ, ಆಸಂದಂದು ಅರ್ಥ ವಾಡುತ್ತಾರೆ. ಮೂಲತಃ ಪ್ರಸಾದ ಅಥವಾ ಪ್ರಸನ್ನತೆಯೆಂದರೆ ಉಲ್ಲಿಸಿತ ವೃತ್ತಿ ಇಲ್ಲವೇ ಹಷ್ಟ ಅಲ್ಲ. ಪ್ರಸಾದವೆಂದರೆ ವಿಷಾದವ್ಯಾಳಿ; ಹಷ್ಟವ್ಯಾಳಿ. ಅದರೆ ಜನರು ಆದಕ್ಕೆ ಪೂರ್ಯಾ: ಹಷ್ಟವೆಂದೇ ಅರ್ಥ ವಾಡುತ್ತಾರೆ. ತುಳಸೀದಾಸರು ಶ್ರೀರಾಮಚಂದ್ರನ ಮುಖಶ್ರೀರ್ಯವಣನೆ ನೂಡುವಾಗ:

ಪ್ರಸನ್ನತಾಂ ಯಾನ ಗತಾಭಿಷೇಕತಃ||
ತಥಾನ ಮವ್ಯೇ ವನವಾಸ ದುಃಖತಃ||
ಮಾಂಬಾಂಬಾಜಶ್ರೀ ರಘುನಂದನಾಂ ಮೇ||
ಸದಾಸ್ತ ಸಾ ಮಂಜುಲ ಮಂಗಳಪ್ರದಾ||

‘ರಾಜ್ಯಾಭಿಷೇಕದ ಸುದ್ದಿಯಿಂದ ಪ್ರಸನ್ನತೆ ಕಾಣಸಿಕೊಳ್ಳಲಿಲ್ಲ, ವನವಾಸದ ದುಃಖ ಇದಿಲ್ಲಿ ಸಿಂತಿರುವಾಗಲೂ ವಿಷಣ್ಣತೆ ತೋರಲಿಲ್ಲ, ಅಂಥರಾಮನ ಆ ಮುಖದ ಇಂತಿ ನಮಗೆ ನಿತ್ಯಸುಂಗಲವನ್ನು ಮಾಡಲಿ.’ ತುಲಸೀದಾಸರು ಇಲ್ಲಿ ಪ್ರಸನ್ನತಾ ಶಬ್ದವನ್ನು ರೂಢಿವಾದ ಹೌಕಿಕಾರ್ಥದಲ್ಲಿ

ಇವಯೋಗಿಸಿದಾರೆ; ಇದು ಸ್ವಷ್ಟಿ. ಆದರೆ ಭಾವೀಯ ಶಾಸ್ತ್ರೀಯತೆಗೋರೆ ಮುಗ್ಗೆ ‘ಪ್ರಸನ್ನತಾಂ ಯಾ ನ ಗತಾ’ ಎಂಬುದರ ಬದಲು ‘ಪ್ರಹೃಷ್ಟತಾಂ ಯಾ ನ ಗತಾ’ ಎಂದು ತುಲಸಿದಾಸರು ಬರೆದಿದ್ದರೆ ಒಳತಾಗುತ್ತಿತ್ತೆಂದು ನಾನು ಹೇಳಬಹುದು. ರಾಮನು ಮುದ್ರೆ ಹನ್ನೆ ವಿಷಾದ ರಹಿತವಾಗಿತ್ತೆಂದು ಅವರು ಹೇಳಬೇಕಾಗಿತ್ತು. ಇವಕ್ಕೇ ಪ್ರಸನ್ನತೆಯಂದು ಹೇಬರು.

ಉ. ವಸ್ತುತಃ ಪ್ರಸಾದವೆಂದರೆ ಪ್ರಸನ್ನತೆ, ಎಂದರೆ ಸಾಂಪ್ರಣ್ಯ

ಪ್ರಸನ್ನತೆಯೆಂದರೆ ಸಿರ್ವಿಕಾರತೆ, ಶಾಂತಿ, ಗಾಂಧೀಯ್ಯ. ಗಾಂಧೀಯ್ಯರು ಕಬ್ಬಿಡಿಂದ ನಿಮಗೆ ಹೆದರಿಕೆಯಾದರೆ ಆ ಶಬ್ದವನ್ನು ಬಿಟ್ಟುಬಿಡಿ. ಪ್ರಸನ್ನತಾ ಶಬ್ದಕ್ಕೆ ಹೆದರಬೇಕಾಗಿಲ್ಲ. ಪ್ರಸನ್ನತೆಯೆಂದರೆ ರಾಗದ್ವೇಷ ರಹಿತತೆ, ಸ್ವಚ್ಛತೆ, ಸಿಮಿಲತೆ. ಯಾವುದರ ದರ್ಶನ ಮಾತ್ರದಿಂದ ದುಃಖ ಮಾಯವಾಗುತ್ತದೆಯೋ ಅದು ಪ್ರಸನ್ನತೆ; ಹೀಗೂ ಲಕ್ಷಣ ಹೇಳಬಹುದು. ಒಬ್ಬ ಮನುಷ್ಯನ ಮಾರ್ಗ ಮಾಡಿದ. ಆತನ ಚಿತ್ತ ಅತ್ಯಂತ ವಿನ್ಯಾವಾಯ್ತು. ಎಲ್ಲಿಯೂ ಆತನಿಗೆ ಸೊಗಸಾಗದು. ಆದ್ದರಿಂದ ಆತ ಹಳ್ಳದ ದಂಡಿಯ ಮೇಲೆ ಬಂದು ಕುಳಿತ. ಮನವು ಶಾಂತವಾಯ್ತು. ಈಗು ಆ ಹಳ್ಳದ ಸಿಮಿಲತೆಯಿದೂ. ನಿವಿಲತೆ ಸ್ವಯಂಪ್ರಭಾರಕ. ಆದರ ಪರಿಣಾಮ ಸಾಂಪ್ರಾಣ್ಯವಿಕವಾಗಿ ಆಗುತ್ತದೆ. ಆದರ ದರ್ಶನವಾದೂದನೆ ಅದು ಅನಂದವನ್ನು ಒದಗಿಸುತ್ತದೆ. ಪ್ರಸನ್ನತೆಯ ಅರ್ಥವನ್ನು ವ್ಯಕ್ತ ಗೊಳಿಸಲು ಭಾಷ್ಯಕಾರರು ಯೋಜಿಸಿದ ‘ಸಾಂಪ್ರಾಣ್ಯ’ ಶಬ್ದ ಉದಯುಕ್ತವಾಗಿದೆ. ‘ಸಾಂಪ್ರಾಣ್ಯ’ ಶಬ್ದದಲ್ಲಿ ಶಾರೀರಿಕ ಆರೋಗ್ಯಾನ್ವಾ ಮಾನಸಿಕ ಆರೋಗ್ಯಾನ್ವಾ ಎರಡೂ ಬರುತ್ತವೆ. ಶಾರೀರಿಕ ಸಾಂಪ್ರಾಣ್ಯ ಎಂದರೆ ಶರೀರವಲ್ಲಿ ಧಾರ್ಮಿಕವ್ಯಾವಿರ್ಪುದು ಎಂದು ವೈದ್ಯಶಾಸ್ತ್ರ ಅರ್ಥ ಮಾಡುತ್ತದೆ. ಮಾನಸಿಕ ಆರೋಗ್ಯವೆಂದರೆ ಚಿತ್ತದ ಸಮತ್ವ-ಮಾನಸಿಕ ಶಾಂತಿ. ಈ ಬಗೆ ಯಾಗಿ ಈಯೆರಡೂ ಅರ್ಥಗಳ ಸಂಗ್ರಹವನ್ನು ಮಾಡುವ ಈ ‘ಸಾಂಪ್ರಾಣ್ಯ’ ಶಬ್ದ ಪ್ರಸನ್ನತೆಯ ನಿಶ್ಚಯ ಪಯನಾಯವೆಂದು ಹೇಳಬಹುದು.

ಇ. ಪ್ರಸನ್ನತೆಯೆಂದ ಎಲ್ಲ ದುಃಖಗಳು ಶಾಶ್ವತವಾಗಿ ಇಲ್ಲಿ ಜಾಗುತ್ತವೆ. ಏಕಂದರೆ, ದುಃಖವೆಂಬುದು ಮನೋ-ಮಾಲದ ಪರಿಣಾಮ. ‘ಪ್ರಸಾದೇ ಸರ್ವ ದುಃಖಾನಾಂ ಹಾಸಿರಂದ್ರೀಪಜಾಯತೇ’

ಇಂದಿಯಜಯದಿಂದ ಪ್ರಪ್ರವಾದ ಪ್ರಸನ್ನತೆಯಿಂದ ಎಲ್ಲ ದುಃಖ ಗಳೂ ಒಂದೇ ಸಲಕ್ಕೆ ನಾಶವಾಗುತ್ತದೆ. ಪ್ರಸನ್ನತೆಯ ಈ ಬಗೆಯು ವೈಕಿ ಷಟ್ವನನ್ನು ಗೀತೆ ಹೇಳುತ್ತಿದೆ. ಉಳಿದ ಸುಖದ ಸಾಧನಗಳಿಂದ ಯಾವು ದಾದರೂ ಒಂದು—ಆರ್ಥ ದುಃಖ ಇಲ್ಲದಾಗಬಹುದು; ಆದೂ ತಾತ್ತ್ವಾಲಿಕ ವಾಗಿ. ಉಂಟಿದಿಂದ ಹಸಿವು ಹಿಂಗುತ್ತದೆ. ಆದರೆ ಸ್ವಲ್ಪ ಹೊತ್ತಾದ ಬಳಿಕ ಮತ್ತೆ ಹಸಿವಾಗುತ್ತದೆ. ಸದ್ಗುರು ಯಿಂದ ದಂತವು ಆರುತ್ತದೆ, ಆದರೆ ಕೆಲ ಹೊತ್ತಾದ ಬಳಿಕ ನಿದ್ದೆ ಯಿಂದಲೂ ಬೇಸರಾಗುತ್ತದೆ. ಹೀಗೆ ಬೇರೆ ಬೇರೆ ದುಃಖಗಳನ್ನು ಕಳೆಮಕೊಳ್ಳಲು ಬೇರೆ ಬೇರೆ ಸುಖಗಳ ಪ್ರಯೋಗಗಳನ್ನು ಸರ್ಕಾರವೂ ವಾಡುತ್ತಿರ್ಚೇಕಾಗುತ್ತದೆ. ಆದರೆ ಪ್ರಸನ್ನತೆಯಿಂದ ಎಲ್ಲ ದುಃಖಗಳೂ ನೀಗುತ್ತದೆ. ಏಕೆಂದರೆ, ದುಃಖ ಹುಟ್ಟುವ ಎಡಯಲ್ಲಿಯೆ ಪ್ರಸನ್ನತೆ ತಳವೂರಿರುತ್ತದೆ. ದುಃಖದ ಸಂವೇದನೆ ಮೆದುಳನ್ನು ಮುಟ್ಟಿದ ಹೊತ್ತು ದುಃಖವಾಗದಂದು ವಿಜ್ಞಾನವು ಪ್ರಯೋಗದಿಂದ ಸಿದ್ಧಗೊಳಿಸಿದೆ. ಆದರಂತೆಯೇ ಯಾರ ಚಿತ್ತದಲ್ಲಿ ಪ್ರಸನ್ನತೆಯ ರೂರಿ ಹರಿಯುತ್ತಿದ್ದೋ ಅವನ ಮನವನ್ನು ದುಃಖವು ಸೀಡಿಸಾಡು. ಗವಿಯೋಳಿಗೆ ದಿವಿಪವನ್ನು ಇಯ್ಯಿರೆ ಇಲ್ಲಿಯ ಕತ್ತಲೆ ಇಲ್ಲದಾಗುತ್ತದೆ ಎನ್ನುವುದಕ್ಕಿಂತ ಕತ್ತಲಿಗೇ ಪ್ರಕಾಶದ ರೂಪ ಬರುತ್ತದೆ ಹೇಳುವುದು ಹಚ್ಚು ಯೋಗ್ಯ. ಆದೇ ಬಗೆ ಯಾಗಿ ಅಂತೆಕರಣ ಸಿಮುಲ ಎಂದರೆ ಪ್ರಸನ್ನವಾಗಿರುವಲ್ಲಿ ದುಃಖವೇ ಸುಖರೂಪವಾಗುತ್ತದೆ. ಏಕೆಂದರೆ ರಾರೀರಿಕನೇ ಇರಲಿ, ಇಲ್ಲವೇ ಮನ ಸಿಕವೇ ಇರಲಿ ದುಃಖಗಳಲ್ಲವೂ ಮನುಷ್ಯನ ಮನೋಮಲದ ಪರಿಣಾಮ.

೭

೪೦. ಪ್ರಸನ್ನತೆಯಿಂದ ಸ್ಥಿರಬುದ್ಧಿ ಸಹಜವಾದುದು

ಚಿತ್ತವು ಪ್ರಸಾದಯು-ಪ್ರಸನ್ನ-ವಾದರ ನೋಡು ನೋಡುವವ್ಯರ್ಹಲ್ಲಿ ಬುದ್ಧಿ ಸ್ಥಿರವಾಗುತ್ತದೆ. “ಪ್ರಸನ್ನ ಚೇತಸೋ ಹ್ಯಾಶು ಬಂಧಿಃ ಪರ್ವತಿಷ್ಟತಿ” ಪ್ರಸನ್ನತೆ ಪಾಪವಾಗಲು ಸ್ಥಿತಪ್ರಜ್ಞತೆಗೆ ತಡವಾಗದು. ನಿರ್ವಿಕಾರತೆ ಅಥವಾ ಪ್ರಸನ್ನತೆ ಚಿತ್ತದ ಸ್ಥಿರತೆಯ ಪ್ರಕ್ರಿಕಾದ ಸಾಧನ. ಚಿತ್ತದ ಸ್ಥಿರತೆಗೆ ಬೇರೆ ಸಾಧನಗಳು ಹೇಳಲ್ಪಟ್ಟವೇ. ಆದರೆ ಅವುಗಳಿಂದ ಚಿತ್ತ

ಸ್ವಲ್ಪ ಕಾಲ ವಾತ್ರೆ ಏಕಾಗ್ರವಾಗುತ್ತದೆ. ಈ ಸಾಧನಗಳು ಕೃತಿಮು, ತಾತ್ಪೂತ್ರಿಕ. ಚಿತ್ತದಿಂದ ಮುಲವನ್ನು ತೆಗೆದೊಗೆದರೆ, ಸ್ಥಿರತೆ ತಾನಾಗಿಯೆ ಬರುತ್ತದೆ. ಶಾಶ್ವತವಾಗಿ ಉಳಿಯುತ್ತದೆ. ಸ್ಥಿರತೆಯೇ ಚಿತ್ತದ ಸಹಜವಾದ ಅವಸ್ಥೆಯಾಗಿರುವುದರಿಂದ ಸ್ವಗ್ರಹಿ ಜಡವಾಗುತ್ತದೆ.

೪೦. ಚಿಕ್ಕಮಕ್ಕಳ ಉದಾಹರಣೆ.

ಚಿಕ್ಕಮಕ್ಕಳಲ್ಲಿ ಇರುವ ಏಕಾಗ್ರತೆಯ ಕಾರಣ ಇದೇ. ಚಿಕ್ಕ ಮಗು ವಿನ ಕಣ್ಣಗಳ ಕಡೆಗೆ ದಿಟ್ಟಿಸಿ ನೋಡಿ. ಎವೆಯಿಕ್ಕೆದೆ ಅದು ಒಂದೇ ಸಸುನೇ ನೋಡುತ್ತಲೇ ಇರುತ್ತದೆ. ಅಷ್ಟು ಹೊತ್ತಿನಲ್ಲಿ ನಾವು ಹತ್ತೀಂಟು ಸಲವಾ ದರೂ ಎವೆಯಿಕ್ಕುತ್ತೇವೆ. ಆದರೆ ಕಣ್ಣಗಳ ಮಂದ ಯೋಗಿಯ ಮುದ್ರೆಯೂ ನೋಲುತ್ತದೆ. ಆದಕ್ಕೆ ಕಾರಣವೆಂದರೆ, ಆದರೆ ಚಿತ್ತದ ನಿರ್ದೂಲಿತಿ. ಆದರೆ ಆ ಮಗುವಿನಲ್ಲಿ ಸಿಭರ್ವಯಕ ಅನ್ವಯಿಂದು ಇಲ್ಲ. ಆದುದರಿಂದ ಭಯವಾಡೊಡನೆ ಅದು ಕಣ್ಣ ಮುಚ್ಚುತ್ತದೆ. ಚಿಕ್ಕಮಗುವಿನ ಚಿತ್ತ ಶಿಕ್ಷಣಿಂದ ಸ್ವಾದಲ್ಲಿ ನಿಷ್ಪಾರಣವಾಗಿ, ವಾದದ ವಿಷಯವಾಗಿದೆ. ಚಿಕ್ಕವೆಕ್ಕಳ ಚಿತ್ತ ಬಹು ಚಂಚಲವಾಗಿರುತ್ತಿದ್ದಾದು ಕೆಲವು ಶಿಕ್ಷಣಿಂದು ಗೆಳೆಸ್ತುತ್ತಾರೆ. ವಸ್ತುತಃ ಅವುಗಳ ಚಿತ್ತ ಚಂಚಲವಾಗಿರುತ್ತದೆ. ಚಂಚಲವಾಗಿರುವುದು ಇವರ ಚಿತ್ತ : ಆರೋಪ ಮಕ್ಕಳನೇಂಬೆ. ತಿರುಗ ಮುರುಗ ಎಂಬುದು ಇದೇ. ಚಿಕ್ಕ ಮಗುವಿಗೆ ಏಕಾಗ್ರತೆ ಸ್ವಲ್ಪವೂ ಕಳಿಣವಲ್ಲ. ಚಿಕ್ಕಮಕ್ಕಳು ನೂಲುತ್ತಿರುವಾಗ ಧ್ಯಾನಮಗ್ನರಾಗುವುದನ್ನು ಕಂಡು ದೊಡ್ಡವರು ಆಶ್ಚರ್ಯಪಡುತ್ತಾರೆ. ಆಶ್ಚರ್ಯ ಪಡುವಂತಹದೇನೂ ಅದರಲ್ಲಿ ಇಲ್ಲ. ಸತತವೂ ಪ್ರವರ್ಹಿಸುವ ಧಾರೀ ಏಕಾಗ್ರತೆಗೆ ಸಾಧಕವಾಗುತ್ತದೆ. ಆದುದರಿಂದಲೇ ಮಹಾದೇವನ ಹಿಂಡಿಯ ಮೇಲೆ ಆಭಿಷೇಕದ ಧಾರೆಯನ್ನಿರಿಸಿ ಏಕಾಗ್ರತೆಯ ಅಭ್ಯಾಸ ಮಾಡುವುದುಂಟು. ಆಖಂಡವಾಗಿ ಹರಿಯುವ ಹಳ್ಳಿದ ದಂಡಿಯ ಮೇಲೆ ಕುಳಿತರೆ ಚಿತ್ತ ಏಕಾಗ್ರವಾಗುತ್ತದೆ. ಅದರಂತೆಯೇ ನೂಲಿನೆಳೆ ಸತತವೂ ಹೊರಡುತ್ತಿದ್ದರಿ ಮಗುವಿನ ಸಿವುರು ಮನ ಧ್ಯಾನವಶವಾಗುತ್ತದೆ. ಮಕ್ಕಳ ಮೆದುಳೆನಲ್ಲಿ ಶಕ್ತಿ ಅಲ್ಪವಾಗಿ ಇರುವುದರಿಂದ ಅವರ ಧ್ಯಾನ ಬಹಳ ಹೊತ್ತು ಸಿಳ್ಳಿವುದಿಲ್ಲ. ಇದು ಬೇರೆ ವಾತ್ರೆ. ಆದರೆ ಏಕಾಗ್ರತೆ ಅವರಿಗೆ ಸಹಜ. ಎಷ್ಟು ಸಹಜವಾಗಿರುವುದೋ ! ಬಾಯಲ್ಲಿ ಕಲ್ಲುಸಕ್ಕರಿಯ ತುಣು

ಕನ್ನು ಇಡಿ. ಇದೇ ಪ್ರವಂಚವನ್ನೇ ಮರಿತು ಆ ಸವಿಯಲ್ಲಿ ಅವರು ಮೆಯ್ಯಿರೆ ಯುತ್ತಾರೆ. ಕೂಡಲೇ ಅಳ್ವಿದು ಸಿಲ್ಲುತ್ತದೆ. ಮಗು ಅಳತೊಡಿದೊಡನೆ ತಾಯಿ “ಅಲಲಲಲಲ, ಏನು ಅದು! ಕಾವಾ! ಕಾವಾ!” ಎನ್ನುತ್ತಾಳೆ. ಮಗು ತನ್ನ ಎಲ್ಲ ವೃತ್ತಿಗಳೊಡನೆ ಕಾಗೆಯ ಕಡೆ ನೋಡಲಾರಂಭಿಸುತ್ತದೆ. ತನ್ನ ಯತ್ನ ಅದಕ್ಕೆ ಒಡನೆಯೆ ಬರುತ್ತದೆ. ಮಗುವಿಗೆ ಏಕಾಗ್ರತೆ ಸಹಜವಾದುದರಿಂದ ಅದು ಶಿಕ್ಷಣವನ್ನು ಶೀಫ್ರಪೇ ಗ್ರಹಿಸುತ್ತದೆ. ಸಹಜವಾದ ಈ ಏಕಾಗ್ರತೆಗೆ ಅದರ ಚಿತ್ತ ಸಿಮ್ಫಲವಾಗಿರುವುದೇ ಕಾರಣ. ಚಿತ್ತ ಶುದ್ಧಿಯೆ ಏಕಾಗ್ರತೆಯ ಮುಖ್ಯವೂ ಪ್ರತ್ಯಕ್ಷವೂ ಆದ ಸಾಧನ. ಉಳಿದುದೆ ಲಿಪು ಬಾಹ್ಯ ಉಪಜಾರ.

೬೭. ಸವಾರಧಿಯೆಂದರೆ ಮೂಲಸ್ಥಿತಿ, ಇಲ್ಲಿ ಬಾಹ್ಯ ಸಾಧನೆಗಳ ಅಪೇಕ್ಷೆಯಿರದು

ಚಿತ್ತದಲ್ಲಿ ಹಾಸನೆಗಳು ತಾಂಬಿರುವವರೆಗೆ ಬಾಹ್ಯಸಾಧನೆಗಳಿಂದ ಏಕಾಗ್ರತೆ ಬರುವುದು ಹೇಗೆ? ಮುಂಜಾವಿನ ಸಮಯವಿರಬೇಕು, ಕಣ್ಣಗಳೊಳಗಿಂದ ನಿದ್ದೆ ಹೊಗಿರಬೇಕು, ಶಾಚ ಸ್ವಾನ ಹೊಡಲಾದುದು ಮಾರಿದುದರಿಂದ ಚಿತ್ತಕ್ಕೆ ಉತ್ತರ್ವಕ ಉಂಟಾಗಿರಬೇಕು, ಆಸನದಲ್ಲಿ ನೀಟಾಗಿ ಕುಳಿತಿರಬೇಕು. ದೃಷ್ಟಿ ಅಧೋನೀಸ್ತ್ರೋಲಿತವಾಗಿರಬೇಕು, ಧ್ವನಿ ಕ್ಷೋಷುಗ ಶ್ಲಾಷ್ಕಪ್ರಯೋಂದನ್ನು ಗುಣ್ಣಾಂತಿಸುತ್ತಿರಬೇಕು. ಅಥವಾ ಬಂದು ಮೂರ್ತಿಯಾಗಲಿ, ಜಿತ್ರವಾಗಲಿ, ಜ್ಯೋತಿಯಾಗಲಿ, ಜಲಧಾರೆಯಾಗಲಿ ಕಣ್ಣ ಮುಂದೆ ಇರಬೇಕು. ಎಲ್ಲಿಂದಾದ್ದರಿಂದ ಶಾಂತ ಸಂಗೀತದ ಮಧುರ ನಾದ ಕಿವಿಗೆ ಬರುತ್ತಿರಬೇಕು. ಇಷ್ಟೆಲ್ಲ ಇದ್ದರೂ ಎಂಟು ಹತ್ತು ನಿಮಿಷಗಳಿಂದ ಏಕಾಗ್ರತೆ ಲಭಿಸುವುದು! ಬಾಹ್ಯ ಉಪಜಾರಗಳಿಂದಲೇ ಆದು ಬಂದುದರಿಂದ ಶಾಶ್ವತವಾಗಿ ಆದು ಉಳಿವುದು ಹೇಗೆ? ಸವಾರಧಿ ಆಕೃದ ಮೂಲ ಅವಸ್ಥೆಯಾಗಿದ್ದರೆ, ಆದು ಸಹಜವಾಗಿರಬೇಕು. ಅದಕ್ಷೋಷುಗ ಬಾಹ್ಯ ಪ್ರಯೋಂದ ಅವಶ್ಯಕತೆ ಇರಕೂಡದು. ಏನನ್ನೂ ಮಾಡದ್ದರೂ ಆದು ಸಮಗೆ ಲಭಿಸಬೇಕು. ಇಷ್ಟೇ ಅಲ್ಲ. ಇರಬೇಕು. ಉಣ್ಣಿವುಮು, ಇಡಿವುದು, ನೋಡುವುದು, ಕೇಳುವುದು, ಸಡಿವುದು, ಮಾಡುವುದು ಮೊದಲಾದುವು ಕ್ರಿಯೆಗಳಾದುದರಿಂದ ಅವುಗಳಿಗೂ ಸುಗ ಪರಶ್ರಮ ಬೇಕು,

ಪ್ರಯತ್ನವು ಬೇಕು. ಇದು ಸರಿ. ಆದರೆ ಸಮಾಧಿಯೊಂದರೆ ಮೂಲಸ್ಥಿತಿ. ಅದಕ್ಕೆನ್ನೇನುಗ ಬಾಹ್ಯಪ್ರಯತ್ನದ, ಪರಿಶ್ರವದ ಉಪಯೋಗವೇನು?

೬೩. ಚಿತ್ತ ಶುದ್ಧಿಯಾಗಲು ಸಮಾಧಿ ತಾನಾಗಿಯೆ ಬರುತ್ತದೆ

“ಚಿತ್ತ ಶುದ್ಧಿಯಾದ ಬಳಿಕ ಆರು ತಿಂಗಳ ತರುವಾಯಿದಲ್ಲಿ ಸಮಾಧಿ ಪ್ರಾಪ್ತವಾಗುತ್ತದೆ” ಎಂದು ಮಹಾಭಾರತದಲ್ಲಿ ಒಂದು ವಾಕ್ಯವುಂಟು. ವಾಯ್ಸರ ಕಲ್ಪನೆಯುತ್ತಿ ಅವರ ಚಿತ್ತ ಶುದ್ಧಿಯಾದ ಬಳಿಕ ಆವಂಗಿ ಆರು ತಿಂಗಳ ತರುವಾಯಿದಲ್ಲಿ ಸಮಾಧಿ ಲಭಿಸಿತೆಂದು ಆ ವಾಕ್ಯದ ಅರ್ಥ, ಅಷ್ಟೇ. ವಿಚಾರ ಪೂರ್ವಕವಾಗಿ ನೋಡಿದರೆ, ಈ ಆರು ತಿಂಗಳುಗಳ ಆವಧಿಯ ಅವಶ್ಯಕತೆಯೇನು? ಆರು ತಿಂಗಳೊಂದರೆ ಸರಿಯಾಗಿ ಗಳಂ ದಿವಸಗಳೇ? ಗಳೆ ಆಗದೋ? ಇದರ ಅರ್ಥ ಇಷ್ಟೇ, ಚಿತ್ತಶುದ್ಧಿ ಪೂರ್ವವಾಗಿಲ್ಲ. ವಾಯ್ಸರನ್ನು ಕೆದಕಿ ಕೇಳಿದರೆ, “ನನ್ನ ಗೀತೆಯ ಭಾಷೆಯೆ ಯೋಗ್ಯವಾದುದು.” ಎಂದಾರು. ಗೀತೆ ಹೇಳುತ್ತದೆ, “ಚಿತ್ತ ಶುದ್ಧಿಯಾದ ಕ್ಷಮವೇ ಏಕಾಗ್ರತೆ ಲಭಿಸುತ್ತದೆ”. ಎಲ್ಲ ಬಗೆಯ ಪ್ರಯತ್ನಗಳನ್ನು ತೊರೆವುದೇ ಯಾವ ಅವಸ್ಥೆಯ ಸ್ವರೂಪವೇ ಆದು ಸಹಜವಾಗಿ ಸ ಧ್ಯಾನಾಗಬೇಕೆಂದು ಹೇಳುವ ಅವಶ್ಯಕತೆ ಇಲ್ಲ. ನಮ್ಮ ಬಾಳ ಹೇಳಿದ, “ನಾನು ಪ್ರಯತ್ನ ಮಾಡುತ್ತು ದ್ವರ್ಣ ನಿದ್ದೆ ಬರುವುವಿಲ್ಲ.” ನಾನು ಹೇಳಿದೆ, “ಅವನ್ನು, ಪ್ರಯತ್ನ ಮಾಡು ಶ್ರದ್ಧೆ ಎಂತಲೇ ಬರುವುದಿಲ್ಲ. ಪ್ರಯತ್ನವೇ ನಿದ್ದೆಗೆ ಆತ್ಮಕ”. ಪ್ರಯತ್ನವನ್ನು ಬಿಟ್ಟರೆ ನಿದ್ದೆ ತಾನಾಗಿಯೆ ಬರುತ್ತದೆ. ಏಕಾಗ್ರತೆಯದೂ ಹೀಗೆಯೆ. ಎಲ್ಲ ಪ್ರಯತ್ನವನ್ನು ತೊರೆದ ಬಳಿಕನೆ ನಿಜವಾದ ಏಕಾಗ್ರತೆ, ಸಹಜವಾದ ಏಕಾಗ್ರತೆ ಸಾಧಿಸುತ್ತದೆ. ಏಕಾಗ್ರತೆಯು ಸಾಧನಗಳೇ ಚಿತ್ತಕ್ಕ ವಿರೋಧಿಗಳಾಗುತ್ತವೆ. ಸ್ವಲ್ಪ ಸಮಯದ ಏಕಾಗ್ರತೆಯ ತರುವಾಯಿದಲ್ಲಿ ಅದಕ್ಕೆ ಮತ್ತೆ ವ್ಯಗ್ರತೆ ಬರುತ್ತದೆ.

೬೪. ಆದರೂ ತಾತ್ಪೂರ್ವಿಯ ಉಪಾಯಗಳೊಂದು ಬಾಹ್ಯ

ಸಾಧನಗಳು ಉಪೇಕ್ಷಣೀಯ.ವಲ್ಲ

ಆವರೆ ಸಹಜವಾದ ಏಕಾಗ್ರತೆ ಸಾಧ್ಯವಾಗುವವರಿಗೆ ಬಾಹ್ಯ ಸಾಧನಗಳಿಂದ ಏಕಾಗ್ರತೆಯನ್ನು ಅಭ್ಯಸಿಸಬಾರದಂದಿಲ್ಲ. ಸಾಧಕನಿಗೆ ಸಾಧನೆಯ ಕಾರ್ಯದಲ್ಲಿ ಬಾಹ್ಯ ಸಾಧನಗಳ ಉಪಯೋಗವೂ ಆಗಬಲ್ಲುದು. ಆ

ಉದಯೋಗವನ್ನು ಮಾಡಿಕೊಳ್ಳುವುದು ಯೋಗ್ಯನೇ ಸರಿ. ಗೀತೆಯ ಆರನೆಯ ಅಧ್ಯಾತ್ಮದಲ್ಲಿ ಸಾಧಕನ ಉಪಯೋಗಕ್ಕೂ ಮಗ ಸ್ವಲ್ಪದರಲ್ಲಿ ಆ ಸಾಧನಗಳನ್ನು ಹೇಳಲಾಗಿದೆ. ಸಾಧನೆಗೆ ಅತ್ಯಂತ ಅನುಕೂಲವಾದ ವೇಳೆ ನಮಕ. ಅದು ಅಪ್ರತಿಮವಾದ ವೇಳೆ. ಅದು ಸತ್ತಪ್ರಗಣದ ಪ್ರತಿಕ್ರಿಯೆ ಇದ್ದಂತಿರುತ್ತದೆ. ಕತ್ತಲೆ ಹೋಗಿರುತ್ತದೆ, ಪ್ರಕಾಶ ಬಂದಿರುವುದಿಲ್ಲ. ಹಗಲು ರಚೋಗಣವ ಪ್ರತಿನಿಧಿ, ರಾತ್ರಿಯೆಂದರೆ ತಮೋಗಣ, ಸಂಧಿಕಾಲ ಸತ್ತಪ್ರಗಣದ, ಅತ್ಯಂತ ಸಮತ್ವದ, ಪ್ರಕಾಂತತೆಯ ಪ್ರತಿನಿಧಿ. ಅಂತೆಯೇ ಸಂಧ್ಯೇಯ ಉಪಾಸನೆ ಹೇಳಲ್ಪಟ್ಟದೆ. ಆ ವೇಳೆಯ ದೃಶ್ಯ ರಮಣೀಯ, ಸವಿತ್ರ, ಉಮ್ಮೈಧಕ. ಆ ಹೊತ್ತು ಏಕಾಗ್ರತೆಯ ಪ್ರಯೋಗಕ್ಕೆ ಯೋಗ್ಯ. ಚೆಳಗಿನ ವೇಳೆಯನ್ನು ಹೋಗಗೊಟ್ಟರೆ, ಇಡಿಯ ದಿವಸವೇ ವ್ಯಧವಾಗಿ ಹೋಗುತ್ತದೆ. ಆದುದರಿಂದ ಆ ವೇಳೆಯನ್ನು ಧ್ಯಾನಕ್ಕೂ ಮಗ ಉವ ಯೋಗಿಸಿಕೊಳ್ಳುವುದು ನಿಃಸಂಕರ್ಯವಾಗಿಯೂ ಶ್ರೀಯಷ್ಠರ. ಆದರೆ ಚಿತ್ತಕ್ಕೆ ಹೊರಗಿಸಿದ ಆನಿಕೆಯಿತ್ತು ನಿಲ್ಲಿಸುವುದು ಬೇರೆ, ಗೊಡಿಯಾತೆ ಆದು ತಾನಾಗಿಯೆ ನೀಟಾಗಿ ನಿಲ್ಲುವುದು ಬೇರೆ. ಆದುದರಿಂದ ಗೀತೆ ಕೊನೆಯಲ್ಲಿತ್ತ ಎಚ್ಚರಿಕೆ ಯೋಗ್ಯವಾಗಿನೆ. ಚಿತ್ತವು ಶುದ್ಧ ನಿರ್ವಿಕಾರ ವಾದರೆ, ಆದು ತನ್ನ ಬಲದಿಂದವಲೆ ಸ್ವಭಾವಿಕವಾಗಿ ನೀಟಾಗಿ ನಿಲ್ಲುತ್ತದೆ. ಇದೇ ಎಚ್ಚರವನ್ನು ಪತಂಜಲಿಯೂ ಇತ್ತಿದಾನೆ. ಆತನ ಭಾವೇಯಲ್ಲಿ ಹೇಳುವುದಾದರೆ, ಧ್ಯಾನಯೋಗಕ್ಕೆ ಯಮ-ನಿಯಮಗಳ ಆಧಾರ ಬೇಕು. ಯಮ-ನಿಯಮಗಳಿಂದರೆ ಚಿತ್ತಶುದ್ಧಿಯ ಸಾಧನವೇ. ಚಿತ್ತಶುದ್ಧಿಯಾದರೆ, ಪ್ರಸನ್ನತೆ ಲಭಿಸಿದರೆ, ನಿಃಸಂಕರ್ಯವಾಗಿ ಬುದ್ಧಿ ಸ್ಥಿರವಾಗುತ್ತದೆ. ಏಕಾಗ್ರತೆ ಪರ್ವತವಾಗುತ್ತದೆ. “ಪ್ರಸನ್ನ ಚೇತಸೋ ಹ್ಯಾಶು ಬುದ್ಧಿಃ ಪರ್ಯವತಿಷ್ಠತೇ”

೧೦ ನೆಯ ವ್ಯಾಖ್ಯಾನ

೧

ಇ. ಬುದ್ಧಿ ನಾಶನದ ಅರ್ಥ ಕಾರಿತೆಯನ್ನು ಹೇಳುವ ನಿಮಿತ್ತದಿಂದ ಜೀವನದಲ್ಲಿಯ ಸದು ಮೂಲಗಳ ಅವಶಯ.

ಸಂಯುಮದಿಂದ ಪ್ರಸ್ವತ್ತಿ ಪ್ರಾತ್ರವಾಗಿ ಬುದ್ಧಿ ಸ್ಥಿರವಾಗುತ್ತದೆ; ಅಸಂಯುಮದಿಂದ ಚಿತ್ತ ಹೇಳಿಬ್ಬ ಉಟ್ಟಾಗಿ ಬುದ್ಧಿ ನಾಶವಾಗುತ್ತದೆ. ಬುದ್ಧಿಸ್ಕೃಪ್ಯು ಇಲ್ಲದವತಾಗುತ್ತದೆ ಎಂದುನ್ನು ಅನ್ವಯ ವೈತಿರೆಕ ದಿಂದ ಹೇಳಿದುದಾಯ್ತು. ಇಷ್ಟ ಹೇಳಿವ ಒಳಿಕ ಸಂಚಾರದ ಲಾಗತ್ವ ಸಹ ಜವಾಗಿ ಸಿಂಹವಾಗುತ್ತದೆ. ಬುದ್ಧಿ ಸ್ಕೃಪ್ಯು ಇಲ್ಲದಾದರೆ ಹಾಸ್ಯಿಸ್ತೋ? ಈ ಶಂಕೆಗೆ ಉತ್ತರವನ್ನು ‘ಬಂದಿನಾಶಾತ’ ಪ್ರಣಿತಿ ಎಂಬ ವಾಕ್ಯವು ಕೊಟ್ಟಿದೆ. ನಿಜವಾಗಿ ಇಂತಹ ರಂಕೆಯೆ ಕಾಂತಿ ಬಂಡು, ಯಾರಾಂತರೂ ಈ ಶಂಕೆಯನ್ನು ಮುಂದುವ ದಿವರೆ, ಯಾರೂ ಉತ್ತರ ಕೊಡಬಾರದು. ಆದರೆ ಗೀತೆ ಉತ್ತರ ಕೊಟ್ಟಿದೆ; ಅದನ್ನು ಸಂಪೂರ್ಣವಾಗಿ ಸ್ವಷ್ಟಿಗೊಳಿಸಲು ಇನ್ನೊಂದು ಚೊಲ್ಲೀಕವನ್ನು ಹೇಳಿದೆ. ‘ಬಂದಿನಾಶಾತ’ ಪ್ರಣಿತಿ ಎಂಬುದು ಮಾನವಿಗೂ ತಿಳಿಯತಕ್ಕ ವಾತೀ. ಇದಕ್ಕೆ ಹೆಚ್ಚಿನ ಸ್ವಷ್ಟಿಕರಣವೇಕಿ? ಆದರೆ ಇದು ಕೇವಲ ನಿಮಿತ್ತವಾಗಿ ವಾಡಲ್ಪಟ್ಟಿದೆ ಈ ನಿಮಿತ್ತದಿಂದ ಜೀವನದ ಮೂಲಗಳ ನಿರೂಪಣವನ್ನು ಮಾಡಬೇಕಾಗಿದೆ ಅವೆಲ್ಲವೂ ಸ್ಥಿರ ಬುದ್ಧಿಯನ್ನು, ಎಂದರೆ ಸಂಯುಕ್ತನ್ನು. ಆವಂಬಿಸಿ ಎಂಬುದನ್ನು ಬಿಂಬಿಸಬೇಕಾಗಿ ಸರ್ವಾಭಾವನೆ, ಚಿತ್ತದ ಶಾಂತಿ ಆಶ್ಚರ್ಯ ಸುಖ ಜೀವನದ ಲೀಯ ಸಾಂಪರ್ಯಿಕ್ಕದ ಆಶ್ಚರ್ಯಾಯಿ ಮೂಲ್ಯ ಇಂ. ಈ ಮೂರು ಮಾತುಗಳು ಸ್ಥಿರ ಬುದ್ಧಿ ಇಂದ್ರಿಯ ದರೆ ಅವೃತ್ಯವ ಗುತ್ತಿವೆ. ಆದುದರಿಂದ ಸ್ಥಿರಬುದ್ಧಿಯು ಶತಾದರ್ಶವಾದ ಸಂಬಂಧವೂ ಒಂದೇ ಹೆಲಿಯ ಮೂಲ್ಯ ಇಂದ್ರಿಯಿನ ಕುನ್ನಿ, ಇವೆಡೂ ಸ್ವತಂತ್ರ ಮೂಲ್ಯಗಳು. ಸಾರ್ಥಕನವ್ಯಕ್ತಿ ವಿಕಾಸಕೊಂಡು ಸುಗವಪ್ಪೇ ಏಕೆ, ಎಲ್ಲ ಸರೂಪದ ಶ್ರುತಿಗಳ ಸ್ವರ್ಥಕ್ಕೆ ಯೂ ಇವ ಶ್ರೀಂತಹೆಚ್ಚು ಉಪಯುಕ್ತ ಅಥವಾ ಭಿನ್ನವಾದ ಮೂಲ್ಯಗಳನ್ನು ವಿಚಾರ

ಕರು ತೋರಿಸಲು ತಕ್ತರಾಗಿಳಿ. ಇವೆಲ್ಲವು ಚಿಕ್ಕದಾದೊಂದು ಸೂತ್ರದಲ್ಲಿ
ಶೋಣಿಸಲ್ಪಟ್ಟಿದರಿಂದ ನಾನು ಇದನ್ನು ಒಂಜರತ್ತಿ ಎನ್ನುತ್ತಿದೇನೆ.

೬೭. ಸರ್ವಾಧಾರ-ಸಂಯಮ. ಸಂಯಮವಿಲ್ಲದೆ ಬುದ್ಧಿಯಿಲ್ಲ.

ನಾಗ್ನಿ ಬುದ್ಧಿರಯುಕ್ತಸ್ಯ ನಜಾಯುಕ್ತಸ್ಯ ಧಾವನಾ

ನಜಾಭಾವಯತಃ ಶಾಂತಿ ರಜಾಂತಸ್ಯ ಕುರಂ ಸುಖಂ!

ಹೀಗಿದೆ ಆ ಸೂತ್ರವಾಕ್ಯ. ಅದರ ಅರ್ಥ :— ‘ಪ್ರಯುಕ್ತಸಿಗೆ
ಬುದ್ಧಿ ಇಲ್ಲ, ಅಯುಕ್ತಸಿಗೆ ಭಾವನೆಯಿಲ್ಲ. ಭಾವನೆ ಇಲ್ಲದ ಶಾಂತಿಯಿಲ್ಲ.
ಶಾಂತಿಯಿಲ್ಲದೆ ಸುಖವಿಲ್ಲ’ ಇದು ಅಪ್ರಕರಣ ಅರ್ಥ. ಇದು ಸೂತ್ರವೇ ಆಗಿ
ರುಷಿದರಿಂದ ಭಾವ್ಯವಾದಲು ಯೋಗ್ಯವಾಗಿದೆ. ಅಯುಕ್ತಸಿಗೆ ಬುದ್ಧಿ
ಯಿಲ್ಲವೆಂಬುದು ಕಗಿನವರಿಗೆ ಆದ ಮೀಮಾಂಸಯ ಫಲಿತ. ಎಂದರೆ
ಆಸಂಯಮಿಯಾದವನಿಗೆ. ಸಂಯಮದಿಂದ ಬುದ್ಧಿ, ಸಂಯಮವಿರದಿದ್ದರೆ
ಬುದ್ಧಿನಾರೆ. ಈ ಅನ್ವಯ-ಕ್ಷತಿರೇಕ ನಾಯಗಳ ನೈವ್ಯತ್ತಿ ಅದು. ಇದು
ಕೇವಲ ಪ್ರಾಣಾನುವಾದ. “ಅಯುಕ್ತಃ ಶಾಮ ಶಾರೀಣ ಫಲೀಷಕ್ತಃ ಸಿಬಧ್ಯತೇ”. ಅಯುಕ್ತನಾದವನು ಸ್ವೇಚ್ಛರವ್ಯತಿಯಿಂದ ಫಲಾತ್ಮಕ
ಕಿನಲ್ಲಿ ಸಿಕ್ಕಿಬೇಕುತ್ತಾನೆ ಎಂದು ವಿದನೆಯ ಅಧ್ಯಾತ್ಮದಲ್ಲಿ ಹೇಳಲ್ಪಟ್ಟಿದೆ.
ಇದರಿಂದ ಆಯುಕ್ತ ಶಬ್ದದ ಅರ್ಥದ ಮೇಲೆ ಪ್ರಕಾಶ ಬೀಳುತ್ತದೆ. ಅಯು
ಕ್ತನಂದರೆ ಆಸಕ್ತಿ, ಕಾನುಗ್ರಸ್ತ, ಆಕ್ರೋಧಾರ್ಥದಿಂದ ಯುಕ್ತಿರಹಿತ. ಯುಕ್ತಿ
ಎಂದರೆ ಸಂಯಮದ ಯುಕ್ತಿ ಎಂದು ಈ ಮೊದಲೇ ನಾವು ತರಿತಿದ್ದೇವೆ.
ಇದು ಜೀವನದ ಗುಟ್ಟು ಎಂದು ತಿಳಿಯಿರ. ವ್ಯಕ್ತಿಯ ಅಧವಾ ಸಮಾಜದ
ಒಲತ್ತಿ. ಸಂಯಮದತ್ತಲೇ ಆಧವಾ ಸ್ವಚ್ಚಂಡದತ್ತಲೇ ಎಂಬುದು ತಿಳಿದರೆ
ಅದರ ಜೀವನದ ಸ್ವರೂಪ ಗೊತ್ತಾಗುತ್ತದೆ. ಆದುವರಿಂದ ಇದು ಜೀವನ
ಘಳಿಯ ಮೊದಲನೆಯ ಮೂಲ್ಯವೆಂದು ಹೇಳಬಹುದು. ಎರಡನೆಯ ಮೂಲ್ಯ
ಇದರಿಂದ ಉಂಟಾಗುವ ಸ್ಥಿರಬುದ್ಧಿ.

೬೮. ಮುಂದಿನ ಆಧ್ಯಾತ್ಮಾರಾರಿ : ಬುದ್ಧಿಯಿಲ್ಲದೆ ಭಾವನೆ ಇಲ್ಲ.

ಇಲ್ಲಿಯವರಿಗೆ ಈ ಸೂತ್ರದಲ್ಲಿ ಯಾವ ತೊಂದರಿಯೂ ಇಲ್ಲ. ಅದರೆ
ಇನ್ನು ಮಂದೆ ಸೂತ್ರವು ಖಿಂಡಿತವಾಗಂತೆ ತೋರುತ್ತದೆ. ಅಯುಕ್ತಸಿಗೆ
ಬುದ್ಧಿಯಿಲ್ಲ, ಭಾವನೆಯಿಲ್ಲ ಎಂಬ ಭಾವಿ ಮಂದೆ ಈಯೋಗಿಸಲ್ಪಟ್ಟಿದ್ದು.

ಈ ಭಾಷೆ ತ್ವರಿತವಳಿದೆ. ಭಾವನೆ ಜೀವನದ ಮುಖನೆಯ ಮಾರ್ಗಲ್ಯಾವೆಂದು ಹೇಳುವುದು ಗೀತೆಯ ಉದ್ದೇಶ. ಭಾವನೆಯಿಂದ ಶಾಂತಿ, ಶಾಂತಿಯಿಂದ ಸುಖ, ಕೀರೆ ಮುಂದಿನ ವರಮಾ ಮುಖಲ್ಯಾಗಳು ನಿಸ್ವಿಫಲಪ್ರಿಯಾಗಿವೆ. ಭಾವನೆಯಿಲ್ಲದೆ ಶಾಂತಿಯಿಲ್ಲ, ಶಾಂತಿಯಿಲ್ಲದೆ ಸುಖವಿಲ್ಲ ಎಂದು ಹೇಳಬಹಿರಿಂದ ಭಾವನೆಯ ಅವಶ್ಯಕತೆ ಲಕ್ಷ್ಯದಲ್ಲಿ ಬಂತ್ತುದೆ. ಸಂಯುವಾದಿಂದ ಸುಖದನ ಹೀಗಿನ ಸೋಪಾನದಲ್ಲಿ ಸಂಘವು, ಭಾವನೆ, ಶಾಂತಿ, ಸುಖ ಇವು ಸೆಟ್ಟುಲು ಗಳಿಂದು ಹೇಳಲ್ಪಡಿದ್ದೀರ್ಥ. ಆದರೆ ಸದುವೇ ಬುದ್ಧಿ ಎಂಬುದು ಏಕೇ ಬಂಢು? ಬುದ್ಧಿ ಭಾವನೆಗಳಲ್ಲಿ ಯಾವ ಬಗೆಯ ಸಂಭಂಧವೂ ಹೇಳಲ್ಪಡಿಲ್ಲ. ಆದುದಿರಿಂದ ಬುದ್ಧಿ ಅಂತರಾಳದಲ್ಲಿಯೇ ಕಳ್ಳಿತ್ತುದೆ. ಬುದ್ಧಿಯನ್ನು ಒದಗಿಸಿಯೂ ಸಂಯುವಾದ ಅವಶ್ಯಕತೆಯನ್ನು ಸಿದ್ಧಿಸೂಡಬೇಕು ಎಂದರೆ ಈ ಸೂತ್ರದಿಂದ ಸಿದ್ಧಿವಾಗುವಂತಿದೆ. ಆದರೆ ಹಾಗೆ ಅದೇಕ್ಕೆಯಿಲ್ಲ. ಸಂಯುವಾದ ಅವಶ್ಯಕತೆಯೇ ಇದೆ. ಆದರೆ ಆದನ್ನು ಬುದ್ಧಿಯ ಮಾಲಕವಾಗಿ ತೊರೆಸಬೇಕಾಗಿದೆ. ಹೇಗೆ ಸೂರ್ಯಿದರೂ ಈ ವಾಕ್ಯ ಅಪೂರ್ವವೇ ಆಗಿದೆ. ಆದುದರಿಂದ “ನಾಸ್ತಿ ಬುದ್ಧಿರಯುಕ್ತಸ್ಯ ಸಭಾ ಬುದ್ಧಿಸ್ಯ ಭಾವನಾ” ಸಂಯುವಿಲ್ಲದೆ ಬುದ್ಧಿಯಿಲ್ಲ, ಬುದ್ಧಿಯಿಲ್ಲದೆ ಭಾವನೆಯಿಲ್ಲ ಎಂಬ ಪಾಠ ಇಲ್ಲಿ ಇರಬೇಕಾಗಿತ್ತು. ಈಗ ಇದ್ದ ವಾಕ್ಯನನ್ನು ಗೃಹಿತವಾಗಿ ಇಟ್ಟುಕೊಂಡು “ಫಿತನ್ ಗಿಕ್ಕಿಂತಸೀರ್ಯಾ” ಎಂಬ ನಾಶಯಿದಿಂದ ಅದರಲ್ಲ ಈ ಸುಸಂಗತ ಅರ್ಥವನ್ನು ಕಾಣಬೇಕು. ಆದುದರಿಂದ “ನಾಸ್ತಿ ಬುದ್ಧಿರಯುಕ್ತಸ್ಯ ಅತ ಏವ ನಾ ಅಯುಕ್ತಸ್ಯ ಭಾವನಾ” ಎಂದು ‘ಅತಮವ’ ಶಬ್ದಿಂದ ಅಧಾರಿತವಾಗಿ ಇಲ್ಲಿ ಸಾಗಿಸಿಕೊಳ್ಳಬೇಕು. ಒಟ್ಟುಲ್ಲಿ ಹೀಗೆ-“ಸಂಯುವಾದವಿಲ್ಲದೆ ಬುದ್ಧಿಇಲ್ಲ, ಬುದ್ಧಿಯಿಲ್ಲದೆ ಭಾವನೆಯಿಲ್ಲ, ಶಾಂತಿಯಿಲ್ಲದೆ ಸುಖವಿಲ್ಲ”.

೨

ಅಧಾರದಲ್ಲಿಯ ಸ್ವಾರಸ್ಯ : ಬುದ್ಧಿ ಭಾವನೆಗಳು ಬೇರೆ ಬೇರೆ ಅಲ್ಲ. ಪರಿಸಿಸ್ತಿತ ಬುದ್ಧಿಯೇ ಭಾವನೆ.

ಸಂಯುವಾದ ಸುಖದ ವರಗಿನ ಸೋಪಾನವನ್ನು ಹೇಳುತ್ತಿರು ತಾಗ ಸಂಪನ್ಮೂಲವಿನ ವೆಟ್ಟುಲು ಒಂದು ಹೇಗೆ ಬಿಟ್ಟುಹೋಯಿಷು? ಈ ಕಂತಿ

సుట్టుత్తదే. ఇదక్కే అత్తర హగే. భగవంతను ఇల్లి బుద్ధి భావననే గళ అప్పుతప్పన్నె కల్పిసిచెంతిదే. ఈ ఉల్లంఘయల్లి ఎందు వితేష దత్తస్వన విదే. భావనేయిందరే ‘పరినిష్టిత’ బుద్ధి, బుద్ధియ పరిపూతే ఎందు భగవంతన అభిబృయ. ముద్ది పరిపీఠితవాగి ఇదక్కే ఇస్సు విశ్వా రద ఆవక్కెకతే ఇఖ్యదన్ను నరిణివాగులు, అదువే భావనేయిందు కటెయల్లుధుక్కదే.

८३. పరినిష్టితబుద్ధి యాద భావసేయ, అడాజురసేగళు.

ఉలసేలవు వంతుగేళ్లు బుద్ధి ఆక్కంట దృఢవాగిరుక్కదే. ఆగ ఆదక్కే పఱార వంతచబ్బోదుదే ఇఖ్ల. కేండలే మగుయ్యేందు కేళిబో ఇనే ఒనఁ కెప్పుదాయీందు హేళిభిడ్చుక్కేసే, పిచురన్నో మూడు వుదిల్ల. ఇదక్కే భావనేయిన్నుత్తారే. ఇంకట కేలవు భావనేగళు సమాజద హృదయదల్లి నేలిగొండివే. ప్రాచ్రపిచుశిరద ఆవక్కెకతే ఆన క్షుల్లనే ఇఖ్ల. వంవన సమాజ ఆ విషయాలల్లి సాక్షరము సల విచు నమాణి సింఘయ మాపిచోండిరుక్కదే. హండదింద మూడ లాభపూ ఇఖ్లవే? హండవన్ను ఇంకా ఏడిదర ఆప్పియేసు? ఎందు భారతీయ సవాచదల్లి యారన్నాదూ కేళిదరే, ఆదేల్ల నుగ్గి గెంకిల్ల, నీఎవు హేఁపుదున్న తలియల్లి కేరుపుసిల్ల ఎందు ఆనను జేటు క్తునే. నమ్మిపూవంజరు సాహితాదు శ్రయోగ నగాలు ఆ సింఘయ, సూడిదారే. హండవింద లాభ స్వల్ప, యాని బంశ ఎందు కురాసు నల్లి కేళిదే. ఇదు మూలతిశస్తుకారర తక్క తాస్తునాయ్య. ఆదరే బుద్ధి ఒమ్మె పక్కగొండు భావనియాగి కరిణిమిడిరే, తక్కద ఆవక్కెకతే అఖివుసల్ల. అదు ఆగ స్ఫుయింసత్యవాగిరుక్కదే.

८४. ప్రగత సవాచదల్లి ఇంకట అనేళ భావనేగళు నేలిగొండిరుక్కవే. అదరిందలే సవాచదల్లి తాంకి నేలసిరుక్కదే.

బుద్ధిపూవంవాగి మాపిద ప్రయోగగల పరిణామాగి యావ భావనేగళు సవాచదల్లి ప్రతిష్టితవాగిదుక్కపోయిందు. ఆప్ప

ಸಾಮಾಜಿಕ ಪ್ರಗತಿಯ ದೊಡ್ಡತಕಗಳಾಗುತ್ತವೆ. ಯಾದ್ದರಲ್ಲಿ ಅನೇಕ ಜನ ಕೊಲ್ಲಲ್ಪಡುತ್ತಾರೆ. ಅವರ ಮಾಂಸವನ್ನು ತಿನ್ನಬಾರದೀಕೆ? ಅವರು ಗಟ್ಟಿಮುಟ್ಟಾಗಿರುತ್ತಾರೆ. ಬೇನೆ ಬೇಸರಿಕೆ ಬಂದು ಅವರು ಸತ್ತಿಲ್ಲ. ಈಸ್ತ್ರೀ ದೃಷ್ಟಿಯಿಂದ ಅವರ ವಾಂಸವು ತಿನ್ನಲು ಯೋಗ್ಯವಲ್ಲವೆಂದ್ರಭ್ಯಾ. ಮನುಷ್ಯನ ಮಾಂಸ ಮನುಷ್ಯನಿಗೆ ಬೇಗನೆ ಅರಗುತ್ತದೆಂದು ಸ್ವೇಧ ಶಾಸ್ತ್ರಗಳು ನಿರ್ಣಯಕ್ಕೆ ಬಂದು ಸಂಭವವಿದೆ. ಬೇರೆ ವಾನೆಗಳಂತೆ ಮನುಷ್ಯರನ್ನು ತಿಂದರೆ ಇವೊಂದು ಇನ್ನುದೂ ಕೊರತೆಯೂ ಆಗಿ. ಕೊಳಲ್ಲಲ್ಪಟ್ಟಿರನ್ನು ತಿನ್ನಬಹುದಂದು ನಿರ್ಣಯವಾದರೆ, ಯಾದ್ದರಲ್ಲಿ ಮನುಷ್ಯರನ್ನು ಕೊಳಲ್ಲಲು ಯೋಧರಿಗೆ ಉತ್ತಮತವೂ ಬರಬಹುದು. ಆದರೆ ಇವೆಲ್ಲವೂ ಇದ್ದರೂ, ಮನುಷ್ಯರನ್ನು ತಿನ್ನಬೂದೆಂದು ಒಮ್ಮೆ ನಿಶ್ಚಯವಾಗಿದೆ. ಇದಕ್ಕೆ ಶಾರಣವೆಂದರೆ, ಭಾವನೆಯೇ ಹಾಗಾಗಿದೆ. ಆ ಭಾವನೆಯು ಹಿಂದ ಅನಿಭವ ಸಿದ್ಧವಾದ ಬುದ್ಧಿಯಿದೆ. ಮನುಷ್ಯ ಮನುಷ್ಯನನ್ನು ಕೊಳಲ್ಲವುದೂ ಕೆಟ್ಟಿದೇ ಹೀಗಿರಲು ಮನುಷ್ಯ ಮನುಷ್ಯನನ್ನು ತಿನ್ನಬಹುದೆಂದರೆ ಹೆಚ್ಚಿನ ಅನಧಿಕ ಸಂಭವಿಸುತ್ತದೆ. ಸಮಾಜದ ಪತನಕ್ಕೆ ಎಲ್ಲಾಯಿಲ್ಲಿಯೂ ಈ ಮಾತ್ರ ಮನುಷ್ಯನ ಚಿತ್ತದಲ್ಲಿ ಆಳವಾಗ ನೇರಿದೆ. ಯುಕ್ತಿವಾದಕ್ಕೆ ಈ ವಿಷಯದಲ್ಲಿ ಆಸ್ತಿದವೇ ಇಲ್ಲ. ಸದ್ಬುಧನೆಗೆ ಇದು ಒಳ್ಳೆ ಉದಾಹರಣೆ. ಈ ಬಗೆಯು ಅನೇಕ ವಿಧ ಉನ್ನತ ಭಾವನೆಗಳು ಯಾವ ಸಮಾಜದಲ್ಲಿ ನೆಲಿಸಿವೆಯೋ ಆ ಸಮಾಜ ಶಾಂತಿನುಯಾಗಿರುತ್ತದೆ. ಯಾವ ಸಮಾಜದ ವಿಷಯಕ್ಕೆ ಮುಗಿವುದೇ ಇಲ್ಲವೂ, ಯಾವಾಗಲೂ ಪ್ರತಿಯೊಂದು ವಿಷಯದಲ್ಲಿ ಸಂದೇಹ, ಅನಿರ್ಣಯ ಇರುತ್ತದೋ, ಬುದ್ಧಿ ಪರಿಸಿಹಿತವಾಗುವುದಿಲ್ಲವೋ. ಆ ಸಮಾಜದಲ್ಲಿ ಯಾವಾಗಲೂ ಅಶಾಂತಿಯೇ ಇರುತ್ತದೆ.

೧೧೧. ಆದರೆ ಸಮಾಜದಲ್ಲಿ ನೆಲಿಸಿದ ಭಾವನೆಗಳೆಲ್ಲವೂ ಬುದ್ಧಿಯುಕ್ತವೇ ಆಗಿರುತ್ತವೆಂದೂ ಹೇಳಲಾಗಿದು. ಆದುದರಿಂದ ಭಾವನೆಯ ಕುಶಲ ಸಂಶೋಧನದ ಅವಶ್ಯಕತೆ

ಇತಿಹಾಸದ ಅನುಭವದಿಂದ ಕೆಲವು ಭಾವನೆಗಳು ಸಮಾಜದಲ್ಲಿ ಸ್ಥಿರಗೊಂಡಿರುತ್ತವೆ. ಅವಗಳಿಂದಲೇ ಸಾಮಾಜಿಕ ಜೀವನ ಸುವ್ಯವಸ್ಥಿತವಾಗಿ ರುತ್ತದೆ. ಸಮಾಜದಲ್ಲಿ ಸಮಾಜಕ ಉಳಿಯುತ್ತದೆ. ಆದರೆ ಎಲ್ಲ ಭಾವನೆ

గాళూ బుద్ధియుక్తవాగిరుత్తవే ఎన్నాలాగద). ఆన్నగళ మేలే బుద్ధియు ప్రకాశవన్ను కేడికి తవన్ను పరిష్కసబేచు. భావనేయి యావా అంతద బుద్ధదల్లి బిద్ధి తోఱుక్కదొఱి ఆ అంతవన్ను ఇట్టుకొల్పు బేచు ఇబుద్ధియు అంతవన్ను తెగిదొగియబేచు. ఆదరి భావనే యన్నె సమసిలనాగి కిత్తుగెయబారదు. ఆదన్ను రుధిగొలిగి వికాసగొలిసబేచు. ఇల్లదిద్దరి సమాజదల్లి స్థిరవాద మూల్యగళు యావువు ఉణియవు, సమాజద సమాజాకవన్ను కాయ్యు కొల్పులు బారదు; ఆతాంతియూ ఆనవస్థీయూ ఎల్లేల్లియూ ఉంటాగుత్తది. కేలవు శామాజిక సదా-భావనగళ ఉదాహరణగళన్ను మేడిడిఎ. ఇన్ను కేలవన్ను సోఱువ, ఆగ ఈ విషయ స్పృష్టవాగుత్తది.

१०७. సంకేరిథ్య భావనేయి ఒందు ఉదాహరణి :

సాంసారిక నివృత్తి

భావనేయింద నమ్మి సమాజ మాంసాకూరవన్ను గోణవాగి ఎణముత్తది. ఆదర పరిణామవాగి కేలవు జాతిగళు వాంసాకూరవన్ను ప్రణామవాగి బిట్టివే. ముందే ఈ జాతిగళు తావు ఉచ్ఛవాదువేందు తిలియతేడగిదవు. ఇష్టక్షేరి సిల్లలిభు. కేలవు జాతిగళన్ను ఆస్పత్కయేందూ ఎణిశలు ఆరంభించదవు. ఈ ఉచ్ఛ్వ-నీచ భేదదల్లి బేర కేలవు మాతూ కూడిరటముదు; ఆదరణ కేలవు జాతిగళల్లయవ మాంస విషయద వచ్చుభావనేయ భాగ ఆదరల్లి సైక్షయవాగియూ ఇద. ఈ భావనే యోగ్యవాగిద. ఆదరి ఆదర అనుంంగదింద బంద ఉచ్ఛ్వ-నీచ భేదవన్ను బిట్టేరి ఆదన్ను సంగ్రహిసబేచు, పరిశ్రేష్టి మాడచేచు.

१०८. ఇన్నొందు ఉదాహరణి:- ఆన్నదానద

విషయదల్లిరువ శ్రద్ధ

ఇంతహదే ఇన్నొందు భావనే నమ్మి సమాజదల్లి ఆన్నదాన శ్యారువ మహత్త్వ. ఎల్ల దానగళల్లి ఆన్నదాన శ్రేష్ఠవేందూ నిషోధనేందూ తిలియల్పట్టది. సమాజదల్లి ఈ భావనేయన్ను

ವಿನಿಯೋಗ ಮಾಡುವಾಗ ಆದಕ್ಕೆ ಇಂದು ವೀಕ್ಷಣೆ ಅನ್ವಯವನ್ನು ಸ್ವರೂಪಿಸಿ ಒಂದೊದಗಿದೆ. ಆದರೆ ಆದರ ಮೂಲದಲ್ಲಿರುವ ಸದಂತವನ್ನು ತೀಗಿದೊಗೆ ಶೈದು ತಷ್ಣವಾಗಬಾರದು. ಆದನ್ನು ಸರಿಗೊಳಿಸಿ ಕರಿಪ್ಪೋಣಿಕೆಬೇಕು. ಅನ್ನದಾನ ಶ್ರೀಪತಿ ವೆಂದು ಗೃಹಿಸಿದುದರಲ್ಲಿ ಹಸಿದ ಮನುಷ್ಯನಿಗೆ ಪ್ರತಿಯೋ ಬ್ಧಿನಿಗೂ ಭೇದಿಜನದ ಆಧಿಕಾರವಿದೆ ಎಂಬ ಕಲ್ಪನೆ ಇದೆ. ಹಸಿದವನಿಗೆ ಅನ್ನ ನೀಡುವುದು ಸಮಾಜದ ಕರ್ತವ್ಯ. ಅನ್ನದಾನ ಮನುಷ್ಯನಿಗೆ ನೇಡ ವಾಗಿ ಸೇರುತ್ತದೆ. ಎರಡನೆಯ ಬಗೆಯಿಂದ ಸಾಹಾರ್ಯ ಮುಟ್ಟಿಸಲು ಬೇರೆ ಮಧ್ಯಸ್ಥರು ಅಡ್ಡ ಬರುತ್ತಾರೆ. ಹೊಟ್ಟಿ ತುಂಬಿದವನಿಗೆ ಒತ್ತಾಯದಿಂದ ಉಳಿಸಲಾಗದು. ಅನ್ನದಾನದ ಅತಿರೋವಾಗಕೂಡದು. ಆದರಿಂದ ಆಲ ಸ್ಯಕ್ಕೆ ಉತ್ತೀಜನ ದೊರೆಯಕೂಡದು. ಇದನ್ನು ಮರೆಯಲಾಗದು. ಮೂಲ ಫಾವನೆಯನ್ನು ಇಟ್ಟಿಕೊಂಡು ವಿನಿಯೋಗದ ಹಾದ್ಯತಿಯಲ್ಲಿ ಇನ್ನಾವಾದ ಸುಧಾರಣೆ ಮಾಡಬೇಕು. ಬುದ್ಧಿಯ ಕಾಶದಲ್ಲಿ ಭಾವನೆಯ ಮುದ್ರಿಕರಣ ಮಾಡುವ ಈ ಸಾಮಾಜಿಕ ದರ್ಶನ ಇಲ್ಲಿ ಮೊರಯುತ್ತದೆ.

೧೦೭. ಸ್ವಿತಪ್ರಕಾಶಿಯ ಶಳಹದಿಯ ಮೇಲೆಯ ನಿಂತಿರುವ ಭಾವನೆ ಕಾಂತಿದಾಯಿ

ರಾಷ್ಟ್ರದಲ್ಲಿ ವಿಧವಿಧದ ಭಾವನೆಗಳು ಇದ್ದೀ ಇರುತ್ತವೆ. ಆಕ್ಷಣಿಯಾಗಿದ್ದರೆ ರಾಷ್ಟ್ರದಲ್ಲಿ ಕಾಂತಿ ನಲಿದಾಧುತ್ತದೆ. ಎರಡು ವಾಗಿಗೆ ದಿದ್ದರೆ ಅಕಾಂತಿ ಹಬ್ಬಿತ್ತದೆ. ಆದರೆ ಅಕಾಂತಿಯಿಂದ ಯಾರಿಗೂ ಸುಖವಿಲ್ಲ. ಆದುದಿಂದ ಕಾಂತಿಗೊಸುಗ ಬಗೆಗಬ್ಬು ಶ್ವರ್ತಿಮು, ಹಂಸ ಉಪಾಯಗಳೂ ಯೋಜಿಸಲ್ಪಡುತ್ತವೆ. ಈಗ ಇರುವುದು ಕೇಗೆಯಿ. ಸಮಾಜದಲ್ಲಿ ಸ್ವಾಭಾವಿಕವಾಗಿ ಕಾಂತಿ ಇಲ್ಲಿಯಬೇಕಾಗಿದ್ದರೆ, ಒಂದೇ ಒಂದು ಉಪಾಯವಿವೆ. ಶುದ್ಧ ಭಾವನೆಗಳನ್ನು ಉಳಿಸಿಕೊಂಡು ಅವನ್ನು ವಿಕಾಸಗೊಳಿಸುವುದು ಮತ್ತು ಅಶುದ್ಧ ಭಾವನೆಗಳನ್ನು ತೀಗಿದೊಗೆವುದು; ಇದೇ ಆ ಉಪಾಯ. ಆಸದ್ದ—ಭಾವನೆಗಳು ಯಾವುವು, ಸದ್ದ—ಭಾವನೆಗಳು ಯಾವುವು ಎಂಬುದನ್ನು ಹೇಳುವ ಹೊಣಿ ಸ್ವಿತಪ್ರಕಾಶಿನಾದು. ಏಕೆಂದರೆ ಆಕಣ ಬುದ್ಧಿಯು ಸ್ಥಿರವು ತಟಿಸ್ಥಿವು ಆಗಿರುವುದರಿಂದ ಸತ್ಯ—ಆಸತ್ಯ ಭಾವನೆಗಳನ್ನು ಆಕಣೇ ಸರಿಯಾಗಿ ಪರಿಸ್ಥಿಸಬ್ಬಾಗಿ, ಭಾವನೆಗಳಲ್ಲಿ ಕಲೆ,

సంగీర్, సౌందర్యాద కల్పనే, మనో-వినోదద శాధనేగళు, ధామిఫ ఖల్పువ, పూజేయ విధిగళు మోదలాద ఎల్ల విషయగళూ బరుత్తవే. రాష్ట్రద జీవన వికాసకోవ్యేసుగ ఈ ఎల్ల విభాగ గల్లల్లియా యోగ్య వికాసవాగున్నదు ఆవ్యాఖ. ఈ విషయదల్లి ఆభ్యద సభద కల్పనేగళు రాష్ట్రదల్లి మోధవాగిద్దరే, ఆ రాష్ట్రకై అధోగతి తప్పిదుదల్ల. అల్లి ఆవ్యవస్థ తుంబుత్తదే. ఆదుదరిందే ఈ ఎల్ల వస్తుగళు స్తురబుద్ధియ తళహెదియ మేలే సిల్లబేఁకు. స్తురబుద్ధియీందర శాస్త్రీయ బుద్ధి. అదరల్లి ఆత్మజ్ఞాన, శరీర విజ్ఞాన. స్వస్తు, విజ్ఞాన, స్వస్తువదాధ్య-విజ్ఞాన, గణిత, చింతన-శాస్త్ర మోదలాదువేల్లవు సేరివే. ఇంతచ స్తురబుద్ధియ శాస్త్రీయ వాద తళహెదియ నేలే సావాజిక భావనేగళు సింతిడ్లరి శాంతి తానాగియే నలిదాడుత్తదే. అదర స్తువసేగోసుగ కృత్రమ బుఝాయగళన్న వూడబేఁకాదుదల్ల. ఇంతచ సమాజ ఆంసక వాగిరుత్తదే. ఎట్ల రాష్ట్రీయ విధానపూ వితిన్న బగేయదు. శాంతి అదర స్తుభాసిక లక్ష్మణ.

ఱంఱ. ఆదుదరింద స్తుతప్రజ్ఞన నేత్యత్వవన్న స్తుతచరిషబేఁకు.

ఆదశోసుగ మాగ్రాదరశసద హోణయన్న స్తుతప్రజ్ఞ వ్యక్తిగే ఒప్పుపువక్కు, బుద్ధి సమాజదల్లి బందిరబేఁకు. యావ సమాజద జనరిగి ఇష్టు బుద్ధి బందిల్లనో అథవా సాయికచు స్తుతప్రజ్ఞనిగే ఆదన్న కొట్టిల్లనో, అల్లి మాగ్రాదరశసద కాయి అస్తిరప్రజ్ఞనాద ముందాలిన పాలిగి బదుత్తదే. స్తుతప్రజ్ఞను మాగ్రాదరశసదన్న శ్చేశోందిరువాగ సానూజి సీతియ తాంహది సంయువాగిరుత్తదే. విజ్ఞానదింద జీవనద యథాధసక్య తోధిసల్పట్టు సమాజదల్లి అదర ప్రభార నడయుత్తదే కలే ఎందరే హైదరయ వికాసద భాగవు విజ్ఞానద తళహెదియ మేలే సిల్లిసల్పట్టు, సమాజద సమాజవన్న కాయువ సమాజవిధాన నిమిషసల్పట్టుత్తదే కీర్కాగి సమాజదల్లి శాశ్వత శాంతియూ సమాధానపూ నేలసుత్తవే.

గానసేయు వాళ్ళిఖ్యాన

८

ఱంక. ఇన్నెష్ట్ భావనాకబ్దద వివేజనె

భావనాకబ్దద ఆఫెనెన్నె ఇన్నెష్ట్ వివేచిశువ వ్యేద్యకాస్త్రదల్లి భావనాకబ్దక్కు తిక్కువుదు, అర్పుదు, పుట కొడువుదు ఎందు ఆఫె. హోమియోథెరియల్లి ఛైసఫగలన్ను ఆరెవుదుంటు. మదఫసెదింద అవ్వగళ రక్కి హెచ్జ్చత్తదే, అవుగల గుణవాఫసెనవాగుత్తదే. బుద్ధి యన్ను ఆరయుత్తీద్దర. ఆదర రక్కి చేళయుత్తదే. ఆదే భావనే యాగుత్తదే. స్క్రితప్రజ్ఞన బుద్ధి పరణక్తవాగిరువుదరింద ఆతన జీవనవల్ల భావనేయు ఉరుత్తదే. ఆతన జీవనవు భావనేయింద ప్రిప్పెన్నెకవాగి తుంబిరుత్తదే. బుద్ధు భావనేజట్టు ఇన్ను ఒండు భీదవుంటు. బుద్ధు కేవల చిత్తయన్ను తొరిశుత్తదే. భావనే దితీయన్ను తొరిసుత్తదే, కాయుఫసింహ వగాదుత్తదే. బుద్ధి కాయుఫస్తమవుపూ కాయుకారియూ ఆదర అదు భావనేయాగుత్తదే. బుద్ధి భావనేయాగాలు ఆదన్ను ఆరయబేకాగుత్తదే. ‘శవా భూతాంకరాక్తానం’ ఎంబుదు స్క్రితప్రజ్ఞనల్లి ఒందు తక్షచోస బుద్ధియ్యు, ఆలవాగి సేలసిద భావనే. ఆదుదరింద ఆక ఆమిల సమాజద విషయదల్లి వాత్సల్యమయనాగారుత్తానే. తాయిగి మగువిన పశయదల్లి ఇరువ వాత్సల్యదంతీ ఆతనిగిరువ వాత్సల్యపూ స్వాభాంక. ఆదుదరింద సమాజద సేవే ఆతనింద స్వాభావికవాగి ఆగుత్తదే. స్క్రితప్రజ్ఞన జీవన బుద్ధుసుయవాగుత్తదే. హేగిరలు ఆతన జీవనదల్లి భావనేగి సాఫన హేగి ఎంబ కంకే బరలు కారణ విభి. ఏకేందరీ, స్క్రితవాగిరువ బుద్ధియే భావనే. స్క్రితప్రజ్ఞన జీవన బుద్ధిమయ, ఆదుదరిందలే భావనామం.

ఎండ. బుద్ధిప్రధానె విరుద్ధ భావనాప్రధానె ఎంబీఎ భేద సితప్రజ్ఞ నల్లి కోరదు

ఆదరే ఇంతహ తంచే మనస్సినల్లి బరలు కారణిచె. నావు ఈగ అనేక సల భావనేయాన్న, బుద్ధియి విరుద్ధాధిదల్లి ఖచయోగి శుత్రేవే, బుద్ధియోజనే ఆదర తుఱనే వాచుత్తేనే. ఇవను భావనా ప్రధానె, అవను బుద్ధిప్రధానె ఎంబ భాషేయాన్న ఇత్తత్త లాగి నావే బలసుత్తేవే. హిగే సుకివాగ ఒబ్బునల్లి భావనే హేచ్చ్చు-బుద్ధి శడినే, ఇనొబ్బునల్లి బుద్ధి హేచ్చ్చు-భావనే కడినే ఎందు నమ్మ మనస్సినల్లియత్తుడే. ఇల్లి భావనాప్రధానె కబ్బడ ఆధ్య నిరంకుశమన, మనద వేలే బుద్ధియి ఆకుక ఇల్లచిరువుదు ఎంత. ఇల్లి భావనాతప్ప మనవన్న అనుపాట్టిరుత్తాడే. ఆదరే గీతియి భావనే మనద వికారపల్లి; ర్ఘృదయివ గుళ. వస్తుతః గీతి ర్ఘృదయి బుద్ధి ఎందు భేద వాడదు. ఆదరే బుద్ధియి ఒళించగిన సాఫ్త ర్ఘృదయి ఎందు అదు ఎణిసుత్తాడే. “ ర్ఘృది సమస్య అధిక్షితము, ఈక్కరః సమాభూతానాం ర్ఘృద్యేతోఽమున తిస్యతి ” మౌదలాద వాక్యగళల్లి ర్ఘృదయివేందరే బుద్ధియి ఒలించ భాగ ఎందు ఆధ్యవిచె. ఇవను భావనాప్రధానె ఎందు నావు హేఇవాగ పస్తుతః అవను వికారప్రధాననేందు హేఇవుచు నమ్మ ఉద్దేశ. భావనేయ మేలి బుద్ధియి సత్తే నడియదిద్దుడై ఆ భావనేయి వికార. ఇంతహ భావనే గీతిగి ఇష్టవిల్లి. కాగియే ఇవను బుద్ధిప్రధాననేందు హేఇవాగ అవనల్లి ఆంతఃఅరణిద జీలి, కేవల తస్ఫుచ్ఛియాన్న ఒలింకొండిదానే ఎందు హేఇవుచు నమ్మ ఉద్దేశ. ఆదరే సితప్రజ్ఞ న సిఫ్ఫి కీర చేరే. ఆత తన్న బుద్ధియాన్న ర్ఘృదయస్కే ఒప్పిసిదానే. బుద్ధియాన్న ఆరెదు ఆరెదు అదన్న భావనేయాగి రాపాంతరగేణిసిదవన బుద్ధి ర్ఘృదయిదల్లి బెరీకుహోంతాయ్య. ఆవన బుద్ధి భావనేగళు ఒందరోడనేందు వికరసవామవ.

೧೦೫. ಬುದ್ಧಿಯನ್ನು ಭಾವನೆಯಲ್ಲಿ ಪರಿಣತವಾಗಿಸಲು

ಉಪಾಯಗಳು: ಜಪ, ಧ್ಯಾನ, ಆಚರಣೆ

ಬುದ್ಧಿಯನ್ನು ಭಾವನೆಯಾಗಿ ರೂಪಾಂಶರೀಗೊಳಿಸುವ ಪ್ರಯೋಗ ವನ್ನು ಕುರಿತು ಸಾಮಾನ್ಯವಾಗಿ ನಿಚಾರ ಮಾಡಿದೆವೆ. ಇನ್ನು ಕೆಲವೈ ವಿಶೇಷ ಶಾಸ್ತ್ರೀಯ ಪ್ರಯೋಗಗಳನ್ನು ಕುರಿತು ನಿಚಾರ ಮಾಡಬೇಕಾಗಿದೆ. ಇವುಗಳಲ್ಲಿ ಮೊದಲನೆಯ ಪ್ರಯೋಗ ಜಪ. ಜಪವೆಂದರೆ ಕೇವಲ ವಾಸೇ ಯಿಂದ ಉಚ್ಛಾರ ಮಾಡುವುದಿಲ್ಲ. ಮನದಲ್ಲಿಯೂ ಅದೇ ನಿಚಾರ ಜಾಗ್ರತ್ತ ವರಬೇಕು. ಈ ಕಾರ್ಯವೇಲ್ಲ ವಾಣಿಯ ಶಾಖಾಯ್ದು ದೊರೆಯುತ್ತದೆ. ಇವನ್ನು ಮನನವನ್ನಾರಹಿಸಿದೆ ಕ್ರಿಯೆ; ಆದರೆ ಮನನವಲ್ಲ. ಮನನ ಸಿಂಹರು ಕೊಳ್ಳುತ್ತಿರು. ಜಪದಲ್ಲಿ ಮೊದಲೇ ಆದ ಸಿಂಹರುವನ್ನು ದೃಢಪಡಿಸುವುದು. ಇ ಕಾರ್ಯ ವಾಣಿಯಾದಾಗುತ್ತದೆ. ಹೀಗೆ ಒಡುಕ್ಕು ಮನನಕ್ಕೂ ಭೇದವಿದೆ. ಇಮೊಂದು ಭೇದವನ್ನು ಬಿಟ್ಟಿರು ಎರಡೂ ಕ್ರಿಯೆ ಒಂದೇ. ಎರಡನೆಯ ಪ್ರಯೋಗ ಧ್ಯಾನ. ಧ್ಯಾನವೆಂದರೆ ನಿಚಾರದೊಡನೆ ತನ್ನಿಯತೆ, ಅದಕ್ಕೆ ಇನ್ನಿಂದಿಲ್ಲವಾದ ಉಪಾಸನೆ. ಮೂರನೆಯ ಪ್ರಯೋಗ ಆಚರಣೆ; ನಿಚಾರಕ್ಕೆ ಅಡುಕೊಲ್ಲಬಾದ ಎಲ್ಲ ಜೀವನದ ರಚನೆ. ಆದರ ಸ್ಥಾರೂಪ ಹೀಗೆ: (೧) ಜನ (೨) ಧ್ಯಾನ (೩) ಆಚರಣೆ. ಈ ಮೂರು ಪ್ರಯೋಗಗಳಿಂದ ಬುದ್ಧಿಯಾಂಶರ ಗೊಂತು ಭಾವನೆಯನ್ನಾಗುತ್ತದೆ.

೧೦೬. ಭಾವನೆಯೆಂದರೆ ಭಕ್ತಿಯೆಂದೂ ಆಧ್ಯಾತ್ಮಿಕ ಭಕ್ತಿಯಿಲ್ಲದೆ

ತಾಂತ್ರಿಯಿಲ್ಲ, ತಾಂತ್ರಿಯಿಲ್ಲದೆ ಸುಖವಿಲ್ಲ

ಈ ಹಿನ್ನಯದ ನಿಚಾರವನ್ನು ಇನ್ನೊಂದು ನೃಷ್ಟಿಯಿಂದ ಮಾಡಬಹುದು. ಸ್ಥಿತಪ್ರಜ್ಞ, ಲಕ್ಷಣಗಳಲ್ಲಿಯ ಬುದ್ಧಿ ಆತ್ಮನಿವ್ಯಾಬುದ್ಧಿ. ಆತ್ಮಜ್ಞಾನ ಪರಿಪೂರ್ವವಾದರೆ ಅದು ಭಕ್ತಿಯಾಗುತ್ತದೆ. ಆದುದರಿಂದ ಇಲ್ಲಿ ಭಾವನಾ ಶಬ್ದಕ್ಕೆ ಭಕ್ತಿಯೆಂದೂ ಆಧ್ಯಾತ್ಮಿಕಾಂಶ ಹೇಳಬಹುದು. ಚೋಧಕ್ಕೆ ಪ್ರೇಮದ ರೂಪ ಬರುವುದೆಂದರೆ ಜ್ಞಾನಕ್ಕೆ ಭಕ್ತಿಯ ರೂಪ ಬರುವುದೆಂದು ಆಧ್ಯಾತ್ಮಿಕ. ಚೋಧವು ಸ್ವಿರವಾಯ್ದಂದದೆ, ಅದು ಬಹು ಪ್ರಿಯವಾಗುತ್ತದೆ. ನಿತ್ಯ ನಿರಂತರವೂ ಅದರಲ್ಲಿಯೇ ಮನವು ರಮಿಸಬೇಡಗುತ್ತದೆ. ಹೀಗಾಗ್ಯೇ ಪ್ರೇಮವಾಗುತ್ತದೆ. ಅದುದರಿಂದ ಭಾವನೆಯ ಆಧ್ಯಾತ್ಮಿಕ

ವನ್ನು ಭಕ್ತಿಯಂದು ಮಾಡಬಹುದು. ಸ್ತೇಮವಿಲ್ಲದೆ ಅಥವಾ ಭಕ್ತಿಯಲ್ಲದೆ ಶಾಂತಿಯಲ್ಲ ಎಂಬುದು ಆಗ ಗೊತ್ತಾಗುತ್ತದೆ. ಚೋಧಣೆ ಅಕ್ಯಂತ ಸ್ತ್ರಿಯವಾದಾಗ ಮನವು ಅದರಶ್ರೀಯೆ ಲೀನವಾಗುತ್ತದೆ. ಬಳಿಕೆ ಅಶಾಂತಿಯು ಸೃಜನಾಗುವುದಿಲ್ಲ. ಮರನ ಬೇರಿಗೆ ನೀರು ಒಂದೇಸವನೆ ದೊರಿತರೆ. ತದು ಯಾವಾಗಲೂ ಜೀವಕಚೀಯಿಂದ ತುಂಬಿರುತ್ತದೆ. ತದ ರಂತಿಯೆ ಅಂತರ್ವಾಸಮಾದಲ್ಲಿ ಚೋಧಿವ ಸೆಲೆ ಹರಿಯುತ್ತಿದ್ದರೆ, ಅದಕ್ಕೆ ಪ್ರೇಮಿದ ರೂಪ ಒಂಬದ್ದರೆ. ಸತತವೂ ಪ್ರೇಮರಕ ದೊರಿಯುತ್ತಿದ್ದರೆ ಜೀವನ ಸಾಧಾಗಲೂ ಪ್ರಫುಲ್ಲವಾಗಿರುತ್ತದೆ. ಅವತ್ತಿಗಳು ಬಂದರೇ ಅವು ಸಂಪತ್ತಿನ ರೂಪವನ್ನು ತಳಿಯುತ್ತಿನೆ. ಅವುಗಳಿಂದ ಶಾಂತಿ ಬೆಳಿಯುತ್ತದೆ. ಹೀಗೆ ಚೋಧ ಭಕ್ತಿಗಳ ಸಂಬಂಧ ಅಭೇದ್ಯವಾಗಿದೆ. ಚೋಧ ವಿಳಿದೆ ಭಕ್ತಿಯಲ್ಲ. ಭಕ್ತಿಯಲ್ಲವೇ ಶಾಂತಿ ಇಲ್ಲ, ಶಾಂತಿಯಲ್ಲದೆ ಸುಖವಿಲ್ಲ. ಗಂಗ ಅದರೆ ಸುಖವೆಂದರೆ ಮನದ ಸುಖವಲ್ಲ. ಮನವ ಸುಖ ಬೇರಿ ಮನಸ್ಯನ ಸುಖರಾಖಾ ಬೇರಿ. ಮನಕ್ಕೆ ಸುಖದುಃಖವಾದರೆ ಮನಸ್ಯನಿಗೆ ಆಗಲೇಬೇಕೆಂದಿಲ್ಲ. ಇಂದು ಇವೆಂದು ಜನ ದೇಶಕ್ಕೊಂತೇ ಸುಗ ನಾನಿಸಿಕ ದುಃಖನ್ನು ಸಹಿಸುತ್ತಾರೆ. ಅದರಿಂದ ಮನಕ್ಕೆ ಕಷ್ಟವಾಗುತ್ತಿದ್ದರೂ ಆವರಿಗೆ ಸುಖವೇ ಆಗುತ್ತದೆ. ಏಕೆಂದರೆ ಅದರಲ್ಲಿ ಕಲಾ ಓದ ಕಲ್ಪನೆ ಇದೆ. ನಾಲಗಿಗೆ ಸಹಿಯಿರಲಿ ಕೆಂಪಿಯಿರಲಿ ಮನಸ್ಯನಿಗೆ ಹಾಗೆ ಆಗಲೇ ಬೇಕೆಂದಿಲ್ಲ. ಛಿಷಧ ನಾಲಗಿಗೆ ಕಹಿ, ಅದರೆ ಮನಸ್ಯನಿಗೆ ಅದು ಇಹಿ. ಮನದ ದುಃಖಗಳನ್ನು, ಅವು ಕಲ್ಪಣಿಕಾರಕವಾಗಿ ತೋರಿದರೆ, ಮನಸ್ಯ ಹಣದಿಂದ ಸ್ವೀಕರಿಸುತ್ತಾನೆ. ನಾನಿಸಿಕ ಸುಖ ದುಃಖವ ವ್ಯಾಪ್ತಿ ಬೇರಿ, ಜೀವನ ದೃಷ್ಟಿಯಿಂಗ ಮಾಡಿದ ಸುಖ-ದುಃಖದ ವ್ಯಾಪ್ತಿ ಬೇರಿ. ಶಂರಕ್ಷೇ ಆರೋಗ್ಯದಿಂದ ಸುಖ ಆಗುತ್ತದೆ. ಶರೀರದಲ್ಲಿ ಬಲ ತುಂಬಿ ತುಲುಕುವುದು, ಪುಡಿಸದಂತಾಗುವುದು, ಗೋಡೆಗೆ ಹಾಯಬೇಕೆಂದೆ ನಿಸುವುದು, ಇಡಾವೈದೂ ಆರೋಗ್ಯದ ಲಕ್ಷಣವಲ್ಲ. ತನ್ನ ಬಲವನ್ನು ತಾನೇ ತಡೆಯಲಾಗುವಂತಾದರೆ, ಬಲವೇ ಒಂದು ರೋಗವಾಗುತ್ತದೆ. ಆರೋಗ್ಯ

ಅದರ ಸುಖವೆಂದರೆ ಮನದ ಸುಖವಲ್ಲ. ಮನದ ಸುಖದುಃಖ ಬೇರಿ, ಮನಸ್ಯನ ಸುಖರಾಖಾ ಬೇರಿ. ಮನಕ್ಕೆ ಸುಖದುಃಖವಾದರೆ ಮನಸ್ಯನಿಗೆ ಆಗಲೇಬೇಕೆಂದಿಲ್ಲ. ಇಂದು ಇವೆಂದು ಜನ ದೇಶಕ್ಕೊಂತೇ ಸುಗ ನಾನಿಸಿಕ ದುಃಖಗಳನ್ನು ಸಹಿಸುತ್ತಾರೆ. ಅದರಿಂದ ಮನಕ್ಕೆ ಕಷ್ಟವಾಗುತ್ತಿದ್ದರೂ ಆವರಿಗೆ ಸುಖವೇ ಆಗುತ್ತದೆ. ಏಕೆಂದರೆ ಅದರಲ್ಲಿ ಕಲಾ ಓದ ಕಲ್ಪನೆ ಇದೆ. ನಾಲಗಿಗೆ ಸಹಿಯಿರಲಿ ಕೆಂಪಿಯಿರಲಿ ಮನಸ್ಯನಿಗೆ ಹಾಗೆ ಆಗಲೇ ಬೇಕೆಂದಿಲ್ಲ. ಛಿಷಧ ನಾಲಗಿಗೆ ಕಹಿ, ಅದರೆ ಮನಸ್ಯನಿಗೆ ಅದು ಇಹಿ. ಮನದ ದುಃಖಗಳನ್ನು, ಅವು ಕಲ್ಪಣಿಕಾರಕವಾಗಿ ತೋರಿದರೆ, ಮನಸ್ಯ ಹಣದಿಂದ ಸ್ವೀಕರಿಸುತ್ತಾನೆ. ನಾನಿಸಿಕ ಸುಖ ದುಃಖವ ವ್ಯಾಪ್ತಿ ಬೇರಿ, ಜೀವನ ದೃಷ್ಟಿಯಿಂಗ ಮಾಡಿದ ಸುಖ-ದುಃಖದ ವ್ಯಾಪ್ತಿ ಬೇರಿ. ಶಂರಕ್ಷೇ ಆರೋಗ್ಯದಿಂದ ಸುಖ ಆಗುತ್ತದೆ. ಶರೀರದಲ್ಲಿ ಬಲ ತುಂಬಿ ತುಲುಕುವುದು, ಪುಡಿಸದಂತಾಗುವುದು, ಗೋಡೆಗೆ ಹಾಯಬೇಕೆಂದೆ ನಿಸುವುದು, ಇಡಾವೈದೂ ಆರೋಗ್ಯದ ಲಕ್ಷಣವಲ್ಲ. ತನ್ನ ಬಲವನ್ನು ತಾನೇ ತಡೆಯಲಾಗುವಂತಾದರೆ, ಬಲವೇ ಒಂದು ರೋಗವಾಗುತ್ತದೆ. ಆರೋಗ್ಯ

ಪೆಂದರೆ ಶರೀರದಲ್ಲಿ ಸಮತೂರ್ಕ. ಅರೋಗ್ಯ ಬೇರೆ, ಬಲದ ಉಸ್ತ್ರೀಕ ಬೇರೆ. ಅರೋಗ್ಯದಲ್ಲಿರುವುದು ಸ್ವಾಸ್ಥ್ಯ. ಬಲದ ಅತಿರೇಕವಲ್ಲಿರುವುದು ಕ್ಷೋಭ. ಅದರಂತೆಯೇ ಯಾವ ಸುಖಗಳಿಂದ ಮನಕ್ಕೆ ಹೆಚ್ಚಾಗುತ್ತದೆಯೋ ಅವು ನಿಜವಾದ ಸುಖಗಳೇ ಅಲ್ಲ. ಜೀವನದ ನಿಜವಾದ ಸುಖಗಳೇ ಬೇರೆ. ಅವು ಶಾಂತಿಯಲ್ಲಿ ಇರುತ್ತವೆ. ಚಿತ್ತದ ಕ್ಷೋಭದಲ್ಲಿಂದ. ಅವುಗಳ ಅರಂಭ ನಿರ್ವಿಕಾರತೆಯಲ್ಲಿ ನಿರ್ವಿಕಾರತೆಯಂದ ಬೋಧ, ಬೇಣಿಧಿಂದ ಭಕ್ತಿ ಅಥವಾ ನಿಷ್ಠೆ, ಬಳಿಕ ಶಾಂತಿ, ತರುವಾರು; ಬೇಸರು ಭಾರದ ಮತ್ತಿ, ಹೀಗೆ ಪರಂಪರೆ.

೧೧೧. ಅಸ್ತಿತ್ವದ ಸುಖ ನಿಜವಾದ ಸುಖ ಅದೇ; ಬೇಸರಿಲ್ಲದುದು

ಇತರ ಸುಖಗಳಿಂದ ಶಾಂತಿಯ ಭಂಗಾಗುತ್ತದೆ. ಅದರಿಂದ ಅವು ಬೇಸರಾಗುತ್ತವೆ. ಈದೇ ಅದೇ ಬೇಡವಾಗುತ್ತದೆ. ಬದಲು ಬೇಕಾಗುತ್ತದೆ. ಆತ್ಮದ ಸುಖ ಬೇಸರಾದ ಸುಖ. ಯಾವಾಗಲೂ ಆದು ಇರಬೇಕನಿಸ್ತುದೆ. ಆದು ಬೇಸರನ್ನು ಹುಟ್ಟಿದೆ. ಶಂಗಿತ ಎಷ್ಟೇ ಮಧುರವಾಗಿದ್ದರೂ, ಯಾ ಪೂಗಲೂ ಶೀವಿಗೆ ಈ ಮತ್ತಿದ್ದರೂ, ಜೀವ ಬೇಸರುತ್ತದೆ. ಬಣ್ಣವಾದರೂ ಇದೇ ರೀತಿ ಚಿತ್ರ ವಾದ ಬಣ್ಣಗಳನ್ನು ನೋಡುವುದರಿಂದ ಶಣ್ಣಗಳಿಗೆ ಸ್ವಲ್ಪಿಕೊತ್ತ ಸುಖನೀಸಿಸುತ್ತದೆ. ಆದರೆ ಅಂತಹ ಬಣ್ಣಗಳು ಒಂದೇ ಸಮನಕಣ್ಣುಮುಂದೆ ಬಂದರೆ ಕಣ್ಣ ಒಳಿಲಿಡಿದು. ಆಗ ಆದು ನಿಶ್ಚಯಿಸೋ ಸುಗ ಆಕಾಶದ ವರ್ಣಾನ್ನನ ಸೀಲವರ್ಣವನ್ನು ಅಕ್ರಿಯಿಸುತ್ತದೆ. ಆಕಾಶದ ನಿಶ್ಚಯಾನ ಸುಖನ್ನು ‘ನಭಸದೃಶ’ವಾಗಿ ಕಲ್ಪಿಸಿದಾರೆ. ಉಳಿದ ರಾತ್ರಿ ಬಣ್ಣಗಳಿಗೂ ಆಕಾಶದ ಸೌಮ್ಯ ಬಣ್ಣಕ್ಕೂ ಭೇದವಿರುವಂತೆ, ಇತರ ಸುಖಗಳಿಗೂ ಆತ್ಮಸುಖಕ್ಕೂ ಭೇದವಿದೆ. ಆತ್ಮಸುಖನೆಂದರೆ ತನ್ನ ಅಸ್ತಿತ್ವದ ಅಖಿಂದ ಸುಖ. ತಾನು ಇರಬಾರದಿಂದು ಯಾರಿಗೂ ಕ್ಷಣಿಕಾಲವಾದರೂ ಅನಿಸದು. ರರೀರ ಬಿಟ್ಟುಮೇರೆಗಲಿ ಎನಿಸಬಹುದು. ಇಂಥ ಸ್ಥಳದಲ್ಲಿ ಇರಿರುವುದು ಒಳಿತೆಂದು ಎನಿಸಬಹುದು. ಆದರೆ ತಾನು ಇರಲೇಬಾರದಿಂದು ಅನಿಸದು. ತನ್ನ ಅಸ್ತಿತ್ವ ಬೇಸರಾಗುವುದು ಶಕ್ಯವಿಲ್ಲ. ಕೇವಲ ಅಸ್ತಿತ್ವದ

ಸುಖ ನಿಮುಕ್ತವಾದುದು. ಅದು ಬೇಸರಂಗದ ಸುತ್ತ. ಉಳಿದ ಸುಖಗಳು ಆಸ್ತಿತ್ವದ ಹೇಗೆನು ಸಿಕಾರಗಳು. ಅಸ್ತಿತ್ವದ ಅರಿವು ವಿಕಾರನೇ.

೧೧೯. ಕುಂಭಕ ದೃಷ್ಟಾಂತದಿಂದ ಅದನ್ನು ತಿಳಿಯಬೇಕು.

ಅದುದರಂದ ಯೋಗರಾಸ್ತ್ರದಲ್ಲಿ ಕುಂಭಕದ ದೃಷ್ಟಾಂತದಿಂದ ಆತ್ಮದ ಕೇವಲ ಶ್ರುತಿಪರಿಶಾಸನ ಮಾಡಿಸಲ್ಪಡುತ್ತದೆ. ಉಸಿರನ್ನು ಒಳಗೆಹಿಡಿದುಕೊಂಡು ಪ್ರಯೋಜನಿಸಿದ್ದೇ. ಹೊರಗೆ ಬಿಡುವ ಕ್ರಿಯೆ ಪ್ರಾರಂಭವಾಗಿದೆ. ಈ ಸದುವಿನ ಅತಿ ಸೂಕ್ಷ್ಮವಾದ. ಉಭಯ ವ್ಯಾತ್ಸ್ಥಿ ವಚಿತವಾದ, ಸಿಷ್ಟಿಯಾಗುವ ತಟಸ್ಯನ್ನು ಆದಕ್ಕಣಿದೆ ಜಿಂತನೆ ಮಾಡಿದರೆ, ‘ಕೇವಲ ಆಸ್ತಿತ್ವ’ ನೇನೆಂಬುದರ ದರ್ಶನವಾಗುತ್ತದೆ. ಅದುವರಿಂದ ಈ ಕ್ಷಣವನ್ನು ಶಕ್ಯವಿದ್ದಪ್ರಯೋಜನಿಸುವ ಸೂಕ್ಷ್ಮ ಪ್ರಯತ್ನವನ್ನು-ಇದು ಏಷಿಎ ಕುಂಭಕ-ಸಾಧಿಸಲು ದಿಜ್ಯಾರಾದ ಕೆಲವು ಸಾಧಕರು ಹೋಗುತ್ತಾರೆ. ವಾಸ್ತವಾಗಿ ಕುಂಭಕವನ್ನು ಬೆಳೆಯಿಸುವ ಅವಶ್ಯಕತೆ ಇಲ್ಲ. ಕುಂಭಕ ದೃಷ್ಟಾಂತದಿಂದ ಸೂಚಿತವಾದ ಆತ್ಮಸ್ಥಿತಿಯನ್ನು ಕೆಂಡುಟಿಸಿ, ಆ ಆನುಭವದಲ್ಲಿಯೇ ಸತತವಾಗಿ ಉಳಿವ ಅವಶ್ಯಕತೆ ಇದೆ. ಕುಂಭಕ ಒಂದು ದೃಷ್ಟಾಂತ. ಇಂತಹ ಅನೇಕ ದೃಷ್ಟಾಂತಗಳನ್ನು ಯೋಜಿಸಬಹುದು. ಜ್ಞಾನದೇವನು ಆನುಭವಾಗುವುತ್ತದಲ್ಲಿ ಒಂದೆಡೆಯಲ್ಲಿ ಇಂತಹ ಅನೇಕ ದೃಷ್ಟಾಂತಗಳನ್ನು ಸಂಗ್ರಹಿಸಿ ಹೇಳಿದಾನೆ. ‘ರಾತ್ರಿ ಮುಗಿದಿದೆ, ಹಗಲು ಆರಂಭವಾಗಿಲ್ಲ.’ ‘ಮಳೆಗಾಲದ ಹೊಳೆಯ ನೆರೆ ಇಳಿದಿದೆ. ಬೇಗಿಗೆ ಬತ್ತಿಗೆ ಪ್ರಾರಂಭವಾಗಿಲ್ಲ’. ಇವು ಹೇಗೆ ದೃಷ್ಟಾಂತಗಳೋ ಕಾಗೆಯೇ ಕುಂಭಕವೂ ದೃಷ್ಟಾಂತ. ಕುಂಭಕ ಪ್ರತಿಕ್ರಿಯೆಯನ್ನು ಶಾರೀರಿಕ ಕಾರಣಗಳಿಗೊಮಗ ಬೆಳೆಯಿಸುವುದಿದ್ದರೆ ಆ ಮಾತ್ರ ಬೇರೆ. ಅಧ್ಯಾತ್ಮಿಕ ದೃಷ್ಟಿಯಿಂದ ಮಧ್ಯಸ್ಥಸ್ಥಿತಿಲಕ್ಷ್ಯ. ಒಟ್ಟುಕೆ ಜೀವನದಲ್ಲಿ ಎಲ್ಲ ಉಪಾಧಿಗಳಿಂದ ಮುಕ್ತನಾಗಲು ಬರಬೇಕು. ನಾನು ಅಂತಹನು, ನಾನು ಇಂತಹನು ಎಂಬ ಎಲ್ಲ ವಿಶೇಷಗಳನ್ನು ದೂರಿಸಲು ಬರಬೇಕು. ಎಲ್ಲ ಗುಣದೋಷಗಳು ಹೊದೆ ಬಳಿಕ ಉಳಿವ ಮೂಲ ಉಪಾಂತ ಸ್ವರೂಪದಲ್ಲಿಯೇ ಸುಖ. ಶಾಂತಿಮಯ ಸುಖ ಸಾಮಾನ್ಯ ಸುಖಗಳಿಂದ ಭಿನ್ನವೆಂಬುದನ್ನು ತೋರಿಸಲು ಅದನ್ನು ಸಿಕ್ಕಿಸುವ, ಆತ್ಮಸುಖ, ಚಿತ್ತಸುಖ ಮೊದಲಾದ ಹೆಸರುಗಳಿಂದ ಕರೆವುದುಂಟು. ಅದುವೇ ನಿಜವಾದ-

ಗುಖವಾದುದರಿಂದ ಅದನ್ನು 'ಸತ್ಯ' ಸುಮಿನೆಂದೂ ಹೇಳಬಹುದು. 'ಸತ್ಯವಾನುದ' ಶಬ್ದದಲ್ಲಿ ಹಾಗೆಯೇ ಸಂಚಿಸಲ್ಪಟ್ಟಿದೆ. ಬುದ್ಧಿ ಆತ್ಮದಲ್ಲಿ ಸ್ಥಿರವಾದ ದರೆ ಆ ಸಾಖಿ ದೊರೆಯುತ್ತದೆ. ಆದುದಂದ ಯಾರ ಪ್ರಜ್ಞ ಸ್ಥಿರವಾಗುತ್ತದ್ದೋ ಅವನ ಜೀವನ ಸುಖಿಯಾಗಿರುತ್ತದೆ.

ಒಂದು. ಆತ್ಮಸುಹಾನುಭೋತಿಗೂ ವ್ಯವಹಾರಕ್ಕೂ ವಿರೋಧವಿಲ್ಲ. ಆತ್ಮಚೋಧವು ಭಾಷ್ಯ ಉದ್ಯೋಗಗಳಲ್ಲಿ ಉಪಯೋಗಿಸಲ್ಪಡುತ್ತದ್ದು.

ಇಲ್ಲಿ ಒಂದು ವ್ಯಕ್ತಿ ಉದ್ಯೋಗತಿಗೆ ತ್ವರಿತವಾಗುತ್ತದೆ: ಆತ್ಮದ ಹೊರಿನ ಏನು ಯಾಗಳಲ್ಲಿ ಬುದ್ಧಿಯನ್ನೇ ಉಪಯೋಗಿಸಿದ್ದರೆ ವ್ಯವಹಾರ ಹೇಗೆ ಸಾಗಬೇಕು? ಈಮೂರ ವ್ಯವಸಾಯ ವಾದಬೇಕು. ಅದರಲ್ಲಿ ಬುದ್ಧಿಯನ್ನು ಉಪಯೋಗಿಸಬಾರದು, ಹೀಗಾದರೆ ಉದ್ಯೋಗ ಹೇಗೆ ನಡೆಯಬೇಕು ಅದನ್ನು ಮಾಡಬೇಕೆ? ಬುದ್ಧಿಯನ್ನು ಆತ್ಮದಲ್ಲಿ ಇಡುವುದಾದರೆ ಹೊರಿನ ಉದ್ಯೋಗಗಳು ಸಾಧ್ಯವಾಗುವ ಬಗೆ ಹೇಗೆ? ಸಾಮಾನ್ಯ ವ್ಯವಹಾರಕ್ಕೆ ಉಪಯೋಗವಾಗುವ ಬುದ್ಧಿ ಬುದ್ಧಿಯ ಒಂದು ಕರ್ತೃ. ಆದನ್ನು ತರುವುಂಟು. ಅದನ್ನು ಬಾಷ್ಯ ಉದ್ಯೋಗಗಳಲ್ಲಿ ಉಪಯೋಗಿಸಲು ಅಡ್ಡಿ ಮುಲ್ಲ. ಅದರೆ 'ಅಹಂಬುದ್ಧಿ'ಯನ್ನು ಎಂದರೆ ಬುದ್ಧಿಯ ಕಿರುಳನ್ನು ಆತ್ಮದಲ್ಲಿ ಸ್ಥಿರವಾಗಿಸಿ ನಾವು ತಪ್ಪಿಸುತ್ತಾಗಿರಬೇಕು. ಆತ್ಮಚೋಧವನ್ನು ಭಾಷ್ಯ ಉದ್ಯೋಗಗಳಲ್ಲಿ ಉಪಯೋಗಿಸಬಾರದು. ವ್ಯವಹಾರದಲ್ಲಿ ಸಾಮಾನ್ಯ ಬುದ್ಧಿಯನ್ನು ಉಪಯೋಗಿಸುತ್ತ ಆತ್ಮಚೋಧದಲ್ಲಿ ಲೀನವಾಗಿ ಇರುವುದು ಕರಿಣನೇನೋ ಆಗುದು. ಆದರೆ ಆ ಪ್ರಯತ್ನವನ್ನು ಬಿಡಲಾಗುದು. ನಿರಂತರವೂ ಪ್ರಯತ್ನಿಸುತ್ತಿದ್ದರೆ ಸಾಧ್ಯವಾಗುತ್ತದೆ. ಏಕೆಂದರೆ, ಇದು ಕೃತ್ಯಮನಲ್ಲ, ಆಮದರಿಂದ ಅದು ಸಾಧ್ಯವಾಗುವುದೆಂಬುದು ನೀಡಂಶಯು.

ಒಂಬಿ. ಆತ್ಮಚೋಧಕ್ಕೆ ಭಂಗ ಬಾರದಂತೆ ವಾದಲು ಯಾಕ್ತು: ಮೈಧಾನಿಯ ಕ್ಷಣದಲ್ಲಿ ಆಫಾತದ ಪರಿಣಾಮ ಆಗಗೊಡಬಾರದು.

ಇನಕ್ಕೆ ನಾನೊಂರು ಯಾಕ್ತುಯನ್ನು ಶೋಧಿಸಿದೇನೆ. ಬಾಷ್ಯವನ್ನು ವಿನ್ಯಾಸರಿಸಿ ತಾಕ್ಷಣದಲ್ಲಿ ಆಗಲು ಬಿಡಬಾರದು. ಎರಡನೆಯ ಕ್ಷಣದಲ್ಲಿ

ఆదరూ చంటేయ్య, ఆచరీ ఆ క్షుణదల్లి ఆగస్తిషభారదు, యారా నరూ వినోద పూడిదరీ, మొదలనేయ క్షుణదల్లి నగదేశి. యారా ధరూ ఎటు కోట్టిరే, నొదలనేయ క్షుణదల్లి కణ్ణిరు కపచబేధి. నొదలనేయ క్షుణదల్లి ఆదన్ను భావంతన స్వచ్ఛవేందు భావిసి. ఎరదనేయ క్షుణదల్లి చేశాదరీ, కణ్ణిరు హరిమలి. తాయి తీరిద శించు శుష్టి బందరే నొదలనేయ క్షుణదల్లి ఆఘోతవాగదిరలి. కొంతి ఈలిచలు ఎడకొడబేరి, మనస్సిన నేరిలే ఇన్న క్షుమిత్వ దేశరెకరీ, ముందినదు తస్కిరద డానే కాద్యానాగుక్కడే.

ఱు నేయ వ్యాఖ్యాన

౧

గాథ. ఇంద్రియగళన్ను ఆనుసరిసువ మనవు బుద్ధియన్ను ఎళీయుక్తుడే. ఆదుదరింద సంయమ ఆవక్కళశ.

ముందిన తోఽికదల్లి సంయమద ఆవక్కాశతంస్యన్న నుత్తుమ్మే చేరి రోకియుల్లి హేలాగిదే.

ఇంద్రియానాం కీ చరకాం యానా మనోకనుసథియకః ।

తదస్య శరతి ప్రజ్ఞాం వాయురా నావమివాంభసి ॥

ఇంద్రియగళు స్మీర వృత్తియవు, మనవు ఆవన్ను ఆనుసరిశ త్తుదే. స్థితి హోగాదరీ, బుద్ధి గట్టియాగి ఉల్లియలాదము, తటస్థాపు ఆగిరలారదు. మనవూ ఇంద్రియగళూ ఒందాదలే అవుగళు వ్యక్తి చలవత్తురవాగుక్కడే. బలశ బుద్ధి తన్న కార్యవన్ను బిడుక్కడే. కాంచేవన్ను బిడుక్కడందర బుద్ధి ఇల్లదంతఃగుక్కడందల్లి. బుద్ధి అబుద్ధియాగువుదు కశ్యవిల్ల. ఆదరే ఆదు కుబుద్ధియాగుక్కడే. కొగాదరే ఆదు ఆబుద్ధిగింత హేచ్చు ఆసధ్యకొఱయాగుక్కడే. సునవు బుద్ధియ ప్రక్కపల్లి సేరిదరీ, బుద్ధియ ప్రక్క బలవక్కరవాగి ఇంచియ

ಗಳು ಅದನ್ನು ಅನುಸರಿಸಿತ್ತುವೆ. ಬುದ್ಧಿಗೆ ಅನುಕೂಲವಾದ ಮನ, ಮನಕ್ಕೆ ಅನುಕೂಲವಾದ ಇಂದ್ರಿಯ. ಗಳು ಇದ್ದರೆ, ಜೀವನದ ಎಲ್ಲ ವ್ಯವಹಾರಕ್ಕೆ ಅತ್ಯಕ್ಷೇತ್ರ ಅನುಕೂಲವಾಗುತ್ತದೆ. ಅದರಿಂದಿರುಗಳನ್ನು ಮನವು, ಮನವನ್ನು ಬುದ್ಧಿಯೂ ಅನುಸರಿಸಿಕೊಂಡರೆ, ಅದು ಅಲ್ಲದೆ ಸಲ್ಲದ ಪ್ರಯೋಗಗಳನ್ನು ವ್ಯಾಧಲಾರಂಭಿಸುತ್ತದೆ, ಮನದ ಪಕ್ಷವನ್ನು ಸಮಧಿಸಲು ತರ್ಕಗಳನ್ನು ರಚನೆಪೋಡಗುತ್ತದೆ. ಹಾಗೆ ಅದರಿಂದ, ಜೀವನದ ಎಲ್ಲ ವ್ಯವಹಾರವೂ ಅತ್ಯಕ್ಷೇತ್ರಕೂಲವಾಗುತ್ತದೆ.

೩೫. ಬುದ್ಧಿ ನೌಕೆಯಂತೆ ತಾರಕ, ಅದರಿಂದ ಮನಕ್ಕೆ ವಶವಾದರೆ:

ಮೂರಕ್ಕೆ

ಹೀಂದೆ ಸ್ವಿಕರಿಜ್ಜನಾಂದ ಕರಂತರದೆಯನ್ನು ಹೇಳಬಾಗ ಸಿಹಿಯಚಿಂತನೆ ಯಂದ ಮೊದಲು ಮನದ ಮೇಲೆ ಆಕರ್ಷಣವಾಗುತ್ತದೆಂಬು ಒಂದು ಕ್ಷೋಽಕದಲ್ಲಿ ಹೇಳಿ, ಮುಂದೆ ಮೊರೆ ಮೊದಲಾಡಿನಿಂದ ಹೇಳಿ ಅವುಗಳ ಸೇಕೆ ಬುದ್ಧಿಗೆ ಹೇಗೆ ಕೊಲುವುದೆಂಬುವನ್ನು ಹೇಳಿ ಎರಡನೆಯ ಕ್ಷೋಽಕದಲ್ಲಿ ಹೇಳಿದೆ. ಅದರಿಂದ ಸ್ವಿಕರಿಂಣ ಇಲ್ಲಿ ವ್ಯಾಧಲ್ಪಿತ್ತದೆ. ಸನಾರನ ವಶದಲ್ಲಿ ಕಡಿವಾಣಿ, ಕಡಿವಾಣಿದ ವಶದಲ್ಲಿ ಕುದುರೆ, ಹೀಗೆ ಇದ್ದರೆ ಸವಾರ ಖುಖಿದಂದ ಇಷ್ಟ ಸ್ಥಳಕ್ಕೆ ಹೋಗಬಂದು. ಅದರ ಕುದುರೆಯ ವಶದಲ್ಲಿ ಶಿಂಘಾಣಿ, ಕಡಿವಾಣಿದ ವಶದಲ್ಲಿ ಸವಾರ ಹೀಗೆ ಅದರೆ, ಇಷ್ಟ, ಸ್ಥಳಕ್ಕೆ ಹೋಗುವ ಆಶಯೆ ಉಳಿಯದು ಎಂದು ಇತ್ತಿಂದಿನಿಂತ್ತುನಲ್ಲಿ ಏವೇಳಿ ಸಲ್ಪಟ್ಟಿದೆ. ಅದನ್ನು ಇಲ್ಲಿ ನೌಕೆಯ ಉಪಯೋಗಿಯಂದ ತೊರೆಸಲಾಗಿದೆ. ಬುದ್ಧಿ ನೌಕೆಯಂತೆ ತಾರಕ. ಅದರಿಂದ ಆದು ಗಾಳಿಗೆ ವಶವಾದರೆ, ಅದರ ತಾರಕಕ್ಕೆ ನಷ್ಟ ಹಣಿಗೆ ಆದು ಸಮಾಂಗಿಸುತ್ತದೆ.

೩೬. ಬುದ್ಧಿ ಮನಗಳು ನಿರಂತರವೂ ಹೇರಿಬೇರಿಯಾಗಿರಲಾರವು. ಬುದ್ಧಿಯಾದರೂ ಮನಕ್ಕೆ ವಶವಾಗಿರುತ್ತದೆ, ಇಲ್ಲವೆ ಮನವಾದರೂ ಬುದ್ಧಿಗೆ ವಶವಾಗಿರುತ್ತದೆ. ಎರಡನೆಯದೇ ಶ್ರೀಯಸ್ವರ.

ಮನವು ಇಂದ್ರಿಯಗಳನ್ನು ಅನುಸರಿಸಿದರೂ ಬುದ್ಧಿಯನ್ನು ಸ್ಥಿರವಾಗಿ ಇರಿಸಲು ಬಂದಂತದ್ದರೆ, ಮನವು ಇಂದ್ರಿಯಗಳನ್ನು ಅನುಸರಿಸಿ, ತಮಗೇನ್ನೂ ಹಾಸಿಯಿಲ್ಲ ಎನ್ನಬಹುದಾಗಿತ್ತು. ಬುದ್ಧಿ, ಅತ್ಯಾಗಳ ಪಕ್ಷ

ఖలవత్తరవాగిష్టరీ, మనమై ఇంద్రియగళిగే వశవాగు వివయగళత్తు సేశియ, ల్పట్టరూ చింతియిల్ల ఎందుకొళ్ళబహుదు. జనరు హీగే కేళువుదన్నా కేళుత్తేనే : “ నావు ఏషచు—విలాస మామ త్రిద్దరూ నమ్మి బుద్ధి ఆదరణల్లి స్కృతోళ్ళనువిల్ల. విజారమామ వాగ నావు ఆ వివయవన్ను చిట్టు తపిస్తూరాగి విజారమామత్తేనే.” హీగే కేలవరు కేళువుమంటు. ఇదు భుమే. హీగాగువుదు శక్తివిల్ల. ఇంద్రియ, నన, బుద్ధి, ఈ మూరణ్నా ఒందు పక్కదల్లి అట్టి తాను చేరియాగిఉపుచు శక్తివిచే. ఏకేందరే, ఆత్మ తీర జేరి. ఆత్మ, బుద్ధిగళ నడువే అంతరపిదే. ఆత్మగళ సడవే నీవు గోచేయన్న స్తలిశబల్లి. ఆది స్తుతప్రజ్ఞ తే వ్యాప్తవాన మేలేయి ఇదు సాధ్య. ఇదే వేదాంత. ఇదు కరిణవేనో సిజ, ఆది శక్తి. మన, బుద్ధిగళ నమువే అంతరపిల్ల. అవు పరశ్వర సంబంధి. ఆదుదరింద ఒందితిగే ఆత్మ ఇన్నొందేడిగే బుద్ధి, మన ఇంద్రియగళు- హీగే ఎరదు భాసి వూడలు బుచంతి, ఆత్మ బుద్ధి ఛందిడిగే, నన ఇంద్రియగళు ఇన్నొందేడిగే- హీగే ఎరదు భాగ మాడలు బారదు. ఇంద్రియగళిగి అధిన మన, మనక్కే అధిన బుద్ధి; హీగాదరూ ఆగబహుదు. ఇల్లనే బుద్ధిగే అధిన మన, మనక్కే అధిన ఇంద్రియగళు, హీగాదరూ ఆగబహుదు. ఇవ్వగళల్లి ఎరదనేయ మాగ్ర ఇష్ట, క్రీయస్తూర ఎందు ఇల్లి సూచిశల్పప్పిదే.

౨

గాత. జ్ఞానదేవన వితిష్ట సూజనే-జ్ఞానియున ముయ్యరైశు
ఇంద్రియగళన్ను స్పృహవాగి బిడలాగదు

ఆవరీ ఈ శైలీశదల్లి ఇష్టే హేళిదరీ, వితినేనేనన్ను హేళి దంతాగలిల్ల. ఆమదరింద ఇదరల్లి వితిన ఆఫ్రవిష్టరీ, ఆదన్ను సూక్ష్మవాగి శైలిధింబీళు. జ్ఞానదేవను ఈ ఆఫ్రవన్ను స్పృష్టి గొళిసిదానే. ఈ శైలీశదల్లి ఒందు వితిన ఆపత్తు సూచిశల్పప్పిదే

ಎಂದು ಅತನೆ ಮತ. ಮನುಷ್ಯ ಸ್ಥಾಪ್ತಿಸ್ತಾರೀಯ ಹೊಸೆಯ ಮೆಟ್ಟಲಲ್ಲಿ ದ್ವರೂ, ಅತೇ ಮೊಯ್ದರೆಯಲಾಗಿದೆ ಇಲ್ಲಿ ಎಚ್ಚೆಡಕೆ ಕೂಡಲ್ಪಟ್ಟಿದೆ. ಜಾಳಾನನೇರನು “ಪ್ರಾಸ್ತೇ ಓ. ಪುರುಷೇ ಇಂದ್ರಿಯೇ ಲಾಹಿಲೇ ಜರೀ ಕಾತಿಕೇ। ತರೀ ಆಕ್ರಮಿಲಾ ಜಾಳಾದಃಃಯೇ ಸಾಂಸಾರಿಕೇ” ಎಂದಿದಾನೆ. ಪ್ರಾಸ್ತೀ—ಎಂದರೆ ಒಂದು, ಎಂದರೆ ಇಣ್ಣ, ಸ್ಥಳಕ್ಕೆ ಒಂದು. ಸ್ವಾಸ್ತಿ ಪುರುಷ ಎಂದರೆ ಇನ್ನು ಇಷ್ಟ ಸ್ಥಳಕ್ಕೆ ಒಂದು ಪುರುಷ—ಎಂದರೆ ಸ್ಥಿರಬುದ್ಧಿಯ ಪುರುಷ ಇಂತಹನು ಇಂದ್ರಿಯಗಳನ್ನು ತೆಪ್ಪಿಗೊಳಿಸುವ ಗೋಳವೇಗಿ ಹೊರ್ಗಾವಸೇಕೇ? ಅದುದೀಂದ ಕೌತುಕ ಒಂದು, ಕುತ್ತಾಕುಲದಿಂದ, ಮೊಮ್ಮೆರ್ತು ಶಾಫ್ತವಾ ತೆಪ್ಪಿ, ಇಂದ್ರಿಯಗಳನ್ನು ಸ್ವೇಪಿರವಾಗಿ ಬಿಟ್ಟರೆ, ಅವನ ಮನವೂ ಅವನಿಗಂತ ಬಿಭವತ್ತುರವಾಗಿ ಅವನನ್ನು ಸೆಳಿದೆಯ್ಯುತ್ತದೆ. ಈ ಅರ್ಥ ಜಾಳಾನದೇವಣಿಗೆ ಹೊಳೆದಾರು ಹೇಗೆ ಎಂಬುದನ್ನು ಅಶೋಚಿಸಿವರೆ ಆತನ ಇಂದ್ರಿಯ ಸೂಕ್ಷ್ಮತೆ ವ್ಯಕ್ತವಾಗುತ್ತದೆ. ಈ ಶೈಲ್ಕ್ರಿಕದಲ್ಲಿ ಗಾಳಿ ನಾಕೆಯೆನ್ನು ಎಳೆವಂತ ಮನವು ‘ಬುದ್ಧಿ’ ಯನ್ನು ಎಚ್ಚಿಯತ್ತಾದೆ ಎಂದು ಹೇಳಿಲ್ಲ. ‘ಪ್ರಜ್ಞೀ’ಯನ್ನು ಸೆಳೆವುವೆಂದು ಬುದ್ಧಿಯ ಬದಲು ‘ಪ್ರಜ್ಞಾ’ ತಬ್ಬಿ ಉದಯೋಗಿಸುವುಟ್ಟಿದೆ. ಅದನ್ನು ಸುಖುಮ್ಮೆಯೇ ಉದಯೋಗಿದಾರೆ ಎನ್ನಾಗಿಂದಿ? ಈ ‘ಪ್ರಜ್ಞಾ’ ತಬ್ಬಿದಿಂದ ಜಾಳಾನದೇವಸ್ಥಿಗೆ, ವನುಷ್ಯ ಯಾವ ಸ್ಥಿತಿಯಲ್ಲಿಯೂ ಮನವನ್ನು ಸಡಿಲು ಬಿಡಲಾಗೆಂಬ ಹೊಳ ಹಾತು ಸೂಕ್ಷಿತವಾಗುತ್ತು. ರಾಮದಾಸರೂ ಹೊಸೆಯು ಉದ್ದೇಶವನ್ನು ಹೇಗೆಯೇ ವರಾಡಿರುವರು. “ಮನಾ ಗಣಿ ಜರೀ ತೂಜ ಹೇಂ ಪ್ರಾಸ್ತು ಮೂಲೀ” ಎಂದರೆ ದೊರೆಯಬೇಕಾದುದು—ದೊರೆತರೂ, ಎಂದರೆ—ನೀರನು ಸಿನ್ನು ಇಷ್ಟ ಸ್ಥಳಕ್ಕೆ ಒಂದರೂ ಮೊಯ್ದರೆಯಲಾಗಿ. “ಪರೀ ಅನಾರಿಂ ಪಾಹಿಜೇ ಯತ್ತ ಕೇತೇ” ಕೈಗೆ ಸಿಕ್ಕು ಮೇಲೆಯೂ ಕೈ ಬಿಗಿಯಿರಲಿ, ಸಡಿಲುಬಿಡಬೇಡ. ಮನುಷ್ಯನ ಬುದ್ಧಿ ಸ್ಥಿರವಾಗಿ ಪ್ರಜ್ಞಾಸ್ವರೂಪವನ್ನು ಪಡೆದರೂ ಆತ ಸಡಿಲುಬಿಡಲಾಗಿದೆ ಎಂದು ತಾತ್ತ್ವರ್ಯ.

ಅವರಿಜಾಳಾನವೇವನು ಬೇರಡೆಯಲ್ಲಿ ಮತ್ತೊಂದು ೧೯ ಹೇಠಿದಾನೆ. “ಗಂಗಿ ಸಮುದ್ರವನ್ನು ಸೇರಿದೊದನೆ ಅದರ ಗತಿ ಮಂದವಾಗುತ್ತದೆ.”

“అతువన్ను గేద్ద బళక కత్తిమ మేలిన బిగువు కడిమేసాగుత్తదే”.
జ్ఞానిగే సాధనేయ ఆవ్యక్తి ఇరదెందు ఈ ఉద్ఘారగళింద శూచిత
పాగుత్తదే. ఆచరి ఇల్లి ఎజ్యూరికేయ శూచన కోడల్పుట్టిదే. హీగా
ది మేళవన్ను సాధిస్తుచేంతు? జ్ఞానిగే ఎజ్యూరికేయ సమషపా
ందే. ఇదే ఇల్లి మేళ! బ్రస్ట్సూత్ర భాష్యదళ్ల తంకరాజాద్యరు
ఇదే అధవన్ను బేటి భాసేయల్లి కేళిదారు. “ఆత్మజ్ఞాన స్వజ్ఞం
దవాలి వత్తిసియునే? స్వజ్ఞందనాగి వథిసలు తంకార చేసు,
అణ్ణవే?” అవర ఈ ఉడ్డి వామించువఁగిచ్. సంమాన ఆధార
దించలే మనుష్య స్తితప్రజ్ఞనిగుచుదు. హీగిరఱు తప్పినింద ఆసం
యత వర్ణన ఆగుచుదు హీగే? సంయుక వత్తిసనవే ఆవన స్వభావ.
స్తితప్రజ్ఞన విషయదల్లి నియమ నియమవాగి ఉపివువిల్ల, సంయు
సంయువాగి ఉపివువిల్ల. నియమవాగి చోరె, నాను చోరె, ననగే
తపు ఆవ్యక ఎంబిఁ భీదభావవే ఆవసల్లి ఉపివువిల్ల. ఖూర్చు
సిమనవతనాగి ప్రశాంతిస్తువిల్ల, స్వభావవింద చ్ఛాతిస్తునే.
గంగి నియమద వెసేలింద కొమను; స్వభావదంకి. కాగియే
స్తితప్రజ్ఞన స్తితి.

ఇంచియి సంయు తవనగే ఊరేయాగిచేయే? ఇల్ల. ఇంట్రి
షెగిల ఆసంయుమనవే ఆవసగి హోపె. ఒబ్బ గణితవన్ను కల్తు
చురంగతనాదాసే. ఉత్కుమ ఎఁ.జ్ఞానిగిదానే. ఆవ్దరింద ఆవస్తు
ననిస్ను గణితవ సుచుమ లేఁకే ఎన్నబముచే? ఇన్ను ఎఱంవే ఇన్నే
ఎరుతు ఎరుదు నాల్చుగవే ముంరాగబేకు ఎన్నబముచే? ఉఁగి
ఎందరే ఆవన గణితవే హోయ్యు. ఆవనిగే భ్రమయాచ్చు!
సంయు హోలే, హోలే, హోలే ఎదు కల్పనే ఇంవనఁగి ఆమ చేణ
వాగుత్తవే. ఆదికే సాధకనిగూ సంయు చేఁడవాగదు. రాధక
నిగి మోద మోవలు సంయు స్పృష్టి తాపదాయకపాగుత్తదే. సిజ.
తాపదాయకవఁగుత్తదేందే సంయుమక్కే ‘తపానేందు హేసదు కేండల్పు
ట్టిదే. సంయునుదింద తాపవాగదిద్దరే ఆదు ఎంఫ తప? ఆదఁ

ಅರಂಭದಲ್ಲಿ ಸ್ವಲ್ಪ ತಾಪದಾಯಿಯಾದರೂ ಸಾಧಕನಿಗೆ ಸರ್ವಧಾ ಸಂಯಮ ಸ್ವಲ್ಪವೂ ಹೊರೆಯಾಗದು. ಅದರಿಂದ ಆವನಿಗೆ ಉತ್ತಮವೇ ಬರುತ್ತದೆ. ಪ್ರವಾಸಿಗೆ ಬುತ್ತಿಯ ಗಂಟು ಹೊರೆಯೆ? ಸಾಧಕನಿಗೇ ಸಂಯಮ ಹೊರೆಯಾಗದ ಬಳಿಕ ಸ್ಥಿತಪ್ರಜ್ಞನಿಗೆ ಹೊರೆಯಾಗಃವ ಸಂಭವವೇ ಇಲ್ಲ.

ಆಭ್ಯಾಸವಾಗಿರುವುದರಿಂದ ಸಂಯಮವು ಸ್ಥಿರಬುದ್ಧಿಯ ಅಂಗವೇ ಆಗುತ್ತದೆ. ಸ್ಥಿರಬುದ್ಧಿಗೆ ಸಂಯಮವೇ ಆಧಾರ. ಸ್ಥಿರಬುದ್ಧಿಯಾದ ಬಳಿಕ ಮನುವ್ಯ ಸಂಯಮದ ವಿನ್ಯಾಸದಲ್ಲಿಯೇ ಸಡಿಲಾಗುವುದು ಶಕ್ಯವಿಲ್ಲ ಮರ ಚನ್ನು ಕಡಿವನನು ಎಲ್ಲ ಟೊಂಗಿಗೆಳನ್ನು ಕಡಿವಾನು, ತಾನು ನಿಂತ ಹೊಂಗಿಯನ್ನೇ ಕಡಿದಾನೇ? ಸ್ಥಿರಬುದ್ಧಿ ಸಂಯಮದ ಮೇಲೆ ನಿಂತಿರುವುದರಿಂದ ಅದು ಸಂಯಮದ ಮೇಲೆ ಕೊಂಡಿನೆಟ್ಟು ಇಕ್ಕುವ ಸಂಭವವಿಲ್ಲ. ಹಾಗೆ ಮಾಡುವುದೆಂದರೆ ಅತ್ಯಹತ್ಯೆ ಮಾಡಿಕೊಂಡಂತೆಯೇ. ಜ್ಞಾನದೇವನ ಅರ್ಥ ಇದೇ. ಸ್ಥಿತಪ್ರಜ್ಞನಿತ್ಯವೂ ಪ್ರಯತ್ನಶೀಲನಾಗಿರಬೇಕೆಂದು ಅರ್ಥ ನಿಲ್ಲ. ಆದರೆ ಸಂಯಮದ ವಿನ್ಯಾಸದಲ್ಲಿ ಸಡಿಲಾಗುವನೆಂದು ಇಟ್ಟು ಕೊಂಡರೆ ಅವನ ಸ್ಥಿತಪ್ರಜ್ಞತೆಯ ಆಧಾರವನ್ನೇ ಸರೆಲಿಸಿದಂತಾಗುತ್ತದೆ. ಆದುಡ ೧೦ದ ಕಾಗಾಗುವ ಸಂಭವವಿಲ್ಲವೆಂದು ಈ ಶೈಲೀಕದ ಆಳವಾದ ಅರ್ಥ.

ಸ್ಥಿತಪ್ರಜ್ಞನಿಗೆ ಸಾಧನೆಯ ಅರ್ಥವಾ ಸಾವಧಾನತೆಯ ಆವಶ್ಯಕತೆ ಇಲ್ಲವೆಂದೂ ಹೇಳಲ್ಪಡುತ್ತದೆ, ಇದುವುದೆಂದೂ ಹೇಳಲ್ಪಡುತ್ತದೆ. ಸ್ಥಿತಪ್ರಜ್ಞನಿಗೆ ಸಾವಧಾನತೆ ಸಹಜವಾಗಿರುತ್ತದೆಂದು ಹೇಳಿ ಪರಪ್ರರ ವಿರುದ್ಧ ನಾಗಿ ತೋರುವ ಈ ವಿಧಾನಗಳ ಮೇಳವನ್ನೇ ಏನೋ ನಾವು ಸಾಧಿಸಿದ್ದೇವು. ಇನ್ನೊಂದು ರೀತಿಯಿಂದಲೂ ಮೇಳವನ್ನು ಸಾಧಿಸಬಹುದು. ಸಾವಧಾನ ಕೆಂಪು ಆಸೇಕ್ಕೆಯನ್ನು ಮ್ಲಿನ್ ಕೊಳ್ಳುವ ಸಹಜವಾಗಿ ಒಂದು ಒಗೆಯಿಂದ ವಾನ ವನ ಆಕಾಂಕ್ಷೆ ಮಾತ್ರ. ಈ ದೇಹದಲ್ಲಿ ಸ್ಥಿತಪ್ರಜ್ಞನ ಪೂರ್ವ ವ್ಯಾಖ್ಯೆಯನ್ನು ದುಟ್ಟುವುದು ಅಶಕ್ಯವಲ್ಲವೆಂದು ಹೇಳಬಹುದಾದರೂ ಅನೇಕರ ದೃಷ್ಟಿಯಿಂದ ಅದು ಅಶಕ್ಯವಾಯ. ಸಾಧಕನ ಭೂಮಿಕೆ ಮುಂದ ವರಿಯುತ್ತ ಹೇಳಿದಂತೆ ಅವನಿಗೆ ಸ್ಥಿತಪ್ರಜ್ಞನ ವ್ಯಾಖ್ಯೆಯ ಅರ್ಥವೂ ಸೂಕ್ಷ್ಮವಾಗುತ್ತ ಹೇಗೆತ್ತದೆ. ಆದುಡರಿಂದ ಇನು ಸ್ಥಿತಪ್ರಜ್ಞನಾದನೆಂದು ತಿಳಿವ ಸ್ಥಿತ

మనువ్యస్తిగే సత్కార లభిసదు. హోగువ్వుడు ఒండు బగెయింద ఇష్టవే. దేవిరువవరిగి వికాసకై ఆస్తిదవిరువుదు ఇష్ట. ఇష్టే ఏకే, దేవిరు అస్తిత్వవే హోగి ఆస్తిదవిరుత్తదేబుదక చిక్కె ఎన్న బయుద్ద. బొల్లాస్త్రాయు హోళదంతి, సాధకను తన్న ధైయవన్ను ముట్టలు ఓడిదరీ, ధైయవూ ముందే ఓడుత్తదే. ఒండు బగెయ స్పధీయే నాచియత్తదే. ఈ రీతి నిరంతరపూ స్పధీయ ఆట నడితే దరల్లియే సేగసు ఇదే. సాధకసిగి ధైయ కైగే సిక్కుతు ఆనిమివ ష్టరల్లియు ‘నాను కప్పిసిచోండి’ ఎందు హోళ ధైయవు నంంచోరి దుత్తదు. ఇదఱల్లియే సాధనేయ ప్రతిష్టే ఇదే. ఆదుదరింద సాధక నిగి ఆపాయద సూచనేయన్ని వ్వుదు యావాగలూ యోగ్యవే. ‘యాగాదరిధైయ-లభ్య ఎందూ ఆగదు’ ఎందు ఇదరింద ఆఫు మాన కొరడిసలాగదు. ఈక్కర శృష్టియింద ధైయలభ్య ఆవక్క వాగి ఆగుత్తదే. ఆదరే ననగే లభ్య ఆయ్యు, తన్న నన్న మనద మేలేన ఓడితవన్ను సడలిశలు ఆడ్డిల్లిల్లవెంబ కల్పనే నునువ్వునిగి ఒంద క్షణవే ఆ లభ్య ఆతన కై బిడుత్తదే. ఈసువవను ఎష్టో సల దండిగి బదుత్తానే. దండియ మేలే కైయన్ను లభదుత్తానే. ఆదరే కై జారి మత్తే సీరిన సేళ్ళకై సిక్కుత్తానే. కై దండియన్ను ముప్పుదరి సంలదు. కాలు దండియ మేలే నిల్లబేకు. ఆగలే ఈసు ముగిదంతి. ఆదుదరింద కొనేయవరిగూ సంయమదల్లి గిధిల వాగకూడడందు హోళవుదు సాధకాపయోగియాదుదు.

3

ఈ రీతియాగి సంయమద ఆవక్కుకఁ ఆరంభనింద అంతదనరిగి గిధ్వవాయ్యు, ఎందటి-ఆదు ప్రణాలవాగి గిధ్వవాయ్యు. సంయమద ఆవక్కుకతెయన్ను సిద్ధమాదిద బలిక ఇన్ను ‘తస్మాత్’ కట్టవచ్చు శుశ్రయోగిశలు ఆడ్డియిల్ల.

తస్మాత్ యశ్చ మహాబుహో సిగ్గుంఁతాని సర్వతః ।

అంద్రియాణఁంద్రియాధీభూ: తస్మాత్ప్రాజ్ఞు ప్రతిష్ఠుతా ॥

“ತನ್ನಾತ್ಮ” ಶಬ್ದವನ್ನಿಟ್ಟು ಇಲ್ಲ ಮೂಲ ಪ್ರತಿಜ್ಞೆಯನ್ನು ಪುನರು ಇಚ್ಛಾರ ವಾಡಲಾಗಿಯೆ. ತರ್ಕಿಳಾಕ್ಷಯದ್ವಾರಾ ಇದಕ್ಕೆ ‘ಸಿಗಮನ’ ಎಂದು ಹೀಸಲು. ಪ್ರಾರಂಭವಲ್ಲಿ ಮೂಲ ಸಿದ್ಧಾಂತವನ್ನು ಹೇಳುವುದು, ಈ ಒಳಿಕೆ ಇದನ್ನು ಯುಕ್ತಿವಾದದಿಂದ ನಿವಾರಿಸುವುದು, ಕೊನೆಗೆ ಮತ್ತೆ ಆ ಸ್ವತಿಜ್ಞೆಯ ಪುನರುಚಾಪ್ಯಾರ ಮಾಡುವುದು, ಇದು ತರ್ಕಾಶಾಸ್ತ್ರದ ರೀತಿ ಹೀಗೆ ಮಾಡುವುದರಿಂದ ಶಾಸ್ತ್ರದ ಸಮಾಧಾನವಾಗುತ್ತದೆ. ಇದು ಯುಕ್ತಿಕಣ ಕಣ್ಣ. ಇ. ಇ. ಎಂದರೆ ‘ಇತಿ ಸಿದ್ಧಂ ಪೂರ್ವಂತಿರುತ್ತದೆ. ಗೀತೀಯ ಪದ್ಧತಿ ಆಪ್ಯುತ್ಪಾತಃ ತರ್ಕಾಶಾಸ್ತ್ರ ಪದ್ಧತಿಯಲ್ಲ. ಶಾಸ್ತ್ರದ ಚೌಕಟ್ಟಿ ನಲ್ಲಿ ಹಿಡಿದಿರಿಸಿ, ಸಾಮಾನ್ಯ ಮನುಷ್ಯನ ಬುದ್ಧಿಯನ್ನು ಸುಮ್ಯನ್ನೆ ಆಯಾಸ ಗೊಳಿಸುವುದು ಗೀತೀಗೆ ಇಸ್ವರೀಲಿ. ಆದುದರಿಂದ ಸಾಮಾನ್ಯ ಮನಃಪ್ರಯಾಃ ಸುಖವಾಗ ಶಿಂವಂತಿ ಸುಲಭವಾದ ಸಂಖಾದ ಪದ್ಧತಿಯಿಂದ ಆದು ವಿವೇಚನೆ ಮಾಡುತ್ತದೆ. ಆದರೆ ಆದು ಶಾಸ್ತ್ರವನ್ನು ಉಪಕ್ಷೇಪಣಿಸಿಲ್ಲ. ವಿಕೀವತ್ತಃ ಇಮ ಸಂಯಮದ ತಾತ್ತ್ವಿಕ ಉಪಸಕ್ತಿಯನ್ನು ಹೇಳ. ವಿಕೀ ಜನೇಯಾಗಿರುವುದರಿಂದ ಇಲ್ಲಿ ಶಾಸ್ತ್ರಸ್ಥಿರ್ಯಲಿ ಇವ್ಯಾದ. ಆದುದರಿಂದ ಶಾಸ್ತ್ರದ ಸಮಾಧಾನಕ್ಕೂ ಇಗು ಈ ಕೀಲ್ಲೋಕ ಒಂದು ದೇಹಲ್ಲಿಪ್ರಿಯಿದೆ. “ಯಾಂ ಸಂಹರತೇ ಭಾಯಂ ಕೂವೇಽಂಗಾಳಿವ ಪರಮಾತ್ಮಃ” ಎಂಛಿ ಶೀಲ್ಲೋಕದಲ್ಲಿ ಹೇಳಿದುದನ್ನೇ ಇಲ್ಲಿ ದೇಹಲಾಗಿದೆ. ಆಮೆಯ ಉಪಮೆ ಶೀಲಿಂದನ್ನುಂಟಿದು ಆ ಕೀಲ್ಲೋಕದ ಪುನರುಚಾಪ್ಯಾರವೆ ಈ ಕೀಲ್ಲೋಕ. ಇದೇ ಸಿಗಮನದ ಸ್ವರೂಪ.

ಒಂದನೆಯ ವಾಚಾಖ್ಯಾನ

೮

ಸ್ವಿತಪ್ರಜ್ಞನ ಲಕ್ಷಣದ ಏರಡು ಪಭಾಗಗಳು ಮುಗಿದುವು. ಇನ್ನು ಮೂರನೆಯ, ಕೊನೆಯ ವಿಭಾಗಗಳನ್ನು ಸ್ಥಾಪಿಸಿಂ. ನೊಡಲಿನ ನಾಲ್ಕು ಕೀಲ್ಲೋಗಳ ವಿಭಾಗದಲ್ಲಿ ಸ್ವಿತಪ್ರಜ್ಞನ ವಾಚ್ಯಾಖ್ಯೇ, ಆ ವಾಚ್ಯಾಖ್ಯೇಯ ಸಿವರಣೆ

గచు హేళల్పుమ్మిను. నయునిన విభాగదల్ల తదనుషంగవాగి మూరు శ్లో ఇకగళల్లి సంయువుడ విజ్ఞానవన్ను, ఏళు శ్లో ఇకగళల్లి సంయువుడ తత్త్వజ్ఞానవన్ను ప్రస్తుతిరిసలాయితు. ఇన్ను అంతిమ విభాగదల్లి స్థితప్రజ్ఞన స్థితియు ప్రప్తిఇకరణవన్ను వాడి ఆదరిఫల శ్రుతియన్న హేళబీకు. మూరు శ్లో ఇకగళ ఒందు త్రిషాక్తియుచ్ఛితియ ప్రస్తుతిరణవాగుత్తదే. కొనేయ శ్లో ఇకదల్లి ఫలక్కుతే హేళల్పుడుత్తదే.

యా నితా సహభికానాం తస్యాం జాగక్తి సంయుద్ధి ।

యస్యాం జాగ్రత్తి భికితాః సా నితా పక్షకీర్తి మునేః ॥

ఇదు ప్రప్తిఇకరణద మొదలనేయ శ్లో ఇక. ఇదర ఆక్షరాధికీగిదే:-యావాగ ఎల్ల జీవిగళు మలగిరువరో ఆగ స్థితప్రజ్ఞ ఎజ్ఞిరవిరుత్తానే. యావాగ జీవిగళు ఎజ్ఞిరిత్తారో ఆగ స్థితప్రజ్ఞ ప్రజ్ఞ గాథవాగి నిద్రిసింత్తానే. ఆదరి ఇల్లి ఆక్షరాధివన్ను తేగెదుకోళ్లదే, లక్ష్మణాధివన్ను తేగెదుకోళ్లబేఇంబుదు ప్రప్తి. ఆక్షరాధివన్ను తేగెదుకేండరి, స్వేచ్ఛావాస్తరరు; కళ్లరు, రాత్రి పాఠియుకేలసగారదు ముఖాదవరిగి ఇమ అన్నయిసితు. గాంధిజియవరు ఈ శ్లో ఇకదింద ప్రప్తి ఆక్షరాధివన్ను తేగెదుకోళ్లలు యత్తిసిద్ధారే. “సావాన్య జనరు రాత్రియ వేశిమన్న విలాస మొదలాడవుగల్లి కళ్లు బేళున సమయదల్లి నిడ్డి హోగుత్తారే. ఆదరి సంయువు పురుష రాత్రి సిద్ధే వాడుత్తానే, బేళగన జాపదల్లి ఎద్దు మనన చింతనాదిగళన్న వాడుత్తానే” ఎంచ శుభయుచ్ఛ ఆక్షరాధివన్ను అనరు హిండి తేగెవిదారే. ఆదరి అవరూ ఈ ఆక్షరాధిక్యే వారముఖ్యవన్ను కొట్టిప్పిల్ల. ఈ శ్లో ఇకద సూక్ష్మ లాక్ష్మణిక ఆధివన్ను తేగెదుకోళ్లబేఇంబుదు ఆవరూ బల్లరు. కాగే అపరు ముంది తమ్మ పద్ధతియింద వాడియూ ఇదారే.

ఈ శ్లో ఇకదల్లిదువ రూపకదల్లి స్థితప్రజ్ఞన జీవన దృష్టియమ్మ ప్రప్తిగొళిసిదారే. స్థితప్రజ్ఞన జీవన దృష్టి, అఙ్గజనర

ಜೀವನ ದೃಷ್ಟಿ - ಇವುಗಳಲ್ಲಿ ಬಲು ದೂಡ್ಯ ಭೇದವಿದೆ ಎರಡು ಸಮಾಂತರ ದೇಹಿಗಳಿಗೆ ಎಲ್ಲಿಯೂ ಸ್ವರ್ತಭಿಂದು ಇರದು. ಹಾಗಿದೆ ಈ ಎರಡು ಜೀವನ ದೃಷ್ಟಿಗಳ ಸ್ಥಿತಿ ಸ್ವಿತಪ್ರಜ್ಞನ ನೃಪ್ರಯೆ ಪಳ್ಳಟವಾಗಿರುತ್ತದೆ. ಮೀರಾಬಾಯಿ ಹೇಳುವಂತೆ 'ಉಲ್ಕಾ ಭಾಯೀ ಮೇರೀ ನಯಿನನಷ್ಟೇ' ಅಗುತ್ತದೆ ಅವನ ಸ್ಥಿತಿ. ನಮ್ಮತಃ ಆತನ ದೃಷ್ಟಿ ಪಲ್ಲಟವಾಗಮ; ಸಹಜ ವಾಗಿ ಇರುತ್ತದೆ. ಪ್ರಣಂಜಲಿ ದೃಷ್ಟಿಯೇ ತಿರುಗಿರುತ್ತದೆ. ಆದರೆ ಆದು ಬಹುದಂಜ್ಯ ಜನರ ದೃಷ್ಟಿಯಾದ್ದರಿಂದ ಆದೇ ಸರಿಯಾದ ದೃಷ್ಟಿಯೆಂದು ತಿಳಿಯಲ್ಪಡುತ್ತದೆ. ಒಹುಸಂಶೋಧಿಸಿಕೆ ಹೆಸರಿಡಬೇಕೆಂದು ಮೀರಾಬಾಯಿ ಜನ್ಮ ದೃಷ್ಟಿಯ ತಿರುಗಿದೆ ಎಂದಣ. ಮೂಲಜೀವನದೃಷ್ಟಿಗಳಲ್ಲಿಯೂ ಭೇದ ಖಂಟಾಗಿ ತೀರುತ್ತದೆ

೨೭. ಉದಾ:—ಆಹಾರ

ಆಹಾರ ಶರೀರಧಾರಕೆ ಆವಶ್ಯಕ. ಸಾಮಾನ್ಯ ಮನುಷ್ಯ ತಿನ್ನು ಇತ್ತಾನೆ, ಸ್ವಿತಪ್ರಜ್ಞ ಉಪಾಸ ಸಾಧುತ್ವಾನೆ ಎಂಬುದೇನು ಇಲ್ಲ. ಸ್ವಿತಪ್ರಜ್ಞನೂ ಉಂಟಿ ಮಾಡುತ್ತಾನೆ. ಇಬ್ಬರ ಬಾಹ್ಯ ರೀಯಿಗಳೂ ಸಮಾನ. ಆದರೆ ವೃತ್ತಿ, ವಿಚಾರ, ಭಾವನೆಗಳು ಸಮಾನವಾಗಿರವು. ಸ್ವಿತಪ್ರಜ್ಞನ ಉಂಟಿ ಯಜ್ಞ; ಶರೀರಧಾರಕೆಗೊಸುಗ ತಟಿಸುಭಾವದಿಂದ ಮಾಡಬೇಕಾದ ಶ್ರೀಯೆ. ಉಪನಿಷತ್ತುಗಳ, ಶಂಕರಾಚಾರ್ಯರ ಭಾಷೇಯಲ್ಲಿ ಹೇಳುವುದಾದರೆ ಆದೊಂದು 'ಜೀವಧ'. ಗಾಂಧಿಯವರಭಾಷೇಯಲ್ಲಿ ಹೇಳುವುದಾದರೆ, ನಾಪಿರುವ ವನಗೆ ಬಾಡಿಗೆಯನ್ನು ಕೊಡುವಂತೆ ಆದೊಂದು ಬಾಡಿಗೆ. ಅಥವಾ ವೈಜ್ಞಾನಿಕರು ಹೇಳುವಂತೆ ಯಂತ್ರದಿಂದ ಕೆಲಸ ವಾಡಿಸಿಕೊಳ್ಳುವುದಾದರೆ ಅದಕ್ಕೆ ಎಣ್ಣೆ ಈಡಿಸಬೇಕು ಎಂಬಂತೆ. ಶರೀರದ ಸಾತ್ವಕ್ಯವನ್ನು ಕಾಯುಂಕೊಳ್ಳಲು, ಅದನ್ನು ಕಾಡ್ಯಕ್ಕೊಳಿಸಲು, ಅದಕ್ಕೆ ಆಹಾರವನ್ನು ಕೊಡುತ್ತಾನೆ. ಆದರಲ್ಲಿ ಭೋಗವೃತ್ತಿ ಇರದು. ಉಳಿದವರ ಉಂಟದಲ್ಲಿ ಭೋಗ, ಆನಂದ, ಉತ್ಸಾಹ ಇರುತ್ತದೆ. ಆದಕ್ಕೊಂದು ಮಾನವು ಏಷಿಂದು ಬಂದಿ, ಕಾಲ, ಶ್ರಮ ವೆಚ್ಚ ಮಾಡುತ್ತಾರೆ. ಎಂಥ ಪ್ರಚಂಡ ಯೋಜನೆ, ಸಂಘಟನೆ ಮಾಡುತ್ತಾರೆ. ಆಧ್ಯ ಮಾನವಸರ್ವಜ- ಎಣ್ಣೆ ಸ್ವೀಯರೂ-ಸಾಧಾರಣವಾಗಿ ಈ ಕೆಲಸದಲ್ಲಿಯೇ ಶೋಧಿಗಿಡುತ್ತದೆ.

ఆమ్మ బేశిదిచె భోజనద అట్టికాద. స్తుతప్రజ్ఞ నదు కాస్త్రీయ భోజన. ఆదర కొడి గంభీరవాద ఉన్నేరనిరుత్తదే. ఖలిదనరచు భోగనము, బాలత.

గతి. సిద్ధేయ వాతా హిగేయే

సిద్ధేయ వాతా హిగేయే. వారణాష తర్వారణిగే భోజనపంకె సిద్ధేయుం ఆవశ్యక కీర్తి. ఆనర ఉళద ప్రాణిగళు మలగువుచెందరు ఆలస్యదల్లి బద్దుకొళ్పుత్తానే. స్మషుగళన్ను భోగిసుత్తానే, జ్ఞానవన్మునురీతిగుత్తానే. ఒండొందు రాత్రియూ జ్ఞానస్కుమక్కే కారణపాగుత్తదే. స్తుతప్రజ్ఞ న సిద్ధే సిద్ధార్థే, సిస్మష్ట. ఆక ఒన్ను సిద్ధే పూడిదరే ఆమ్మ ఆతన విషార వికిషణా గుక్కదే. బీజ భూమియల్లి మరియాగిరుత్తదే. ఆదరే ఆదు మోలియుత్తలే ఇచుత్తదే. మౌళిక కోరగి బండాగ కాణిసుత్తదే. ఆదరంతియే కోస కోస సిచారగళిగి ఆతన సిచ్చేయల్లి ప్రోపణ దొరయుత్తిరుత్తదే. హిగే ఇతర ప్రాణిగళ సిద్ధేగూ స్తుతప్రజ్ఞ న సిద్ధేగూ భేదవిదే. ఇతర ప్రాణిగళ సిద్ధేయెందరే తమోగుణద అత్మాఫ. ఆ విద్ద ఎల్లి, యావుదరల్లి మంరు గుణగళు సామ్యచన్ము ముట్టుత్తపోలి, ముంబ కృత్యులిగి బట్టక్కపోలి ఆ విద్ద ఎల్లి? ఎరదూ ఒందే ఆశాదవాగి తోరిపరేనాయ్యు?

గతి. సామాన్య వ్యవకారద విషయదల్లియూ హిగేయే

సామాన్య వ్యవకారద విషయదల్లియూ హిగేయే. మానాప వానద క్షుసెయ మేలియే బహుతః ఎల్లి సమాజకాస్త్రవూ సిటీ శాస్త్రవూ రచిపల్లిప్పిదే. ఆదకి స్తుతప్రజ్ఞనిగి వానాబనాన గొత్తే కల్ల. సహజకీయింద, వచ్చుమారీయిల్లిది మసుపు సకొం ఎందగి వత్తిసుపుదిల్ల. ఎల్లోట్లోయూ శివ్యాచారద హేరంనల్లి ఆవన వత్తన దంభపరివేస్తపాగిరుత్తదే. ఆవన జీవన యావాగలు కృతిను తేయ కోసప్పుత్థాదాగిదుత్తదే. ఎల్లోడియుల్లోయూ కృతిమకే ఆఫవా దంభ బేశే బేశు. సభేయల్లి ఒందు బగెయ దంభ, సమాజదల్లి

ಇನ್ನೊಂದು ಬಗೆಯ ದಂಭ, ಕುಟುಂಬದಲ್ಲಿ ಮತ್ತೊಂದು ಬಗೆಯು ದಂಭ, ಉತ್ತಮದಲ್ಲಿ ಮಗದೊಂದು ಬಗೆಯ ದಂಭ, ಅಟಿ ನೋಟಗಳಲ್ಲಿ ಮತ್ತೆ ಚೇರಿ ಬಗೆಯ ದಂಭ. ಹೀಗೆ ಎಲ್ಲಿಡೆಯಲ್ಲೂ ದಂಭ, ಶೃಂತಿಮತೆ ಅವನ ಜೀವನದಲ್ಲಿ ಇದೆ. ಸ್ಥಿತಪ್ರಜ್ಞನ ವಿಷಯದಲ್ಲಿ ಎಲ್ಲಾರೂ ಸ್ವಾಭಾವಿಕ, ಸರಲ, ಮುಚ್ಚನುರೈಯಿಬ್ಬಾದುದು. ಹೀಗೆ ಅವನ ಸಾರ್ವಜ್ಯ ವ್ಯವಹಾರಗಳನ್ನು ಸ್ವಾವಾಗಿ ಉಳಿದವರದರ ಸ್ಥಿತಿರೋಕವಾಗಿನುವುದು ಕಾಣಬಂತುದೆ.

೭

೧೫೦. ಶಲ್ಲಿಯ ರೂಪಕದ ಭಾಷಣೆಯಲ್ಲಿ ಸಾಂಖ್ಯಬುದ್ಧಿ,
ಯೋಗ ಬುದ್ಧಿ, ಸ್ಥಿತಪ್ರಜ್ಞನ ಲಕ್ಷಣ. ಈ ಮೂರಳಿ
ಸಂಖಲಿತವಾಗಿದೆ

ಗೀತಿಯ ರೂಪಕದ ಭಾಷಣೆಯಂದ ನಾವು ಹೀಗಿ ನಮ್ಮ ವಿಜ್ಞಾರದಿಂದ ಅಧ್ಯ ಹೊಡಿಸಿದರೂ ಗಿತೆ ಇನ್ನೇ ಏನು ಸೂಚಿಸುತ್ತದೆ? ಅದು ಏನನ್ನೂ ಸೂಚಿಸುವುದಿಲ್ಲವೆಂಬುತ್ತೇ ತೋರಬಹುದು. ಕೇವಲ ರೂಪಕದ ಭಾಷೆಯನ್ನು ಸುಂದರ ಸ್ಥಿತಿಯಾಗಿ ತಾಗೇ ಕಲಿ. ಸ್ಥಿತಪ್ರಜ್ಞನ ಲಕ್ಷಣವ ತಂಡ ವಾಯು ಗೀತಯ ಎರಡನೆಯು ಅಧ್ಯಾತ್ಮಯವು ಸೂತ್ರರೂಪದಿಂದ ಗೀತಯಾ ಮುಗಿಯುತ್ತವೆ. ಅದುದೀರ್ಘ ಆರಂಭದಿಂದ ಪ್ರಸ್ತಾರವಾಗಿ ಹೇಳಿದ ಎಲ್ಲ ವಿಷಯಗಳ ಸರಣವೇಶವೂ ಈ ಶೈಲಿಕವಲ್ಲಿ ವಾಡಲ್ಪಟ್ಟಿದೆ ಎಂದು ಶಿಲಿಯಬೇಕು. ಈವರೆಗೆ ಮೊದಲು ಸಿಗ್ರೆಂ ಸಾಂಖ್ಯಬುದ್ಧಿ, ಅರುವಾಯ ತೆದುವಕಾರಕವಾದ ಸರ್ಗಣ ಯೋಗಿಗಳಿಲ್ಲ. ಕೊನೆಗೆ ಇವರಡರ ಕರಿಣಿಯಾರಲ್ಲಿ ತೋರುವುದೋ ಈ ಸ್ಥಿತಪ್ರಜ್ಞನ ಲಕ್ಷಣಗಳು, ಹೀಗೆ ಮೂರು ವಿಷಯ ಹೇಳಲ್ಪಟ್ಟಿವೆ ಈ ಮೂರಳಿ ವಿಷಯಗಳ ಸಾರವನ್ನು ಗೀತೆ ಈ ಶೈಲಿಕದಲ್ಲಿ ರೂಪದಿಂದ ಸೂಚಿಸಿದೆ.

೧೫೧. ಸಾಂಖ್ಯಬುದ್ಧಿಯ ಸ್ಥಿತಾಪ:— ಅಕ್ಕದ ಅಕ್ಕೆತ್ತ, ತದನುಸಾರವಾಗಿ ಪ್ರಸ್ತುತ ಶೈಲಿಕದ ಮೊದಲನೆಯ ಅರ್ಥ

(೧) ಸಾಂಖ್ಯ ಬುದ್ಧಿಯಂದರೆ ಅತ್ಯಾಗ ಸ್ವರೂಪಜ್ಞಾನ. ಆರಂಭ ದಳ್ಳಿಯ ಈ ಜ್ಞಾನವನ್ನು ಮಾಡಿಕೊಳ್ಳುವ ಪ್ರಯತ್ನವೇಕೆ? ಉತ್ತರ—

“ಆತ್ಮದ ಜ್ಞಾನವೇದರೆ ಯಾವುದೇ ಬೇರೆಯದರ ಜ್ಞಾನವಲ್ಲ”. ನನಗೆ ಸಂಬಂಧಿಸಿದ ಅನ್ವಯಾನಂತರ ಆತ್ಮ. ನಾನೇ ಆತ್ಮ. ಆದರ ಸ್ವರೂಪ ಏನಂಬುದನ್ನು ಮೊದಲೇ ತಿಳಿವುದು ಅಗಣ್ಯ. “ಆತ್ಮಸಾಯದು, ಕೊಲ್ಲದು, ಕೊಲ್ಲಿಸಿದು” ಎಂದು ಗೀತೆ ಹೇಳಿತ್ತಾದೆ. ಮನುಷ್ಯನಿಗೆ ಶ್ರಯೆಯ ಸಂಬಂಧ ಮನದು ಇಂಥ ಕರ್ತರಿ, ಕರ್ಮಾಣಿ, ಕ್ರೋಽಕರ್ತರಿ ಅಥವಾ ಪ್ರೇರಕ ಈ ಮಾರ್ಗದ ಆತ್ಮಕ್ಕೆ ಅನ್ವಯವಾಗಿ. ಆತ್ಮವು ಶ್ರಯೆಯ ಕರ್ತೃವಲ್ಲ, ಕರ್ಮ ವಲ್ಲ, ಪ್ರೇರಕವೂ ಅಭಿ. ತಮ್ಮೊಂದು ಇಂಧಾಸನವಾದ ಆರ್ಥ ಇಲ್ಲಿ ಮಂಚಿತವಾಗಿದೆ. ಮರಣದ ಶ್ರಯೆ ಉದಾಹರಣೆಗೊಂಡಿಗೊಂಡಿದ್ದಿ. ಆತ್ಮ ಎಲ್ಲಾ ಶ್ರಯೆಗಳಿಂದ ಏಷ ಬಗೆಯಿಂದಲೂ ಒಮ್ಮೆನೆಂದು ತಿಳಿ. ಶಾಂಕರ-ಭಾಷ್ಯೇಯಲ್ಲಿ ಆತ್ಮದ ಈ ಆಕರ್ತೃತ್ವ ಕನ್ನಡಿಯಂತೆ ಸ್ವಚ್ಛವಾಗಿ ವಿವರಿಸ್ತುಟ್ಟಿದೆ. ಆತ್ಮದ ಆಕರ್ತೃ ಸ್ವರೂಪದ ಜ್ಞಾನವು ಪ್ರಕಾಶ ಎನ್ನಲು ಬಹುದು. ಇದರ ವಿಚಿದ್ದ ಆತ್ಮವು ಈತ್ಯಾ ಎಂದು ಕಿಳಿವುದು-ಕತ್ತಲೆ. ಈ ಕತ್ತಲೆಯಲ್ಲಿ ಎಲ್ಲ ಪ್ರಾಣಿಗಳ ಜೀವನವೂ ಇರುತ್ತದು. ಆದರೆ ಸ್ವಿತಪ್ರಜ್ಞನ ಜೀವನ ಆತ್ಮದ ಪ್ರಕಾಶದಿಂದ ಹಿತ್ಯಾಕಾಶ ಮುದು. ಇದು ಈ ಶೈಲೀಕದ ಹೊಡಲನೆಯ ಆರ್ಥ. ನಾನು ಕರ್ಮದ ಕರ್ತೃ, ನನ್ನ ಕರ್ಮಗಳು ಒಕ್ಕೀಯವು, ನಾನು ಇಂಥವನ ಮನ, ತಂಥ ಸಂಪತ್ತಿನ ಒಡಿಯ, ನಾನು ಅಂಥ ಆಕಾರದವ. ಈ ವಯಸ್ಸನವ. ಇಂತಹ ಜಾತಿಯವ ಎಂಬೀ ಮೊದಲಿದೆ ಭಾವನೆಗಳ ಜಾಳಿಗೊಳಿಸ್ತೂ ಕನ್ನ ಪುತ್ತಲು ಸುತ್ತಿಕೊಂಡು ಮನುಷ್ಯ ಆಸುಬ್ಬು ಕರ್ಮಗಳನ್ನು ತನಗೆ ಸಂಬಂಧಿಸಿ ಮದಲ್ಲಿವೇದು ತಿಳಿದು ಸ್ವರೂಪಾವ ಸ್ವಾನಂಬೀಂದರನ್ನೇ ಧರ್ಮವಾಗಿ ತಿಳಿಯಿತ್ತಾನೆ. ತಬ್ಬರ ಜಿವನಗಳಲ್ಲಿ ಇಂದ್ರಿಯಾಂದು ಭೇದವಿದೆ: ಹೀಗಿರುವುಗ ಇಡಕ್ಕೆ ಡೆಕ್ಕು-ಕತ್ತಲೆ ಅಥವಾ ಹಗಲ್ಲಿ-ಹಾತ್ರು ಎನ್ನ ಬಿದ್ದರೆ ಹೇಳಬೇಕಾದರೂ ಏನು?

೨೫. ಯೋಗಬುದ್ಧಿಯ ಸ್ವರೂಪ: ಘಲಕ್ಕಾಗ

(೨) ಯೋಗಬುದ್ಧಿ:-ಆತ್ಮ ಆಕರ್ತೃವೇದು ದೇಹದಿಂದಲೂ ಕರ್ಮ ವನ್ನು ಬಿಟ್ಟು ಕುಳಿತತೆ, ನಿನ್ನ ತಮ್ಮೆಗಳಿಂದಲ್ಲಿ ಬೀಳುವೆ. ಕರ್ಮಗಳನ್ನು ಮಾಡಿದೆ ರಚೊಗೊಳಿಸಲ್ಪಿ ಬೀಳುತ್ತಿ. ಹೀಗೂ ಸಂಕಷಿ, ಹಾಗೂ

ಶಂಕರ, ಆದುದರಿಂದ ೧೯ಕೆ ರಮುಕ್ತಿಯನ್ನು ಯೋಜಿಸಿತು. ಶತ್ರುತ್ವದಲ್ಲಿ ಗಮನಾಗುತ್ತದೆ ಅಲ್ಲೇ ಅದನ್ನು ಮುರಿಸು ಯಾಕು. ಶತ್ರುತ್ವದಲ್ಲಿ ಜೊರು ತೋರುತ್ತದೆ? ಫಲದ ವಿಷಯದಲ್ಲಿ. “ನಾನು ಈಲಂ ಮಾಡಿದೆ, ಆದುದರಿಂದ ನಾನು ವೇಶನಕ್ಕೆ ಅಧಿಕಾರಿ”. ಹೀಗೆ ಶತ್ರುತ್ವದಲ್ಲಿ ಅಧಿಕಾರ ಫಲದ ವಿಷಯದಲ್ಲಿ ನೇಟ್ಟಿರುತ್ತದೆ. ಆದುದರಿಂದ ಫಲದ ಸೇಲಿನ ಅಧಿಕಾರ ವನ್ನು ಬಿಡುವುದೆಂದರೆ ಶತ್ರುತ್ವವನ್ನು ಬಿಟ್ಟುಹಿಡಿ. ಫಲಾಶಯ ಕೊನೆಯನ್ನು ಉತ್ತರಿಸಿ ಒಗಿದೊಡನೆ ಶತ್ರುತ್ವದ ಅಭಿವರ್ಗಾನೆ ಕಳಚಿಕೊಗುತ್ತದೆ. “ನೀನು ಆತ್ಮದ ಆಕರ್ತೃತ್ವವನ್ನು ಬಿಟ್ಟಿಕೊಂಡೆ. ಶಮಾನೇ ಸಿನ್ನದಳ್ಳದ ಬಳಿಕ ಫಲ ಹೇಗೆ ನಿನ್ನದ್ದಾ?” ಎಂದು ಗೀತೆ ಹೇಳುತ್ತದೆ. ‘ನಾನು ಹೇಳುದಿಂದ ಖಿನ್ನನಾದ ಆತ್ಮ’ ಎಂಬೇ ಅಭಿವೃದ್ಧಿ ಕರುವಾನ್ನು ಬಿಡುವುದರಿಂದ ಆಗುವುದಿಲ್ಲ: ಫಲವನ್ನು ಬಿಡುವುದರಿಂದಲೇ ಆಗುತ್ತದೆ. ಆನ್ನದೆ ಆಕರ್ತೃತ್ವದ ಆನುಭೂತಿಯ ಶರಂಭ ಶಮಾಜೀದರಿಂದ ಆಗದು; ಫಲಕ್ಕೆ ದರಿಂದ ಆಗುತ್ತದೆ. ಹೀಗೆ “ಕಿರುವಹಾರ” ಶದ್ದತಿಯಿಂದ ಆಕರ್ತೃತ್ವದ ಅಭಿವೃದ್ಧಿ ಪದಾರ್ಥ ಪಾಠವನ್ನು ಗೀತೆ ಕೊಟ್ಟಿದೆ. ಘರಾಧಿಕಾರ ಬಿಡು, ಬಳಿಕ ಕರುವ ಬಿಡುವ ಆವಶ್ಯಕತೆಯಿಲ್ಲ. ಸರೂಜ-ಶಾಸ್ತ್ರದ, ನೀತಿಶಾಸ್ತ್ರದ ದೃಷ್ಟಿಯಿಂದ ನಿನಗೆ ಫಲದವೇಲೆ ಅಧಿಕಾರವಿದೆ ಆದರೆ ಸಿಹು ಗೀತಿಯ ಆನುಯಾಯಿ. ಆ ತಾಯಿಯ ಮಾಗಣಾಗುವ ಭಾಗ್ಯ ನಿನಗೆ ದೊರೆತಿದೆ. ಆದುದರಿಂದ ಆ ತಾಯಿಯ ಮಾಗಣಿಗೆ ಆನುಭಾವನಾದ ಫಲತ್ವರ್ಗದ ಬ್ರಹ್ಮಯ್ಯ ನಿನಗೆ ದೊರೆತಿದೆ.

೧೯೩. ಆನುಷಂಗಿಕ ಚಚ್ಚೆ—‘ಮಾ ಫಲೀಷು’ ಎಂದರೆ ಫಲದ ವಿಷಯದಲ್ಲಿ ಅಧಿಕಾರವಿಲ್ಲ, ಈ ಅರ್ಥ ತಪ್ಪು.

ಫಲವನ್ನು ಬಿಡುವ ಯುಕ್ತಿಯನ್ನು ಹೇಳುವ ಗೀತೆಯನಾಕ್ಯ ಪ್ರಸಿದ್ಧ ವಾಗಿದೆ. ‘ಈನಿಂದೆವಾಧಿಕಾರಸ್ತೇ ಮಾ ಫಲೀಷು ಕದಾಚನ’. ಆದರೆ ಆದರ ಅರ್ಥ ಸರಿಯಾಗಿ ಮಾಡಲ್ಪಡುವದಿಲ್ಲ. ‘ನಿನಗೆ ಕರುವ ವಿಷಯ ಇಲ್ಲಿ ಅಧಿಕಾರವಿದೆ, ಫಲದ ಇನಿಷಯದಲ್ಲಿ ಇಲ್ಲ’ ಎಂದು ಈ ವಾಕ್ಯದ ಅರ್ಥ ಮಾಡುವುದುತ್ತದೆ. “ಕರುವ ಅಧಿಕಾರವಿದ್ದು ಫಲದ ಅಧಿಕಾರವೇಕೆಂಬು?” ಎಂದು ಹೇಳಿದರೆ “ಫಲ ಹೇನಲ ನಾನುಷ್ಯನ ಕ್ಷೇಯಲ್ಲಿಲ್ಲ, ಆನೇಕ ಬಾಹ್ಯ

ದರಿಸಿತ್ತಿರುವುದನ್ನು ಅವಲಂಬಿಸಿದೆ” ಎಂದು ಉತ್ತರ ಬರುತ್ತದೆ. ಇದು ದೈವವಾದ. ಇದರಲ್ಲಿ ಸ್ವಲ್ಪವೂ ತಣ್ಣವಿಲ್ಲ ಎಂದಳ್ಳ. ಆದರೆ ಆದರಿಂದ ಇಲ್ಲಿಯು ವಿಚಾರದ ಸಿದ್ಧಿಯಾಗಿದು. ಏಕೆಂದರೆ, ಯಾವ ಕಾರಣದಿಂದ ಫಲಮನುಷ್ಯನ ಕ್ಷೇಯಲ್ಲಿ ಇಲ್ಲವೋ ಅದೇ ಕಾರಣದಿಂದ ಕರ್ಮವೂ ಮನುಷ್ಯನ ಕ್ಷೇಯಲ್ಲಿಲ್ಲ. ಬಾಹ್ಯ ಪರಿಸಿತಿಯನ್ನು ಎರಡೂ ಕೆಲಮಟ್ಟಿಗೆ ಅವಲಂಬಿಸಿವೆ. ಫಲದ ವಿಷಯದಲ್ಲಿರುವ ಸ್ಥಿರೀಯ ಕರ್ಮದ ವಿಷಯದಲ್ಲಿಯೂ. ಕರ್ಮದ ವಿಷಯದಲ್ಲಿ ಅಧಿಕಾರವಿದ್ದರೆ ಫಲದ ವಿಷಯದಲ್ಲಿಯೂ ಇದೆ. ಪರಿಪೂರ್ಣವಿರಲಿಕ್ಕೆಲ್ಲ. ಅಂಶವೇ ಇಲ್ಲಿ, ಅಂಶೂ ಇನೆ. ಫಲದ ವಿಷಯದಲ್ಲಿ ಅಧಿಕಾರವಿಲ್ಲವೇ, ಕರ್ಮದ ವಿಷಯದಲ್ಲಿಯೂ ಇಲ್ಲ. ಆಸುದರಿಂದ ಈ ಅಧ್ಯಾತ್ಮರಂಭ.

೧೫. ಫಲದ ವಿಷಯದಲ್ಲಿ ಅಧಿಕಾರವುಂಟು, ಆದರೆ ಅದನ್ನು ಬಿಡಬೇಕು

ಆದರೆ ಆ ವಾಕ್ಯದ ಅರ್ಥವಾದರೂ ಏನು? ಇಲ್ಲಿ ಸಾಸ್ಕಾರ್ತ-ವ್ಯಾಕರಣವನ್ನು ಸ್ವಲ್ಪ ಗಮನಿಸಬೇಕು. ಇಲ್ಲಿ ‘ಮಾ ಭರ್ತೀಷು’ ಎಂದಿದೆ. ‘ನಾ ಭರ್ತೀಷು’ ಎಂದಿಲ್ಲ. ವ್ಯಾಕರಣ ಸಿಯನು ಪ್ರಕಾರ ‘ಮಾ’ ಶಬ್ದದ ಮುಂದೆ ‘ಅಸ್ತಿ’ ಅಥವಾ ‘ಭವತಿ’ ಎಂಬ ವರ್ತಮಾನ ಕ್ರಿಯಾಪದ ಬಾರದು. ‘ಅಸ್ತಿ’ ಅಥವಾ ‘ಭವತು’ ಎಂಬ ಕ್ರಿಯಾಪದ ಬರುತ್ತದೆ. ತದನುಸಾರ ವಾಗಿ ‘ಕರ್ಮಣ ಏವ ತೇ ಅಧಿಕಾರಃ ಅಸ್ತಿ, ಭರ್ತೀಷು ಮಾ ಅಸ್ತಿ’ ಎಂದು ಶ್ರಾಣ ವಾಕ್ಯವಾಗುತ್ತದೆ. “ ಕರ್ಮದ ವಿಷಯದಲ್ಲಿಯೇ ನಿನಗೆ ಅಧಿಕಾರವಿರೆಲಿ, ಫಲದ ವಿಷಯದಲ್ಲಿ ಇಲ್ಲವಿರಲಿ” ಎಂದು ಅರ್ಥವಾಗುತ್ತದೆ. ಆದರೆ ವ್ಯಾಕರಣಾನುಸಾರವಾಗಿ ಹೀಗೆ ಅರ್ಥಶೀಳಧನ ವಾಡಿವರೂ ಹೀಳಬೇಕಾದುದೇನು? ಇಸ್ವೇ—“ನಿನಗೆ ಕರ್ಮದಲ್ಲಿ ಅಧಿಕಾರವಿದೆ, ಆಸುದರಿಂದ ಫಲದಲ್ಲಿಯೂ ಇದೆ. ಆದರೆ ಕರ್ಮದ ಅಧಿಕಾರವನ್ನು ಮಾತ್ರ ಇಟ್ಟುಕೊ, ಫಲದ ಅಧಿಕಾರವನ್ನು ಬಿಟ್ಟು ಬಿಡು.” ಹೀಗೆನು? ‘ನಾನು ಕರ್ತೃವಲ್ಲ’ ಎಂಮುನಿನ್ನು ತತ್ವಜ್ಞಾನವೇ ಹೇಳುತ್ತದಲ್ಲ ಎನ್ನುತ್ತದೆ. ನೀನು ಸಿನ್ನ ಅಕರ್ತೃತ್ವವನ್ನು ಅನುಭವಿಸಬೇಕಾಗಿದ್ದರೆ ಫಲವನ್ನು ತೀಗಿದುಕೊಳ್ಳಬೇಕು

ಾಧಿಕ. ಸೀತಿ ಶಾಸ್ತ್ರದ ಭೂಮಿಕೆ :— ಕನ್ನಡ ಯಾಂದೊಂದು ಘಲ ಅವರದು

ಈ ವಿಷಯದಲ್ಲಿ ಸ್ಥಿತಪ್ರಜ್ಞನ ಭೂಮಿಕೆಗೂ ಇತರರ ಭೂಮಿಕೆಗಳೂ ಬಹಳ ಅಂಶರವಿನೇ. ‘ವಾಣಿವುದಾದರೆ ಘಲಕ್ಕೋಣ್ಣಾನೇ ಮಾಡಿಯೇನು, ಇಲ್ಲದಿವ್ಯಾರೆ ಕರ್ಮವನ್ನೇ ಬಿಟ್ಟೇನು; ತೀಗಿಮಕ್ಕಾಂಡರೆ ಘಲ ಹಿತ ತೀಗಿದು ತೀಗಿದುಕೊಂಡಿನು, ಬಿಟ್ಟಿರೆ ಕರ್ಮ ಹಿತ ಬಿಟ್ಟೇನು’ ಹೀಗೆ ಜನರ ಭೂಮಿಕೆ. ಇಷ್ಟೇ ಇದ್ದರೆ ಉಪಕಾರ. ಆದರೆ ಎಷ್ಟೋಣಿ ಜನರು ಇನ್ನೂ ಒಂದು ಹೇಳ್ಣಿ ನುಂದಿ ಹೋಗಬು ಬಯಸುತ್ತಾರೆ. “ಕರ್ಮ ವಾಡಿಯೇ ಘಲ ದೊರತರೆ ಬಲು ಬಳಿತು; ಹಾಗೆ ಡೊರಿಯಾದಿದ್ದರೆ, ಕರ್ಮ ಅನಿವಾಯಿತ ವಾದರೆ ಕರ್ಮ ವಾಡೋಣ, ಆದರೆ ಏನೇ ಆಗಲಿ, ಘಲವನ್ನು ಮಾತ್ರ ಸರ್ವಥಾ ಬಿಡಿ”. ಈ ಹೀನವ್ಯಾತ್ಮಿ ಇಂದು ಅಶೀಲ ಪ್ರಸಂಜವನ್ನು ಆವರಿಸಿದೆ. ಈವು ಪರಿಶ್ರಮ ಮಾಡವೆ ಎರಡನೆಯವರ ಪರಿಶ್ರಮದ ಲಾಭವನ್ನು ಹೀಗೆ ಪಡೆಯಬಹುದೆಂಬುದರ ಯೋಜನೆಯನ್ನು ನಾಲಕ್ಕಾರು ಕಂಟಕವ್ಯಕ್ತಿಗಳಷ್ಟೇ ಅಲ್ಲ, ರಾಷ್ಟ್ರರಾಷ್ಟ್ರಗಳೇ ಯೋಜಿಸಿನೆ. ನಾತಿವಾದ, ಫಾತಿವಾದ, ಶುಂಜಿವಾದ, ಸಾಮಾಜಿಕವಾದ ಮೊದಲಾದ ಅನೇಕ ಬಿಟ್ಟಿಕೂಳನ ವಾದಗಳು ಈ ಹೀನವ್ಯಾತ್ಮಿಯ ಸಮರ್ಥಸೇಗೋಣುಗ ರಚಿಸಲ್ಪಟ್ಟವೆ. ಈ ಕಾಲದಲ್ಲಿಯೇ ಇಂತಹ ಸ್ಥಿತಿ ಆಗಿದೆ ಎಂದಿಂದ. ಇಂದು ಇದು ವಿಶೇಷ ವಾಗಿದೆ. ಪ್ರಾಚೀನ ಕಾಲದಿಂದ ಇಂದಿನವರೆಗೆ ಪ್ರಾಯಃ ಇದು ಅವ್ಯಾಪಕವಾಗಿ ನಡೆದೇ ಬಂದಿದೆ. ಆದುದರಿಂದ ಗೀತಿ ಇಡಿಯ ಹಿನ್ನಾರಣೆಯು ಆಧ್ಯಾತ್ಮಿಕವನ್ನು ಈ ವ್ಯಾತ್ಮಿಯ ಸಿಹಿಧಕ್ಕೋಣ್ಣಾನುಗ, ಆದಕ್ಕೆ ಆಕ್ಷರಿ ವ್ಯತ್ತಿಯೆಂದು ಹೇಬರನ್ನು ಕೊಟ್ಟು, ಉದಯೋಗಿಸಿದೆ. ಈ ಬಗರೂಗಿ ಒಬ್ಬನು ಕರ್ಮ ವಾಡಬೇಕು, ಇನ್ನೊಬ್ಬ ಅದರ ಘಲವನ್ನು ಒಬ್ಬ ಬೀಕು, ಹೀಗೆ ಸಮಾಜದಲ್ಲಿ ಪರಿಸ್ಥಿತಿ ಇಡುವುದರಿಂದ, ‘ಕರ್ಮ ಯಾರಿದೋ ಘಲ ಅವರದು’ ಇಷ್ಟುದೂ ಸ್ಥಿತಿ ಉಂಟಾದರೆ ಎಷ್ಟೋ ಸಾಧಿಸಿದಂತೆ ಎಂಬುದು ಸೀತಿ-ಶಾಸ್ತ್ರದ, ಸಮಾಜಕಾಸ್ತ್ರದ ಭೂಮಿಕೆ. ಸಮಾಜದಲ್ಲಿ ಯೋಗ್ಯ ಮನುಷ್ಯನಾದೇ ಪ್ರತಿಷ್ಠೆ ಇರಲಿ. ಯೋಗ್ಯ ಮನುಷ್ಯನಿಗೇ ಘಲ ದೊರೆಯಲ್ಲಿ ಎಂದು ಸಮಾಜಕಾಸ್ತ್ರ, ಸೀತಿಶಾಸ್ತ್ರಗಳ ಅಗ್ರಹ. ಸಮಾಜದ ರೂಪವ್ಯತ್ತಿ.

యస్తు, ఈ ఎరడు తాస్తుగల మచ్చాంచల క్షోక్వనస్తు కురితు సహారమాఛిదరే, ఆప్యుగోగే ఈ భూమికి ఇరువురూ యోగ్యమేతిగిద.

ఐక్య. యోగబుద్ధియా భూమికి ఇదక్కొన్న ఉళ్ళ వాగిదే.

తదనుసారవాగి ప్రస్తుతిక్కల్లికద ఎరడనేయ అథ-

ఆదరే గీతియు భూమికి ఇవక్కొన్న మేలినను. ఆదరింద ఆదుయారిగాదరూ నిరఃపయోగియాగి తోరిదరే తోరలీ. ఆచారి ఆదస్తుయథాధివాగి తిలిద. కొల్పుబేడు. ”కష్టముక్కువు అఖిదూసింది ముక్కునాగలు ఫలవస్తు ఈక్కురటగే అస్తిసు, సమాజక్కు కేందు, చేశాదరే ఆదు శూన్యాడల్లి హోగలి. ఆదరచ సేను తీగిద. కొల్పుబేడ. ఇతరు కాగే హేళ. త్వారించిభ్ల, నిస్తు తత్త్వజ్ఞానసేనిగే ఆ విషయాడల్లి ఆద్యవాగి నిల్లుతుదే. ఆత్మక్కు యావ క్రీయియాడనేయు సంబంధవిల్లవేందు నిన్న ఉత్సవజ్ఞాన. ఆత్మక్కు క్రీయియ స్వర్ణవాగోగోవదిరలు యుక్తియోందరే ఫలవస్తు బిడువుదు” ఎదు గీత డేశాత్మదే. ఈ తత్త్వజ్ఞానసే గీతియు సిష్టాము కముయోగద అడిగల్లు. గీతియు ఆంధ్ర-ఆరంభక్కు ఈ తత్త్వజ్ఞానద భాగ సిష్టామివాగి బందిద, వోదలు కముయోగవస్తు కోఇద్దరే జెన్నాగిత్తు ఎండొ కేంపర అఖిప్రాయి. ఈ అఖిప్రాయి సరియల్ల. గీతియు కముయోగ ఆత్మజ్ఞానద మేలియే సిల్లబల్లదు. ఆదు కేవల కముఫ వాడలు హేళ. వుదెల్ల. ఫలవస్తు బిడులు హేఱుత్తదే. ఆత్మజ్ఞానద భాగాన్న బిట్టరే ఫలత్వాగద తత్త్వ సిల్లలారడు. కేవల కముత్వగ సంభునిసదు. ఏకేందరే, నాను ఆత్మ స్వదూసనాగిద్దరై ఈగిన స్థితియల్లి దేహింద. ఆప్యుల్లద ఫలయుక్త రమావు సరిహోగదు. ఏకేందరే, ‘నాను ఆత్మ’ ఎంబ భావనే దృఢవాగిదే. దేహింద్దుదరింద కముఫ బిడు. నమ్మిత్తేజ్ఞానక్కే ఫలయుక్త కముఫ సరిహోగదు. ఈ ఎరడు తక్క ఈ ఒగ్గెయాగి హోదుదరింద గీతి ఫలత్వాగ-పూప్రాప్తమాద కముయోగద యుక్తియన్న కుదురుందే. ఇదన్న

‘ಮುರಾರೀಗೂ ಕೃತಿಯು ಪಂಥಾಃ’ ಎಂದು ನಿಷ್ಠೆ ಇರೀಯಬಹುದು. ಅದರೆ ಯಂಕ್ಕಿಡನ ಪ್ರಮೇಯದಿಂದ ಉಪಭೂತೇಯ—ಹೊರಡುವಂತೆ ಅದೇ ತರ್ಕಶಾಸ್ತ್ರ ರೀತಿಯಲ್ಲಿ ಆತ್ಮದ ಆಕಶ್ಯಾತ್ಮದಿಂದ ಘಲತ್ಯಾಗದೇ ನಿಧ್ಯಾತ್ಮ ಹೊರಡುತ್ತದೆ. ಇಂಥ ಕರ್ಮಯೋಗದ ದೃಷ್ಟಿಯಿಂದ “ಯಾ ವಿಜಾ ಸರ್ವಭಾವತಾನಾಂ” ಈ ಶಿಳ್ಪೀಕದ ಕಡೆಗೆ ನೋಡಲು ಬರುತ್ತದೆ. ಹಾಗೆ ನೋಡಿದರೆ, “ಇತರ ಜನರು ಘಲದ ವಿಷಯದಲ್ಲಿ ಎಚ್ಚುತ್ತಿದ್ದಾರೆ, ಕರ್ಮವ್ಯದ ವಿಷಯದಲ್ಲಿ ಮಾಲಿಗಾರೆ, ಸ್ಥಿತಪ್ರಜ್ಞ ಘಲದ ವಿಷಯದಲ್ಲಿ ಮಾಲಿಗಾನೆ, ಕರ್ಮವ್ಯದ ವಿಷಯದಲ್ಲಿ ಎಚ್ಚುರಿದಾನೆ” ಎಂದು ಅಥ ಹೊರಡುತ್ತದೆ. ಇದು ಈ ಶಿಳ್ಪೀಕದ ಏರಡನೆಯ ಅಭಿನೃತ ಅಥ.

ಒಟ್ಟ. ಸ್ವಿತಪ್ರಜ್ಞ ಲಕ್ಷ್ಯಾನುಸಾರವಾಗಿ ಸ್ವರ್ನಾತ್ಮ ಶಿಳ್ಪೀಕದ ಮೂರನೆಯ ಅಥ

(೩) ಸ್ವಿತಪ್ರಜ್ಞನ ಲಕ್ಷ್ಯಾನುಸಾರವಾಗಿ ಮೂರನೆಯ ಅಥವ್ಯಾಂದಿದೆ. ವಾಸ್ತವವಾಗಿ ಮೂರೂ ಅಥಗಳು ಮೂಲದಲ್ಲಿ ಸಮಾಖಿಂಧಿಸಿ. ಆದರೆ ಚೀರೆ ಚೀರೆ ಭೂಮಿಕೆಗಳಂತೆ ಚೀರೆ ಚೀರೆ ಅಥಗಳಾಗುತ್ತವೆ. ಇಂದಿಯ-ಸಿರೋಫೆ ಸ್ವಿತಪ್ರಜ್ಞನ ಲಕ್ಷ್ಯಾನೆಂದು ಹೇಳುವಾಗ ಭೋಗವಾದದಿಂದ ಬುದ್ಧಿನಾಶವಾಗುತ್ತದೆ, ಬುದ್ಧಿ ಸ್ವಿರವಾಗಲು ಸಂಯು ಆವಶ್ಯಕ ಎಂಬುದನ್ನು ಸಿದ್ಧವಾಡಿದೆನ್ನ. ಅದನ್ನು ನುಸರಿಸಿ ಇಲ್ಲಿ ಸ್ವಿತಪ್ರಜ್ಞ ಭೋಗದ ವಿಷಯದಲ್ಲಿ ಮಾಲಿಗಾನೆ, ಸಂಯುದ ವಿಷಯದಲ್ಲಿ ಎಚ್ಚುರಿದಾನೆ; ಸಂಮಾನ್ಯ ಮಾನವ್ಯಾಸ ಸಂಯುದ ವಿಷಯದಲ್ಲಿ ಮಾಲಿಗಾನೆ, ಭೋಗದ ವಿಷಯದಲ್ಲಿ ಎಚ್ಚುರಿದಾನೆ ಎಂಬ ಅಥ ಯೋಗ್ಯವಾಗುತ್ತದೆ.

ಒಟ್ಟ. ಮೂರೂ ಅಥಗಳಿಗೆ ಗೀತೆಯ ಶಿಳ್ಪೀಕದಲ್ಲಿಯ ಗುರುತ್ವಗಳು ಹೀಗೆ ಈ ಮೂರೂ ಅಥಗಳು ಗೀತೆಯ ರೂಪದಿಂದ ಸೂಚಿತವಾಗಿವೆ ಯೆಂದು ತಿಳಿಯಬೇಕು. ಈ ಸೂಚನೆಯ ಗಮನಗಳು ಅಥವಾ ಗುರುತ್ವಗಳು ನಿನಾದರೂ ಈ ಶಿಳ್ಪೀಕದಲ್ಲಿ ದೊರೆಯಬಹುದೇ ನೋಡಲೇ ಹೇಳಿದರೆ, ‘ಪಶ್ಚಾನ, ಮುಸಿ, ಸಂಯು’ ಈ ಮೂರು ಶಿಳ್ಪಗಳು ನನ್ನಲಕ್ಷ್ಯವನ್ನೇ ಹೇಳುತ್ತವೆ. ‘ಪಶ್ಚಾನ’ ಶಬ್ದದಿಂದ ಸಾಂಪ್ರಣ್ಯಾಬ್ದಿ ಸಹಾನಾದೆ

ఆత్మజ్ఞాని; చుమసి తప్పదింద యోగబుధ్యస్కునాద శహు యోగి; పంయమి తప్పదింద లభయ బుద్ధిగళల్లి నురించ, ఈ ప్రకరణ దల్లి వణిష్టాప్తి, స్థితప్రజ్ఞ ఎంబి ఆధ్యగణు లక్ష్మీదల్లి బరు త్వావే. ఈ పురాణ ఆధ్యగణున్న విశేషవాగి ఇల్లి సూచిసచేచాగిచే ఎంబిష్ట్యప్రవృత్తా తూరపుత్తదే. ఆదరి స్థితప్రజ్ఞన, సావాన్ని జనర చ్ఛిష్టగణు తీర భిన్నవాగిరుత్తవే ఎంబుదు ఈ దూపకద సావాన్ని ఆధ్యవాగిరువైదరింద ఈ విశ్ిష్టవాద మూరు ఆధ్య గణస్నేఇ తేగెడుకొళ్ళునే ఎల్ల జిహనస్వామియాద ఆధ్యవస్న్య తేగెదు కొళ్ళులు బరుత్తదే. నావు అదస్నేఇ మోదలు తేగెదుకొండిద్దేవు. ఆశవాగి విచారిసివరి, ఈ విశ్ిష్టవాద మూరు ఆధ్యగణు జీవన వ్యాపియాగివే ఎంబుదు నముగి గూత్తాగుత్తానే.

ఱి నేయ వ్యాఖ్యాన

ఱ

ఱి. వికాసద గుత్తిన ఇన్నొందు శ్లోక. జ్ఞాని సముద్రదంతే ఎల్ల కామగళన్ను అరగిసికొళ్ళుతానే ఇందిన శ్లోకదల్లి స్థితప్రజ్ఞన పణినేయన్ను ఇన్నొందు బగీయాగి మాడలాగింది. మోదలు శ్లోకింపన్ను తిల్లడుకొళ్ళున. “అప్రాయిఫమాణం ఆజలప్రతిష్ఠం సముద్రం యదాపతా ఆహి ప్రతికంతి, తద్వతా సవే కాపూః యే ప్రవికంతి సః శాంతిః అప్రౌఢి” ఇదోంపు వాక్య, “న కామ కామి” ఇదు ఎరడనేయ వాక్య. “అప్రాయిఫమాణం” ఎందరి సుత్తలంందలూ శతతప్రథ తుంబల్పుము త్తరువ, అష్టాదరూ మేరి ఏరిదుచు, తన్న ప్రతిష్ఠేయింద జలిక వాగదుదు. “అప్రాయిఫమాణం ఆపి, ఆజలప్రతిష్ఠ” ఇల్లి “అపి” శబ్ద వస్తు ఆధ్యాత్మారవాగి గ్రహిసచేశు. “సముద్ర కేగి ముత్తలింండలూ ఖరుత్తిరువ ఎల్ల నీరన్ను తన్నల్లి ఒళగించింద తన్న మేరియన్ను

ఱ

ಉಲ್ಲಂಘಿಸದ್ದೋ ಹಾಗೆ ಸ್ಥಿತಪ್ರಜ್ಞನೂ ಅನೇಕ ಕಾಮಗಳು ಸುತ್ತಲಿಂದಿಲ್ಲ ಅವನಲ್ಲಿ ಪ್ರವೇಶಿಸುತ್ತಿದ್ದರೂ ವಿಚಲಿತನಾಗನು. ಆದುದರಿಂದ ಆತನಿಗೆ ತಾಂತಿಕ ಲಭಿಸುತ್ತದೆ. ಕಾಮಗಳ ಹಿಂದೆ ಓಡುವವನಿಗೆ ಲಭಿಸದು". ಇದು ಈ ಶೈಲೀಕದ ಅಕ್ಷರಾರ್ಥ, ಶೈಲೀಕ ಬಳ್ಳಿ ಸೊಗಸಾಗಿದೆ ಆದರೆ ಅರ್ಥವಾಗಲು ಸ್ವಲ್ಪಿ ಬಿಗಿ.

೧೪೦. ಕಾಮ-ಶಬ್ದದ ಅರ್ಥದ ವಿಶೇಷಣ

ಇಲ್ಲಿ ಕಾಮ ಶಬ್ದದ ಅರ್ಥವನ್ನು ಉರಿತು ಮೊದಲು ವಿಜಾರಣಾಡುವ. ಈ ಕಾಮ ಶಬ್ದ ಸ್ಥಿತ-ಪ್ರಜ್ಞನ ಲಕ್ಷಣದಲ್ಲಿ ಒಂದೆಡಿಯಲ್ಲಿ ಏಕವಚನದಲ್ಲಿ ಒಂದಿದೆ. ಉಳಿದೆಡಿಗಳಲ್ಲಿ ಒಹುವಚನದಲ್ಲಿ ಒಂದಿದೆ "ಸಂಗಾತ" ಸಂಜಾಯತೇ ಕಾಮಃ" ಎಂಬಲ್ಲಿ ಕಾಮ ಶಬ್ದ ಏಕವಚನದಲ್ಲಿದೆ. ಇಲ್ಲಿ ಕಾಮವೇಂದರೆ ಮೂಲ ನಿಕಾರ. ಈ ಮೂಲ ಕಾಮದಿಂದ ಆವಾಂತರ ಕಾಮನೆಗಳು ಹೆಟ್ಟಿತ್ತವೆ. ಈ ಏಕವಚನದ ಕಾಮ ಶಬ್ದವನ್ನು ಭಾಷಾಂತರಿಸುವ ಶಬ್ದ ಕನ್ನಡದಲ್ಲಿ ಇನ್ನೊಂದಿಲ್ಲ, ಆದುದಂದ ಆ ಶಬ್ದದಿಂದಲೇ ಆ ಅರ್ಥ ವ್ಯಕ್ತಗೊಳಿಸಲ್ಪಡುತ್ತದೆ. ಬಹುವಚನದ ಕಾಮಶಬ್ದ ಆರಂಭದಲ್ಲಿ "ಪ್ರಜಾತಿಯಾ ಕಾಮಾನಾ" ಎಂಬಲ್ಲಿ, ಕೊನೆಗೆ "ವಿಜಾಯ ಕಾಮಾನಾ" ಯಿ ಸರ್ವಸ್ತು" ಎಂಬಲ್ಲಿ ಒಂದು ಬಗೆಯಿಂದ ಬಂದಿದೆ. ಈ ಯೆರಡೂ ಸ್ಥಳಗಳಲ್ಲಿ ಅದಕ್ಕೆ ಕಾಮನೆಗಳಿಂದು ಅರ್ಥ. ಈ ಕಾಮನೆಗಳು ಮನೋಗತವಾಗಿರುತ್ತವೆ. ಆದುದರಿಂದ ಅವುಗಳ ತ್ವಾಗ ಶಕ್ತಿ; ಇಪ್ಪ. ಅವನ್ನು ತ್ವಜಿಸಲೇಬೇಕು. ಸ್ಥಿತ-ಪ್ರಜ್ಞ ಅವನ್ನು ತ್ವಜಿಸಿದಾಸೆಂದು ಹೇಳಲ್ಪಟ್ಟಿದೆ. ಇದರ ಹೊರತು ಬೇರೆ ರೀತಿಯಾಗಿ ಒಹುವಚನದ ಕಾಮ ಶಬ್ದ ಪ್ರಸ್ತುತ ಶೈಲೀಕದಲ್ಲಿಯೇ ಬಂದಿದೆ. "ಕಾಮಾಃ ಯಂ ಪ ವಿಶಂತಿ" ಇಲ್ಲಿ ಕಾಮಗಳಿಂದರೆ ಮನೋಗತವಾದ ಕಾಮನೇಇಲ್ಲ. "ಕಾಮ್ಯಂತೇ ಇತಿ ಕಾಮಃ" ಯಾವುದರ ವಿವಯದಲ್ಲಿ ಕಾಮನೇ ಮಾಡಲ್ಪಡುತ್ತದೆಯೋ ಆದು ಕಾಮ. ಈ ವ್ಯಾಪ್ತಿಯಿಂದ ಕಾಮ ಶಬ್ದದ ಅರ್ಥ ಇಲ್ಲಿ ಬಂತ್ಯಾ ಎಷಯ, ಉಪಭೋಗ ಪದಾರ್ಥ, ವಿವಯ ಭೋಗ ಎಂದು ಆಗುತ್ತದೆ. "ಯೇ ಯೇ ಕಾಮಾದುಲರ್ಭಾ ಮತ್ತು ತೋಕೇ" ಎಂದರೆ ಯಾವ ಯಾವ ವಿವಯ ಭೋಗಗಳು ಈ ಪ್ರಪಂಚದಲ್ಲಿ ದುಲರ್ಭವೋ ಅನೆಲ್ಲವನ್ನು ನಾನು ಸಿನಗೆ

ಕೊಡುತ್ತೇನೆ ಎಂದು ಯಾವು ನೆಟಿಕೆತನಿಗೆ ಪ್ರಶ್ನೋಭವನವನ್ನು ತೋರಿಸಿದಾನೆ. ಆ ವಾಕ್ಯದಲ್ಲಿಯ ಕಾಮ ಶಬ್ದದ ಅರ್ಥ “ಬಾಹ್ಯ ಉಪಯೋಗಗಿವಿವಯ”. ಹಾಗೆಯೇ ಪ್ರಸ್ತುತ ವಾಕ್ಯದಲ್ಲಿಯೂ. ಈ ಬಗೆಯಾಗಿ ಮೂಲ ವಿಕಾರವಾದ ‘ಕಾಮ’, ಮನೋರ್ಗತ ‘ಕಾಮನೆ’, ತದಾಧಾರಭಂತವಾದ “ಬಾಹ್ಯ ವಿವಯಗಳ ಭೋಗ” ಎಂದು ಕಾಮ ಶಬ್ದಕ್ಕೆ ನೂರಿಂದ ಮುಖ್ಯ ಅರ್ಥಗಳಿಂದು. ಬಾಹ್ಯ ವಿವಯಗಳು ಕಾಮನೆಗೆ ಆಧಾರಭೂತವೆಂದು ಹೇಳಲು ಕಾರಣವೇನೀಂದರೆ, ಅವುಗಳ ಆಶ್ರಯದಿಂದ ಮನದಲ್ಲಿ ಇಂದುನೇ ಜಂಗ್ತಿವಾಗುತ್ತದೆ. ಮನದಲ್ಲಿ ಕಾಮನೆಗಳು ಹುಟ್ಟಲು ಈ ವಿವಯಗಳೇ ಕಾರಣವಂದಲ್ಲ. ಅವು ಕಾಮನೆಗಳಿಗೆ ಸಿಮಿತ್ರವಾಗುತ್ತವೆ. ಅನೇಕ ಇನ್ನು ಇ ಪೂರ್ವಕನ್ವ, ಅನೇಕ ಹಳೆ ಹೊಸ ಅಸುಭವಗಳು, ಅವುಗಳಿಂದ ಒದ್ದಾವ ಸಂಸ್ಕಾರಗಳು, ಇವೆಂಬೂ ಮನದಲ್ಲಿಯು ಕಾಮನೆಗಳಿಗೆ ಮೂಲ ಕಾರಣವಾಗಿವೆ. ಅವುಗಳಿಂದಲೇ ಆ ಬಾಹ್ಯ ಪದಾರ್ಥಗಳಿಗೆ ಉಪಭೋಗಿತ್ವ ಆಧಾರವಾ ವಿವಯಕ್ಕೆ ಉಂಟಿಗಾಗುತ್ತದೆ.

೧೪೧. ಸ್ಥಿತಿ-ಪ್ರಜ್ಞ ಎಲ್ಲ ಕಾಮಗಳನ್ನು ಅರಗಿಸಿಕೊಳ್ಳುವನೆಂಬಾದು
ಆಶನ ಜ್ಞಾನದ ಗೌರವ

ಸಮುದ್ರದಲ್ಲಿ ಸುತ್ತಲಿಂದಳೂ ನೀರು ಸಿರಂತರವೂ ಬಂದು ತಂಬು ಶ್ರೀರುವಂತ ವಿಶ್ವದಲ್ಲಿಯ ಅನಂತ ವಿವಯಗಳೂ ಸ್ಥಿತಿ-ಪ್ರಜ್ಞನಲ್ಲಿ ಪ್ರವೇಶ ಮಾಡುತ್ತಿಲ್ಲ ಇರುತ್ತದೆ. ಕಣ್ಣಿ ಮುಂದೆ ಕಣ್ಣಿನ ವಿವಯಗಳು, ಕವಿಯು ಮುಂದೆ ಕೆವಿಯ ವಿವಯಗಳು ನಿಂತಿರುತ್ತವೆ. ಆದರೆ ಸಮುದ್ರ ಬಂದ ನೀರನ್ನೆಲ್ಲ ತನ್ನ ಸ್ವರೂಪದಲ್ಲಿ ಅಡಗಿಸಿ ಆಕೃಸಾತ್ ಮಾಡಿಕೊಳ್ಳುವಂತೆ ಸ್ಥಿತಿ-ಪ್ರಜ್ಞ ಎಣಿ ವಿವಯಭೋಗಿತ್ವನ್ನು ತನ್ನ ಸ್ವರೂಪದಲ್ಲಿ ಅರಗಿಸಿ ಕೊಳ್ಳುತ್ತಾನೆ. ಕಣ್ಣಿಗೆ ಕಾಣಿಸುವ ರೂಪವನ್ನು, ಏವಿಗೆ ಕೇಳಿಸುವ ಶಬ್ದವನ್ನು, ಇತರ ಇಂದ್ರಿಯಗಳಿಗೆ ಉಪಳಬ್ಧವಾಗುವ ಅವುಗಳ ವಿವಯಗಳನ್ನು ಅತ್ಯಸ್ವರೂಪದಲ್ಲ ಅನ್ನು ಅರಗಿಸಿಕೊಳ್ಳುತ್ತಾನೆ. ಮನದ ಮೇಲೆ ಅವುಗಳ ಪರಿಣಾಮವನ್ನು ಸ್ವೀಪಿಸು ಆಗಗೊಡುವುದಿಲ್ಲ. ಬಾಹ್ಯ ವಿವಯಗಳ ಕಾರಣಕೂ ಇನ್ನುಕೂಲ ಮತ್ತು ಪ್ರತಿಕೂಲ ಸಂವೇದನಗಳ ರೂಪದಲ್ಲಿ ಮನದ ಮೇಲೆ ಆಗುತ್ತವೆ. ಇದು ಮನವ ಧರ್ಮವಾಗಿರಬಹುದು,

ವಿನಯಗಳ ಧರ್ಮವಾಗಿರಬಹುದು, ಆಥವಾ ಮಾನ ವಿನಯಗಕ್ಕಿರಿಯೇ
ಕೂಡಿ.ಆದುದರ ಧರ್ಮವಾಗಿರಬಹುದು; ಏನೇ ಇರಲಿ, ಈ ನಾತ್ಯ ವಿನಯ
ಗಳನ್ನು ಇಲ್ಲಿದಂತೆ ಮಾಡುವುದು ರಕ್ಷಿತಲ್ಪವಂಬ ಮಾತ್ರ ದುಃখ.
ಶಂರು
ಮತ್ತೊಂದು ಸುಗ ಎಲ್ಲ ಬಾಹ್ಯ ವಿನಯಗಳನ್ನು ಇಲ್ಲಿದಂತೆ ಪೂರ್ಣಾರ್ಥಿಯಾಗಿ
ಸಿದರಿ, ಇವಿಯ ಜಗತ್ತಿನ ಪ್ರಾಣವನ್ನೆ ಕೈಕೊಳ್ಳೋಣಿಸಿತು. ಆದು
ತಕ್ಕಿನಿಲ್ಲ. ಆದರ ಅವಶ್ಯಕತೆಯಾ ಇಲ್ಲ. ಹೊರಗಿನ ವಿನಯಗಳು ಅಂದಿ
ಯಗಳ ಮುಖಾಂಶರವಾಗಿ ಪ್ರವೇಶ ಮಾಡುತ್ತದ್ದರೂ ಸ್ತಿತಿಪ್ರಜ್ಞನ ಚಿನ್ನದ
ಮೇಲೆ ಅವುಗಳ ಪರಿಣಾಮವಾಗುವುದಿಲ್ಲ. ಅತನೆ ಸ್ಥಿತಿ ಅಚ್ಚಿ. ಈ ರೀತಿ
ಯಾಗಿ ಇಲ್ಲ ಸ್ತಿತಪ್ರಜ್ಞನ ಮೈಭವ ವರ್ಣಿಸಲ್ಪಟ್ಟಿದ್ದು. ಅವನು ಬಾಹ್ಯ
ವಿನಯಗಳ ತ್ಯಾಗನನ್ನು ವೊಡಬೇಕಾದುದಿಲ್ಲ. ಹೈದರಾಬಾದ್ಲೀಯ ಕಾಮನೆ
ಗಳನ್ನು ಇಲ್ಲಿದಂತೆ ಮಾಡಬೇಕು. ಅವನ್ನು ಅವನು ಇಲ್ಲಿದಾಗಿ ಮಾಡಿ
ಬಿಟ್ಟಿದಾನೆ. ಯಾವ ವಿನಯದಿಂದಲೂ ಡೂರವಾಗಿ ಇರುವ ಆವಶ್ಯಕತ್ವೆ
ಅವನಿಗಿಲ್ಲ. ಅವನನ್ನು ಎಲ್ಲ ವಿನಯಗಳ ಸಂತೋಷಲ್ಲಿ ಕುಳಿರಿಸಿದರೂ
ಅವನು ತನ್ನ ಸ್ಥಿತಿಯಿಂದ ಒಲಿಸುವುದಿಲ್ಲ. “ಹಾಗಾದರೆ ಅವನ ಗ್ರಾಹಿ
ಗ್ರಾಹಿ ವಿನೇಕವಾಗಲಿ ಸೀತಿ ವಿಚಾರವಾಗಲಿ ನಷ್ಟವಾಗಿದೆಯೆ” ಎಂದು
ನೀತಿಭಾಷ್ಯ ಕೇಳಬಹುದು. ಆದಕ್ಕೆ ಉತ್ತರ - ಯಾವ ವಿನಯವನ್ನು
ಶೇಗಿದುಕೊಳ್ಳಬೇಕು, ಯಾವ ವಿನಯವನ್ನು ಬಿಡಬೇಕು ಎಂಬ ಸೀತಿ
ಷಾಶ್ವತವನ್ನು ಹೇಳಲು ಈ ಕ್ಷೇತ್ರದಲ್ಲಿ ಇಲ್ಲಿ ಜ್ಞಾನದ ಮಹಿಂಬಂಗನ್ನು
ವರ್ಣಿಸಲಾಗಿದೆ. ಜ್ಞಾನಿಯ ಗೌರವವನ್ನು ಹಾಡಲಾಗಿದೆ.

೨

೧೪೭. ಜ್ಞಾನದ ಗೌರವ, ಜ್ಞಾನದ ಸ್ವರೂಪ, ಇವುಗಳ ನಂಬಿನೆ ಸ್ತಿತಪ್ರಜ್ಞನ ನೀತಿಷಾಶ್ವತವಿದೆ

ಸ್ತಿತಪ್ರಜ್ಞನ ಅಚ್ಚಿಲ ಸ್ಥಿತಿಯನ್ನು ಇಬ್ಬಗಿಯಾಗಿ ವರ್ಣಿಸಬಹುದು.
ಒಂದೆಡಿಗೆ ಅವನಲ್ಲಿ ಅತ್ಯಂತ ಪರಿಶುದ್ಧ ಕರ್ಮದ ಅಸಂಭವ; ಇನ್ನೊಂದೆಡಿಗೆ
ನಿಷಿದ್ಧ ಕರ್ಮದ ಸಂಭವ; ಒಂದೆಡಿಗೆ ಎಲ್ಲ ಶುಭಾಶುಭ ಕರ್ಮಗಳ ಸಂ
ಸ್ಯಾಸ, ಇನ್ನೊಂದೆಡಿಗೆ ಎಲ್ಲ ಶುಭಾಶುಭ ಕರ್ಮಗಳ ಯೋಗ, ಹೀಗೆ

ವರದು ಸುಡಿಗಳನ್ನು ಹೇಳಿ ಸ್ಥಿತಪ್ರಜ್ಞನ ಸ್ವಿತಯನ್ನು ಪಡೆಸಬಹುದು. ಉಂದೂ ದೃಷ್ಟಿಯಿಂದ ಇಲ್ಲಾಗಿ ನಿನನ್ನ ಮಾಡಣು. ಕೈಯನ್ನು ಅಳಾಗಿದ್ದನು. ಶಿಫ್ಟ್‌ಕಾರ್ಡ ಕೆಲಸಗಳನ್ನು ಮಾಡ ಎಂದು ಹೇಳಬಹುದು. ಇದಕ್ಕೆ ನಿರ್ದ್ಯಾಮಣ ಅವನು ಶ್ರಿಖಿಪರ್ವತೀ ಬೆಂಕಿಯಿಕ್ಟುಬಲ್ಲಿ ಎಂದೂ ಹೇಳಬಹುದು. ಕೋರ್ಟಿನ್ ಹೇಳಬಹುದಾದ್ದು ಈಯಿರಿಂದ ಹೇಳಿಕೊಳ್ಳಲ್ಲಿ ವಿರೋಧಿರದು. ಇದೇ ಉದ್ದೇಶದ ಭಾವಿಕರೆಯ ಮನು. ರಿಜಾರ್ಕರ ಇದಿರುತ್ತಕ್ಕದ್ದಲ್ಲಿ ಅಂತಿಮಕ್ಕವನ್ನು ಕಾಣಬಹುದು. ಉದಾಹರಣೆಗಾಗಿ ಶಂಕರಾಚಾರ್ಯರು ಪ್ರಸಿದ್ಧ ಸುಕೃತಾವಿಧಾನ, ಉತ್ತರಂದ ಸರ್ವ ರಘು-ನಾನ್ಯಾಸ-ಹಾರಿಗಳಿಗೆ ಇಲ್ಲಿನ್ನೂ ಕವರ್ ಸಂಭಾಸವುದೇ ಇಲ್ಲವೆಂದು ಅವರೆ ಹೇಳಿದ ಅವರು ಕವರ್ ಹವ್ಯಾ ಭಾಷ್ಯದಲ್ಲಿ “ಜ್ಞಾನ ಏಲ್ಲ ಕರ್ಮಗಳನ್ನು. ನಿಷಿದ್ಧ ಮರ್ಮಗಳನ್ನು ಹೊಡಿಯಂತೆ ಆಜ್ಞಾನಾಗಿರುತ್ತಾನೆ. “ ಸರ್ವ ಕವರ್ ಗಳಾಗಿ ಉಪಿದ್ಧಾತ್ಮಿ ಕಾವೇಣಾ ” ಎಂದು ಹೀಳುತ್ತಾರೆ. ಇಲ್ಲಿ ನಿಜವಾಗಿರುತ್ತಿರುವುದು ಅನುಗ್ರಹನ್ನು ನಾಡಾವನೆ ಎಂದು ನೀತಿಶಾಸ್ತ್ರ ಭಾಷ್ಯಕಾರಿರಂತ್ತು ಪ್ರತಿಷ್ಠಿತರಿಂದ ‘ಸಾಧನ’ ಅಗ ನೀತಿ-ಅನೀತಿಗಳನ್ನು ಹೇಳುತ್ತಿರು. ಜ್ಞಾನದ ನೀರಿನವನ್ನು ಪಡೆದುಕುತ್ತಿದ್ದೇ ಎಂದು ಉತ್ತರ ಬಡುತ್ತಿದೆ. ಇಲ್ಲಿ ಏನು ಮಾನುತ್ತಾಗೆಂದು ಒಳ್ಳೆ ಕೇಳಿದರೆ ನನ್ನ ದೃಷ್ಟಿಯಿಂದ ಇಲ್ಲಾಗೆ ಇಂಥಾಗೆ ಇಂಥಾಗೆ ಈಂದು ಈಂದು ಈಂದು ನಿಷಿದ್ಧ ವಿಷಯ ಇದ್ದಿಲ್ಲನ್ನು ತುಂಗೀ. ಯೋಧಿರಿಲ್ಲ! ” ಎಂದು ಅವರನ್ನು ಹೀಳಬಹುದು. ಇದಕ್ಕೂ ಒವರ್ ಉತ್ತರ-“ಸಾಧನ ಜ್ಞಾನಿಯ ನೀತಿಕೂತ್ತಿರಂತ್ತು ಹೇಳಿಲಿಲ್ಲ. ಇಲ್ಲಿನದ ಸ್ವರೂಪವನ್ನು ಹೇಳಿದೆ”. ಹಾದರೆ ಒಂದು ರೀತಿಯಿಂದ ಜ್ಞಾನವ ಗೌರವವನ್ನು ಹೇಳಿಕಾಯ್ತು, ಮತ್ತೊಂದು ರೀತಿಯಿಂದ ಜ್ಞಾನದ ಸ್ವರೂಪವನ್ನು ಹೇಳಿಕಾಯ್ತು. ಸ್ಥಿತಪ್ರಜ್ಞನ್ ರೂಪ ಕರ್ಮವನನ್ನು ನಾಡುವುದಿಲ್ಲವೆಂಬುದು ಆತನ ಜ್ಞಾನ ಸ್ವರೂಪ. ಆತನನ್ನು ನಿಷಿದ್ಧ ಕರ್ಮಗಳು ಬಾಧಿಸವೆಂಬುದು ಜ್ಞಾನದ ನೀಡವ. ಸ್ಥಿತಪ್ರಜ್ಞನ ಜ್ಞಾನದ ಸ್ವರೂಪ, ಆತನ ಜ್ಞಾನದ ಗೌರವ ಇಷ್ಟಗಳ ನಡುವೆ ಸ್ಥಿತಪ್ರಜ್ಞನ ನೀತಿಸೂತ್ರವಿದೆ.

೧೪೩. ನಡುವೆ ಎಂದರೆ ಎಲ್ಲಿ ಎಂಬುದು ಆಯಾ ಕಾಲದ ಸಮಾಜದ ಭೂಪುರ್ಯಯನ್ನು ಅವಲಂಬಿಸಿದೆ

ನಡುವೆ ಎಂದರೆ ಎಲ್ಲಿ ಎಂಬುದರ ಉತ್ತರವನ್ನು ಹೇಳುವುದು ಕಿಟಕಿ. ಸಮಾಜ ಮೇಲಿಮೇಲಿನ ಭೂಪುರ್ಯಯನ್ನು ಏರುತ್ತ ಹೋದಂತೆ ಸಮಾಜದಲ್ಲಿಯ ಜ್ಞಾನಿಗಳ ವಿಚಾರಗಳೂ ಹೆಚ್ಚು ಹೆಚ್ಚು ಆಳವಾಗುತ್ತ ಹೋಗುತ್ತವೆ. ಬಿಟ್ಟನಲ್ಲಿ ಸಮಾಜದ ಅನುಭವ ಹೆಚ್ಚುತ್ತ ಹೋದಂತೆ ಸ್ತುತಿಪ್ರಜ್ಞನ ಪ್ರಜ್ಞೆಯೂ ಹೆಚ್ಚು ಸ್ವಷ್ಟವಾಗುತ್ತ ಹೋಗುತ್ತದೆ. ಎಂದರೆ ಅನಾಸ್ತೀಯಲ್ಲಿ, ಆಕ್ಷರತೆ ಮತ್ತು ವ್ಯವಹಾರದ ಭಾಷೆಯಲ್ಲಿ, ಯಾವ ಯಾವ ಕರ್ಮಗಳು ಆರಗುತ್ತವೆ ಎಂಬುದರ ಪ್ರಮಾಣ ಖಾತ್ರಿರೊತ್ತರ ಚೀರೆಯಾಗುತ್ತ ಹೋಗುತ್ತದೆ. ಹೋದಲಿಗಂತೆ ಈಗ ಸಮಾಜದ ಪ್ರಗತಿಯಾಗಿದ್ದರೆ ಹೋದಲಿನ ಸ್ತುತಿಪ್ರಜ್ಞರಿಗಂತೆ ಈಗಿನ ಸ್ತುತಿಪ್ರಜ್ಞರು ಹೆಚ್ಚು ಪ್ರಗತಿರಾಗಿರುತ್ತಾರೆ. ಹೀಗೆ ಹೇಳುವುದು ಸಾಹಿತ್ಯದ ವಾತಾಗಿ ತೋರಬಹುದು. ಆದರೆ ಯಥಾರ್ಥ ಎಂಬುದು ವಿಚಾರಾಂಶದಲ್ಲಿ ತಿಳಿಯಬರುತ್ತದೆ. ಸ್ತುತಿಪ್ರಜ್ಞನ ಪ್ರಗತಿಯ ಈ ಭಾಷೆಯನ್ನು ಸ್ಥಳೀಯ ಆಭಿವೃದ್ಧಿಗ್ರಹಿಸಿ ಗ್ರಹಿಸಬೇಕು. ಅಂದರೆ ಅದು ವ್ಯಾವಹಾರಿಕ, ಅಂತರಿಕ್ಷಾಭಿವೃದ್ಧಿ ಎಣಿ ಸ್ತುತಿಪ್ರಜ್ಞರ ಅಂಶರಿಂದ ಕುರುತ್ತು ಒಂದೇ. ಅವರ ಆಕ್ಷರಿಸ್ತಿ ಎಂದೂ ಭಂಗಿಸಬಾಗಿ, ಯಾವಾಗಲೂ ಅವಿಚಿಲಿವಾಗಿರುತ್ತದೆ. ಇದೇ ಆ ಕುರುತ್ತು ಈ ಕುರುತ್ತು ಚಲಿಸಬಾಗಿ ಈಗಿ ಸಮರ್ಪಿತವಾಗಿರುತ್ತದೆ. ಅದು ಆವರಿಗೆ ಸ್ಥಾನುಭವವಿಂದ ಗೊತ್ತಾಗುತ್ತದೆ. ಆದನ್ನು ಎಲ್ಲ ಜನರಿಗೆ ಗೊತ್ತಾಗುವಂತೆ ಕ್ಷಮಾವಾದ ಭಾಷೆಯಲ್ಲಿ ಎಣಿ ಕಾಬಕ್ಕೊಸುಗ ಹೇಳಿ ಲಾಗುವುದಿಲ್ಲ.

೧೪೪. ಜ್ಞಾನಿರ್ಯ ನೀತಿಕೂಶ್ತದ ಗಾರ್ಂಥಿಕ ಕಲ್ಪನೆ ಅನಭ್ರಕಾರಿ

ಅನುಭವದ ಆಧಾರವನ್ನು ಬಿಟ್ಟು ಕಲ್ಪನೆಯಿಂದಲೇ ಕೆಲಸವನ್ನು ಕಾಗಿಸಲೇಸಿದರೆ ಯಾವುದೂ ಸ್ವಷ್ಟವಾಗಿದೆ ಇಂದಲ ಪಿಟುತ್ತದೆ. ಇದಕ್ಕೆ ಉದಾಹರಣೆ ವಹ್ಯಾಂಶ ಭಕ್ತಿಮಾರ್ಗಗಳು, ಸಮರ್ಪಿತವಾದಿಗಳು ಮಾಡಿದ ವಿವೇಚನೆಯಲ್ಲಿ ಕಾಣಬಾಹುದಿದೆ. ಭಕ್ತಿಮಾರ್ಗಗಳು ಶ್ರೀಕೃಷ್ಣ ಘಿಜಾರಿಯಾಗಿದ್ದನೇಂದು ಹೇಳುವವರಿಗೂ ಧಾರ್ಷ್ಯ ತೋರಿಸಾರೆ.

ఆత ఆలిప్త నాగిద్దనెందు అవరు హేళిదుదు శ్రీశ్రవ్ణసిగే దొడ్డ
డెబింము బుకా రచే సం! శ్రీ శ్రవ్ణను అనాసక్తియాల్లి అవన తథా
కథితవాద వ్యభిచారమై అరగిదే ఎందు అవరు హేళిదుదరల్లి అవరు
తమ్ము భక్తిభావసేయ ఖల్మైటియున్ను వ్యక్తిగొళిసిదారెందు బేశా
దపే అన్నటముదు. అదరంకియే కేలవరు కమ్మయోగివాదిగణ
*“సవచభాతిం భగవద్భావ” సిన్నాద స్థితప్రజ్ఞ ఒంసాక్షుక
యుద్ధగళల్లియూ తొడగబల్లునెందు ప్రతిపాదిసుత్తారే. ఇదరల్లియూ
అవరు స్థితప్రజ్ఞన సీతిసూత్రవన్ను వ్యక్తిగొళిసదే తమ్మ కల్ప
సేయ వ్యభివస్సే ప్రటిగొళిసుత్తారే. బట్టిసిగే భాగవత ఆధార
పాదరే ఇన్నొచ్చనిగే భారత ఆధార. ఆధారవిల్లదే యావనో
మాతనాడువుదిల్లి. ఆదరి బేశాదుదు ఇందిన సమాజ-స్థితయల్లి
తుగిన క్షూక్షే ఆగుత్తిరువ స్వానుభవద అధార. ఈ అనుభవదింద
యాచాదరూ ఏనెన్నాడరూ నుదిదరి అదువే యథాభావిందు హేళ
బముదు. ఆదరి ఆదాదరూ తుగిన కాలాద ముట్టిగమ్మే. ముందిన
శాలదల్లి అదు బంధనశారశవాగలూరదు. ఆదరి త్రికాలక్షూ అస్త
యిసువ స్థితప్రజ్ఞర ఆంతరికశ లక్ష్మివన్ను, ఆతన త్రై శాలిక నీతి
సూక్తవన్ను హేళువుదుదర “యో సితా సవచభూతానాం” ఎంట
తొల్లికచల్లియ శ్రవణాణగాళన్ను హేళటమును. ఇథాఫలా వివేకష్ట
అతన నీతిసూత్ర.

ఱళి. ప్రశ్నత తొల్లిశేవన్ను ఇన్నొందు దృష్టియింద
సేచిదబిముదు. స్థితప్రజ్ఞ భావానుస్థియల్లి ఎల్ల
తుభుగళన్ను శాఖుత్తానే

ప్రశ్నత తొల్లికచ అధిక విషయదల్లి ఆనేకరిగే భయవేసిసు
త్తుదే. ఆనేకరిగే వివేష ప్రతియేసిసుత్తదే. ఈ తొల్లికచల్లి విలక్షే
ణవాద సీతిసూత్ర హేళల్పట్టిదే. ఈ రీఠియాల్లి స్థితప్రజ్ఞ వతీ
సిదరి సీతియే దారిహోగుత్తదెందు సీతిన్నివ్వంగే ఆసిసుత్తదే.

* సవచభూతిగళల్లి భగవంతినువనెంబ నంతిగే

ಒಮ್ಮೆ ಸ್ಥಿತಪ್ರಜ್ಞನಾದರೆ ಸಮುದ್ರದಂತೆ ಬೇಕಾದುವನ್ನು ಅರಗಿಸಿಕೊಳ್ಳಬಹುದು, ನಡತೆ ಅನಿಬಂಧವಾಗಬಲ್ಲದು ಎಂದು ಎಚ್ಚೆಣಿ ಜನಿಗೆ ಆ ವಿಷಯವಲ್ಲಿ ಸ್ತ್ರೀತಿಯೇನಿಸುತ್ತದೆ. ವಸ್ತುತಃ ಆ ಭೇಟಿ-ಆ ಸ್ತ್ರೀತಿ ಎರಡು ಇಲ್ಲಿ ಅನ್ವಯಿಸುವುದಿಲ್ಲ. ಏಕೆಂದರೆ ಸ್ಥಿತಪ್ರಜ್ಞನಲ್ಲಿ ಎಲ್ಲ ವಿಷಯಭೋಗ ಗಳು ಪ್ರಮೇಶವಾಡುತ್ತಿದ್ದರೂ ಆತ ತಟಿಸುತ್ತಾಗಿರುತ್ತಾನೆ ಎಂಬ ಮಾತ್ರ. ನಲ್ಲಿ ಸ್ಥಿತಪ್ರಜ್ಞನ ನೀತಿಮಾತ್ರ ಸೂಚಿತವಾಗಿರೆ ಅದು ಆತನ ಆತ್ಮ-ಸ್ತ್ರೀತಿಯ ಗೌರವವಾಗಿದೆ ಎಂಬುದನ್ನು ನಾಷ್ಟಿ ಆಗಲೇ ಸೂಚಿಸಿದನ್ನು. ಆದ್ದರಿಂದ ರೀತಿಯಿಂದಲೂ ಈ ತೊಂಕದ ಕಡೆಗೆ ನೋಡಬಹುದು. ಹಾಗೆ ಮೌಡಬೇಕೆಂಬುದೇ ಇಲ್ಲಿ ಅಭಿಪ್ರೇತವಿದೆ. ಇಲ್ಲಿ ಸ್ಥಿತಪ್ರಜ್ಞನ ನೀತಿ ಮಾತ್ರವಿರದೆ ಆತನ ಗೌರವವಿದೆ ಎಂಬುದೇನೇ ಸಿಜ. ಆದರೆ ಇಲ್ಲಿ ಆತನ ಭಾವದ್ವಿಷ್ಯ ಮುಖ್ಯವಾಗಿ ವರ್ಣಿಸಲ್ಪಟ್ಟಿದೆ. ಸ್ಥಿತಪ್ರಜ್ಞನೀಯ ಯಬ್ಬಿನೇ. ಆತನ ಭೂಮಿಕೆಗಳು ಬೇರೆ,ಬೇರೆ. ಉಂದು ಆತನ ಕರ್ಮ ಯೋಗದ ಭೂಮಿಕೆ, ಇನ್ನೊಂದು ಧ್ವನಿಭೂಮಿಕೆ. ಕರ್ಮಭೂಮಿಕೆಯು ಆಚಾರ ಸೂತ್ರ “ಯಾ ಸಿತಾ ಸರ್ವಭೂತಾಂ”, ಈ ಸೂತ್ರದಲ್ಲಿ ಹೇಳಲ್ಪಟ್ಟಿದೆ. ಆದರಲ್ಲಿ ಆತನ ಜಾಗ್ರತ್ತ ವಿವೇಕ ಶರೀರ ಯ ವರ್ಣನೆ ಇದೆ. ಆತನಿಗೆ ಸತ್ಯ-ಅಸತ್ಯಗಳ ಅಂತ್ಯ ನಿರಂತರವಾಗಿರುತ್ತದೆ. ‘ಸತ್ಯ’ನ್ನು ಸ್ತ್ರೀಕರಿಸಿ ‘ಅಸತ್ಯ’ನ್ನು ನಿರಾಕರಿಸುವುದು ಆತನ ಕರ್ಮಯೋಗ ಕಾಲದ ಭೂಮಿಕೆ ಸಮುದ್ರದ ಉಪಮೆಯ ತೊಂಕದಲ್ಲಿ ಆತನ ಧ್ವನಿಯೇಗಾಗಿ ಭೂಮಿಕೆಯ ಧಾವ ಹೇಳಲ್ಪಟ್ಟಿದೆ. ಇಲ್ಲಿ ಆತನ ಭಾವನೆಯ ನಾಷ್ಟವರೆ, ಪ್ರಯೋಗಿತ್ವದರ್ಶನ ಇದೆ. ಆತನ ವಿಶಾಲವೂ ಉದಾರವೂ ಆದ ದೃಷ್ಟಿಯ ವಿಷಯ ತಳಲ್ಲಿ ಎಲ್ಲ ರೀತಿಯೂ ಬರುತ್ತದೆ. ಆತನ ದೃಷ್ಟಿಗೆ ಎಲ್ಲಾ ಶಾಖಾಗಿ ತೋರುತ್ತದೆ.

೧೭೫. ಶುಭ + ಅಶುಭ = ಶುಭ. ಏಕೆಂದರೆ ಆಶುಭ್ಯಂ

ವಾಸ್ತವನಾಗಿ ಸ್ವಪಂಚದಲ್ಲಿ ಅಶುಭಕ್ಕೆ ಸ್ವಾಂತ್ರ್ಯ ಅಸ್ಥಿತ್ವವೆ ಇಬ್ಬ. ಅಕ್ಷಭ ಶುಭದ ಸ್ವೀಯೋಽಂದ ಬರುತ್ತದೆ. ಅಶುಭ ಶುಭದ ಭಾಯಿಯಿಂದ ವಸ್ತು ವಿನ ವಸ್ತುತ್ವ ಇಲ್ಲಾಗದು. ಆದರಲ್ಲಿ ವ್ಯತ್ಯಾಸಪೂರ್ವ ಆಗದು. ತದ್ವಿವರೀತ, ವಸ್ತು ಸ್ವಷ್ಟವಾಗಿ ಒಡಿಮು ಕಾಣಿಸುತ್ತದೆ.

బిలు కాగదద నేఱ బణ్ణ విష్టదయే చెత్తు ఉచ్చియ జోడరి, జిత్తువే మూడదు. జిథి కాగదవాసిలే ఇద్దితే. కేవల రుభు అవ్యాప్త. ఆదిత్య ఆకూడ బాగదు ఆన్నదన యిశేఖనేయల్ని రుభు శాశిబరలీ ఎంచు ఆశ్చర్య ఉంచితు మునుష్ణున పెరుగే బీలేయిల్ల. ఈ కారాగ్రహదల్లి నావత్తు మంది కృంగించారి. పొర నేరశు పవత్తు, మారు ఉధాకా సూచ్యేవత్తు ఆగబమేదు. దానాగుత్తే దెందు శైంబిల్స్సు ఎలోసువాగ సూచ్యు ప్రాణివత్తు సేరళన్ను యారూ ఎట్టిసరు. ఏకేందరి భాయిగే సత్తు ఇష్ట. ఆదు అభావ కత్తలీ యన్న వణిసువాగ ఆనమ్ము ప్రశాప ఇష్టావ ఎన్నత్తేవే ప్రశాప తపన్న నత్తలీయి ఆభావమ్మన్నిదిష్ట. కత్తలీ పస్తువల్ల, ప్రశాప నమ్మ ప్రశాపమ్మ కొరిస్తు క్లెట్లీ గుడమోగవాయ్య. సుభదు పుంపవన్ను చోరిసువుదే ఇంధద ఇంధు. ఆదుదండ స్థితప్రజ్ఞనిగే ఆదర భంచుపండు (చోరిచ తపన వ్యక్తియు మాంగ్రల్సు లేదము రీపిచుసు తప్పించు ఒత్త.ఫలుకూడ పండితు. ఆదు రుభవన్ను త్రిపిగుంచికి.. స్తుక్కగాగా కోరిపితు ఎందూ ఆవము. ఇన్నబహుమాను. కాషచే కపంశన భంచుపేరి తూషుతుభు పత్రమ్మ స్తుతించయించి, కొరెలుతుడే “అభు - అశుభు - ముఖు ఏకేందరి, ఆరుభు - 6” ఎందు గంతద భాషయిల్ల ఆదర దశానవన్ను. యేంటయుదు బ్రాహ్మణ ఈ నున్నద తపత్యశక్తియాదరణ ఏను? ఇదు ఉడి బేటు) ఏకేందరి ఆదరండ గాసేతుతాష్ట, బుంటయ్యు. తమన్నశ్శే బీలయిల్లయద రూ ఉండగ ముండే తపమ్మచుస్తు ట్లీరే యత్తాగు శ్శుదే. అదర సంస్కృత్యిదండ ఒండగ క్రఘు ఆచ్ఛలపాగుత్తుదే. శుభదు కొంభియమ్మ ఆశుభవ్యా ముకేంభికపాదంతే ఆగిదే. రాణ. “ఆతుభు మిథ్యే, సాభన ముఖ్యే, ఆశుభద వురు ముఖ్యే కుభవ్య ఒండే సత్య. ఇదక్కు భావావస్థియుందు జేశరు. ఈ తత్త్వజ్ఞున ఒకు ఆనుకూలపాదుదేందు బగెదు ఆకుభు పమ్మ మొర్కిసి యావనాదరణ తుభాతుభు-మిత్రజవన్ను స్తుతించ

ಈರೆ ಅವನು ಅತ್ಯಕ್ಷೇತ್ಯನ್ನೇ ಮಾಡಿಕೊಂಡನೆಂದು ತಿಳಿಯಬೇಕು. ಅಶುಭ-ಮಿಶ್ರತ ಶುಭವೂ ಅಶುಭವೇ. ಏವಕಲಸಿದ ಅನ್ನವೂ ಎವನೇ. ಅದುದರಿಂದ ನೀತಿಶಾಸ್ತ್ರವನ್ನು ರುಫಾಶುಭದ ಮಿಶ್ರಣದ ಮೇಲೆ ಕಟ್ಟಿ ಬೇಕೆಂಬವನು ಅಶ್ವನಾಶದ ಸಿದ್ಧತೆಯನ್ನೇ ಮಾಡಿಕೊಳ್ಳುತ್ತಾನೆ. ಸ್ಥಿತಪ್ರಜ್ಞನ ದೃಷ್ಟಿ ಹಾಗಿರದು. ಅವನು ಅಶುಭವನ್ನು ಅಶುಭವೆಂದು ಸ್ವೀಕರಿಸುವುದಿಲ್ಲ. ಅಶುಭದ ಮೋಹ ಅವನಿಗೆ ಇಲ್ಲ. ಕೃತಿಯನ್ನು ಮಾಡುವ ಹಾಗೆ ಇಬ್ಬಾತ್. ಭ ಎನೇಕವನ್ನು ಅವನು ಸರ್ವಭಾ ಬಿಡನೆಂಬುದನ್ನು ನಾವು ನೋಡಿಯೆ ಇದೇವೆ. ಆದರೆ ಅವನ ಕೃತಿಗೂ ದೃಷ್ಟಿಗೂ ಜಂತರವಿದೆ. ಅವನು ಪ್ರಪಂಚದ ಕಡೆ ನೋಡುವ ದೃಷ್ಟಿಗೆ ಪ್ರಪಂಚವಲ್ಲಿ ಅಶುಭವ ದರ್ಶನವೇ ಆಗದು. ಅವನು ಒಳ್ಳಿಯವರೊಡನೆ ಕೆಟ್ಟಿರಿಗೂ “ನೀವೆಲ್ಲರೂ ಬನ್ನಿ, ಎಲ್ಲರೂ ನನ್ನವರೇ” ಎನ್ನುತ್ತಾನೆ. ಅವರು “ನಾವು ಅಶುಭರು” ಎಂದರೆ “ನೀವು ನಿಮ್ಮನ್ನು ಅಶುಭರಿಂದುಕೊಳ್ಳುತ್ತಿರಿ, ವಸ್ತುತಃ ನೀವು ಅಶುಭರಿಳ್ಳ” ಎನ್ನುತ್ತಾನೆ. ಆದರೂ “ನಾವು ಅಶುಭರು ನಾವು ಅಶುಭರು” ಎನ್ನುವರಿನ್ನು ಅವನು ಪಾವನಗಳಿಂದುತ್ತಾನೆ. ಅವನ ಪಾವನದೃಷ್ಟಿಯಿಂದ ಅಶುಭಕ್ಕೆ ರುಭಕ್ಕೆ ಬರುತ್ತದೆ. ಅಶುಭವೆಂಬುದು ಬಂಗಭೂಮಿ. ದೇವ್ಯ ಭಾತಗಳಿಂತಿ ಅಶುಭದ ಸ್ಥಿತಿ. ಮಾಸ್ತರರು ಹುಡುಗಿ ನಿಗೆ “ಎಲೋ ದೇವ್ಯವಿಲ್ಲ, ಭಾತವಿಲ್ಲ” ಎಂದು ಹೇಳುತ್ತಾರೆ. ಆದರೆ ಹುಡುಗಿನಿಗೆ ನಂಬುಗಿಯಾಗದು. ಅವನು ಮನೆಯಲ್ಲಿ “ಅಗ್ನಿ ಅಲ್ಲಿ ನನಗಿ ದೇವ್ಯಾಂಶಿಂಶತ್ತದೆ ಎನ್ನುತ್ತಾನೆ”. ಆಗ ತಾಯಿ “ಕಾಂಸುತ್ತದೆಯೀ? ನೋಡು, ಥಾನು ಮಂತ್ರದಿಂದ ಅದನ್ನು ಕೊಂಡು ಬಿಡುತ್ತೇನೆ” ಎನ್ನುತ್ತಾಳೆ. ತಾಯಿ ಮಂತ್ರದಿಂದ ದೇವ್ಯವನ್ನು ಕೊಂಡುಬಿಟ್ಟಿರೆಂದು ಅವನಿಗೆ ಸಮಾಧಾನವಾಗುತ್ತದೆ. ನೀವೆಲ್ಲರು ಶುಭರು, ಶುದ್ಧರು; ನಿಮ್ಮದೇನೂ ತಪ್ಪಿಲ್ಲ. ನಿಮಗೆ ಏನೂ ಆಗಿಲ್ಲ ಎನ್ನುತ್ತಾನೆ ಜಾನಿ. ಇಂತಾದರೂ ನಮ್ಮದೇನೋ ತಪ್ಪಿ ಇದೆ ಎನ್ನುವವರಿಗೆ ಅವನು “ತಪ್ಪಿದೆ ಎನಿಸಿದರೆ ಬನ್ನಿ, ನಾನು ಮಂತ್ರಹೇಳಿಕೊಡುತ್ತೇನೆ. ಸಾಧನವನ್ನು ಹೇಳಿಕೊಡುತ್ತೇನೆ. ಆದರೆ ನಿಮ್ಮ ಮನಸ್ಸಿನ ಘೂತವನ್ನು ಕೊಲ್ಲಲಪ್ಪೇ ಅದರ ಉಪಯೋಗ.” ಅಶುಭ ಮಿಥ್ಯೆ, ಸಾಧನೆ ಮಿಥ್ಯೆ, ಅಶುಭನ ಮರಣ ಮಿಥ್ಯೆ. ಶುಭವು

ఒందే సక్క. ప్రమంజదల్లి శుభవల్లదే చేరే ఏనూ తల్లి ఎంట దృష్టి యాగి ఇదియో! ఆనిగే శాంతి దేశరేయుత్తడిందు చేరే మాతినల్లి కేళబేళ?

గజి నేయు వ్యాఖ్యాన

ర

ఱళల. శ్రీతప్రజ్ఞ లక్ష్మినిగళ ఉపశాఖార. శ్రీతప్రజ్ఞనిగే యావ కామనేయూ ఇరుపుచిల్ల, జిజీవిషే ఇరుపుచిల్ల వికాయ కామనా యః సకాసా పుషాంక్షరతి నిష్పదః | కూరామవో నిరకంకారః గ శాంతిం అధిగణ్ణతి ||

“ఎల్ల కామనేగళన్న చిట్టు యావ పురువను సిఃస్మృత్యునాగ జీరసుత్తానో! యార ముమతి అకంకారగళు హోగిదుత్తపో! ఆత శాంతియన్న పడియుత్తానే”. ఇదు శ్రీతప్రజ్ఞ ప్రశాణద ఉపశంకారవాక్య. శ్రీత-ప్రజ్ఞనే లక్ష్మి కామనా త్వాగదింద ఆరంభ వాయ్మ. ఇల్లి అదర ఉపసంహారపు కామనా త్వాగదిందలే మాడల్పుట్టిదే. ఎల్ల కామనేగళన్న చిట్టు యారు సిఃస్మృత్యునాగు త్తానో! ఆతనిగే శాంతి దోరుపుడించుచు అంతమ వాక్య. స్మృత్యే యొందరి వాసనే. అథవా కామనే. కామనేగళు వేందలే చిడల్పుట్టివే. మత్తే ‘సిఃస్మృత్యే’ ఎందు కేళలు కారణవేనై? ఎల్ల కామనేగళన్న చిట్టరే స్మృత్యేయన్నా చిట్టంతూయ్యు. మత్తే ‘సిఃస్మృత్యే’ కట్టువేకే? “ఎల్ల కామనేగళన్న స్మృత్యేయన్నా చిట్టవను” ఎందు హేళువుడ రల్లి పునరుక్తియిల్ల. స్మృత్యుకూ కట్టుదింద ఇల్లి మూల “అభిలాషే” ఎందరే జీవిషబేశేంబ అభిలాషే దేళల్పుట్టిదే. అదర విశేష ఉల్లేఖ శువన్ను బృహత్కృతా-పరివర్తజక-న్యాయదింద మాడలాగిదే. యజ మానస బృహత్కృతాగి ఆమంత్రణవిత్త. ఉంటద వేళగి ‘ఎల్ల బృహత్కృతారు బందరో?’ ఎందు విషారిసిదే. ‘ఎల్లయి బందరు’ ఎందు

ಅಲ್ತೆರ ಬಂದಿತು. ‘ಆ ಸಂನ್ಯಾಸಿಗಳು?’ ‘ಅವರೂ ಬಂದರು’. ಬತ್ತಾಕ್ಷ್ಯಾ ಇರಲ್ಲಿ ಸಂನ್ಯಾಸಿಗಳೂ ಬಂದರು. ಅದರೆ ಸಂನ್ಯಾಸಿಗಳ ವಿವಿಧ ಅಗರ್ಭವೆಂದು ಪ್ರತ್ಯೇಕವಾಗಿ ಕೇಳಲಾಯ್ದು ಇದಕ್ಕೆ ‘ಬ್ರಹ್ಮಣ-ಪರ ವ್ಯಾಜಕ-ನ್ಯಾಯ’ವೆಂದು ಹೇಬರು. ಆ ಸ್ವಾಯಂದಿಂದ ಈ ತಬ್ಬ ಇಲ್ಲಿ ಬಂದಿದೆ. ಅವನ ಎಲ್ಲ ಕಾಮನೆಗಳೂ ಹೊಗಿನೆ ಎಂದು ಹೇಳಿದರೆ “ಜೀವ ನದ ಕಾಮನೆಯೂ ಹೋಗಿದರೆಯಿ?” ಎಂದು ಸೀನ್ನ ಕೇಳಬಹುದು. “ಅಹುದು” ಎಂದು ಅದಕ್ಕೆ ಉತ್ತರ. ಹಾಗಾದರೆ ನೀರ್ಲೇ ಉಲ್ಲೇಖ ವೇಕೆ? ಏಕೆಂದರೆ ಎಲ್ಲ ಕಾಮನೆಗಳು ಹೊಡರೂ ಜಿವಿನಿಸಬೇಕೇಂದು ನಾನಿಗೆ ಉಳಿಯಲು ಶಕ್ತಿನಿಂದ. ಆದುದರಿಂದ ಇದನ್ನೂ ಅವನು ಬಿಟ್ಟಿದಾನೆಂದು ಪ್ರತ್ಯೇಕವಾಗಿ ಹೇಳಬೇಕಾಯ್ದು.

೧೫೮. ಹುಂಮೂಷೀಯೆಗೂ ಇಲ್ಲ, ಹುರಣಿದ ಭೀತಿಯೂ ಇಲ್ಲ ಜೀವಿಸಬೇಕೆಂಬ ಇಚ್ಛಿಯನ್ನೂ ಬಹುವರ್ಣಿನಿಂದರೆ ಸಾಂಪುರಾ ಇಚ್ಛಿಸುವನೋ? “ಇಲ್ಲ.” ಬಹುಕೆರಬೆ(ಕೆಂಬ) ಇಚ್ಛಿಯನಿಂದ ಸಾಮಾನ್ಯ ಇಚ್ಛಿಯನ್ನೂ ಬಿಡುವರೆಂದು ತಿಳಿಯಬೇಕು. ಅದರ ಸಾಂಪುರಬೆ(ಕೆಂಬ) ಇಚ್ಛಿಯಾರಿಗಾದರೂ ಆಗುತ್ತೇದೆಯೇ ಎಂದು ಕೇಳಿದರೆ ಒಂದು ಇಚ್ಛಿನ್ನು ಆಗುತ್ತದೆ ಎನ್ನಬಹುದು. ಒನ್ನರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನಾನು ನೋಡುತ್ತೀರೆ. ಸ್ಥಿತಪ್ರಜ್ಞ ಜೀವನಕ್ಕೆ ಬೇಸಾತ್ಮಿಕಾನಂದಭಾಷ್ಯ ಇವಿದಿನಿಂಬ ಇಚ್ಛಿಯಾದನ ಸಾಯಾನ ಅಭಿಭಾನೆಯನ್ನು ಅವನು ಬಿಟ್ಟಿದಾರೆ. ಆದರಿಂದ ಜೀವನದ ವಿನಯದಲ್ಲಿಯೇ ಅವನಿಗೆ ಹೈದಾಸಿನ್ನು ಉಂಟಾಗಿದೆಯೆಂದು ತಿಳಿಯಲಾಗದು. ಹಲವರು ಹುಡುಕೆದು ‘ಇನ್ನೂ ನಮ್ಮದೇನು ಉಳಿದಿಷ್ಟೆ ಏಕೆ ನಾನು ಬಹುಕೆರಬೇಕು’ ಎನ್ನುವುದನ್ನು ನಾನು ತೇಜಿಸ್ತೀರೆ. ಅವರ ಜೀವನದಲ್ಲಿ ರಸ ಇಲ್ಲದಂತಾಗಿರುತ್ತದೆ. ಆದುದರಿಂದ ಅವರು ಉದಾಸೀನೆ ತಾಗಿರುತ್ತಾರೆ. ಸ್ಥಿತಪ್ರಜ್ಞನ ಸ್ಥಿತಿ ಇದರ ಒಂದು. ಜೀವನದ ಅಭಿಭಾನೆ ಹೇಳಿಗಿರುವುದರಿಂದ ಅವನಿಗೆ ಹೃಷ್ಣವಿನ ಭಯ ಇಲ್ಲದಂತಾಗಿರುತ್ತದೆ. ಆದುದರಿಂದ ಆವನಿಗೆ ಜೀವನದಲ್ಲಿ ಕೇವಲ ಆನಂದವೂ ಆಟವೂ ಉಳಿಯಾತ್ತದೆ. ಅವನ ಜೀವನ ಲೀಲಾವಾಯವಾಗುತ್ತದೆ. ಮುಂದೆ ಗೀತಿಯಲ್ಲಿ ಭಕ್ತರ ಲಕ್ಷ್ಮಣಗಳನ್ನು ಹೇಳುವಾಗ ಹತ್ತನೇಯ ಅಧ್ಯಾಯದಲ್ಲಿ “ತಾನ್ನರ್ಮಿ

తస్సుఛ” ఎందు కోచులాగిదే. ఆవరు సంతుష్టిరాగి శ్రీహింసుత్తు ఇరుత్తారే. “అతడా వ్యుఱే ముక్కు పరిశీలించేవరించి ఆతాం దీస జారించేలించి మారించి”. ఈ రితించాగి అవరందు ఆనందచ జీవనే పాగిరుత్తదే.

ఎం. జీవనపు అభిలాషించుటు నిజతాగి వురణద భీతి. ఇదు హోదాడిని జీవన ఆనందమయవాగినవుడు

బోధనద అఖలాశియే నిజతాగి వురణద భీతి. అవు బండే పస్తు ఎన్న ఏరుతు నుగ్గాలు. యుద్ధక్షే హోద స్మసికరు యావాగలూ నగుత్త కీర్తియుత్త లభి, తమాణిగళ్లల్లి మగ్గురాగిరుత్తారే. హాస్యలో జీశేత్తునే : “ఇదస్య ఇంరణ ఆవర కథ్య ముందే మాతణ వ్యుతిక్కు దల్లియూ సింతిరుత్తదే. అదన్న మరొయలు ఆవరు ఆనందద ఆభాస వస్తు చిన్మిచుత్తారే. పేరి సమయదల్లియూ జీవనదల్లి ఇంతకె అసుభవవు బరుత్తదే. చేశెద్దు సగుప, కేరివ జనరన్న నావు నోచుత్తే వే. ఆవర నికట పరిషయివిద్దువరిగి ఆవరల్లి ఆనేకరు ఒకగోళగి దుఃఖిగళాగిరుపుదు కాణబరుత్తదే. దుఃఖద శల్యవన్న మరొయలు చేశేంతలే ఆవరు కూడ్య వినోదిద వాతావరణవన్న నిముఁసలిచ్చిమిత్తారే. మనస్సిన గ్రాసియన్న ముచ్చలు నూడిద ప్రయక్క అదు. మనఃష్యస్సు చుచ్చివ ఎల్లజూ దొడ్డె శల్యవెందరి జీవనాభిలాషి. ఆదు సాయమవరిగి ఆశుకుత్తలే ఇంతదే. పత్తంబళికూ అదు బెన్ను బిడదు. ఆమదరింద ఆదర చుంపివన్న మరొయలు ఆవను బగిబగియ ఖత్సువగళింద కృతిమ ఆనందద వాతావరణవన్న ఖంటుమాడలు ప్రయత్నిసుత్తానే. ఆదరి జీవిసువ వాసనెయన్న బట్టవన దుఃఖనెల్లనూ తానాయి ఇల్లదాగుత్తదే. జీవనబల్లి శల్యచే ఇల్లదాగుత్తదే. ఎల్ల చింతి హేఁగుత్తదే, జీవనచు రుద్ధపూ ఆనందమయవు ఆగుత్తదే.

ఎం. ‘పరతి’ పదపు ఇదస్యే సంచిసుత్తదే.
చిక్కు మక్కల జీవనదల్లి కాణబరువ ఆనందద రకస్యతాదయి

ಇದೇ. ಅವರಿಗೆ ಜೀವನದ ಚಿಂತೆ ಇರುವುದಿಲ್ಲ. ಇದರ ಕಾರಣ ಅಜ್ಞಾನ. ಅವರಿಗೆ ಯಾವ ಚಿಂತೆಯೂ ಇರುವುದಿಲ್ಲ. ಮಾನು ಆಟದಲ್ಲಿ ಮಗ್ನಾವಾಗಿರುತ್ತದೆ. ಅದಕ್ಕೆ ಹೆಸರು ನೀರಡಿಕೆಗಳ ಅರಿವೂ ಸಹ ಖಚಿತವಿಲ್ಲ. ಅದರ ಹಕಿವು ನೀರಡಿಕೆಗಳ ಚಿಂತೆ ತಾಯಿಗೆ. ಅದು ಯಾವುದನ್ನು ಅರಿಯಾಡು. ಚಿಕ್ಕಮಕ್ಕೆಂತ ಅಜ್ಞಾನ ಮೂಲಕವಾದ ಈ ಸ್ತುತಿಯೆ ಸ್ತುತಪ್ರಜ್ಞನ ಜ್ಞಾನ ಮೂಲಕವಾದ ಸ್ಥಿತಿ. ಅದೇ ಸ್ಥಿತಿ ಇಲ್ಲಿ ವಾರ್ಷಿಕಲ್ಪಿಟ್ಟದೆ. ‘ಜರತಿ’ ಶಬ್ದದ ‘ಜರತಿ’ ಎಂದರೆ ಆಡುತ್ತಾನೆ, ಕಲೆಯುತ್ತಾನೆ, ವಿಚಾರಮಾಡುತ್ತಾನೆ. ಆತನ ಜೀವನದಲ್ಲಿ ದುಃಖವೇ ಇಲ್ಲ. ಪ್ರತಿಜ್ಞೆಯ ಪೂನರುಭಾರ ನಿಗಮನದಲ್ಲಿ ವಾದಲ್ಪಿಟ್ಟಿರುತ್ತದೆ. ‘ಪ್ರಜಕಾತಿ ಯಜಾ ಕಾಮಾನಾ’ ನೊದಲೂದ ಶೈಲಿ ಈ ಗಳಲ್ಲಿಯ ಪ್ರತಿಜ್ಞೆಯ ಸ್ವರೂಪ ಒಕ್ಕೆಯಿಂದಿಲ್ಲ. ಮೂಲ ಪ್ರತಿಜ್ಞೆಯಲ್ಲಿ ಎಲ್ಲ ಕಾಮನಂಗಳನ್ನು ಬಿಡುತ್ತಾನೆ ಎಂದು ಆಷ್ಟೇ ಹೇಳಿಲ್ಲ. ಆತ್ಮದಲ್ಲಿಯ ಸಂಭಾಷಣೆ ಎಂದು ಎರಡನೆಯ ಲಕ್ಷಣವೂ ಅದರ ಜೊತೆಗೆ ಹೇಳಲ್ಪಿಟ್ಟದೆ. ಪ್ರತಿಜ್ಞೆಯಲ್ಲಿಯ ಈ ಉಭಯ ವಿಧ ಅರ್ಥ ನಿಗಮನದಲ್ಲಿಯೂ ಬರಬೇಕು. ಎಲ್ಲ ಕಾಮನಂಗಳನ್ನು ಹೊರೆದ ಬಳಿಕ ತನ್ನ ಆತ್ಮದಲ್ಲಿರುವ ಆನಂದದ ಪ್ರವಾಹದಲ್ಲಿ ಅವನು ಮಗ್ನಾಗುತ್ತಾನೆ. ಆ ಅರ್ಥ ಇಲ್ಲಿ ‘ಜರತಿ’ ಇಬ್ಬಿದಿಂದ ಸೂಚಿಸಲ್ಪಿಟ್ಟದೆ. ಹೊರಗಿನ ವಾಸನೆಗಳು ಹೊಡಿದವು. ಈ ಒಳಗಿನ ಶುದ್ಧ ಆನಂದವನ್ನುಂಟಿರೋ ಅದು ಉಳಿಯಿತು..

ಇಂಥಿ. ‘ಜರತಿ ಎಂದರೆ ‘ವಿಷಯಾನಾ’ ಜರತಿ’ ಎಂದಲ್ಲ
 ‘ಜರತಿ’ ಶಬ್ದಕ್ಕೆ ಬೇರೊಂದು ಅರ್ಥ ಸೂಚಿಸಲ್ಪಿಡುತ್ತದೆ. ಬಿಂದರು ಆ ಅರ್ಥನನ್ನು ಗೀತಾರಹಸ್ಯದಲ್ಲಿ ವಿವರಿಸಿದಾರೆ ಹೀಂದಿನ ಶೈಲಿ ಈ ಒಂದರಲ್ಲಿ ‘ವಿಷಯಾನಾ’ ಜರತಿ’ ಎಂಬ ಪದಗಳು ಬಂದಿನೆ ‘ಜರತಿ’, ಶಬ್ದಕ್ಕೆ ಆ ಅರ್ಥ ವಾದಪ್ರಕ್ರಿಯೆಯಿಂದ ಆವರ ಅಭಿಭಾರಿಯ. ‘ಜರತಿ’ ಎಂದರೆ ಕಂಬಯಮ ಪೂರ್ವಕವಾಗಿ ಇಂದ್ರಿಯಗಳ ಯಾತ್ರೆ ವಾಸಾರವಾದುತ್ತಾನೆ. ಎಂದು ಅರ್ಥವಾಚು. ಈ ಅರ್ಥವೂ ಏನೂ ಅನುಚಿತವಲ್ಲ. ಸ್ತುತಿ ಪ್ರಜ್ಞ ಇಂದಿಯಗಳ ಪ್ರಯಾಸರಾಜನ್ನೇ ವಾದುವುದಿಲ್ಲವೆಂದಿಲ್ಲ. ಕಣ್ಣಗಳಿಂದ ನೇರೆಡುವುದು ಕೆವಿಳಂದ ಕೇಳಬೇಕುದು ವೊದಲಾದುದು ಆತನಿಗೆ ವಾರ್ಷಿಕವಲ್ಲ. ಸೇವೆಗೋಸಂಗ ಆತ ಇದೆಲ್ಲವನ್ನು ಸೂಧಾತ್ಮಾನೆ. ಆದರೆ

ఇల్లి కాగే అథవన్ను మాచబేచాద ఆవక్కుకటీ ఇల్ల. ఏకేందరే ఈ తీవ్రికెదల్లి స్తుతప్రజ్ఞన పూర్వ వాచ్యేయ స్థిగసునవిదే. అదుద రింద ‘విషయాన జరన’ ఎంబంతహ అథ ఇల్లి అపేక్షితవల్ల. ఇదల్లదే ఆల్లి ‘జరన’ ఎంబుదు శకమంక దెబ. ఇల్లి ‘జుకి’ అకమంక. కమండ అధ్యాతారవన్ను నిష్టారణనాగి కల్పిసువుదు యోగ్యవాగదు.

ఒకఇ. ‘జుకి’ ఎందరే ఆక్రమసంస్కృతవల్ల .

స్తుతి-వాకేవన్నును రిసి ఇన్ను ఒందు అథవన్ను మాచు త్వరితి. సంస్కృతి ఎల్లి సంగమన్ను లోరెదు యావాగలూ అలేయు శ్రీరచ్చిచేంబ ఇధ. నవన్ను స్తుతి మాడిద. ‘జరకి’ ఇబ్బదింద ఆదర సెనపు ఆగుత్తద. స్తుతప్రజ్ఞనన్ను కురితు ఏనాదూ పథానె ఎన్ను మాచబేచేందు గేతెయ ప్రవృత్తి ఇల్ల. ఏకేందరే స్తుతప్రజ్ఞ నన్ను కురితు విధానమన్ను మాచబేచేంబ స్తుతియే ఆవనవల్ల. స్తుతియు విధాన ఆర్థమ-సంన్యాసవ ప్రషయమ్మ. ఆదు సాధకాన స్థిగసుసారవాగియే ఇరుత్తదే. వివిధ ఆసుభవగళన్ను వడిద సాధక ఆనాసక్తునాగిరబేచు, ఒండే ఎడియల్లి ఖళదు ఆశక్తియన్ను ఆంటి గించిశ్చబురదు, శతతవూ ఆలెయుత్తిరబేచు. హీగావరే పరంగుక అంటి వువిల్ల హీగిదే స్తుతి-పిధాన. స్తుతప్రజ్ఞన విషయదల్లి ఇంతక విధానమన్ను మాచునచు యారు? ఆతనిగే విధానద ఆవక్కకతీయాదరం ఏను? ఆవను తన్న విధానమన్ను తానే ఒల్ల. ఇన్ను ఇదు విధానవల్ల, వఱనే ఎందరే జ్ఞానియ సూల జరత్త యన్ను పణీసువ ప్రవృత్తి గేకియల్లి ఎల్లియూ ఇల్ల. ఇంధ సూల జరిత్తియన్ను గేతే కల్పిసియూ ఇల్ల. కాగిద్దరూ ‘జరకి’ ఇబ్బదింద సంన్యాసార్థమ విషయకవాద స్తుతివచనద సేవాగుత్తచేంమ యారాదయి హేళిదరి, లింగవేందు యారా దరం ఆదన్ను ఉపయోగిసిదరి, ఆదక్కు నమ్మ విశోధవిల్ల. ఆదరే ఇల్లి ఆ శబ్దద అశ్వరూధివన్ను నాశు కాగే మాచగొడేవు.

ಇಂದಿ. ‘ಇದಕ್ಕೆ’ ಎಂದರೆ ವಿಜಾರ ಹೂಡುತ್ತಾನೆ ಇಲ್ಲಾ ನದೇವನದ ಭಾಷಿತ್ಯಲ್ಲಿ ‘ವಿಜರೀ ವಿಶ್ವ ಹೊಱಸೀ | ವಿಶ್ವ ಹೂಡಿ ||’ :

ಇಲ್ಲಿಯಂತೆ ಮುಂದೆ ಭಕ್ತಿನ ಲಕ್ಷ್ಯಗೇನ್ನು ಹೇಳಿದಾಗಾಗ ‘ಅಧಿಕೀರಣೆ ಸ್ಥಿರಮಂತ್ರ’ ಎಂದು ಒಂದು ಲಕ್ಷ್ಯನಾನ್ನು ಹೇಳಿಕೊಂಡಿನೆ. ಅದರ ಉಕ್ಕಾರಾ ಕಾವ್ಯ ಅವಸ್ಥಿತಿಯಲ್ಲಿ ಹಾನೆ ಇಲ್ಲ’ ಎಂದರೆ ‘ಅವನು ಯಾವ ಗೆಲೂ ಅಲೆಯಾತ್ಮಿರುತ್ತಾನೆ’ ಎಂದು ತಿಳಿತು. ಅದಕ್ಕೆ ಈ ಅಧಿಕೀರಣ್ಣನ್ನು ಒಳಗೊಂಡಿ ಶೋಂದು ಜ್ಞಾನ ದೇವನು ಅಪರಿಂಬ ಹೀಗೆ ಸರ್ವವಾದ ಸ್ವಾತ್ಮಿಯನ್ನು ಮಾಡಿದಾನೆ. ಅಷ್ಟು ಏಲ್ಲವೇ ಅತನು ಮನಸ್ಸಿನಲ್ಲಿ ಪನಾಗಿನು. ಅಂತಹ ವಿಜಾರ ಕ್ಷೇತ್ರಕ್ಕೆಯನ್ನು ಜ್ಞಾನದೇವನು ಇಲ್ಲಿಯೂ ಇಧ್ರಾ ಹೂಡುವಾಗ ಹೀರಿಸಿದಾನೆ. ‘ಕರಿ’ ರಚ್ಯದ ಅಧಿಕಾರಣ್ಣನ್ನು ‘ವಿಜರೀ ವಿಶ್ವ ಹೊಱಸೀ | ವಿಶ್ವ ಹಾಂತಿ’ ಎಂದು ಆವನು ತಾಣಿ ಹೂಡಿದಾನೆ ಅಕ್ಷರಂಧ್ರ ನನ್ನು ಬಿಡುವಂತಿಲ್ಲ, ಅವರ ಒತ್ತಾರಿಯಾನ್ನು ಆಗಿರಿಕುವಂತಿಲ್ಲ, ಹೀಗೆ ಕುಶಲತೆಯಿಂದ ಬ್ರಹ್ಮ ಹಾಯಿ ಜ್ಞಾನದೇವನ ಸ್ವೇಷಣೆ ತಲ್ಲಿ ವ್ಯಕ್ತ ಹಾಗುತ್ತದೆ. ಇಂಥ್ಯಾತದಲ್ಲಿ ಚಾರ್ಚ್ ಗಳ ಸಂಚಾರಕ್ಕೆ ವಿಧಾರಿವೆಂಬ ರಚ್ಯವುಂಟು. ನಮ್ಮ ದೇಶದಲ್ಲಿ ಕಾರ್ತಿಯ ಪ್ರಾರ್ಥಕ್ಕೆ ವಿಹಾರ ಅಥವಾ ಬಿಹಾರ ಎಂಬುನೂಂದು ಪ್ರಾರ್ಥಿತವಿದೆ. ಯಾವನೀಗೂ ಒಬ್ಬ ಜ್ಞಾನಿಯ ವಿಹಾರದ ಸ್ವಾರ್ಥಕೆಷ್ಠೇಸುಗೆ ಒಂದು ಪ್ರಾರ್ಥಕ್ಕೆ ಇತನ ಹೆಸರಿಡುವುದು ಅನಬೂಪ. ಬುದ್ಧಿದೇವನ ವಿಹಾರದ ಸ್ವರಣಾರ್ಥವಾಗಿ ಆ ಪ್ರಾರ್ಥಕ್ಕೆ ಧರ್ಮ ಪ್ರಾರ್ಥಾ ಬಾದ ನನ್ನ ಪ್ರೌಢಿಕರು ‘ಬಿಹಾರ’ ಎಂದು ಹೆಸರಿನ್ನಿತ್ತರು. ವಿಹಾರವೆಂದರೆ ಸಹಜವಾದ ಆನಂದದಿಂದ ಸಂಚರಿಸುವುದು, ಕ್ರೀಡಿಸುವುದು, ಆಡುವುದು. ಈ ಅಧ್ರಾಗಳೇ ಇಲ್ಲಿ ‘ಚರತಿ’ ರಚ್ಯದ ಲಕ್ಷ್ಯವಾಗಿವೆ. ಎಲ್ಲ ಶಾಮನೀಗಳ, ಜೀವನಪ್ರಕ್ರಿಯೆ ನಿರಾಸವಾದ ಬಳಿಕ ಜೀವನ ವಿಹಾರವಾಗತ್ತದೆ, ಶ್ರೀಜೀಯಾಗುತ್ತದೆ.

ಇಂದ ಕಾಮನೆಗಳೂ ಜೀವನಾಭಿಲಾಷೆಯೂ ಹೊಂದ ಬಳಿಕ ದೇಹ ಉಳಿವುದು ಅವಕಾರಕೆಷ್ಠೇಸಂಗವೇ. ಇದೇ ಹೂಡು ‘ಸಿಮುರ್ವೋ ನಿರಂಕಂಕಾರಂ’ ಈ ಪದಗಳಿಂದ ಸೂಚಿತವಾಗಿದೆ.

ಅದರೆ ಯಾವೇಗೆ ಜೀವನಾಭಿಲಾಷೆಯೇ ಉಳಿದಿಲ್ಲವೇ ರಿಂದ

ಖಳಿದಿದೆಯೇ ಆತನಿಗೆ ಸ್ವರೂಪದಲ್ಲಿ ಕಾರ್ಯವಾದರೂ ಏನುಳಿದಿದೆ ಎಂಬ ಪ್ರಶ್ನೆಯಾಗುತ್ತದೆ. ತತ್ತ್ವಚಾನದಲ್ಲಿ ಈ ಪ್ರಶ್ನೆ ಯಾವಾಗಲೂ ಮುಂದೆ ಬರುತ್ತದೆ. ಏಕೆಂದರೆ ಕಾರ್ಯವಿಲ್ಲದೆ ಯಾವ ವಸ್ತುವೂ ನಿಷ್ಠಲಾರದೆಂದು ಸಿದ್ಧಾಂತ. ಈ ಪ್ರಶ್ನೆಗೆ ಉತ್ತರವನ್ನು ತಿಕಾರಾಮನು ಹೇಳಿದಾನೆ. ‘ಶಿಕಾ ಮ್ಹಾಕ್ ಅತಾ ಉರಳೋ ಉಪಕಾರ ಶುರತಾ’. “ಈಗ ಖೂಳಿದುದು ಖಾಪಕಾರಾಃಾಗಿ”. ಸ್ವಿತ-ಪ್ರಜ್ಞನ ಸ್ವಿತಿ ವಿಲಕ್ಷಣ. ಆತನು ವಿಶ್ವಮಯ ನಾಗಿದಾನೆ. ನಾನು ನನ್ನದು ಎಂಬ ಭಾಷೆ ಹೊಗಿದೆ. ಆತ “ಈಗ ನಾನಿಷ್ಠ ನನ್ನದಿಲ್ಲ, ಇರುನ್ನದೆಂಬ ಸಿವೈ ನಿನ್ನದು. ಸಿವೈ ಆದನ್ನು ಕಾರ್ಯುಕೊಳ್ಳಿ.” ಎನ್ನತ್ತಾನೆ ಹೊರಬ್ಬೆ. ಇದೇ ಅರ್ಥ ಏಂಂದಿನ ತಿರಣದಲ್ಲಿ ಬಂದಿದೆ. ‘ನಿರ್ಮಾಣ ಸಿರಹಂಕಾರಃ’—ಆತ ಎಷ್ಟು ಪ್ರಾಣಿಗಳಿಗೆ ಉಪಕಾರ ಮಾತ್ರ ಭೀಂದೇ. ಜೀವಿಸುತ್ತಾನೆ. ಆದರೆ ಆತನ ದೇಹಕ್ಕೆ ಸಾಮಾಜಿಕ ಕಾರ್ಯ ವಿದ್ವರೂ ಆತನಿಗೆ ಸ್ವಂತ ಸಾಮಾಜಿಕ ಕಾಮನೆ ಇರಿದು ಆತನ ಸ್ವಂತದ ಕಾಮನೆ ಇಲ್ಲದಾಗಿ ಸಾಮಾಜಿಕ ಕಾಮನೆ ಉಳಿವುದೆಂದು ತಿಳಿಯಲಾಗಿದು. ‘ಎಷ್ಟು ಕಾಮನೆಗಳಲ್ಲಿ’ ಸಾಮಾಜಿಕ ಕಾಮನೆಗಳೂ ಬಂದುವು. ಅವನ್ನು ಆತ ತ್ಯಜಿಸಿದಾನೆ. ಹಾಗಾದರೆ ಆತನಿಂದ ಸಾಮಾಜಿಕ ಕಾರ್ಯ ಸಂಭವಿಸುವುದು ಹೇಗೆ; ಆದು ಆತನ ಸಾಧಕಾವಸ್ಥೆಯ ಹೀಫಾದಿಂದ. ಸಾಮಾಜಿಕ ಆವಶ್ಯಕತೆಯ ಸ್ತುಪಾರ್ಥಿಂದ ಆತನಿಂದ ಸಂಭವಿಸುತ್ತದೆ. ಸಾಧಕಾವಸ್ಥೆಯ ಪ್ರೀರಣೆ ಸ್ವಭಾವವೊಂದನೆ ಸಮರಪಾಗಿರುತ್ತದೆ. ಸರ್ವಾಜದ ಆವಶ್ಯಕತೆಯ ಪ್ರವಾಹವೂ ವಹಿಸುತ್ತಿರುತ್ತದೆ. ಆತ ಆದರಿಂದ ಕೆಲಸನನ್ನು ಮಾಡಿ ಕೊಳ್ಳುತ್ತಾನೆ. ಹೀಗೆ ಆತ ಕೇವಲವಾಗ ಶ್ರವಾಚ-ಪತಿತನಾಗಿರುತ್ತಾನೆ ಈ ಸ್ವಿತಿಯನ್ನು ಪಡೆದವರು ಶಾಂತಿ ಉಳಿಸುವುದಂಬಿವರಲ್ಲಿ ಆಶ್ಚರ್ಯ ವಿಲ್ಲ ಶಾಂತಿಯ ಒಡಿಂಬ ಆನಿಗೇ ಸಳ್ಳುತ್ತದೆ. ಏಕೆಂದರೆ, ಅಶಾಂತಿಯ ಎಷ್ಟು ಕಾರಣಗಳೂ ಆತನ ಜೀವನದಿಂದ. ಹಾರಿ ಹೊಗಿರುತ್ತವೆ. ಆಹಂತ ಮನತೆ ಹೊಗಿನೆ, ಶುಭಃಶಃಭ ಕಾಮನ ಹೊಗಿದೆ, ಜೀವನ ಸ್ವಲ್ಪಹೆ ಹೊಗಿನೆ. ಇನ್ನು ಅಶಾಂತಿ ಹೇಗೆ ಉಳಿದಿತ್ತು? ಆದು ಧರಿಂದ ಶಾಂತಿ ಮಾತ್ರವೇ ಉಳಿಯುತ್ತದೆ.

4

ಒಟ್ಟ. ಈ ನೋಡಲೂ ಹೇಳಿದ ಭಾವಾವಸ್ಥೆಯಿಂದಲೂ ಶ್ರಯಾವಸ್ಥೆ ಯಿಂದಲೂ ಭಿನ್ನವಾದ ಸ್ಥಿತಪ್ರಜ್ಞನ ಜ್ಞಾನವಸ್ಥೆ ಅವರು ಸೀಮಿತವಾದುದು

ಹೀಗಿನ ಕ್ಷೇತ್ರದಲ್ಲಿ ಸ್ಥಿತಪ್ರಜ್ಞನ ಭಾವಾವಸ್ಥೆ ಹೇಳಬ್ಯಾಪ್ತಿತು. ಅಲ್ಲಿ ಅವನ ಜ್ಞಾನವಸ್ಥೆ ಕೇಳಬ್ಯಾಪ್ತಿದೆ. ಇನ್ನು ಆ ಭಾವಾವಸ್ಥೆಯ ವಣಿಗೆ ತೀರ ಮಾಡುವುದು ವಣಿಕೆಯೇ ಏನೇಂದು ಎಂಬುಕಿರು. ಅಲ್ಲಿ ಶಭಾ ಶಬ್ದ ಕಾಮನೆಗಳ ಪ್ರವೇಶವಿದೆ. ಅಲ್ಲಿ ಅವೇರಡಕ್ಕೊಂಡ ವ್ಯಕ್ತಿಬಂಧವಿದೆ. ಜ್ಞಾನವಸ್ಥೆಯಲ್ಲಿ ಸ್ಥಿತಪ್ರಜ್ಞನ ಶಭಾರ್ಥಗಳಾಂತರೆ ಹೇಳಬೇದಾನೆ. ಅಲ್ಲಿ ಯಾವ ದ್ವಾರಾ ಉಳಿದಿರುವುದಿಲ್ಲ. ಅಲ್ಲಿ ಕೃಷ್ಣಯಿಲ್ಲ, ದೃಷ್ಟಿಯಿಲ್ಲ. ಅಲ್ಲಿ ಬ್ರಹ್ಮಾಂಡವಿಲ್ಲ. ಏಂದೆಲ್ಲ. ಅಲ್ಲಿ ಇದೂ ಇಲ್ಲ, ಅದೂ ಇಲ್ಲ. ನಾಮಸಿಲ್ಲ, ವಿಶ್ವಸಿಲ್ಲ. ಇಂದ್ರಿಯಗಳಿಲ್ಲ, ನಾವವಿಲ್ಲ. ಗಾಢಿಯಿಲ್ಲ, ಅಹಂಕಾರವಿಲ್ಲ. ಆದರೆ ಇರುವುದೇನೂ? ಆದನ್ನು ಹೇಳಲು ಬರಾವಂತಿಲ್ಲ. ಏಕೆಂದರೆ ಅಲ್ಲಿ ನಾಳಿಗೆ ಆಸ್ತಿದವಿಲ್ಲ, ನಾಳಿಗೆ ಆಸ್ತಿದಸಿದ್ದಿಲ್ಲ ಆ ಅವಸ್ಥೆಯಿಲ್ಲ. ಅಲ್ಲಿ ಸಾಮನುಭಾಕಿಯಿದೆ. ಹೀಗ ಹೇಳಿದರೂ ಸಾಮುಕ್ತಿಕನಾಗದು. ಆದಕ್ಕೆ ಶಾಸ್ತ್ರವೆಂದೂ ಎನಲಾಗದು; ಆಶಾಸ್ತ್ರವೂ ಆದಲ್ಲ. ಆವರೆ ಅದೇನೋ ಇದೆ ಎಂಬುದು ಸಿಕ್ಕಿತ. ಅಲ್ಲಿ ಭಾವಾವಸ್ಥೆಯಲ್ಲಿಯ ಭಾವ ನಡೆಯದು. ಶ್ರಯಾವಸ್ಥೆಯಲ್ಲಿಯ ಶ್ರಯ ಲಂಘಿವಾಗಿದೆ. ಈ ಅವಸ್ಥೆಯನ್ನು ಇನ್ನೂ ಹೆಚ್ಚಿಗೆ ವರ್ಣಿಸುವ ಅವಶ್ಯಕತೆ ಇಲ್ಲ. ಏಕೆಂದರೆ, ಇಮ್ಮೀಂದು ವರ್ಣನೆಯಿಂದಲೂ ಅವರ ಮೇಲೆ ಸ್ವಲ್ಪಪಾನರೂ ವ್ಯಕ್ತಿಕ ಹೀಳಲಿಲ್ಲ.

ಒಟ್ಟ. ಭಾವಾವಸ್ಥೆಯಲ್ಲಿ ಸಮಗ್ರತೆ ಇಂತ್ರದೆ

ಅದರೆ ಭಾವಾವಸ್ಥೆಯಲ್ಲಿ ಸ್ಥಿತಪ್ರಜ್ಞನ ಭಾವಿತ ಸಾಪೂರ್ವ ವಿಶ್ವರೂಪ ಭಗವಂತನನ್ನು ವಾಸ್ತವಾದುವಂಥದು. ಆ ವೇಳೆಯಲ್ಲಿ ಆತನ ಭಾವನೆಯಲ್ಲಿ ಸಮಗ್ರತೆ ಇರುತ್ತದೆ. ಅಲ್ಲಿ ವಿಶ್ಲೇಷಣ ಇರುವುದಿಲ್ಲ. ಸುಂದರವಾದ ಮೂರ್ತಿಯ ಮೂರ್ಗನ್ನು ಯಾರಾದರೂ ಮುರಿದು ತಂದು ಇದು ಸುಂದರವಾಗಿದೆಯೇ ಎಂದು ಹೇಳಿದರೆ, ಇಡಿಯ ಮೂರ್ತಿ ಸುಂದರ

ಪಾಗಿರುತ್ತದೆಂದು ನಾನು ಹೋಳುತ್ತೇನೆ. ಆದನ್ನು ಒದೆದು ಮುಣ್ಡು ಮಾಡಿದರೆ ಆ ತುಳುಕುಗಳಲ್ಲಿ ಸುಂದರಕೆ ಶರಲಿಕ್ಕಾಳಿ. ಸಮಗ್ರತೆಯಲ್ಲಿ ಸುಂದರಕೆ ಇರುತ್ತದೆ. ಈ ಎಲ್ಲ ವಿಶ್ವವು ರುಭವ್ರೂ ಅರುಭವ್ರೂ ಕಾಡಿ ಮಂಗಲವಾಗಿದೆ. ವಿಶ್ವರೂಪದಲ್ಲಿ ಚೀರೆತು ರೀಸವಾಗಿವ, ವಿಶ್ವರೂಪನನ್ನು ಅವರಿಸಿವ, ಪೂಜಾಕಾರ, ಇಡಿಯದನ್ನು ನುಂಗಿವ, ಭೂಮಿಕೆ ಆದು. ‘ದೇವ ಪೂಜಾನಿ ಸಾಹಿತೀ’. ‘ಎಮಾರ್ಥಿಯನ್ನು ಪ್ರೀಜಿಸಿ, ಅದೆರ ಕಡೆ ನೋಡಬೇಕು’ ಆಗ ಆನು ಸುಂದರವಾಗಿ ತೋರುತ್ತದೆ. ಬಿತ್ತದೆಯು ಹೊಲಕ್ಕೆ ಹೋದರೆ, ಅಲ್ಲ ಕಳೆಯೇ ಕಡೆನುತ್ತದೆ. ಪೂರಾಜೆನ ಮೇಲೆ ಕವಿತ್ರ ಭಾವನೆಯ ಹೊನಿಕೆಯನ್ನು ಹಡವಿ ಆದರ ಕಡೆ ನೋಡಿದರೆ ಆದು ನರವು ಕವಿತ್ರವಾಗಿ ಶಾಷ್ಟಿಸುತ್ತದೆ. ತಾಯಿ ತನ್ನ ಹೈಮದಿಂದ ನುಗುವನ್ನು ಹಿಂಗರಿಸುತ್ತಾಳಿ. ಆದುದರಿಂದ ಆದು ಅವಳಿಗೆ ಅಂದವಾಗಿ ಕಾಣುತ್ತದೆ. ಆತ್ಮಭಾವನನೇರಿಂದ ಪಿಕ್ಕವನ್ನು ಹಿಂಗರಿ, ಚೀಳಿ. ಆ ಒಳಿಕ ಅದರಂತೆ ನೋಡಿ. ಆದು ಆಕ್ತಿರ್ಯಾಕ್ತಿ ಮೂಲಾನಾಗಿ ಸುಂದರವ್ರೂ ಪ್ರಿಯವ್ರೂ ಆಗಿ ಸೋರಿತು.

ಒಳಿ. ಕ್ರಿಯಾಪಕ್ಷೇಂದುಲ್ಲಿ ವಿನೇಕವಿರುತ್ತದೆ

ಇವರದರಿಂದಉಳಿಬ್ಬಿಸುವಾದ. ನಿವೇಶ ಶ್ರಘಾನವಾದ ಶ್ರೀಯಾಪಕ್ಷೇ ‘ಯಾ ನಿಃ ಸರ್ವ ಭರ್ತಾವಾಂ’ ಎಂಬ ಶ್ಲೋಕದಲ್ಲಿ ಸೂಚಿಸಲ್ಪಟ್ಟಿದನ್ನು ನಾವು ಈ ನೋಡಲು ಕಂಡಿದ್ದೇವೆ. ಇಲ್ಲಿ ಶ್ರಘಾರುಭಗಳ ನಡವೆ ಕಡನ, ನಿಷ್ಣಾಮಕಿಗೂ ಸರಾಮತಿಗೂ. ತತ್ತ್ವಾತ್ಮಾಜ್ಞ್ಯ ಏತ್ಯಾತ್ಮಾಜ್ಞ್ಯ, ಯಂತ್ರ ಮಕ್ಷ್ಯ ಸ್ವಜ್ಞಂದಕ್ಷ್ಯ ಯಂತ್ರ; ಶಾಂತಿ, ಪ್ರಕಾರ ಶಂಧಾರ ಇವುಗಳಲ್ಲಿ ಕಲಹ.

ಒಳಿ. ಈ ಮೂರೂ ಅವಕ್ಷೇಗಳು ಕೂಡಿ ಸ್ವಿತಪ್ರಜ್ಞನ ಒಂದೇ ಅಖಿಂದ ವೈಶ್ರಿ

ಜ್ಞಾನಿಗೆ ಶರೀರದ ಅಪೇಕ್ಷೆಯಂತೆ ಭನ್ನಿಭನ್ನ ಕಾಲಗಳಲ್ಲಿ ಈ ಮೂರು ಅವಕ್ಷೇಗಳು ಪಾಪ್ತವಾಗುತ್ತವೆ. ಆತನ ವೈಶ್ರಿಯ ಅಖಿಂದತೆಗೆ ಬಾಢಿ ಬರದಂತೆ ಆವು ಬರುತ್ತವೆ, ಹೊಗುತ್ತವೆ. ವಾಸ್ತವವಾಗಿ ಆತನಿಗೆ ‘ಷಟ್ಕೃ’

ಇರುತ್ತದೆಂಬ ಭಾಷೆಯೇ ಸರಿಯಲ್ಲ. ಆತನಿಗೆ ಸೈಜಮಾಗಿ ಯಾವ ವ್ಯತ್ಯಾಸಕಿ
ಇರುವುದಿಲ್ಲ.

ಕರಣೇ ಕಾ ನ ಕರಣೇ | ಹೇ ಅಧಿವೇ ತೋ ಚ ಜಾಣ |

ವಿಶ್ವ ಚಲತಸೇ ಜೀನೇ | ಪರಮಾತ್ಮೇನಿ ||

ಹೀಗೆ ಆತನ ಸ್ಥಿತಿ. ದೇವನಿಗೆ ಆತನಿಂದ ಎಂಥ ಕಾರಣ ಬೇಕೆಂಬ್ರಾ
ಫಲಮಾಚಕ್ಕೆ ಹೇಗೆ ಆವಶ್ಯಕವೇ ಹಾಗೆ ಸಂಭವಿಸುತ್ತದೆ. ಆತನು ಸ್ವಯಂ
ಸ್ವಾವೃತ್ಯಾಯಿಂದ ಏನನ್ನೂ ಮಾಡ. ಶೋಷಿಗಾರ ಹರಿಸಿದತ್ತ ನೀರು ಹೊಗು
ತ್ತದೆ. ಕಬ್ಜಿನತ್ತ ಒಯ್ದರೆ ಆದರ ಸಫಿಯನ್ನು ಹೆಚ್ಚಿಸುತ್ತದೆ. ಸಾಹಿನೆ
ಖುತ್ತ ಒಯ್ದರೆ ಆದರ ಕಾರವನ್ನು ಹೆಚ್ಚಿಸುತ್ತದೆ. ಸೀರುಳ್ಳಿಯತ್ತ ಹರಿಸಿ
ಳರೆ ಆದರ ದರ್ವವನ್ನು ಹೆಚ್ಚಿಸುತ್ತದೆ.

ನೀರು ಸ್ವಂತದ ಅಭಿನಾಶವನ್ನು ಇಟ್ಟುಕೊಳ್ಳುವುದಿಲ್ಲ. ಇಂತಹ
ಧನ್ಯ ಮಾಡಬೇಕು, ಇಂತಹವನ್ಯ ಮಾಡಬಾರದು, ಏನಾದರೂ ಮಾಡಲೇ
ಬೇಕು. ಆಥವಾ ಮಾಡಲೇ ಕೂಡದು ಎಂಬ ಆಗ್ರಹ ಸ್ವಿತಪ್ರಜ್ಞನಿಗೆ
ಇರುವುದಿಲ್ಲ. ಆವಂದ ಮಾಡಿಸಬೇಕಾದುವನ್ನು ಈಕ್ಕರ ಮಾಡಿಸಬೇಕು.
ಆವ ಸ್ವಂತದ ಪ್ರವೃತ್ತಿಯೆಂಬುದು ಉಳಿಯಲಿಭಿ. ಆದುಡರಿಂದ ಆತನ
ಸ್ಥಿತಿಗೆ ‘ನಿವೃತ್ತಿ’ ಶಬ್ದವೇ ಯೋಗ್ಯ. ಆದರೆ ‘ವೃತ್ತಿ’ ಶಬ್ದವನ್ನು ಉದ್ದ
ಯೋಗಿಸಬೇಕೆಂಬ ಆಗ್ರಹವೇ ಇದ್ದರೆ, ಅದಕ್ಕೆ ‘ಅಖಂಡ ವೃತ್ತಿ’ಯೇನ್ನು.
ಶರೀರದ ದೃಷ್ಟಿಯಿಂದ ಕ್ರಿಯಾವಸ್ಥೆ, ಭಾವಾವಸ್ಥೆ, ಜ್ಞಾನಾವಸ್ಥೆ ಆವಸ್ಥಿಗೆ
ಬರುತ್ತವೆ. ಆದರೆ ಈ ಮೂರೂ ಭೂಮಿಕೆಗಳಲ್ಲಿ ವಿರೋಧವಿಲ್ಲ. ಆದು
ಡರಿಂದ ಆವ ಅಖಂಡ ವೃತ್ತಿಯಲ್ಲಿ ಅಂತರ ಸಂಭವಿಸದು. ಕ್ರಿಯೆಯ
ಕಂಲದಲ್ಲಿ ಆವನ್ಯ ಸಜ್ಜನ ದುರ್ಜನರಲ್ಲಿ ವಿವೇಕವನ್ನು ಮಾಡುತ್ತಾನೆ.
ಜ್ಞಾನಾವಸ್ಥೆಯಲ್ಲಿ ಯಾರೂ ನನ್ನವಲ್ಲಿನೆಂದು ಹೇಳುತ್ತಾನೆ. ಹೀಗೆ
ಆತನವು ವೇನ. ಈ ಮೂರು ಭೂಮಿಕೆಗಳಿಗೆ ನಾನು ಸ್ಥಿತಪ್ರಜ್ಞನ
'ಶ್ರಿಸೂತ್ರಿ' ಎನ್ನತ್ತೇನೆ. ಈ ಶ್ರಿಸೂತ್ರಿಗೆ ಆಥಾರಭೂತವಾದ ಮಹಾ
ಘ್ರಾಮೇಯದ ಚಚ್ಚೆಯನ್ನು ನಾನು ಮಾಡೋಣ.

గడ నేయ వ్యాఖ్యాన

०

౨౧० స్తుతప్రజ్ఞన త్రివిధ అవస్థెయ మూలదల్లి ఊత్మరన త్రివిధ స్తుదొద

నావు నేణిద స్తుతప్రజ్ఞన ఆవస్థె స్తుల ఆధారదింద ఊత్మర సహే ఎందు కిలియబేసు ఆతన అవస్థ త్రివిధ; ఏకెందరే ఊత్మర నదు త్రివిధ స్తుదొద. ఊత్మరనే స్తుతప్రజ్ఞన భూమికేయ ఆధార. ఊత్మరనన్న యారూ సోదిల్లి. కాగో సోదిదరి మనుషునన్న రూపరథ సోదిల్లి. మనుషున చాక్షేంద్రస ప్రకటిపాగాడీ. ఆద రంతెయీ ఊత్మరన బాహ్య రాఘవును కట్టి. మనుషున అంటస్తురణి ఊత్మరన అంతస్తురణిబచంతేయి ఆశ్వసిఱి. మనుషున ప్రకటి రూప జిగ్గదు ఆమదరంద ఆదు గొత్తుగునంతే లోయక్కదే. ఊత్మరన ప్రకటి రూప ఈ ఆమదరంపాద స్తుతియే. ఆమదరింద ఆదు గొత్తు గంంతే లోయక్కదే. నస్తుతః మనుషు ఊత్మర ఇబ్బరూ ఆష్టే ప్రకటిం ఆధవా అప్రకటిరు మనుషునన్న అంయులు శాధన విద్ధింతే ఊత్మరన స్తుదొవన్న ఆంయులూ శాధన నమగుంట్టి. స్తుతప్రజ్ఞరే ఆ సాధన. స్తుతప్రజ్ఞరు ఎల్లే దేయల్లియుండి ఎల్ల కాల వెల్లియుం ఇంవనరిగే ఊత్మరనరూకవన్నూ ఆరియలు శాధన నమ్మల్లి ఇనెవన్నులు ఆడ్డుయిల్లి. ఆదుదరంద స్తుతప్రజ్ఞ వాణితివంతనాప జ్ఞాన ఊత్మరనే ఎందు కిలియబేసు. స్తుతప్రజ్ఞన ముఖదు భూమి ఉగళు ఊత్మరన ముఖదు స్తురూబవన్నునుసరించి జరుత్తునే. ఈ మూత్రా శూఙగళు శూఙ ఆవన సంపూర్ణస స్తుదొద. శ్లోనేయల్లి ఒరువులు బారదదు ఎల్లపూ ఆవన హోట్టియల్లి టంక్రుద్దిదే.

ఒకొ: ఊత్మరన మోదలనేయ రూప కేవల కుభ

ఊత్మరన మోదలనేయ రూప కేవల దుభి. ఆదు మనుషున ఊత్మరనేగల్లి కాణబరుత్తదే. మనుషునిగే యావాగలూ కుభోజ

ಅಕಾಂಕ್ಷೆ. ಅರುಭರಿಗೂ ಶುಭದ ಅಕಾಂಕ್ಷೆಯೇ. ಅವರೆ ಇಲಾರಾವಾರಾ ಮೇರೆ ಮಾಡಬೇಕೆಂದು ಅಷತ್ಕ್ರಾದಿಯೂ ಕಟ್ಟಿಸಿದ್ದು. ಮನುಷ್ಯನ ಹೃದಯನ್ನೆಳಿಗಿನ ಈ ರುಭದ ಅಕಾಂಕ್ಷೆಯಿಂದಲೇ ಅವನ ವೀಕ್ಷಿತಾಸ್ತ್ರ ಹುಟ್ಟಿದೆ ಶುಭವೇಂದರೆ ಏನೆಂಬುದರೆ ಸಿಂಹ ಜಡವಾಗಿ ತೋರಿ ಬಹುದು ಅದರೆ ಶುಭವೇಂಬುದೇನೂ ಹಾಂಟು. ಅದುವೇ ಮನುಷ್ಯನಿಗೆ ಸ್ವಿಯವಾದುದು ಹೈವೀಚಂಕತ್ತಿಯ ಸದ್ಗುಣಗಳನ್ನು ಹೇಳಿ “ಅಜುಂನಾ, ನಿನು ಈ ದೈವಿಚಂಕತ್ತಿಯಲ್ಲಿಯ ಹುಟ್ಟಿದ್ದೀ” ಎಂದು ಭಗವಂತ ಅಜುಂ ನನಿಗಿತ್ತ ಆತ್ಮಪನೆ ಅಜುಂನನ ವಚ್ಚಿಗೆ ನೂತ್ನವಲ್ಲ. ಅಖಿಲ ಮಾನವ ಜಾತಿಗೆ ತತ್ತ ಆಶ್ವಾಸನ. ಮನುಷ್ಯನ್ನು ಹೊಣಗಳೂ ಕಾಣಬರುವುದು ಸಿಂ ; ಅದರೆ ಮಾನವನ್ನೆಳಿಗಾನೆ ಪಶುತ್ವ ನಾನವತ್ತವಲ್ಲ. ವಾನವತ್ತ ಶುಭವಾದುದು, ಶುಭಾಕಾಂಕ್ಷೆಯಾದುದು, ಶುಭದತ್ತ ಅಗ್ರೀಸರವಾದುದು. ಅವನ ಹೃದಯ-ಸಾಫಿನ ಶುಭಾಂದ ಇದೆ. “ಹೃದ್ದಾ ದೇಶೇಽಜುರ್ ಶಿಷ್ಯತಿ” ಎಂಬುದು ಇದೇ.

೧೨೯ ಎರಡನೆಯದು ವಿಶ್ವರೂಪ

ಉತ್ಸರನ ಎರಡನೆಯ ರೂಪ ವಿಶ್ವರೂಪ ಇದು ಕರಿತೂಣಿಕಾ ದುದು. ಅದರಲ್ಲಿ ಶಿಭಾತಾಭವೇಲ್ಲವೂ ಬರುತ್ತದೆ. ಕಿತ್ತಲೆ ಇಂದ್ರಿಯನಲ್ಲಿ ಬಿಜ, ಸಂರು, ಸಿಕ್ಕು ಎಲ್ಲವೂ ತವೆ ಹಿ, ಹುಳಿ, ಒಗರು ಈ ಮೂರೂ ರಷಗಳು ಇವೆ. ಇದೆಲ್ಲವೂ ಕಂಡಿ ಕಿತ್ತಲೆಹಣ್ಣು. ಇದೆಲ್ಲವೂ ಕಂಡಿ ಆವ ಹೆಣ್ಣು ಹೇಗಿದೆ ಎಂದು ಕೇಳಿದರೆ “ಸುಂದರವಾಗಿದೆ, ಮಧುರಾನಾಗಿದೆ, ರುಚಿಯಾಗಿದೆ” ಎಂದು ಹೇಳುತ್ತೇನೆ ಕಿತ್ತಲೆ ಬಿಜ, ಸಿಕ್ಕು, ಮೊಗಳಿಗಳ ಮಹತ್ವ ತಿನ್ನವನವರಿಗೆ ಇರುತ್ತದೆ ಅದರೆ ಇವೆಲ್ಲವೂ ಹೆಣ್ಣಿನ್ನ. ಇದಕ್ಕಿ ಸ್ವೀಷಕವಾಗಿದೆ. ಅವೆಲ್ಲವೂ ಮನುಷ್ಯನ ದೃಷ್ಟಿಯಿಂದ ಗೌಣವಾದರೂ ಕಿತ್ತಲೆಗೆ ಅದರಿಂದ ವ್ಯೇಗಣ್ಯವಿಲ್ಲ. ಘಲದ ದೃಷ್ಟಿಯಿಂದಂತೂ ಬೀಜವೇ ಮುಖ್ಯ. ಅದರೆ ದೃಷ್ಟಿಯಿಂದ ಸಂರಕ್ಷಣೆಯೇ ಗ್ರಹಿಸಬೇಕು ಇಡಿಯಾ ಇಗತ್ತು ಶಿಭವಾಗಿದೆ. ಕಿತ್ತಲೆಯಿಂತೆ ಮಧುರವಿದೆ. ಅದರಲ್ಲಿ ಅತ್ಯಭವಾಗಿ ತೋರುವುದು ರುಭದ ತೋಭಿಯ ಸ್ವೀಷಕ. ಅದು ತುಭು-ಭಾಫ್ಯಾ-ಶೂಪವಾಗಿದೆ ಅದೆಲ್ಲವೂ ಈದಿ ಸಂಪೂರ್ಣ ವಿಶ್ವವಾಗಿರುತ್ತದೆ. ಅನು

ಹಲವು ಸೆಲ ಭರು ಹುಟ್ಟಿಸುತ್ತದೆ, ಹೀಗೆ ಸಲ ಅಕರ್ಣಕವಾಗಿರುತ್ತದೆ. ಅಣ್ಣನನ್ನಿಗೆ ಭಯವಾದುದನ್ನು ಹನ್ನೇಂದನ್ನೀಯ ಅಭ್ಯಾಯದಲ್ಲಿ ವರ್ಣಿಸಿ ಗಾರೆ. ಪ್ರಕಾಳದನ್ನಿಗೆ ಸ್ತೋಮ ಒದಗಿದುದು ಭಾಗವತದಲ್ಲಿ ವರ್ಣಿಸಲ್ಪ ಬ್ರಿದೆ. ಅದು ಸಮುದ್ರದಂತೆ ಹಿಮಾಲಯದಂತೆ ರಮಣೀಯ ಭಯಾನ ಶವಾಗಿದೆ. ಅಕರ್ಣಕವಾಗಿರುತ್ತದೆ, ವಿಕರ್ಣಕವೂ ಆಗಿರುತ್ತದೆ. ಅದುದ ರಂದ ಶಿವನ ಸ್ವರೂಪ ಎರಡು ವಿಧವಾಗಿ ವರ್ಣಿಸಲ್ಪದುತ್ತದೆ. ‘ಮಂಗಲ-ಖೋರ’, ‘ಸಾಮ್ರಾಂತಿಕದ್ವರ್ಗ’ ಎರಡು ಬಗೆಯು ರೂಪಗಳು ಶಿವನಿಗೆ ಉರುತ್ತವೇ. ಅದರೆ ಅನೇರಳೂ ಕೂಡಿ ಶಿವನೇ ಅಲ್ಲವೇ?

೧೯೬. ಮೂರನೆಯದು ತುಭಾತುಭಗಳ ಆಚೆಯದು,

ಬ್ರಹ್ಮ ಸಂಕ್ಷಿಪ್ತ

ಅಶ್ವರನ ಮೂರನೆಯ ರೂಪ ತುಭಾತುಭಗಳ ಆಚೆಯದು. ಸೃಷ್ಟಿಯ ಆಚೆಯದು, ಬುದ್ಧಿಯ ಆಚೆಯದು, ಆಕಾಂಕ್ಷೇಗ್ರಾ ಆಚೆಯದು. ಆದರೆ ಎಲ್ಲದರ ಆಚೆಯದ್ದು ಈ ಅದು ಎಲ್ಲದರ ಆಧಾರ. ಆದರ ವರ್ಣನೆ ನಾಡಲು ಬರುವುದೇ ಇಲ್ಲ. ಅದು ತುಭವೂ ಅಲ್ಲ, ಅಜ್ಞಭವೂ ಅಲ್ಲ ಎಂಬ ನಕಾರಾತ್ಮಕ ವಿಧಾನ ಆದರ ವಿಷಯದಲ್ಲಿ ತಕ್ಕು. ಅದು ಇದೆ ಎಂದಿಷ್ಟನ್ನು ತಗ್ಗುತ್ತುತ್ತುಕೊಂಡಿ ಹೇಳಿ ಏರುತ್ತದೆ. ಉಳಿದುದೆಲ್ಲವೂ “ನೇತಿ ನೇತಿ”. ಆದಕ್ಕೆ ನೇಡಾಂತದಲ್ಲಿ ಬ್ರಹ್ಮ ಎಂದು ಸಂಕ್ಷೇಪ್ಯಂಟಿ.

೧೯೭. ಗೀತೆಯ ಪರಿಭಾಷೆಯಲ್ಲಿ ‘ಸತ್ಯ, ಸರಸತ್ಯ, ಸಹಸತ್ಯ, ನಾಸತ್ಯ’ ಗೀತೆಯಲ್ಲಿ ಅಶ್ವರನ ಈ ಶ್ರಿವಿಧ ರೂಪ ಚೇರಿ ಚೇರಿ ಎಡಿಗಳಲ್ಲಿ ವರ್ಣಿಸಲ್ಪಬ್ರಿದುತ್ತದೆ. ಅವುಗಳಲ್ಲಿ ನೇರದಲನೆಯದು ‘ನಾನೇ ಆಕಾಂಕ್ಷೇಗಳ ರೂಪ’ ಎಂದರ ಕೇವಲ ತುಭ. ತುಭ ಇದನ್ನು ಚತುಭುಜವಾಗಿ ಶಲ್ವಿಸಿದಾರೆ. ಈ ರೂಪ ಮಾನವೀ ಆಕಾಂಕ್ಷೇಗಳನ್ನು ಇನುಸರಿಸಿರುವುದರಿಂದ ಅದು ಮಾನವ ರೂಪವಾಗಿದೆ. ಆದೇ ಮಾನವನ ಪ್ರತ್ಯೇಕ ಜೀವನದಲ್ಲಿ ಅದು ಪ್ರಾಣವಾಗಿ ಸ್ತುಕಣವಾಗಿದುವರಿಂದ ಎರಡು ಕೈಗಳನ್ನು ಹೆಚ್ಚಿಸಿ ಚತುಭುಜವಾಗಿ ಮಾಡಿದಾರೆ. ಸ್ವಚ್ಛ ಶುದ್ಧ, ಶುಭ, ಮಂಗಲ ಅದ ಪರಮೀಶ್ವರನ ರೂಪವನ್ನು ನಮ್ಮ ಹೃದಯದಲ್ಲಿ ಅನುಭವಿಸುವುದು ಇತ್ಯಭುಜ ರೂಪದ ದಶನ ಗೀತೆಯಲ್ಲಿ ತಡಕ್ಕೆ ‘ಸತ್ಯ’ ಎಂದು

ಹೇಳರು. ‘ಇಂ ಕರ್ತಾ ಸತ್ಯ’ ಇವರಲ್ಲಿಯ ಸತ್ಯ ಎಂಬುದು ಇದೇ. ಉದರೆ ಚಿತ್ರ ಚತುಭುಂಜ, ಚರಿತ್ರು ನೀತಿಮಂತೆ, ಹೇಳರು ಸತ್ಯ. ಏರಡನೆಯ ವಿಶ್ವರೂಪ ಹನ್ನೊಂದನೆಯ ಅಧ್ಯಾತ್ಮರೂಪ ವರ್ಣಿಸಲ್ಪಟ್ಟಿದೆ. ತುಭಾ ಮಭಗಕ ಸಮಾವೇಶ ಅದರಲ್ಲಿ ಇದೆ. ಸಮಗ್ರತೆ ದರಿಸುತ್ತಿರುತ್ತೇ ಆ ಸ್ವರೂಪದ ವೈಶಿಷ್ಟ್ಯ. ಇದಕ್ಕೆ ಗೀತೆಯಲ್ಲಿ ಶಾಸ್ತ್ರೀಯ ಹೇಳು ಸದಸತ್ಯ ಎಂದಿದೆ. ಸದಸತ್ಯ ಚಾಚಿ ಮಜುನ್ ಎಂಬ ವಾಕ್ಯದಲ್ಲಿ ಈ ವಿಶ್ವರೂಪದ ವರ್ಣನೆಯೇ ಇದೆ. ಮೂರನೆಯ ರೂಪ ಗುಣಾತೀತ ಅಲ್ಲಿ ಆಕಾರವಿಲ್ಲ, ಪಿಕಾರವಿಲ್ಲ. ಆದರೆ ಅನು ಸಮಾಧಾರವಾಗಿದೆ. ಗೀತೆಯಲ್ಲಿ ಅದಕ್ಕೆ ಶಾಸ್ತ್ರೀಯ ಹೇಳರು ನ ಸತ್ಯ ತನ್ ಸತ್ಯ (ಉಳಿತ್ತೇ) ಎಂದಿದೆ. ಹೆಚ್ಚುಖಂಡನೆಯದರಿಂದ ಹೆಚ್ಚನೆಯನೆಯ ಅಧ್ಯಾತ್ಮಾವರ್ಥಗೆ ಗೀತೆ ಅದರ ವಿಸ್ತೃತವನ್ನು ಮಾಡಿದೆ.

೧೫೫. ತರ್ಕದಿಂದ ‘ಸದಸತ್ಯ’ಗಳ ನಾಲ್ಕು ಕೋಟಿಗಳು ಸಂಭಾವಿಸುತ್ತವೆ. ಅವುಗಳಲ್ಲಿ ಮೂರೇ ಈತ್ತರನಿಗೆ ಅನ್ವಯಿಸುತ್ತವೆ.

ಈ ಬಗೆಯಾಗಿ ಈತ್ತರನ ಮೂರು ರೂಪಗಳು. ಒವಕ್ಕನ್ನರಿಂದ ಸ್ತುತಿ ಪ್ರಜ್ಞನ ವಾಂಶ. ಅವಸ್ಥೆಗಳು ಇವೆ ತರ್ಕದಿಂದ ವಿಚಾರಿಸಿದರೆ ‘ಸದಸತ್ಯ’ಗಳ ನಾಲ್ಕು ಕೋಟಿಗಳು ಈತ್ತರಿತ್ತವೆ. (೧) ಕೇವಲ ಸತ್ಯ (೨) ಕೇವಲ ಅಸತ್ಯ (೩) ಸದಸತ್ಯ (೪) ನ ಸತ್ಯ-ನಾಸತ್ಯ. ಆದರೆ ತರ್ಕದಿಂದ ನಾಲ್ಕು ಕೋಟಿಗಳು ಸಂಭವಿಸುತ್ತದ್ದರೂ ಅವುಗಳಲ್ಲಿ ಈತ್ತರ ಸಿಗೆ ಅನ್ವಯಿಸುವುದು ಮೂರೇ. ಕೇವಲ ‘ಅಸತ್ಯ’ ಕೋಟಿ ಈತ್ತರನಿಗೆ ಅನ್ವಯಿಸುದು. ಅದು ಸೃತಾನಾಸಗೆ ಅನ್ವಯಿಸುತ್ತದೆ. ಈತ್ತರನಿಗೆ ನಾಲ್ಕು ನೆಯ ಸ್ವರೂಪವಿಲ್ಲ. ಆದುದರಿಂದ ಸ್ಥಿತಿಪ್ರಜ್ಞನಿಗೂ ನಾಲ್ಕು ನೆಯ ಸ್ಥಿತಿ ಇಲ್ಲ.

೨

೧೫೬. ಈತ್ತರನೆ, ತದನುಸಾರವಾಗಿ ಸ್ಥಿತಪ್ರಜ್ಞನೆ ಜೀವನದ ಈ ಶ್ರೀವಿಧ ಸ್ವರೂಪ ‘ಜಾಳನ ಯಷ್ಟುನ ಶಾಪುನ್ನೇ’ ಎಂಬ

ತ್ವಾ ಇಕದಲ್ಲಿ ಸೂಚಿತವಾಗಿದೆ

ಇದೇ ಅರ್ಥವನ್ನು ಸೂಚಿಸುವ ಒಂದು ಶ್ಲೋಕ ಒಂಬತ್ತನೆಯ

ಅಧ್ಯಾತ್ಮಯದಲ್ಲಿ ಬಂದಿದೆ. ‘ಸತ್ಯಚಿಸುವು’ ಎಂದು ಒಿಕೆಂದೇ ಹೇಳಿದೇನೆ. ಏಕೆಂದರೆ ಆ ಕೈಲ್ಲೀಕೆ ಅರ್ಥಕ್ಕೆ ಸಾಲಭವಷ್ಟು. ಮಹಾಭಾರತದಲ್ಲಿ ವ್ಯಾಸರು ತಮ್ಮ ಗುಟ್ಟಿನನ್ನು ಶಾಂತಿಪ್ರಯೋಗಗಳಲ್ಲಿ ಅದು ಬಂದು. ಆದರೂ ಭಾಷ್ಯಕಾರರು ತಮತಮವಾಗಿ ತೋಚಿವರ್ಣಿಸಿ ಅದನ್ನು ಸ್ವಾಷ್ಟಿಕರಿಸಿದಾರೆ. ನನ್ನ ದೃಷ್ಟಿಗೆ ಆ ಕೈಲ್ಲೀಕೆದಲ್ಲಿ ನಾಬೀಗ ಸಿಹಿಜಿಸುತ್ತಿರುವ ಆಶಯವೇ ಸೂಳಿಕಲಿಪಿದೆ.

ಜ್ಞಾನ ಯಾಜ್ಞೀನ ಜಾಹ್ನೇನ ಯಜನೇನ್ ಮಾಮುಷಾಸಕೀ |

ಏಕತ್ವೇನ ಶ್ವಾಷಕ್ತೀನ ಬಹುಧಾ ವಿಶ್ವತೋ ಮನುಖಾ ||

ಇದು ಆ ಕೈಲ್ಲೀಕೆ. ‘ಜ್ಞಾನ-ಯಜ್ಞ ದಿಂದ ಯಜಿಸುವವರು ನನ್ನ ವ್ಯಾಪಕ ಸ್ವರೂಪವನ್ನು ಏಕತ್ವದಿಂದಲೂ ಶ್ವಾಷಕ್ತೀನ ದಿಂದಲೂ ಬಹುದೂಪದಿಂದಲೂ ಯಜಿಸುತ್ತಾರೆ’ ಎಂದು ಆದರೆ ಅಕ್ಷರಾರ್ಥ. ಏಕತ್ವದಿಂದ, ಶ್ವಾಷಕ್ತೀನ ದಿಂದ, ಬಹುದೂಪದಿಂದ, ಯಜಿಸುವವರು ಮೂಲವರು ಬೇರೆ ಬೇರೆ ಜ್ಞಾನಿಗಳಿಲ್ಲ. ಒಬ್ಬ ಜ್ಞಾನಿಯೇ ಮಾರು ಬೇರೆ ಬೇರೆ ಭೂಮಿಕೆಗಳಿಂದ ಮೂರು ಸಂಗ್ರಹಿ ಉಪಾಸನೆ ಮಾಡುತ್ತಾನೆ. ‘ನ ಸತ್ಯ ತತ್ತ್ವ ನಾಸದು ಷ್ಟೋತ್ರೇ’ ಎಂಬೀ ಸಿಗ್ರೆಂಡ ಬ್ರಹ್ಮ ತತ್ತ್ವದ ಅದ್ವೈತಮಯ ಅನುಭವವೆ ಏಕತ್ವದ ಯಜನ. ಆಕ್ಷರ ಕೇವಲ ‘ಸತ್ಯ’ ಆಗಿದೂನೇ ‘ಅಸತ್ಯ’ ಅಲ್ಲ. ಎಂಬೀ ಭೂಮಿಕೆಯು ಉಪಾಸಕರೆ ಶ್ವಾಷಕ್ತೀನಿಂದ ಮಾಡಿದ ಯಜನ. ‘ಸತ್ಯ’ ‘ಅಸತ್ಯ’ ಕೂಡಿ ಎಲ್ಲ ಜೀವನವೂ ಒಂದೇ ಎಂಬೀ ಭೂಮಿಕೆಯಿಂದ ಮಾಡಿ. ಉಪಾ ಕನೆ ಬಹುಧಾಯಜನ.

೪೭. ಆದರದೇ ಇನ್ನು ಸ್ವಲ್ಪ ಸ್ವಾಷ್ಟಿಕರಣ

ಆ ಮೂರೂ ಭೂಮಿಕೆಗಳು ಒಬ್ಬ ಜ್ಞಾನಿಯದೇ. ಶ್ರೀರಂಜನೀಯಲ್ಲಿ ಇವನು ಈಶ್ವರನನ್ನು ಕೇವಲ ಸತ್ಯ-ಸ್ವರೂಪನಾಗಿ ನೋರುತ್ತಾನೆ. ಆ ನೇರೆಯಲ್ಲಿ ಇವನು ಭೂಮಿಕೆ ದ್ವಾರಾ ಕ್ರಿಯಾತ್ಮಕವಾಗಿ ನೋರುತ್ತಾನೆ. ‘ಶ್ವಾಷಕ್ತೀನ’ ಎಂಬುದರ ಅರ್ಥವನ್ನು ಹೆಬಬರು “ನಾನೂ ಈಶ್ವರನಿಂಬ ಭೂಮಿಕೆಯು ಉಪಾಸನೆ” ಎಂದು ಮಾಡುತ್ತಾರೆ. ಆದರೆ ಆ ಅರ್ಥ ಸಂಯಾಮದಲ್ಲ. ಏಕೆಂದರೆ ಇಲ್ಲಿರುವುದು ಸಂಮಾನಿತ ಭಕ್ತಿಯ ನಣಣನೆ ಅಲ್ಲ. ಜ್ಞಾನ ಯಾಜ್ಞೀದ ನಣಣನೆ. ಭಕ್ತಿಯ ನಣಣನೆ

ಆ ಮೊದಲೇ “ಅಕ್ತಂ ಕೀರ್ತಯನೈತ್ತಿ ನೋಂ” ಎಂಬ ಶಾಲ್ಕೆದಲ್ಲಿ ಒಂದಿದೆ. ಅಲ್ಲಿ ಅವಕ್ಷವಿದ್ಯು ದೈತ್ಯತವನ್ನು ಕಲ್ಪಿಸಲು ಬೇಕನ್ನು ಅನುಕೂಲತೆಯಿದೆ. ಇಲ್ಲಿ ದ್ವಾರಕ ಭಕ್ತಿಯನ್ನು ಕಲ್ಪಿಸುವ ಅವಕ್ಷಕೆ ಇಲ್ಲ. ಏಕೆಂದರೆ ಇಗ್ನಾಸಿಯಾದ್ಯಾ ಇಲ್ಲಿ ಪ್ರಥಮದ ಉಪಾಸನೆಯೆಂದರೆ ಸದಸ್ತುನೆ ವಿನೇಕವೆಂದೇ ಆರ್ಥ ಮಾಡುವುದು ಯುಕ್ತ. ಬಹುಧಾ ಎಂದರೆ ಶಾಖೆ ಅಶಾಖ ಅಯಿರಂತೂ ಸ್ವರೂಪಗಳಲ್ಲಿ ಅನಂತ ರೂಪಗಳಿಂದ ಈತ್ವರನು ಯುಕ್ತನಾಗಿದ್ದಾನೆ ಎಂಬೀ ಭೂಮಿಕೆಯ ಉಪಾಸನೆ ಇದು ಸ್ವಿತಪ್ರಜ್ಞನ ಭಾವಾವಸ್ಥೆಯಲ್ಲಿಯ ಉಪಾಸನೆ. ಎಲ್ಲದುದರ ವಿವರವು ಲ್ರಿಯ ಆತನ ಅನಿರೂಪವ್ಯತಿ ಅದರಲ್ಲಿ ಸೂಚಿಕ್ಷಲ್ಪಿಸ್ತ್ವಾದೆ. ಈ ಕೊಳ್ಳೆನ ಈ ಆರ್ಥ ಗೀಡಿಯಲ್ಲಿ ನಣಿಸಲ್ಪಿಸಿ, ಈತ್ವರನ ತ್ವಿವಿಧ ಸ್ವರೂಪಕ್ಕೆ ಹೋಂದುತ್ತದೆ.

೧೫೯. ಬಾಹ್ಯ ಜೀವನಾಕಾರಗಳಲ್ಲಿ ಭೇದ ಕೊಳೆದರೂ ಎಲ್ಲ ಸ್ವಿತಪ್ರಜ್ಞರಿಗೂ ಮಾರು ಅವಸ್ಥೆಗಳ ಅನುಭವ ಇರುತ್ತದೆ ಎಂಬ ಸ್ವಿತಪ್ರಜ್ಞರ ಜೀವನದಲ್ಲಿಯೂ ಈ ಮಾರು ಭೂಮಿಕೆಗಳ ರುತ್ತದೆ. ಆದರೆ ಒಬ್ಬನ ಜೀವನದಲ್ಲಿ ಶ್ರಿಯಾವಸ್ಥೆ ಪ್ರಧಾನ, ಒಬ್ಬನಲ್ಲಿ ಭಾವಾವಸ್ಥೆ, ಒಬ್ಬನಲ್ಲಿ ಜ್ಞಾನಾವಸ್ಥೆ. ಆದಕ್ಕನುಸಾರವಾಗಿ ಅವರ ಬಾಹ್ಯ ಜೀವನಾಕಾರದಲ್ಲಿಯೂ ಭೇದ ಕಾಣಬರುತ್ತದೆ. ಆದರೆ ಯಾವ ಸ್ವಿತಪ್ರಜ್ಞನಿಗೂ ಒಂದೇ ಭೂಮಿಕೆಯು ಅನುಭವ ಇರುವುದಿಲ್ಲ; ಮೂರಳ ಭೂಮಿಕೆಗಳ ಅನುಭವವಿರುತ್ತದೆ. ಮೂರೂ ಅವಸ್ಥೆಗಳಿಗೆ ಸಾಮಾನ್ಯವಾದ ಅಖಿಂಡ ಅನುಭವವೂ ಒಂದೇ ಆದರೂ ಪ್ರಾಧಾನ್ಯದ ಮೂಲಕವಾಗಿ ಬಾಹ್ಯ ಜೀವನದಲ್ಲಿ ಭೇದವಿರುತ್ತದೆ. ಆದರಿಂದ ಜನರಿಗೆ ಬೇರೆ ಬೇರೆ ಜ್ಞಾನಿಗಳನ್ನು ಹೊರೆಲಿಸಿ ನೋಡುವ ಮೋಹನ ಉಂಟಾಗುತ್ತದೆ. ಈನ್ನು ತಮ್ಮ ಅಭಿರುಚಿಯಂತೆ ಜವರು ತಮಗೆ ಬೇಕಾದವರನ್ನು ಶ್ರೀವೃಂದಿನು ಎಣಿಸುತ್ತಾರೆ. ಆದರೆ ವಾಸ್ತವವಾಗಿ ಇದು ಮೋಹನವೇ. ಬಾಹ್ಯ ಆಕಾರ ಹೇಗೆದ್ದರೂ ಒಳಗಿನ ಪ್ರಕಾರ ಒಂದೇ ಆಗಿರುವವರಿಗೆ ಭೇದವೇಂಬುದು ಇರದು. ಏದು ರೂಪಾಯಿಗಳ ನೋಟಿ ಇದ್ದರೇನು, ಏದು ರೂಪಾಯಿಗಳ ನಾಣ್ಯಗಳಿಧ್ದರೇನು, ಬೇಲೆ ಒಂದೇ. ಆಕಾರದಲ್ಲಿ ಮಾತ್ರ, ಭೇದ,

ಅದರೆ ಯಾವುದೇ ಭಾವಿಕೆಯ ಪ್ರಥಾನ್ಯಂಡದ ರೂ ಸ್ವತಪ್ಪಜ್ಞರೆ ಕೈಯಿಲ್ಲ ದಾಗುವ ಲೋಕವಂಗ್ರಹ ಮನಾನದೇ. ಲೋಕವಂಗ್ರಹ ಅತನ ಆಶ್ಚರ್ಯಜ್ಞನದಿಂದಲೇ ಆಗುತ್ತದೆ. ಹಾಗ್ರಾನ್ಯ ಯಾವುದೇ ಅವಸ್ಥೆಯದಾಗಿದ್ದರೂ ಅ ಆಶ್ಚರ್ಯಜ್ಞನದಲ್ಲಿ ಭೇದವಿರುವುದಿಲ್ಲ.

೬

೧೯೮. ಈ ಅವಸ್ಥೆಗಳು ಪರಸ್ಪರ ಸಂಬಂಧ, ಪರಸ್ಪರೋಪಕಾರಕ

ಇನ್ನೊಂದು ಪ್ರತ್ಯೇ ಉಪ್ಯಾಸುತ್ತದೆ. ಸ್ವತಪ್ಪಜ್ಞನ ಈ ಮೂರಾ ಇವಸ್ಥಿಗಳಲ್ಲಿ ಪರಸ್ಪರ ಸಂಬಂಧ ಇವಯೇ ಇಲ್ಲವೋ? ಜಾಗ್ರತ್, ಸ್ವಪ್ನಾ ಮಹಿಳೆಗಳಿಂದು ಮನುಷ್ಯನ ಮೂರಾ ಅವಸ್ಥೆಗಳು ಒಂದರಿಂದೀಂದು ತೀರ ಭಿನ್ನವಾಗಿರುವುತ್ತ ಈ ಅವಸ್ಥೆಗಳೂ ತೀರ ಭಿನ್ನವಾಗಿವೆಯೋ? ಮನುಷ್ಯನ ಸದ್ದೇಂಬಲಿ ಜಾಗ್ರತ್ ಅರದು, ಜಾಗ್ರತ್ತಿರುಲ್ಲಿ ನಿದ್ದೆ ಇರದು, ಸ್ವಪ್ನದಲ್ಲಿ ಎರಡೂ ಇಲ್ಲ. ಸ್ವತಪ್ಪಜ್ಞನ ಶ್ರೀಯಾವಸ್ಥೆಯರು, ಭಾವಾವಸ್ಥೆಯರು, ಜಾಗ್ರಾನಾವಸ್ಥೆಯರು ಇದೇ ಸ್ವತಪ್ಪಜ್ಞಿಯೇ, ಅಥವಾ ಅವುಗಳಲ್ಲಿ ಪರಸ್ಪರ ಸಂಬಂಧವಿದೆಯೋ? ಇನ್ಕೆ ಶತ್ತರ ಹೀಗೆ: ಜಾಗ್ರತ್-ಸ್ವಪ್ನಾ ಮಹಿಳೆಗಳ ದೃಷ್ಟಿಂತವನ್ನು ಇಲ್ಲಿ ತಿಳಿಯಸಬೊಂದು. ಏಕೆಂದರೆ ಜಾಗ್ರತ್-ಮೌನಲಾದುವು ಸಾಪರಾನ್ಯ ಮಹಿಳೆನಂತೆ ಜಾಗ್ರಾನಿಗೂ ಇರುತ್ತವೆ. ನಾವಿಲ್ಲಿ ಚರಾರ ಚಚ್ಚೆಯನ್ನು ವರಾದುತ್ತದೇವೇರೇ ಆ ಜಾಗ್ರಾನಿಯ ಜಾಗ್ರತ್ ಯವೇ ಈ ಮೂರು ಅವಸ್ಥೆಗಳು. ಸಂಕ್ಷಿಪ್ತವಾಗಿ ನೋಡಿರಿ ನಿದ್ರಾದಿ ಅವಸ್ಥೆಗಳೂ ತೀರ ಅಸಂಬಂಧಿಸಾಗಿಲ್ಲ. ನಿದ್ದೆಯ ಪರಿಣಾಮ ಜಾಗ್ರತ್ತಿಯ ಮೇಲೆ, ಜಾಗ್ರತ್ತಿಯನು ನಿದ್ದೆಯ ನೇರೆ ಬೇಕಾದಷ್ಟು ಆಗುತ್ತದೆ. ನಿದ್ದೆ ಸರಿಯಾಗಿದ್ದರೆ. ಜಾಗ್ರತ್ತಿಯೂ ಸರಿಯಾಗಿರುತ್ತದೆ. ಜಾಗ್ರತ್ತಿಯಲ್ಲಿ ಮೆಯ್ಯಿರುದು ಕೆಲಸಮಾಡಿದ್ದರೆ ನಿದ್ದೆಯೂ ಒಳಿಂಬಿ ಬರುತ್ತದೆ. ಆದ ರಂತೆಯೇ ಸ್ವಪ್ನದ ಪರಿಣಾಮ ಜಾಗ್ರತ್ತಿಯ ಮೇಲೆ, ಜಾಗ್ರತ್ತಿಯ ಪರಿಣಾಮ ಸ್ವಪ್ನದ ಮೇಲೆ ಆಗಬಿರದು. ಜಾಗ್ರಾನಿಯ ವಿನಯದಳಿಂತು ಈ ಮೂರು ಅವಸ್ಥೆಗಳು ಜಾಗ್ರತ್ತಿಯವೇ ಆಗಿವೆ. ಆದುದರಿಂದ ಆ ಮೂರೂ ಅವಸ್ಥೆಗಳ ಪರಿಣಾಮ ಪರಸ್ಪರಾಗಿ ಆಗಲೇಬೇಕು. ಆವನ್ನ ಒಂದು ಅವಸ್ಥೆಯಲ್ಲಿ

ಇರುವಳಿಗ ಎರಡನೀಯ ಅವಸ್ಥೆಗಳಲ್ಲಿಯ ಭಾವಿಕೆಯ ನರಿಣಾಮ ಅವನ ಮೇಲೆ ಏನೂ ಆಗದಿರುವುದು ಅಶಕ್ತ.

೧೫೦. ಈ ವಿಷಯದಲ್ಲಿ ಸನಾತನಿಗಳ ಯಂತ್ರವಾದ ತಪ್ತಿ ತಿಳಿವಳಿಕೆಯದು

ಇಲ್ಲಿ ಈ ಚರ್ಚೆಯನ್ನು ಸ್ಥಿತಿಯಲ್ಲಿ ಕಾರಣವಿದೆ. “ಬ್ರಹ್ಮಣ, ಹನು, ಅನೇ, ನಾಯಿ, ಚಂಡಿಲ ರಾಣತನಿಗೆ ಸಹಾನುರಾಗ ತೊರುವರು” ಎಂಬ ಗೀತೆಯ ನಾಟ್ಯದ ಪಿಣಂತುಲ್ಲಿ ಕೆಲವರು ನೇಡೋಂತಿಗೆ ಹೀಳುವುದೇನೇಂದರೆ, “ಈ ವಾಕ್ಯ ಭಾವಾವಸ್ಥೆ ಉದ್ದೇಶ. ಈ ಯಾವಾವಸ್ಥೆಗೆ ಆದರ ಸಂಬಂಧಿಷ್ಠಿ. ಭಾವಾವಸ್ಥೆಯಿಂದ ಎಲ್ಲಾನ್ನೂ ಸವಾರಂಸರಣಿಗಳಿಂದಿರೂ ಶ್ರಯಾವಸ್ಥೆಯಿಂದ ವಿನೇಕವನ್ನು ನೂಡಬೇಕಾಗುತ್ತದೆ. ಈ ಸ್ಥಿತಿ ವಿನೇಕವನ್ನು ನೂಡಿ ಹೆಸುವಿದ್ದಿರುವೆ ಹೆಚ್ಚಿಂದೂ ಮುನ್ಸ್ವಸ್ವಾದನೆ ಮನುಷ್ಯರೆಂದು ನಡೆಸುಬೇಕಾಗುತ್ತದೆ. ಸ್ವತಪ್ರಜ್ಞ ಹುಣ್ಣನಂತೂ ಅಖಿ-ಭಾವಾವಸ್ಥೆಯ ಇದ್ದ್ವಿತದ ಅಧಾರದಂತ ಶ್ರವಣವಾಗ್ಯಯ ಭೇದವನ್ನು ಹೊಡಿಮುಹತೆಬಯಸುವುದು ಆಲದ ನಾದ ಅರಳಿಂದ ಮುದ ಇಂದ್ರಗಳಲ್ಲಿಯ ಭೇದವನ್ನು ತೋಣಿದಂತೆಯೇ ಸ್ವೀಕಾರ. ಈ ಯಾವಾದನನ್ನು ಅಧಾರವಾಗಿ ಬ್ರಿಹಿಂದು ಸನಾತನಿಗಳು “ನಾವು ಬ್ರಹ್ಮಣ ದಾರಿಜನ ಎಂಂದು ಭೇದ ನೂಡುತ್ತೇವೆಂದು ನೀವು ಹೇಳುತ್ತಿರಿ; ಅದು ಭೇದವಲ್ಲ, ಅದು ನಿವೇದ, ಅಭೇದಕ್ಕೆ ವಿರೋಧವಿದ್ದಿತು. ನಿತ್ಯಕ್ಕೆ ಇಂಲ ರದು” ಎನ್ನುತ್ತಾರೆ. ಅವರಿನ್ನುವುದು ನಿಜಾರ್ಥಕರಿಗಿದೆ. ಆಯಾ ಭೂಮಿಕೆಯ ಮೇತೆ ಆಯಾ ಅವನ್ನೇ ಇರುತ್ತದೆಯಾದು ಸಂಪೂರ್ಣ. ಆದರೆ ಈ ಅವಸ್ಥೆಗಳಲ್ಲಿ ಪರಿಸ್ವರ ಸಂಬಂಧಕಿಲ್ಲವೆಂದು ಗ್ರಹಿತವಾಗಿ ತೀವ್ಯದು ಯೋಗವಾಗಬು. ಇವನೀಯ ನರಿಣಾಮ ಶ್ರಯೆಯಿಂದ ಮೇಲೆ, ಶ್ರೀಯಾಂಜಳಿ ನರಿಣಾಮ ಭಾವನೀಯ ಮೇಲೆ, ಜ್ಯಾನದ ನರಿಣಾಮ ಪರಿಣಾಮ ಇಂದ್ರದರ ಹೆಚ್ಚಿನ ಆಗಾದೆ ಇದೆ. ಜ್ಯಾನ ನರಿಣಾಮ ಭಾವವಾಗೆಲಿ ಶಂಂಕಿತ್ವ ಕರವಲ್ಲ. ಬೆಂಕಿಯ ಸಂಪೂರ್ಣಂತೆ ಬೇಕಾದಾಗ ಜೆಬಿನಲ್ಲಿಂದಬಹುದು. ಬೇಕಾದಾಗ ಉದಯೋಗಿ ಕಬಹುದು ಎಂಬಿಂತೆ ಅಲ್ಲ. ಇವು ಜೀವನದಲ್ಲಿ ಬೆರಿತಿರುತ್ತವೆ.

೧೬೨. ಕೃಯಾವಸ್ತೀಯ ಹೇಳಿ ಭಾವಾವಸ್ತೀಯ ಪರಿಷಾಮ.

ದೃಷ್ಟಾಂತ: ಬಂಗಾರದುಂಸುರ-ಕಭಿಯ ಅಧ್ಯಕ್ಷ

ದೃಷ್ಟಾಂತಕ್ಕೆನ್ನೇಸುಗ ಇಂಧನ ಮೊದಲು ಕೃಯಾವಸ್ತೀ, ಭಾವಾವಸ್ತೀ ಗ್ರಹಣ ರೂಪದ ಮಾಡುವ. ಕೃಯಾವಸ್ತೀಯ ಹೇಳಿಯೂ. ಆ ಭೂಮಿಕೆಯ ವಿವೇಕವನ್ನು ತಾಂತ್ರಿಕ ಕೇಂದ್ರ. ಭಾವಾವಸ್ತೀಯ ಪರಿಷಾಮ ಆಗಲೇ ಚೆಕೆಂದು ನಿರ್ಜಾರಾಂಸ ಸೋತ್ತು ಗುತ್ತತ್ತ. ನನಗೆ ಚೆರೆಲ್ಲಿ ಬಂಗಾರನನ್ನು ಖಚಿತವಿಶ್ಲಾಂತರಿಸಿದೆ. ಅದಕ್ಕೊಳ್ಳುತ್ತಾಗ ಏಂ ವ್ಯಾಧರೂ ಆಕಾರದ ಬಂಗಾರ ಸಾಮಾನ್ಯ. ಅದು ಶಾಂಗುರನ ಆಕಾರದ್ವಾಗಿರುತ್ತಾಗೆ. ಆ ಆಕಾರದ ಸಾಮಾನ್ಯ. ಅದರೆ ಅದು ಚೇರಿ ಆಕಾರದ್ವಂದು ಉದ್ದ್ಯು ನಾನು ಒಗೆಯೇ. ಏಕೆಂದರೆ ನಾನು ಬಂಗಾರದ ಚೆಲೆಯನ್ನು ಬಲ್ಲೆ. ಭಾವಾವಸ್ತೀಯಲ್ಲಿ ನನಗೆ ಈ ದರ್ಶನವಾಗಿ. ಈ ಎಳ್ಳ ಶುಭ ಅರುಭ, ಯಜ್ಞಯಾವತ್ತಾಜಗ್ರಾ ಬ್ರಹ್ಮಸ್ವರೂಪ. ಚೆನ್ನಾ ಚೆನ್ನಾ ಇನ್ನೊಂದು ಉದಾಹರಣೆ: ಸಜ್ಜನರ ಸಭೆಗೆ ಆಧ್ಯಕ್ಷ ಬೇಕಾ. ಸ್ಥಿತಪ್ರಜ್ಞ ಒಬ್ಬ ಸಾಧು ಸುರುವನನ್ನೇ ಅಧ್ಯಕ್ಷನಾಗಿ ಆಂಸುತ್ತಾನೆ. ದುರ್ಜನವನ್ನು ಆರಿಸ. ಆದರೆ ಹಾಗೆ ನಾಡುವಾಗ ದುರ್ಜನರ ವಿನಯದಲ್ಲಿ ತಿಂಸ್ತಾರ ತಳೀಯ. ದುರ್ಜನನೂ ಒಂದು ಆಕಾರದ ಪರಮೇಶ್ವರನೇ. ಸಭೆನನು ಇನ್ನೊಂದು ಆಕಾರದ ಶರ್ವನೇಶ್ವರ. ಸಭೆನರ ಸಭೆಗೊಂಡುಗ ಸಜ್ಜನಾಕಾರದ ಪರಮೇಶ್ವರನೇ ಉದಯಂಕ್ರಿಯಂದು ಅನನ್ನ ಸ್ವೀಕೃತಸಂದರ್ಶ. ಕೃಯಾವಸ್ತೀಯಲ್ಲಿ ಜಾನ್ಮಿಯೇ ವರ್ತಿಸುತ್ತಾನೆ ಎಂದರೆ ಭೀದಂದು ವರ್ತಿಸುವನಂದಲ್ಲ. ಒಂದಿನ ವರ್ತಿಯನ್ನು ತಿಳಿದು ಆವಸ್ತು ಬಾಕ್ಷವರ್ತಿನದಲ್ಲಿ ವಿವೇಕವನ್ನು ಮಾಡುತ್ತಾನೆ. ಹೊರಿನ ವರ್ತಿನದ ಆಕಾರಗಳಲ್ಲಿ ಅನನ್ನ ಭೀದವನ್ನು ಮಾಡುವಾಗ ಒಳಗಿನ ಅಭೀನವ ಭಾವನೆಯ ರಕ್ಷಣೆಯಾಗುವಂತೆ ಸೋಡಿಕೊಳ್ಳುತ್ತಾನೆ. ಅನನ್ನ ಸಮಾಧಿಸ್ಯಾಯಿಂದ ಸೋಡುತ್ತಾನೆ. ಇದರ ಒಫ್ಫ, ಅವನ ಸ್ಲೇಗಿಗೂ ಕ್ಷಯಕ್ಕೂ ಒಂದೇ ಬ್ರಿಷಧ ಕೊಡುತ್ತಾನೆಂದಳ್ಳ. ಕೃಯಾವಸ್ತೀಯಲ್ಲಿ ಅವನು ಆಕಾರದಂತೆ ವರ್ತಿಸಬೇಕಾಗುತ್ತದೆ. ಆದರೆ ವಿವೇಕವನ್ನು ಮಾಡಿದರೂ ಭಾವಾವಸ್ತೀಯಲ್ಲಿಯ ಅನುಭವ ಇಂದಿಷ್ಟ್ರಿಯಾಲ್

ಪರುತ್ತದೆಂಬುದನ್ನು ಮರೆಯಕೂಡದೆಂದು ಅವನಿಗೆ ಹೇಳುತ್ತದೆ. ಏಂಬುದನ್ನು ಅನನ್ನ ಅನಾದರೆ ಮಾಡಕೂಡದು. ಎಲ್ಲದರ ಪಿಣಿಯದಲ್ಲಿ ಅದರ ಹೀಗು.

೧೩೭. ಭಾವಾವಸ್ಥೆಯ ನೇತೆ ಶ್ರಯಾವಸ್ಥೆಯ ಸರಿಸಾಮ ದೃಷ್ಟಿಯಾಂಶ: ಮಹಾ ರೋಗಿ ಸೇವಕ

ಒಂದು ಅವಸ್ಥೆಯಲ್ಲಿಯ ಅನುಭವನನ್ನು ಜ್ಞಾನವನ್ನು ಅನೇಕುಂದು ಏವಸ್ಥೆಯಲ್ಲಿ ಮರೆಯಲು ಶಕ್ಯವಾಗದು. ನ್ಯಾಪಕಾರದಲ್ಲಿಯೂ ಸಾಮಾನ್ಯದಲ್ಲಿ ಕಾಣುತ್ತೇವೆ. ಶಂಪುರಣವಾಗಿ ಒಂದೇ ಒಗೆಯ ಭಾವಾಕೆ ಖಳಿಪ್ಪಿದ್ದು ಶಕ್ತಿವಿಲ್ಲ. ವಿಮೋದತೀರ್ಥರು ಏಂದು ನಗೆಯ ಮಾತನ್ನು ಹೇಳುತ್ತಾರೆ. ಗಣಿತದ ಶ್ರುತಿಸರದಿಂದಿಂದ ಒಮ್ಮೆ ತವೆಗೋಸುಗ ಹೊರಟಿರು. ಕಾರಿಯಲ್ಲಿ ಯಾವಸ್ಥೆ ಒಬ್ಬ ಸ್ವೀಕರಣೆ ಮಾತ್ರ ರುಕ್ಷನಲ್ಲಿದೆ ಎಂದು ಹೇಳಿದ. ಭಾಗೋಽಚ ಈನ್ಯಾ ಪಿಷಯಮವಿಲ್ಲ ಹೆಂದು ಶ್ರುತಿಸರ ಸಾಹೇಬರು ಉತ್ತರವಿತ್ತರಂತೆ. ಗಣಿತದ ಶ್ರುತಿಸರನಿಗೆ ಭಾಗೋಽಚ ಜ್ಞಾನದ ಸಂಬಂಧವಿರದು ಎಂದು ಆ ಶ್ರುತಿಸರನ ಆಳ ಪ್ರಾಯ. ಭಾವಾವಸ್ಥೆಯಲ್ಲಿಯ ಸರ್ವಭಾವನೆಗಳು ಶ್ರಿಯಾವಸ್ಥೆಗೆ ಸಂಬಂಧಿಸಿರವೆಂಬುದು ಸಿಜ. ಆದರೂ ಶ್ರಯಾವಸ್ಥೆಯಲ್ಲಿ ಭಾವಾವಸ್ಥೆಯ ಜೀವಿಕೆ ಪ್ರಧಾನವ್ಯಾಂ ಅನನ್ನ ಶ್ರಯಾವಸ್ಥೆಯಲ್ಲಿಯ ವಿನೇಕವನ್ನು ಖಂಡಿಸ್ತೇಸಿನು. ಇದು ಉಪ್ಪು, ಇದು ಸಕ್ಕರೆ, ಇದು ಕೆಂಪು ಬಣ್ಣ. ಇದು ಜಂಟಿಮೇಲಿಂದ ವಸ್ತು. ಇದು ವರ್ತುಲಾ ಕಾರದ ವಸ್ತು ಎಂಬುದು ಅವನಿಗೆ ಗೊತ್ತೇ ಇರುತ್ತದೆ. ಕೆಲವೊಂದು ಬಾಹ್ಯ ಕಾರಣದಿಂದ ವೃಕ್ಷಿಗತ ಆಧವಾ ಸಾವರಜಿಕ ಸ್ವಾಸ್ಥ್ಯ ಕೊಂಡುಗೆ ಒಬ್ಬ ಮನುಷ್ಯನನ್ನು, ಉದಾಹರಣೆಗಾಗಿ, ಒಬ್ಬ ಮಹಾ ರೋಗಿಯನ್ನು ಮಂಟಪವಿರುವುದು ಇವ್ವಿದೆ ನಿಷ್ಠವಾದರೆ, ಅವನೂ ಶ್ರಯಾವಸ್ಥೆಯಲ್ಲಿ ಹಾಗೆ ವಾಡುತ್ತಾನೆ. ಅನನ್ನ ಈ ಮಹಾ ರೋಗಿಯ ಸೇವೆಯನ್ನು ಸ್ವಿತಃ ಮಾಡುತ್ತಾನೆ. ಆದರೆ ಆವನ ರೋಗಿ ಇನಗೆ ಅಂಟಿದಂತೆ ನೋಡಿಕೊಳ್ಳುತ್ತಾನೆ. ಆವನ ಉದ್ದೀಕರೋಗನನ್ನು

తనగే అంటిసికోళ్నవుదల్ల, మహారోగియ టోగవన్ను తాగిశువుదు. అంటిదరే ననగే అంటలి ఎందు ఆవను ధైయి వాడుతే నేనో నిజ. ఆదరే ఖలదవంగే అంటబూడదేందు ఆవను ఆ రోగియన్ను సవాజదింద దూరవాగిదుత్తానే. ఆవళ్లనేనిదట తాను దంచవాగిరుత్తానే. ఆదరే నియమనదల్ల అస్థి, స్ట్రేమ, ఆదరించి ఇంతైవే. మహారోగియు ఈక్ష్వరరూపవేంట భావనయన్ను కను మరియ. ఆదరే సవాజద సురక్షితిగోసాగ ఆవను ఎళ్లుం కేయిందిరుత్తానే. ఇదు నినేచవాయ్యు. ఆదరే ఆవను మహారోగిశన్ను ఆపవిత్రరాగి బగేదు ఆవరన్ను వాచిరించిదరే, ఆవర సేవేచున్న ఉపేస్తిసిదరే, ఆవరన్ను తిరస్కరించతూడగిదరే, ఆవరత్తు ఈక్ష్వరే దూడవన్ను తాఱువ ఆవన భావనే కొలీయాయ్యు. బళిక ఆవన శ్ఫుతప్రజ్ఞతే ఎల్లిదే? ఎల్లప్పు ఒండే ఎంబుదు భావావస్థే, శ్రయానస్థయల్లవేందు సనాతనిగళించుదు నిజ. ఆదరే ఈ ఆవస్థగు ఒందరిందిందు తేర భిన్న ఎంట జనర తభిచ్ఛాయ శరియేచున్నట్లి. ఆవు ఒంచే సమ్మేయ ప్రకారగళు. ఈ రిశియాం ఏజిరే మాడి చరి సనాతనిగళ మాతినల్లియ సార బ్రహ్మదల్లి బదుత్తాడు. ఈశారన్నాగేత్తాగుత్తాడు.

గిఱనేయ వ్యాఖ్యాన

ం

ఎండి. భావ ద్వారదిండ శ్రయియ నియమనవాగుత్తదీ.
హచ్ఛిన వివరణ

శ్రీకప్రజ్ఞన త్రవిధ ఆవస్థగలన్న నావై వివరిసుత్తదేహి. జ్ఞాన, భావ, శ్రయి, ఈ మారు ఆవస్థగలు ఆక్రమణారంగళాగిరి దిద్దురూ ఆనుగ్రహింగళాగివే. అభాషత్తా. ఆవు ఒందర మేలిందు

ಹತ್ತಿ ಕೂಡುವುದಿಲ್ಲ, ಆದರೂ ಹುದರ ಮೇಲೊಂದರ ಪ್ರಭಾವವಾಗ ವಿರುದ್ಧ. ಕಾಮನಬಲ್ಲಿನ ಬೇರೆ ಬೇರೆ ಬಣ್ಣಗಳು ತಮ್ಮನ್ನಕ್ಕೆ ಭಿನ್ನ ಭಿನ್ನವಾಗಿ ತೋರಿದರೂ ಅವುಗಳ ಭಟ್ಟ ಒಂದರ ಮೇಲೊಂದು ಮೂಡುತ್ತದೆ. ಇಲ್ಲವೂ ಕೂಡಿ ಕಾಮನ ಬಿಲ್ಲಾಗುತ್ತದೆ. ಇದರಿಂತೆ ಈ ಮೂರು ಅವಸ್ಥೆಗಳು ಕೂಡಿ ಜ್ಞಾನಿಯ ಬೀಬನವಾಗುತ್ತದೆ ಉದಾಹರಣೆಗಿಂದು ಭಾವ ವಿರುದ್ಧ ಶ್ರಯಿ. ಈ ಸ್ಥಿತಿಯಾದರೆ ಏನೇಗುತ್ತದೆಂಬುಬಳ್ಳಿ ನಾವು ಹೋಗಿದೆನೇ. ಕ್ರಿಯಾವಸ್ಥೆಯ ಮೇಲೆ ಭಾವಾನನ್ನು ಯ ಅನ್ವಯ ಉಳಿಯಿಡ್ದರೆ ವಿವೇಕವು ಭೇದವಾಗಿ ದರಿಂತಹಿತವಾಗುವುದು ಶಕ್ತಿ ನೇ. ಇದಕ್ಕೆ ಹರಿಜನರ ಏಷಿದ್ದ ಸನಾತನಿಗಳ ಯುಕ್ತಿವಾದವು ಉದಾಹರಣೆ. ನಿಜ ಶಾಗಿಯೂ ಈ ಯುಕ್ತಿವಾಗ ಉಪಯೋಗವಿಲ್ಲದು. ಏಕೇರೆ, ಆದರಲ್ಲಿ ವಿವೇಕವೆಂದು ಹೇಳಿದುದು ವಿವೇಕವಲ್ಲ; ಕೇವಲ ಭೇದ. ಮನಸ್ಸನು ಮನಸ್ಯಜನ್ಮ ಪಡೆವ ಇನೆ ಇಬ್ಬನಿಂದು ಜನ್ಮಿಂದ ಅಪ್ಪಾಗ್ನಿನಾಗಿ ಎನ್ನೆನ್ನ ಪುದರಲ್ಲಿ ವಿವೇಕವಲ್ಲದೆ? ಅದು ಪರಂಪರಾಗತವಾದ ಮೂರು ಭೇದವೇ ಸರಿ. ವಿವೇಕ, ಭೇದಗಳು ತೀರೆ ಭಿನ್ನಪಾದ ಭೂತುಕೆಗಳ ಮೇಲಿವ ವಸ್ತುಗಳು. ಖಾದ್ಯ ಅಥವಾ ಏಜಾರವನ್ನು ವಿವೇಕವನ್ನು ಬಹುದು. ವಿವೇಕವನ್ನು ವಿವರಿಸಲು ನಾವು ಮುಹೂರ್ ಹೋಗಿಯನ್ನು ಉದಾಹರಿಸಿದ್ದೇ. ಮಹಾರೋಗಿಯನ್ನು ದೂ ನಿಡಬೇಕು. ಆದರೆ ಆವನ ವಿನಾಯದಲ್ಲಿ ಸಹಾಯಾತ್ಮಕಾತಿ ಸೇವಾಭಾವ ಆದರ ಇರಬೇಕು. ಬೇರೆಯಾಗಿದುವುದು ಪ್ರೇಮ ವೃತ್ತಿಯಿಂದ ಪ್ರೀರಿತನಾಗಿದ್ದರೆ ಅದು ಸಿನೇಕ. ಹಾಗಿರದಿದ್ದರೆ ಆದೂ ಭೇದವೇ. ಇನ್ನೊಂದು ನ್ಯಾಯಾಧಿಕರನ ಉದಾಹರಣೆ ತೆಗೆದುಕೊಳ್ಳುವ. ನ್ಯಾಯ ಮಾಡುವಾಗ ನ್ಯಾಯಾನ್ಯಾಯ ವಿವೇಕವನ್ನು ಮಾಡಲೇಬೇಕಾನುತ್ತದೆ. ಹಾಗಿರದಿದ್ದರೆ ನ್ಯಾಯ ಮಾಡುವುದರಲ್ಲಿ ಅಫ್ರವಿಲ್ಲ. ಆದರೆ ಆ ಕ್ರಿಯೆಯ ಮೇಲೆ ಸರ್ವತ್ವಭಾವದ ಮುಕ್ತಿ ಮೂಡಬೇಕು. ಇದನ್ನು ಸಾಮಾನ್ಯ ಭಾವೆಯಲ್ಲಿ ಹೇಳುವುದಾದರೆ ನ್ಯಾಯದಲ್ಲಿ ದಯೆ ಕೂಡಿರಬೇಕು. ಹಾಗಾದರೆ ಆದು ಸಮುಚಿತ ನ್ಯಾಯವಾಗುತ್ತದೆ. ಅತ್ಯಾಗ ಪವ್ಯಾಬ್ದಿ ಇಲ್ಲದಿದ್ದರೆ ನ್ಯಾಯಕ್ಕೆ ಸೇಡಿನ ರೂಪ ಬರುತ್ತದೆ.

**೧೬೪. ಹಾಗೆಯೇ ಜ್ಞಾನದ್ವಾರದಿಂದ. ಅದರಿಂದಲೇ ನಿಷ್ಪತ್ತಮು
ಕಮರ್ಯಾಯೋಗದ ಜನ್ಮ**

ಭಾವ-ದ್ವಾರದಿಂದ ಕ್ರಿಯೆಯ ಸಿಯಂಸುನವಾಗಳೇಕಾದಂತೆ ಜ್ಞಾನದ್ವಾರದಿಂದಲೂ ಕ್ರಿಯೆಯ ಸಿಯಂಸುನವಾಗಬೇಕು. ನಾನು ಶುಭದ ಅಶುಭದ ಆಚಿಗದೇನೆ, ಶುಭ ಅಶಾಭ ಎರಡೂ ಪನ್ಮುಖಾಂದ ಪ್ರಾಣಿಗಳ ವಾದವೇ ಎಂಬುದು ಜ್ಞಾನಾವಸ್ಥೆಯ ಭೂಮಿಕೆ. ಕ್ರಿಯೆಯಲ್ಲಂತು ಶುಭಾಶುಭ ಪನೇಕ ಅವಶ್ಯ. ಹೀಗೆ ಈ ಎರಡೂ ಜ್ಞಾನಿಕೆಗಳು ನರಸ್ವರಪರಾಣಿಧಿಗಳಾಗಿ ತೋರುತ್ತವೆ. ಆದರೆ ಹಾಗೆ ತೋರಿದರೂ ಸಿಜವಾಗಿ ಅವು ಪರಸ್ಪರಾನುಗಾರಹಕವಾಗಿರುತ್ತವೆ. ಜ್ಞಾನಾವಸ್ಥೆ ಕ್ರಿಯಾವಸ್ಥೆ ಖಿನ್ಮುಖವಾಗಿದ್ದರೂ ಜ್ಞಾನಿಯ ಕ್ರಿಯೆಯ ಮೇಲೆ ಅತನ ಜ್ಞಾನದ ಪ್ರಭೇದವನಿಸಿರುತ್ತದೆ. ಅತನ ಜ್ಞಾನದ ಬಳ್ಳಾ ಅತನ ಕ್ರಿಯಾಗೂ ಬರುತ್ತದೆ. ಅತನ ಕ್ರಿಯಾ ಅತನ ಜ್ಞಾನದಿಂದ ಪ್ರಕಾಶಿತವೂ ಮಂಡಿತವೂ ಆಗಿರುತ್ತದೆ. ಕ್ರಿಯೆಯಲ್ಲಿ ಶುಭಾಶುಭ ಪನೇಕವಾಗುತ್ತಿದ್ದರೂ ಶುಭಾಶುಭಗಳಿರಡೂ ಮಿಥ್ಯೆ ಎಂಬುದು ಅತನಿಗೆ ಗೂತ್ತಿರುತ್ತದೆ. ಈದೂದರಿಂದ ಕ್ರಿಯಾವಸ್ಥೆಯಲ್ಲಿಯೂ ಅವನಲ್ಲಿ ಅಲಿಟ್ಟತೆ ಸಿರಹಂಕಾರಿತೆ ಇರುತ್ತದೆ. ಕೇವಲ ಜ್ಞಾನಾವಸ್ಥೆಯಲ್ಲಿ ಸರ್ವಕರ್ಮ-ಸಂಸ್ಕಾರದ ಘಟನಿಕೆ. ಕ್ರಿಯಾವಸ್ಥೆಯಲ್ಲಿ ಆತ ಶುಭಾಶುಭ ಪನೇಕದನ್ಮುಖ ವರಾಡಂತಾನು. ಆದರೆ ಜ್ಞಾನಾವಸ್ಥೆಯಲ್ಲಿಯ ಜ್ಞಾನದ ಮೂಲಕ ಅತನಿಗೆ ಅರ್ಹಂಕಾರವಾಗಲಿ ಲಿಂಗ ತೀಯಾಗಲಿ ಬಾರದು. ಸಂಖ್ಯಾಮು ಕಮರ್ಯಾಯೋಗ ಅದರಿಂದಲೇ ಜ್ಞಾನಮುತ್ತದೆ.

**೧೬೫. ಸ್ಥಿತಪ್ರಜ್ಞನ ಅವಸ್ಥೆಗಳ ಜ್ಞಾನ ಸಾಧಕನಿಗೂ
ಸಮಾಜಕ್ಕೂ ಅವಶ್ಯಕ**

ಹೀಗೆ ಈ ಮೂರೂ ಅವಸ್ಥೆಗಳು ಪರಸ್ಪರ-ಸಂಪೂರ್ಣವು. ನರಸ್ವರ-ಸಂಮಿಶ್ರವೂ ಆಗಿವೆ. ಇವು ಮೂರೂ ಕೂಡಿ ಸ್ಥಿತಪ್ರಜ್ಞನ ಒಂದೇ ಪರಿಪೂರ್ಣವೂ ಭವ್ಯವೂ ಆದ ಜೀವನವಾಗುತ್ತದೆ. ಆದರೆ ಸ್ಥಿತಪ್ರಜ್ಞನ ಜೀವನದ ಈ ಭವ್ಯ ಲಕ್ಷ್ಯವನ್ನು ತಿಳಿವುದರಿಂದ ನಮಗೇನು ಲಾಭ? ಈ ಪ್ರಶ್ನೆ ಮನಸ್ಸಿನಲ್ಲಿ ಬರಬಹುದು. ಇದಕ್ಕೆ ಜ್ಞಾನದೇವನ ಉತ್ತರ ಹೀಗಿದೆ: ಮುಕ್ತಾತೇ ನಿಧಾರಿ ತಾ ಲಾಭೀ ಆಶ್ರೀ ಚಿಹ್ನೆತ್ತಾ.

ముక్త వురువన జీవనద చింతన మామపుదరింద నమగే నమ్మ ముక్తయి ఆదరసనాగుక్తదే. ముక్త స్తుతప్రజ్ఞన శాత్మల్లి; ఎల్లర హింజ వశ్మి. ముక్తన చింతనరింద ఆ నమ్మ కశించ వశ్మివన్ను శోధించలు మాగ్ తీరీయుక్తదే. ఆదువరింద ముక్తర జీవనాదరఫు జీవనస్సుప్రప్రా సాధక్షణగూ సవాజికొన్ని అసయుక్తి. అవన ఆవస్థగళు అవస్థగే స్వాభావిక నమగే ప్రయత్నపరిదింద ఆదుదరింద ఆనుకరింయి. సాన్నతి చిరియల్లి హోగచేకాగిదే. జీవనవన్ను త్తు కొరించబోసుచేకు. ఆవను కొరించబ్బు చేయల్లింగ్యుంకి ఒరియబేకు. ఎల్ల సవాజిం నాషిక జీవనవన సాధకశీయుం తి జీవన మోక్షప్రమాణవాగాదువువరట్టి, అదే. జీవనవు ముక్తయి సాధనవాగబ్బుచెంబుదు సితప్రజ్ఞన శుదాయిరణింద గోత్తుగుత్తదే. స్తుతప్రజ్ఞనల్లి పరిప్రేక్షణాచ్ఛ పిచేణేణప్రా ఆద ఆదరసాంబరుత్తదే. శుఖించవర ప్రయత్నమల్లి మోషగుం శుఖించబుదు. అదరి ఆత్మద స్తుతుని ఎల్లెల్లింయూ సవానానాగిరువురింద స్తుతప్రజ్ఞన జీవనద ఆవస్థగల ఇంక్కన చాధకస్సు శనాజచొన్ని అవశ్యక.

అ

రథి. శ్రీతప్రజ్ఞన శ్రీసూత్రి “ఓం తత్సా” సత్త
నుంత్రదింద సాచిత

ఇల్ల శ్రీసూత్రియల్లి హోఽద విషయివన్ను భగవదిఁతే ఈ సేవనేయ అధ్యాయిద కూసయల్లి “ఓం తత్సా” ఈ మంత్రదింద హోఽద. మంత్రవు కేవల రచ్ఛాత్మకావరణ ఆదర సామధ్యమాత్ర విలశ్శణ. మంత్ర జీవనవన్ను తద్దుత్తదే. మంత్రద ప్రభావదింద ప్రేరణయింద మనుష్యును జీవనవన్ను తదనురూపవాగి ప్రేచ్ఛియింద మాపాచిసికొల్పుత్తాను. స్తుతప్రజ్ఞన జీవనవన్ను ఎల్లరూ అనుకరించబేసుందు నీకి కృష్ణాశ్రమాశ్రమ ఈ మంత్ర చింతా

మనియన్న నమగి కొట్టినే. ఆది: నేడోవసివత్తుగళ: సారవేండ
తిథియల్సుధుత్తదే.

१३३. మోదలనేయ పద ఓం. ఓం తబ్బ భావనావస్తేయ లభ్యగాగి భావసియవాదాదు

ఉదరల్లి ఓం మోదలనేయ పద. ఓం ఎందరే ఈక్షర తత్త్వా
ప్రాణి, వ్యాపక. ప్రాణి ఎల్లిషుగాళ చమానేశ మాడున బ్రక్కున
సగుణ స్వరూప. ఓం అశ్వరఘు కోదు, తసుసు కోదు. తబ్బవాదరే
ఉదర అధి “అయిదు” ఎందు. ఓం ఈశ్వరున “అయిదు” రూప
తుంగ మ్హసే జీజే జీలూ తేఱే సాజేయా విత్తులూ॥

హీగె తుకారామును అస్తుత్తకావాగి ఈశ్వరన వణసెయన్న
మాడిదానె. ఈశ్వర సాక్షారనే? ‘అయిదు’. అవను సిలాకారనే?
‘అయిదు’. అవను తుభనే? ‘అయిదు.’ అవను ఈతుభనే? ‘అయిదు’.
అణవే? ‘అయిదు’. మహాన్? ‘అయిదు.’ ఇనే మోదలూద ఎల్లి
ప్రత్యేగే లుక్కుర— అయిదు.’ “ఇదం మయు; ఆదోమయ;”
అవను ఇదూ ఆగిదారే. ఆగా ఆగిదానె. కట్టనేగి సులుకున, సులుకు
నెరున ఎల్లివన్ను తన్న రోట్టియల్లి సేరిసికోణ్ణవ వ్యాపకపూ
సిలాలవూ భవ్యాస్తు ఆద రమణ వాడక ఈ ఓం తబ్బ. ఆదు
పరింద భావావస్త్యయ లభ్యగోమాగ ఓం తబ్బ భావసియవాగిదే

१३४. ఓం అశ్వర ఎల్లి వణగళ ప్రతీశ

ఓం అశ్వర ఎల్లి వణగళ ప్రతీశకొందు తిథియల్సుట్టదే. ఆదు
ప్రత్యరంభి ‘అ’ దల్లి సుత్తు కొనేయ’ దల్లి. ఆనేరడన్ను ‘ఖ
హోందిసుత్తదే. వణవార్థయు ఆరంభి ‘అ’ దింద ఆగ ‘మ’ దల్లి
అదర సమాప్తియాగుత్తదే. ఆవణిద ఆది, కంఠదింద చుట్టుత్తదే;
వణిద ఉగను కంఠదింద, సమాప్తి తుదియల్లి ష్వాసానదింద
చుట్టున కొనేయ వణ. ‘మ’ వన్ను ఖచ్చిరిసువాగ నావు
ఎరదు తుట్టిగళన్ను కొడిసుత్తేయే. ఆగ స్వల్పమట్టిగే సుంగిన
శుసంహాగనన్ను మాజికొన్నుత్తేనే. ఆదుదరింద ‘మ’ద ఆజేగి

ವರ್ಣಗಳಲ್ಲ. ನಾವು ಯ. ರ, ಲ. ವ ಇತಿಹಾಸಿ ವರ್ಣಗಳನ್ನು ‘ಮ’ದ ತರುವಾಯಹೇಳುತ್ತೇನೆ. ಆದರೆ ಅವು ಅಂತರ ಸಾಂಸ್ಕಾರಿಕ ಹಂತ್ಯುವ ವರ್ಣಗಳು. ಕಂತ, ಒಷ್ಟು ಇವುಗಳ ನಡುವಿನ ಸಾಂಸ್ಕಾರಿಕ ಹಂತ್ಯುವ ವರ್ಣಗಳ ಪ್ರತಿನಿಧಿಯಾಗಿ ‘ಉ’ ಇದೆ. ‘ಉ’ ಎಂದರೆ ಉಭಯ. ಇತ್ತಲನ ಅತ್ತಲಿನ ಬದಿಗಳನ್ನು ಜೋಡಿಸುವ ವರ್ಣ. ಈಗೆ ಸರ್ವ ಸಾರಸ್ವತ, ಸರ್ವ ಸಾಹಿತ್ಯ, ಸರ್ವ ಶಾಭಾರುಭ ವಾಚ್ಯಂ ಇಂ ಅಕ್ಷರದಲ್ಲಿ ಬರುತ್ತದೆ. ಈ ಉಪರ್ವತ್ತಿ ಕಾಳ್ಬಿನಿಕವೇನೇ ಸಿಜ, ಆದರೆ ಈ ಬಗೀಯರಾಗಿ ಎಲ್ಲ ವರ್ಣಗಳ ಒಂದು ಪ್ರತೀಕವನ್ನು ಕಲ್ಪಿಸುವುದರಿಂದ ವ್ಯಾಪಕವಾದ, ವಿಶ್ವರೂಪವಾದ, ಈಕ್ಷಾರ-ತತ್ತ್ವದ ಚಿಕ್ಷೆವೆಂದು ಆನು ಚಿಂತನೆಕ್ಕು ಉಪ ಯೋಗವಾಗುತ್ತದೆ.

೧೧೯. ೬೦ ಇದರ ವ್ಯಾಪ್ತಿ: ೬೦ ಇದು ಒಂದು ಧಾತು ರೂಪ ತೊಲನಿಕ ವ್ಯಾಪ್ತಿಯನ್ನು ನಿಚೆರಮಾಡಿದರೆ ೬೦ ಇದು ಧಾತು ರೂಪವೆಂದು ನನಗಿಸುತ್ತದೆ. ‘ಸರ್ವತತ್ವ ವ್ಯಾಪಿಸಿರು’ ಎಂದು ಆ ಧಾತುವಿನ ಆರ್ಥ. ಎಲ್ಲ ಭಾತಗಳಲ್ಲಿ ಅಪಿತಿರುವ ಸ್ವರೂಪ ಇಂ. ಇವೂ ಎಂಬ ಮರಾಟಿ ಧಾತು ಅತಿ ಪ್ರಾಚೀನ ಎಂದರೆ ಸೈವ ವೈದಿಕ ಕಾಲದ ವರೆಗೆ ಹೋಗುತ್ತದೆಂಬುದನ್ನು ರಾಸ್ತ್ರಜ್ಞರು ಈಗ ಮಾನ್ಯ ಮಾಡಿದಂತೆ ಇದೆ. ಕೆಲವರು ಸಂಸ್ಕಾರದಲ್ಲಿಯ ವೇ ಧಾತುವಿನೊಡನೆ ಇಂವೂ ಧಾತುವಿನ ಸಂಬಂಧವಿದೆ ಎಂದು ತಿಳಿಯುತ್ತಾರೆ. ಇದನ್ನು ಒಷ್ಟಿದರೆ ಇಂವೂ ದ ಅನುಸ್ವಾರದ ಉಪರ್ವತ್ತಿ ಹತ್ತುದು. ಒಟ್ಟೇ (ಭಂದಸ್ಸು) ಮಹಾರಾಷ್ಟ್ರ ಭಾಷೆಯ ಗಾಯತ್ರೀಯಿ ಆಗಿದೆ. ಅದು ಇದೇ ಇಂ ಧಾತುವಿನ ರೂಪ. ಎಲ್ಲ ವಾಚ್ಯಯವನ್ನು ಯಾವ ಭಾದದಲ್ಲಿ ಸುಲಭವಾಗಿ ಹೆಣೆಯಬಹುದೋ ಅದು ಒಟ್ಟಿ. ೬೦ ಕಾರಕೆ ಮೂರುವರೆ ಮಾತ್ರ ಕಲ್ಪಿಸಲ್ಪಟ್ಟಿವೆ. ಇಂನ ದೇವನೂ ತನ್ನ ಒವಿಗಳಿಗೆ ಮೂರೂವರೆ ಚರಣಗಳನ್ನು ಯೋಜಿಸಿದಾನೆ. ‘ಉಮಾ’ ಶಬ್ದದಲ್ಲಿ ಇದೇ ಧಾತು; ವಿಶ್ವವ್ಯಾಪಿಸಿ ದೇವಿಯೆಂದು ಆದರ ಆರ್ಥ. ಇದೇ ಧಾತುವಿಗೆ ನಿ ಉಪಸರ್ಗವನ್ನು ಜೋಡಿಸಿ ನರಮವ್ಯಾಪಕ ಆಕಾಶವನ್ನು ಮಾಡಿಸುವ ಹ್ಯಾಮೆನ್ ಶಬ್ದ ನಿರ್ವಿಫಲಪಟ್ಟಿದೆ. ಲಾಘ್ವಿನ್ ಭಾಷೆಯಲ್ಲಿ ‘ಅಮ್ಮಿಸ್’ ಎಂದರೆ ಸರ್ವ ಅರ್ಥವಾ ವಿಶ್ವವೆಂದು ಆರ್ಥ. ಈ

‘ಅವ್ಯಾಸ’ ತಬ್ಬಿದ್ದು ಓಂ ತಬ್ಬಿದ ವಿಕೃತಿಯೇ ಸರಿ. ‘ಅವ್ಯಾಸೈಸಂಟ್’ ಹೊದಲಿದೆ ತಂಗ್ಲೀಷ್ ತಬ್ಬಿಗಳಲ್ಲಿ ಈ ಲ್ಯಾಟ್‌ನ್ ವಿಕೃತಿ ಇದೆ. ಈ ರೀತಿಯಾಗಿ ವಿಚಾರಣಾಡಿದರೆ ಸ್ವಿತಕ್ರಾಂತಿ ನ ಸರ್ಕಲ ವಿಕೃತವನ್ನು ಆಕಲಿಸುವ ಭಾವಾವಾಸ್ಯ ಯಂತ್ರ ಮಾಡಿಸಲು ಓಂ ಎಂಬೀ ಮುಂತಾರವಯಿನ ತತ್ವಂತ ಯೋಗ್ಯವಾದುದಾಗಿದೆ.

೧೭೦. ಎರಡನೆಯ ಪದ ‘ತತ್’ ಜ್ಞಾನಾವಸ್ಥೆಯ ಕಾರ್ಪಿತಗೋಽಸುಗ ಚಿಂತನೀಯವಾದುದು

ಎರಡನೆಯ ಪದ ತತ್ ಎಂದರೆ ಅದು ಯಾವುದು ಸತ್ಯ ಅಂಥ ಅನತ್ಯ ಅಲ್ಲ ಅದು. ಅದು ಎಂದರೆ ಯಾವುದು ಇದು ಅಲ್ಲವೋ ಯಾವುದು ಸಮೀಕರದಲ್ಲಿರ್ದೇ ಅದು, ಎಂದರೆ ಕಲ್ಪನೆಯ ಹೊರಗಿನದು. ‘ತತ್’ ಅದರ ಚಿಂತನದಿಂದ ಜ್ಞಾನಾವಸ್ಥೆ ಸಿದ್ಧಾಗಾತ್ಮಕ. “ತತ್ ತತ್ ಅಂ ಅಂ” ನೀನು ಅದು ಆಗಿದ್ದೀ ಎಂಬ ಪಾಕ್ಯದಲ್ಲಿ ಆ ಅವಸ್ಥೆ ಖಾಚಿಸಲಿಪ್ಪಿದೆ. ಈ ಶ್ರೀಗುಣಾತ್ಮಕ ಜಗತ್ತು ಈ ಗೊಂದಲವು ಸೇನಳಿ: ನೀನು ಅದರ ಹೊರಗಿಸವನು; ಇನಗೆ ಏತರದೂ ಸ್ವರ್ತಣಿಲ್ಲ ಎಂಬ ಚೋಧಿಸಲ್ಪದ್ದಿ. ‘ತತ್ ತತ್ ಅಂ ಅಂ’ ವಾರ್ಯ ಹೇಳಿತ್ತದೆ. ಅದೇ ಈ ‘ತತ್’.

೧೭೧. ಮೂರನೆಯ ಪದ ‘ಸತ್’. ಕ್ರಿಯಾವಸ್ಥೆಯ ಸಿದ್ಧಿಗೋಽಸುಗ ಸೇವನೀಯವಾದುದು

ಮೂರನೆಯ ಪದ ‘ಸತ್’ ಇದು ಸ್ವಾಷಾವಾಗಿದೆ. ತುಭವನ್ನು ತೆಗೆದು ತೊಂದು ಅರುಭವನ್ನು ಚೆಲ್ಲಿವುದು ‘ಸತ್’. ‘ಸತ್ಯದ ಆಗ್ರಹ. ಅಂತ್ಯದ ತತ್ವಗಳು, ಈ ಘೋಮಿಕೆಯ ಮೂಕಕ ‘ಸತ್’. ಸತ್ಯ ಎಂದರೆ ‘ತುದ್ದ’ ಬ್ರಹ್ಮ ನಿತಿ. ಹೀಗೆ ‘ಓಂ ತತ್ ಸತ್’ ಮಂತ್ರ ವ್ಯಾಪಕ, ಅಲಿಪ್ತ, ಪರಿಶುದ್ಧ ಜೀವನದ ವಾಚಕ. ಯಾವ ಪೂರ್ಣವಿಚಾರದ ಸ್ವರೂಪವಾದರೂ ಅದೇ

ಹೀಗೆ ‘ಓಂ’ ಪದದಿಂದ ವ್ಯಾಪಕ ಬ್ರಹ್ಮದ, ‘ತತ್’ ಪದದಿಂದ ಪರಮಾತ್ಮಾ ಬ್ರಹ್ಮದ, ‘ಸತ್’ ಪದದಿಂದ ಶುದ್ಧಬ್ರಹ್ಮದ ಜೋಧವಾಗುತ್ತವೆ. ಈ ಮೂರು ಪದಗಳು ಜ್ಞಾನಿಯ ಶ್ರೀಪಿಠ ಅವಸ್ಥೆಗೆ ಮೌತಕವಾಗಿವೆ.

ಈ ಮಹಿರು ಆವಸ್ಥೆಗಳು ಪ್ರಾಣವಾಗಿ ಫಿಲ್ಮವಾಗಿದ್ದವು ಇಲ್ಲ. ಮಹಿರೂ ಅವಸ್ಥೆಗಳು ಕೂಡಿ ಇಲ್ಲಿನಿಲ್ಲ ಒಂದೇ ಜೀವನವಾಗುತ್ತದೆಂಬುವನ್ನು ನಾವು ಈ ಹೊಡತೇ ಸೋಡಿದೇವೆ. ಶ್ರೀಯಾವಸ್ಥೆಯಲ್ಲಿ ‘ಸತ್ಯ’ ವ್ಯಧಾನ. ಸೂರ್ಯ ಜೀವನದ ಮುಖ್ಯಭಾಗ ರೂಪೀಯೇ. ಮನುಷ್ಯನ ವ್ಯಕ್ತ, ಪ್ರಕಟ ಜೀವನ ಶ್ರೀಯಾತ್ಮಕವೇ ಆಗಿರುತ್ತದೆ. ಮಹಿಳಾರೂಪರ ಚರಿತ್ರೆಗಳನ್ನು ಒರೆವುದುಂಟು. ಆ ಜೆಟ್ರೆಗಳಲ್ಲಿ ಮುಖ್ಯವಾಗಿ ಆದರು ಮಾಡಿದ ಕಾರ್ಯಗಳಿಂದೇ ವಣಣನೆಯಿರುತ್ತದೆ. ಏಕೆಂದರೆ ಜೀವನದ ಮುಖ್ಯ ದೃಶ್ಯ ಭಾಗ ಶ್ರಯ್ಯೇ. ಅದಕ್ಕನುಸಾರವಾಗಿ ಮುಖ್ಯ ರಬ್ಬಿ ‘ಸತ್ಯ’ ಎಂದರೆ ವಾತ್ಸಲ್ಯದ ಭಾವೇಯಲ್ಲಿ ಆದು ನಾಮವಾದ. ‘ಒಂತತ್ತಾ’ ಇವನನ್ನು ಆದರೆ ವಿಶೇಷಣಗಳಿಂದು ತಿಳಿಯಬೇಕು. ಶ್ರೀಯಾವಸ್ಥೆಯನ್ನು ಮುಖ್ಯವಾಗಿ ಮನ್ಮಿಸಿ ಆದನ್ನು ಅಲ್ಲಂತರಿಸಲು ಉಳಿದೆರಡು ಆವಸ್ಥೆಗಳ ಪರೀಕ್ಷಣಗಳನ್ನು ಆದಕ್ಕೆ ಕೂಡಿಸಬೇಕು. ಉಭಯ-ವಿಶೇಷಣ-ವಿಶೇಷಣ-ದಾದ ‘ಸತ್ಯ’ ರಬ್ಬ, ಎಂದರೆ ‘ಒಂತತ್ತಾಸತ್ಯ’ ಮಂತ್ರ (ಒಂ ಎಂದರೆ) ನ್ಯಾಯಕರವಾದ. (ತತ್ತ್ವ ಎಂದರೆ) ಅಲ್ಲಿತ್ತವಾದ ‘ಸತ್ಯ ಎಂದರೆ’ ಮರಿಕಂಥವಾದ ಜೀವನದ ದೇಶ್ವೀತಕರವಾಗುತ್ತದೆ. ನ್ಯಾಯಕ, ಅಲ್ಲಿತ್ತ, ಮರಿಕಂಥ ಆಧವಾ ಸತ್ಯಮಾಯ ಕೂಡಿ ಶ್ರಣಣ ಜೀವನದ ಸ್ವರೂಪ. ಶದೇ ಯಾವುದೇ ಶ್ರಣಣ ವಿಜ್ಞಾರದ ಆಧವಾ ಶ್ರಣಣ ಪ್ರಯೋಗಿಸ ಸ್ವರೂಪವಾಗತ್ತದೆ.

೨೭೫. ಉಪಾಹಾರಣೆ-ಸತ್ಯಗ್ರಹ

ಉಪಾಹಾರಣೆಗಾಗಿ ನಾವು ಸತ್ಯಗ್ರಹದ ಸ್ವರೂಪವನ್ನು ನೋಡಿದೆ. ಸತ್ಯಗ್ರಹದಲ್ಲಿ ‘ಸತ್ಯ’ ಇದರ ಆಗ್ರಹಕವು ‘ಅಸತ್ಯ’ ಇದರ ವಿಕೋಧವು ಸ್ವಷಟ್ಟವಾಗಿದೆ. ಆದರೆ ಇತ್ಯಾದ ಸ್ವಿಕಾರಕವನ್ನು ಆಸಕ್ತಿದ ಪ್ರತೀಕಾರವನ್ನು ಮಾಡುವಾಗ ನಿಶ್ಚಯಿತ್ಯಭಾವನೆಯು ಮಾರೆವು ಆಗಳಾಡುತ್ತದೆ. ಎದುರಲ್ಲಿರುವ ಮನುಷ್ಯ ನಾನ್ಯದೇ ರೂಪನಂಬ ನಾಜೀವಕ ಜ್ಞಾನ ಸತತಪೂ ಇರಬೇಕು. ನನ್ನ ಕೈಯಲ್ಲಿ ಮುಖ್ಯ ನಾಷ್ಟದಿಂದ ನಾನು ಆದನ್ನು ಮೆತ್ತನ್ನು ಮನಸ್ಸಿನಿಂದ ಮುಲ್ಲಿಗೆ ತೆಗೆದಂತೆ ಎರಡನೆಯವನ ಜೀವನದ ದೇಶಿಕವನ್ನು ತೆಗೆಯಲು ಯತ್ನ ಸುತ್ತುತ್ತೇನೆ. ಆ ಕಾರ್ಯ ನೇತೀ ಮೇಲಿ ಆವನ ಸುಧಾರಣೆಯದೆಂದು ತೋರುತ್ತದ್ದರೂ ಸಿಜವಾಗಿ ಸಿನ್ನ ಸಾಧಾರಣೆಯವೇ ಇರುವುದೆಂದು ತಿಳಿ;

కొణపిసచేడ, సిద్ధాకచ్ఛేడ, ఎల్ల సినగె ఆతుభ కూణిసుత్తుడో ఆల్లి తుభవు పరుత్తుడే. అదచ్చు చేఎడు. ఆ రుభద బ్రారదింద ఆవన వ్యుదయదల్లి ప్రసేర వూడు. రాగె మాజిదే యుక్షీయాగి ఆతుభద ప్రతీకార వూడునే. ‘ఓం’ పద ఇదన్ను రూచిసుత్తుడే. యావుదర ప్రతీకారవస్తు సీసు వాడతల్లిసునేయో యావుదమ్మ ఆతుభవేందు తీఁపేయో ఆదా ఆచ్చరణదే రథవేండు భావనేయ ముద్రీ సిన్న ప్రతీకారద మేలే మాడల ఎందు ‘ఓం’ కౌర హేళు త్తుడే. ఇచువే సత్కార్గారద ప్రతీష్టాన తథింగ. ఇదెల్లివస్తు మాడిద ఏళిక నాను బిజయియాడు. ఇదన్ను నాను మాజిదు, ఎంఱ భాస పనగాగెకొడును. వాస్తువవాగి ఇదు వ్యాగజల. ఇచెల్లిశూ ఆట ఎంబుదు లక్ష్మీదల్లిరలీ. సిన్న ఆవస నాస్తిపక స్తురథ ఇచెల్లి బిట్టు చేఁఁ ఇచే. ఆటిదల్లి మగ్గునాగి మేయుఁచేయేడు. ఆట ఆటవాగియే అలియిఁఁకు. నావు ఓరీయాగి తప్పేపేఁఁయాన్ను యావాగలూ తిళిరఁఁఁకు. ఈ ఆలిర్కా కేయ తక్కు పన్ను ‘తత్తు’ పద రూచిసుత్తుడే.

ఎజల. అదోండే ఇదియ జీవనక్క అన్నయిశువంథదు

సత్కార్గారద లదావరణేయస్తు దృష్టాంతచేఁఁసుగ కొట్టు దాయ్యు. మనుషున జీవనదల్లియి ఎల్ల బగ్గెయు ఆశారగోగూ ఇదే సూత్ర. పుగ తంచేయించునే, తంచే మగనోడనే, తిష్ణ గురువినోడనే, గురు తిష్ణనోడనే వేరెనలఁద ఎల్ల శంఖంఘగాల్లి కేగే నడియ బేఁఁఁబుదశ్చే సూత్ర ఈ మంత్రదల్లిదే. ఈ మంత్రద మంరు రబ్బగళు కూడి ఆగువ భావవస్తు తదర ప్రతియోందు రబ్బదల్లూ గృహితవాగి తేగెమఁఁఁభుఁఁఁకు. తేభారుభగళ సంగ్రహ వూడువ ధ్యానావశ్యాయ తక్కువస్తుష్టే చేఁఁ మాణి తేగెమఁఁఁండఁ జీవనద వ్యవకారచల్లి తవర్యవిచ్చ వివేకచే కూరియోగుత్తుడే. రుభాతుభ గఁ ఆజుయ జ్ఞానద భూమిఁఁయందస్తు స్తుతించరే కముఁవెల్లివ్రు బుక్కువాగుత్తుడే. కేవే రుభాతుభ నినేకచ క్రియణవక్క యన్నప్పే ఎత్తి కేఁఁఁండరే సినేకద జేసరినల్లి జీవనమేఁఁగే ఆసంఖ్య భేదగశు

ತಲೀದೋರುತ್ತವೆ. ಜೀವನವು ಖಂಡನ್ನ ಭೇದ ಸಂಕುಲಪ್ಪಾ ಆಗುತ್ತದೆ. ಅದುದರಿಂದ ಮೂರು ರೂಪಗಳನ್ನು ಒಟ್ಟಾಗಿ ವಿಚಾರದಲ್ಲಿ ತೆಗೆದುಕೊಂಡು ಕ್ರಿಯೆಯ ಧೋರಣವನ್ನು ಸ್ವರೂಪವನ್ನು ನಿಶ್ಚಯಿಸಿದರೇನೇ ಆದು ನಿದೋರೇ ಪವಾಗುವುದು. ಈ ಮೂರನ್ನು ಲಕ್ಷ್ಯದಲ್ಲಿ ತೆಗೆದುಕೊಂಡೇ ಇಲ್ಲಿ ಸ್ಥಿತಪ್ರಜ್ಞನ ಲಕ್ಷಣವನ್ನು ವಿವರಿಸಲಾಗಿದೆ.

೧೭. ಉಪಸಂಹಾರ-ಅಜುಂನನ ಪ್ರಶ್ನೆಯ ಆಕಾರ, ತದನು ಶಾರವಾಗಿ ಸ್ಥಿತಪ್ರಜ್ಞ ಲಕ್ಷಣಗಳ ಪ್ರವಾಹ

ಸ್ಥಿತಪ್ರಜ್ಞನ ಲಕ್ಷಣಗಳು ಇಲ್ಲಿ ಮುಗಿದುವು. ಆದರೆ ಮತ್ತೊಮ್ಮೆ ಅಜುಂನನ ಮೂಲಪ್ರಶ್ನೆಯ ಆಕಾರವನ್ನು ಲಕ್ಷ್ಯದಲ್ಲಿ ತರೋಣ. ಆದರಿಂದ ಸ್ಥಿತಪ್ರಜ್ಞನ ಲಕ್ಷಣಗಳ ಪ್ರವಾಹ ನಮ್ಮ ಧ್ವನಿದಲ್ಲಿ ಬರುತ್ತದೆ. ಸ್ಥಿತಪ್ರಜ್ಞನ ಭಾಷೆ ಏನು ಎಂದು ಅಜುಂನನ ವೊದಲನೆಯ ಪ್ರಶ್ನೆ. ಭಾಷೆ ಎಂದರೆ ವ್ಯಾಪ್ತಿ. ಈ ಬಗೆಯಾಗಿ ಒಂದೇ ತೊಳ್ಳೀಕದಲ್ಲಿ ವಿಧಾಯಕವೂ ಸೀಫೇಧಕವೂ ಕೂಡಿ ಪರಿಸ್ಥಿತಿವಾದ ವ್ಯಾಪ್ತಿಯನ್ನು ಹೇಳಿ ಭಗವಂತ ಆ ಪ್ರಶ್ನೆಗೆ ಉತ್ತರ ಹೇಳಿದ. ಆದರೆ ಅಜುಂನ ವ್ಯಾಪ್ತಿಯನ್ನಷ್ಟೇ ಕೇಳಿ ನಿಲಲಿಲ್ಲ. ಅವನು ಸ್ಥಿತಪ್ರಜ್ಞ ಹೇಗೆ ಮಾತಾಡುತ್ತಾನೆ, ಹೇಗೆ ಇರುತ್ತಾನೆ, ಹೇಗೆ ನಡೆಯುತ್ತಾನೆ ಎಂಬುದನ್ನು ಕೇಳಿದಾನೆ. ಇದಕ್ಕೆ ಉತ್ತರವಾಗಿ ಅವನು ಮಧುರವಾಗಿಯೋ ಕರ್ತೋರವಾಗಿಯೋ ಹೇಗೆ ಮಾತಾಡುತ್ತಾನೆ: ಬಡತನದಲ್ಲಿಯೋ ಮಧ್ಯಮ ಸ್ಥಿತಿಯಲ್ಲಿಯೋ ಅವನು ಹೇಗೆ ಇರುತ್ತಾನೆ: ದೃತಗತಿಯಂದಲ್ಲಿ ಮುಂದ ಗತಿಯಂದಲ್ಲಿ ಅವನು ಹೇಗೆ ನಡೆಯುತ್ತಾನೆ ಎಂದು ಹೇಳಿಲ್ಲ. ಮೂರೂ ಪ್ರಶ್ನೆಗಳ ಅರ್ಥ ಒಟ್ಟಿನಲ್ಲಿ ಜೀವನದ ಪರವಾಗಿ ಮಾಡಲ್ಪಟ್ಟಿದೆ. ಮಾತಾಡುವುದು ನಡೆವುದು ಇರುವುದು ಎಂದರೆ ಒಟ್ಟಿನಲ್ಲಿ ಜೀವನವೆಂದು ನಾವು ಅರ್ಥ ಮಾಡುತ್ತೇಂದೆ. ಗೀತೀಯಲ್ಲಿ ಅದೇ ಅರ್ಥದಿಂದ ಖತ್ತರ ಹೇಳಿದೆ. ಆದರೂ ಈ ಉತ್ತರದಲ್ಲಿ ಈ ಮೂರು ಪ್ರಶ್ನೆಗಳ ಅಕ್ಷರಾರ್ಥದ ಗುರುತಿಗಳು ಅಸ್ವಸ್ಪವಾಗಿ ದೇಹರೆಯಬಲ್ಲವು. ಹೇಗೆ ಮಾತಾಡುತ್ತಾನೆ ಎಂಬ ಪ್ರಶ್ನೆಯನ್ನು ಸ್ಥಿತಪ್ರಜ್ಞನ ವ್ಯಾಪ್ತಿಯ ಸೂಳ ವಿವೇಚನೆಯನ್ನು ಅರ್ಥವಾ ಆತನ ಪ್ರಶ್ನೆಯ ಆಚರಣೆಯನ್ನು ಅರಿಯಲು ಕೇಳಿದ ಪ್ರಶ್ನೆಯಂದು ತಿಳಿದು ಮೂರು ತೊಳೀಕಗಳಲ್ಲಿ ಅದರ

ఖత్తర హేచబాగిది. ఆవన ప్రశ్నయి తీరా ఆస్పదవాదగురుతన్ను
“నాభినందశ నద్యోష్మ” అవను ఏనన్నా ఆభినందిసువుదు ఇల్ల,
ఏనన్నా ద్వేషికువుదగి ఇల్ల ఎంటి కబ్బగళల్లి సుక్కుదర్శిగళాద
పీకాకారు హేమధిదారి. అవను హేగే ఇదుతాను ఎంబ కబ్బ
గథింద అవసిగే అవన ఆవడై హేగే లభిసితు, ఆ సాధనసేయన్ను ఆరిన
జీజ్ఞాసేయుచు ఉధు ఆదర వణినేయన్ను ఉపవత్తియీడనే కత్తు
తేంగ్కుగాల్లి కూతలాగిది. “కమాఇతా” ఈ ప్రశ్నయి జిక్కొ
“అసిర మత్తర.” ఎంబల్లి ముందిది. కొండగి “కిం ప్రజేతా” ఎందరే
హేగే నమేయుతక్కున ఎంబ ప్రశ్నయి ఖత్తరదల్లి స్థితప్రజ్ఞన విహార
వస్తు వణిసువ త్రిమూతియన్ను హేళలాగిది. “పుమాంతా” జరక
సిస్ఫూర్హః” ఇల్లియి జరకి కబ్బదల్లి ఆ ప్రశ్నయి జిక్కొయిన్ను ఆంయ
బేసు. ఒట్టునట్లి ఆజుంనన ప్రశ్న హేగిది:—¹⁾ సమాధియల్లి
సిరనాద సిప్పు స్థితప్రజ్ఞన సిషేధక. విధాయక హేగే ఉభయ
రూపవాద పరిపూర్ణ వాట్టి ఏను? ²⁾ స్థితప్రజ్ఞన పుక్కివాద,
పుత్యక్షనవాద, ఎల్లరిగూ తిళియుచుదాద. ఆనుకరణ-సులభవాద
లక్ష్మణ ఏను? ³⁾ గుంచ సాధనసేయంద, యావ ఉపవత్తియింద
ఆ లక్ష్మణవస్తు ఆసను తన్నట్లి ఓంబిసించిరబఁడు? ⁴⁾ స్థిత
ప్రజ్ఞన ఔనెనచూతేయ ఆధవా లీళం స్వరూప యావ
భూమికేయదు? ఆయుధసు ప్రశ్నగే హేగే వాపవకవాద ఆధవస్తు
మాదినరె, కొట్ట ఖత్తర ఆదరింవ సరియాగి ఫలితవాదిత్రా.

ನೆಲನೆಯ ವ್ಯಾಖ್ಯಾನ

1

“ ఏక స్తంభముల వద్ద అనుభవసిద్ధ ఫలకు”

స్తుతప్రష్ట లక్ష్మణగాను ముగిదువు. ఇన్ను కొనెంయ తెల్లు కిడల్లి వలక్కుత చేశిల్లాగాడే. ఆదరె అంతింతక అనేఇ ధమంగ్రజంఘగాల్లి

ಹೇಳದ ಫಲತ್ಪುತ್ತಿ ಸಿರಂಧರ ಕವಾದ ಶೃಂತಿಯಾಗಿದ್ದತ್ತದೆ. ಗೀತಯ ವದ್ದು ತಿಳಿಗಳು. ಗೀತೆಯದು ಯಾವಾಗಲೂ ಅನುಭವಸಿದ್ದವೂ ಶಯುಕ್ತಿ ಕವ್ವಣಿ ನಿಶ್ಚಯಾಗಿ ಆದ ಫಲತ್ಪುತ್ತಿ. ಇಲ್ಲಿಯೂ ಕಂತಹ ಶಾಸ್ತ್ರೀಯ ಫಲತ್ಪುತ್ತಿಯೇ ಹೇಳಲ್ಪಟ್ಟಿದೆ. “ಎಲ್ಲೆ ಅಜುಂನ, ಈ ಸ್ಥಿತಿಗೆ ಬ್ರಾಹ್ಮಣಿ ತಿಯೆಂದು ಹೆಸರು ಶದನ್ನು ಪಡೆದವನು ಆದರಿಂದ ಜ್ಯಾತನಾಗನು. ಕಂತ ಕಾಲ ದಲ್ಲಿಯೂ ಈ ಸ್ಥಿತಿ ರಾಗೀ ಉಳಿಯುತ್ತದೆ. ಆದರಿಂದ ಅವನು ಬ್ರಹ್ಮ ಸಿವಾಣಿವನ್ನು ಪಡೆಯುತ್ತಾನೆ” ಎಂಬ ಘಳಿತ್ತುತ್ತಿಯನ್ನು ಕೊಣೆಯ ತೂಕೆ ಹೇಳುತ್ತದೆ.

೮೮. ಸ್ವತಪ್ರಜ್ಞ-ಶಬ್ದದ ಸ್ವಾರಸ್ಯ

ಇಲ್ಲಿಯ ‘ಸ್ಥಿತಿ’ ಶಿಷ್ಟ ವ್ಯತ್ಯಾಯಿಂದ ಉರ್ಧರೆಯಾದುದನ್ನು ಸೂಚಿಸುವಂಥದು. ಸ್ವತಪ್ರಜ್ಞ ಶಬ್ದದಲ್ಲಿಯೂ ಈ ಶಿಷ್ಟ ಇದೆ ವ್ಯತ್ಯಾಯಿತಿ. ಸ್ಥಿತಿ ಇವುಗಳಲ್ಲಿನ ಭೇದ ಅವುಗಳ ಧಾತ್ರಾರ್ಥವನ್ನು ಒಮ್ಮೆಸಿದರೆ ಹೆಚ್ಚು ಪ್ರಸ್ತುವಾಗುತ್ತದೆ. ಸ್ಥಿತಿಯಲ್ಲಿ ‘ಸ್ಥಾ’ ಧಾತುವಿದೆ. ‘ಸ್ಥಾ’ ಎಂದರೆ ಏದು ನಿಲ್ಲು. ಅದರಲ್ಲಿ ಸ್ಥಿರತೆಯು, ಅರ್ಕಾಂತಿಲ್ಲದ ಭಾವವೇದೆ. ವ್ಯತ್ಯಾಯಿಲ್ಲ ‘ವ್ಯತ್ಯಾ’— ಧಾತುವಿದೆ. ಆದರ ಅರ್ಥ ಗರಗರನೆ ತಿಂಗಳು. ಧೂಮಿಸುತ್ತಿರು ಎಂದು. ವರ್ತುಲ ರಬ್ಬದಲ್ಲಿ ಅದೇ ಧಾತು. ವ್ಯತ್ಯಾಯಿಲ್ಲ ಅಸ್ತಿರತೆಯಭಾವ. ಒಂದೇ ಎಡಿಯಾಲ್ಲಿ ಗಟ್ಟಿಯಾಗಿ ಉಲಿಯದಿರುವ ಭಾವ. ಮನಸ್ಯನ ವ್ಯತ್ಯಾಗಳು ಗಟ್ಟಿಯಾಗಿ ಉಳಿಯಾವು. ಅನ್ನ ಪಲ್ಲಿಟಿಸುತ್ತಾ ಇರುತ್ತವೆ ಇಂಗ್ರಿತಿಯಿಂದ ಮುಕ್ತಿಸ್ತು. ಸುಷುಪ್ತಿಯಾಂದ ಪ್ರಪಾದ. ಜಾಗ್ರತ್ತಿಯಲ್ಲಿಯೇ ಕೋಧ-ವ್ಯತ್ಯಾ, ಮೋಹವ್ಯತ್ಯಾ, ಉತ್ಸಹವ್ಯತ್ಯಾ, ಸ್ವರಾಶ್ವವ್ಯತ್ಯಾ, ಕೀರ್ಗ ಆನೇಕ ವ್ಯತ್ಯಾ-ಭೇದಗಳು ಇರುತ್ತವೆ. ವ್ಯತ್ಯಾ-ಭೇದಗಳು ಅನೇಕವಾಗಿದ್ದರೂ ಯೋಗಿ ಶಾಸ್ತ್ರ ಅವುಗಳಲ್ಲಿ ಇದು ವರಗಳನ್ನು ಕಲ್ಪಿಸಿದೆ. ಇದೂ ಬಗೆಯ ವ್ಯತ್ಯಾಗಳಿಂದ ಬೇರೆಯಾಗಬಂದಕ್ಕೆ ಯೋಗಿವೆಂದು ಹೇಳರು. ಆದಕ್ಕೆ ಸಾಧನ ಭೂತವಾದ ಎಂಟು ಹೆಟ್ಟುಲು ಹೇಳಲ್ಪಟ್ಟಿದೆ. ಅವುಗಳಲ್ಲಿ ಕೇಳನೆಯು ಹೆಟ್ಟಿಲು ಸಮಾಧಿ. ಅರ್ಥಾತ್ ‘ಧ್ಯಾನ ಸವರ್ಧಿ.’ ಆದರೆ ಧ್ಯಾನ-ಸಮಾಧಿಯಿಂದರೆ ಯೋಗವಲ್ಲ. ಪಕೇದರೆ ಆದೂ ಒಂದು ವ್ಯತ್ಯಾಯೆ. ಅದು ಕೇಳನೆಯ ವ್ಯತ್ಯಾಯೇನೊ ಸರಿ, ಆದರೆ ಯೋಗವಲ್ಲ. ಯೋಗನೆಂದರೆ

ఎల్లప్పుతోగా అభివా ఇన్నాడు. కుప్తవాద భంచేయల్లి, ఎల్లప్పుతోగా స్మృతివద అభివా. సమాధియీందరే ధ్యానవ్యక్తియు నరివాక. ఉండ సమయదల్లి వ.స.ప్రసన్నప్పుతో సిమైష్టవాగి ఎందరే ఒంచెలవాగిమాదరూ ఇరుత్తుదే అధిరూ రణన్నవాగియూ ఇరుత్తుదే. సమాధియుల్లి ఆదు స్తిరవాగిత్తుదే. స్తిరవేందొడంచే ‘న్నా’ ధాతు ఏరుత్తుదే. ఆదరే ఆదు తాఫ్ఫరమట్టిగా.

లల. ఆత్మజ్ఞాన, ధ్యానసమాధిగళల్లి భేద. ధ్యాన ఇలీయుత్తుదే

సమాధియీందరుగువ మయియి లొభసంచండి ఉంచేట్లు ప్పుతోగాలు ఇఖ్లదాగి ఇన్న దేహసేయ జింతనేయ ష్టృత్యయేందు ఆదరల్లి ఉంచు త్తుదే. ఇస్కుదేవతే ఎల్లపుగాగులు పరికులువాదువాగాగి కల్పిసల్పి బ్యుదారింద ఆదర జింతనేయీంద జిత్తువల్లిం వువన్ను కేంచేయలు బహు సాచాయ్యావాగుత్తుద. ఆదరే ధ్యానద ఈ సమాధి దేలకాలద నంతర ఇలోయుత్తుదే. ధ్యానసమాధి రఱవవాద ప్పుతోయ, ఆజేగి హోదరే ప్పుతోయన్న స్తిరకే ఉపసుత్తుదే. ఆదక్క యోగతాదల్లి ప్రజ్ఞ యేన్నుత్తుదా. ఆదే స్తుతి స్తిరవంది జిత్తు సమాధవాగియీ నిమాంస్మా స్తుతస్మా ప్రాంతమ్మ ప్రక్కనిష్టస్మా కాగుత్తుదే. ఇదే ‘బ్రాంచ్-స్తుతి’. ఇదే స్తుతప్రాజ్ఞన రాత్మతవాద సహజావస్థ. సమాధియు ప్పుతోయన్న తరచోశాగుత్తుదే. ఆదరింద ష్టృత్యానవవాగుత్తుదే. ష్టృత్యానవందరే జలిం ఇట్ల ఆ ష్టృత్యానవాల్ల. ఇదు బ్రాంచ్ స్తుతి. ధ్యానసమాధిగాల్లియు భేద. ఆదన్ను నాచు ఆరంభదల్లియీ నేఱిదిదేవే. ఆచన్నే జల్లి రచ్చు నివరిసలాగిదే. బ్రాంచ్ స్తుతి సత్యవాదుచు. ఆదు ప్రాప్తవాద ఒక మరై జితసమిల్ల. “నైనాం స్తుప్య వివుహ్యతి” మత్తే హోహెవిల్ల ఇతర జ్ఞానగళంతే ఆత్మ జ్ఞానమల్లి మత్తే స్తుప్యస్తుతి బారదు.

೧೮೯. ಅತ್ಯಜ್ಞಾನಕ್ಕೂ ಇತರ ಜ್ಞಾನಗಳಿಗೂ ಇರುವ ಭೇದ.

ಇತರ ಜ್ಞಾನಗಳಿಂದ ಭಾರರೂಪವಾದುವು

ಜ್ಞಾನ ಧ್ಯಾನ ಇವುಗಳಲ್ಲಿಂಥೂ ಭೇದವಿದೆ. ಅತ್ಯಜ್ಞಾನ ಇತರ ಜ್ಞಾನಗಳಲ್ಲಿಯೂ ಬೇಧವಿದೆ. ಧ್ಯಾನ ಕೃತಿಮುಖಾದುದಲ್ಲ. ಅದು ಬೇಕೆಂದೇ ಸ್ವೀಕರಿಸಿದ ವ್ಯತ್ತಿ. ಜ್ಞಾನ ಹಾಗೆ ಕೃತಿಮುಖಾದುದಲ್ಲ. ಅದು ಬೇಕೆಂದೇ ಸ್ವೀಕರಿಸಲ್ಪಟ್ಟದಲ್ಲ. ಇದು ಜ್ಞಾನ ಧ್ಯಾನಗಳಲ್ಲಿಯ ಭೇದ. ಅದರೆ ಇತರ ಎಲ್ಲ ಜ್ಞಾನಗಳಿಗೂ ಅತ್ಯಜ್ಞಾನಕ್ಕೂ ಹಾಕತ್ತುದ ಭೇದವಿದೆ. ನಾನು ಭಾಗಿಗೋಳವನ್ನು ಅಭ್ಯಾಸವಾಡಿದೆ. ಪರೀಕ್ಷೆ ಮುಗಿಯಿತು. ಈಗ ಆ ಜ್ಞಾನದ ಅವಶ್ಯಕತೆ ಉಳಿಯಲ್ಲ. ಅದನ್ನು ಮರಿತೆ. ಕಾಶಿಯಲ್ಲಿ ಇರುವಾಗ ಶಂಂಕರಕ್ಕೆ ಪ್ರಾಂತದಲ್ಲಿಯು ರೆ ಅಗಾಜಿಗಳ ಹೇಳಾಪತ್ರಿಕೆ ಉತ್ಪತ್ತಿ ದಲ್ಲಿತ್ತು. ಈಗ ಪ್ರಯೋಜನವಿಲ್ಲ, ಮರಿತೆ. ಈ ಜ್ಞಾನ ಬಾಹ್ಯಾಂಶಯಂಗಳ ಜ್ಞಾನವಾದುದರಿಂದ ಬುದ್ಧಿಗೆ ಅದರಿಂದ ಭಾರವಾಗುತ್ತದೆ. ಅದರ ಉಪಯೋಗವಿರುವವರಿಗೆ ಬುದ್ಧಿ ಆ ಭಾರವನ್ನು ಹೊರತ್ತುದೆ. ಕೇಳಸವಾದೊಡನೆ ಅದನ್ನು ತೆಲ್ಲಿಬಿಡುತ್ತದೆ. ಇಂತಹ ಆವಾಂತರ ಜ್ಞಾನಗಳ ಹೊಡ್ಡ ಭಾರವನ್ನು ಅಳುಂದಿಯ ಮೇಲೆ ಹೇರುವುದು ಹೊಡ್ಡ ವಿದ್ವತ್ತಿಯ ಉತ್ಪಣವೆಂದು ತಿಳಿಯಲ್ಪಡುತ್ತದೆ. ಹೊಡ್ಡ ವಿದ್ವತ್ತಿಯೆಂದರೆ ಬುದ್ಧಿಯ ಮೇಲೆ ಹೊಡ್ಡ ಭಾರವನ್ನು ಹೇರಿ ಅದನ್ನು ದುಬ್ಬಲವಾಗಿಸಬುದು. ಇಂತಹ ಹೊಡ್ಡ ವಿದ್ವತ್ತಿಯಿಂದ ಬುದ್ಧಿಗೆ ಜಡತೆಯೂ ದಪ್ಪತನನ್ನು ಬರುತ್ತದೆ. ಪರಮೇಶ್ವರನ ಕೃಪೆಯಿಂದ ಇಂತಹ ‘ತೋರ’ ವಿದ್ವತ್ತಿ ಯಾರಿಗೂ ಉಭಿಸದಿರಲಿ! ಅತ್ಯಜ್ಞಾನ ಹೇಗೆಯೂ. ಅತ್ಯಜ್ಞಾನ ಭಾರವಲ್ಲ.

೧೯೦. ಅತ್ಯಜ್ಞಾನ ಧ್ಯಾನ ಇತರ ಜ್ಞಾನಗಳ ಇನ್ನುಷ್ಟು ವಿವರಣೆ

ಧ್ಯಾನದ ಮಾತ್ರ ತೀರ ಬೇರೆಯೇ. ನಾವು ಉಪಮೇಗಳನ್ನು ಕೊಡುತ್ತೇನೆ. ದೃಷ್ಟಾಂತಗಳಿಂದ ವಿವಯವನ್ನು ಸ್ವಷ್ಟಿಗೊಳಿಸುತ್ತೇನೆ. ರೂಪಕವನ್ನು ಉಪಯೋಗಿಸುತ್ತೇನೆ. ಚತು ಬರಿಯುತ್ತೇನೆ. ಇವೆಲ್ಲವೂ ಧ್ಯಾನದ ಪ್ರಕಾರಗಳೇ. ಒಂದು ವಸ್ತುವನ ಮೇಲೆ ಅನೇಕಾಂದು ವಸ್ತುವಿನ ಆರೋಪವನ್ನು ಮಾಡುವುದು ಧ್ಯಾನ. ಶಂಕೇಳವನ್ನು ನನ್ನುವಿನ ಪ್ರತಿನಿಧಿಯಿಂದ ತಿಳಿವುದು ಧ್ಯಾನದ ತತ್ವ. ಈ ರೀತಿಯಾಗಿ ಧ್ಯಾನ ಕೃತಿಮುಖಗಿರುತ್ತದೆ

ಕಾಗದದ ಮೇಲೆ ಪಟ್ಟಿಗೆ ಎಂದು ಅಕ್ಷರಗಳನ್ನು ಬರೆದು ಪಟ್ಟಿಗೆಯ ಆರೋ ಪವನ್ನು ಆ ಅಕ್ಷರಗಳ ಮೇಲೆ ನಾಡುತ್ತೇನೇ. ಇದು ಧ್ವನಿ. ಆದರಿಂದ ಜ್ಞಾನ ಚೆಳೆವುದಿಲ್ಲ. ವಾಜ್ಯಯದ ಹೊರಗೆ ಅದರ ಸ್ತಂಭ ಉಪಯೋಗವೂ ಇಲ್ಲ. ಆ ಅಕ್ಷರದ ಪಟ್ಟಿಗೆಯಲ್ಲಿ ತುಪ್ಪದ ಭರಣಿಯನ್ನು ಇಡಲಾರೆವು. ಆದು ಕೇವಲ ಒಂದು ವಸ್ತುವಿನ ಜಿತ್ರ ಅಥವಾ ಪ್ರತಿಕ. ಬೇರೆ ಬೇರೆ ಘಾಣೆಗಳಲ್ಲಿ ಒಂದೇ ವಸ್ತುವಿಗೆ ಈ ಬಗೆಯಾದ ಬೇರೆ ಬೇರೆ ಪ್ರತಿಕಗಳು ಇರಬಹುದು. ಆದರೆ ಸಂಕೇತಕ್ಕ ವಸ್ತುವಿನ ಪ್ರತಿಸಿಧಿತ್ವವನ್ನು ಕೊಡುವುದು ಒಟ್ಟಿನಲ್ಲಿ ಕೃತ್ರಮವೇ ಸಿ. ಧ್ವನಿದಂತೆ ಬುಕ್ಕುವಸ್ತುಗಳ ಜ್ಞಾನ ಕೃತಿಮಾನಗಿಡ್ಡುರೂ ಆತ್ಮದ ಹೊರಗಿನದಾದುದರಿಂದ ಆದು ಬುದ್ಧಿಗೆ ಭಾರವಾಗುತ್ತದೆ. ಇದೊಂದು ವನಷ್ಟಿ : ಆದರ ಗುಣಧರ್ಮ ಇಂಥವು. ಅವನ್ನೇನೂ ನಾನು ಆದರ ಮೇಲೆ ಹೇರಲಿಲ್ಲ. ಇದು ಸಿಜ. ಆಧಾರತ ಆದು ವಸ್ತುಜ್ಞಾನ. ಆದರೆ ಹೊರಗಿನ ಜ್ಞಾನ ಆದನ್ನು ಇನ್ನು ಮೇಲೆ ನಾನು ಲಕ್ಷ್ಯದಲ್ಲಿದೆಂದೀರ್ಥಿಸುತ್ತೇನು. ಆತ್ಮಜ್ಞಾನ ಹಾಗಲ್ಲ. ಆದು ಕೃತಿಮಾನವಲ್ಲ, ಹೊರಗಿನದೂ ಶಿಲ್ಪ. ಆದುದರಿಂದ ಆದು ಒಮ್ಮೆ ಉಭಿಸಿದರೆ ಶಾಶ್ವತವಾಗಿ ಉಭಿಸಿತೇ. ಒಳಿಕ ಆದು ಇಲ್ಲದಾಗುವ ಅಥವಾ ಮಲಿನವಾಗುವ ಸಂಭವವಿಲ್ಲ ಆಧಾರತ ಆ ಜ್ಞಾನ ಬೋಧಿಕವಲ್ಲ, ಆತ್ಮಗತ. ಇತ್ತೀದಲ್ಲಿ ಬೆರತದ್ದು ಯಾವ ಉಪಾಯದಿಂದಲೂ ಇಲ್ಲದುಹೋಗದು. ಇದೇ “ಸ್ವನಾಂ ಪ್ರತ್ಯು ವಿಮುಹ್ಯತಿ”.

ಗಳೇ. ಬ್ರಹ್ಮಾಂಡಿತಿ ಅಂತಕಾಲದಲ್ಲಿಯೂ ಉಳಿಯುತ್ತದೆ

“ಸ್ಥಿತ್ವಾಸ್ಯಾಂ ಅಂತಕಾಲೇಣಿ”. ‘ಅಂತಕಾಲದಲ್ಲಿಯೂ ಈ ಸ್ಥಿತಿಯಲ್ಲಿ ಉಳಿದು ಈ ಶಬ್ದಗಳ ಅರ್ಥವೇನು? ‘ಕೊನೆಯ ಕಾಲದಲ್ಲಿಯೂ ಬ್ರಹ್ಮಾಂಡಿತಿಯನ್ನು ಉಳಿಸಬೇಕು ಎಂದು ಕೆಲವರು ಅರ್ಥವಾಡುತ್ತಾರೆ. ಮನುಷ್ಯನ ಅಂತಕಾಲ ಕರಿಣವಾದುದೆಂದು ಮನ್ನಿಸಲಬ್ಬಿದೆ ಆ ಕಾಲದಲ್ಲಿ ತನ್ನ ಸ್ಥಿತಿಯನ್ನು ಉಳಿಸಿಕೊಳ್ಳುವುದು ಸುಲಭವಲ್ಲ. ಆದುದರಿಂದ ಇಷ್ಟಾಂದು ಪ್ರಯಾಸದಿಂದ ಸಂಪಾದಿಸಿದ ಸ್ಥಿತಿ ಸರಿಯಾದ ಸಮಯದಲ್ಲಿ ಎಂದರೆ ಕೊನೆಯ ವೇಳೆಯಲ್ಲಿ ಉಳಿಯದ್ದರೆ ಎಲ್ಲವೂ ವ್ಯಾಖ್ಯವೇ ಸ್ವೇ. ಕೊನೆಯ ಕಾಲದಲ್ಲಿ ಬಂಡಿ ಒಗ್ಗಾಲಿಯಾದರೆ, ದೇವರೇ ಗತಿ! ಆದುದರಿಂದ ಆಮರಣ

ವಾಗಿಯೂ ಮರಣದ ಪೇಕೆಯಲ್ಲಿಯೂ ಈ ಸ್ಥಿತಿಯನ್ನು ಉಳಿಸಿಕೊಳ್ಳಲು ಯಶ್ಚಿಷಣೇಕು ಎಂಬ ಸಂಖ್ಯನೇಯನ್ನು ಈ ವಾಕ್ಯದಿಂದ ತೆಗೆದುಕೊಳ್ಳುವುದುಂಟು. ಅದಕ್ಕೆ ಈ ಅರ್ಥ ಕರಿಯಾಡುದಲ್ಲ. ಅಂತಹಾಂತವು ಮತ್ತೊಮ್ಮೆ ಪುಷ್ಟಿದ್ವೀಂಬುದೇನೇ ಸೆಜ. ಅದಕ್ಕೊಂಡುಗ ಸಾಧಕ ಕೊನೆಯವರೆಗೂ ಎಚ್ಚರಿಕೆಯಿಂದಿರಬೇಕೆಂಬುದೂ ಸೆಜ. ಅದುದರಿಂದ ಇಂತಹನೇಯ ಅಧ್ಯಾತ್ಮಯವಲ್ಲಿ ಪ್ರಯಾಣಕಾಲೀನ ಸಾಧಕ ಶಕ್ತಿವಾಗಿ ಜನ್ಮಸದಲ್ಲಿಲ್ಲ ಇಂತಹ ಅಭ್ಯಾಸ ಮಾಡುತ್ತ ಇರಬೇಕೆಂದೂ ಸೂಚಿಸಿದೆ. ಅದಕ್ಕೆ ಇವಲ್ಲವೂ ಸಾಧಕಾನಂತರ ಗೆ ಸಂಬಂಧಿಸಿದ ವಾತು. ಬ್ರಹ್ಮಾಂಸಿಕ್ತಿಗೆ ತದು ಇನ್ನೊಯಿಸದು. ಬ್ರಹ್ಮಾಂಸಿಕ್ತಿಯ ಅನುಭವ ಕ್ಷಣಿಕೆತ್ತು ಅಗಿ ಮತ್ತೆ ಇಂದುಹೊಗುವಂಥದು, ಅದನ್ನು ಉಳಿಸಿಕೊಳ್ಳಲು ಸತತವೂ ಸ್ವಯಂತ್ರಸಚೇತು ಎಂಬ ಪರಿಸ್ಥಿತಿ ಇರದು. ಬ್ರಹ್ಮಾಂಸಿಕ್ತಿಯಲ್ಲ. ಅದು ನಿರಂತರವಾಗಿ ಉಳಿವ ಅವಸ್ಥೆ. ಅದನ್ನು ಉಳಿಸಲು ಪ್ರಯತ್ನಿಸುವ ಅವಕ್ಷರತೆಯಿಲ್ಲ. ಅದು ಶಾಶ್ವತವಾಗಿ ಉಳಿವ ಅವಕ್ಷ. ಮರಣ ಕಾಲದಾಧಿಕೃತವ್ಯಾಸಲ್ಲಿ ತದಕ್ಕೆ ತಳಮಳಸಿಲ್ಲ. ‘ಅಂತಹಾಂತಿಯ’ ಅರ್ಥ ಹೀಗೆ. ‘ಸ್ತಿ’ ತಬ್ಬದಲ್ಲಿ ಸೂಚಿಸಲ್ಪಟ್ಟ ಅರ್ಥವನ್ನು “ಸ್ವೇಷಾಂ ಸ್ವಾಷ್ಟಿ ಮುಖ್ಯತ್ವ” ವಾಕ್ಯ ವಿವರಿಸಿದೆ. ಅವನ್ನೇ ಮತ್ತೆ “ಸ್ವಿತ್ವಾಶಾಂ ಅಂತ ಶಾಂತಿ” ಆ ವಾಕ್ಯವಿಂದ ನಿರದ ಗೋಳಿಸುತ್ತಾರೆ.

೧೯. ಬ್ರಹ್ಮಾಂಸಿಕ್ತಿಯಲ್ಲಿ ‘ರೋಗಿ ಅವಕಾಶವಿಲ್ಲ

ಬ್ರಹ್ಮಾಂಸಿಕ್ತಿ ಯಾವಾಗಲೂ ಉಳಿದೇ ತೀರುತ್ತದೆ. ಆಸ್ತಾಕಾಲದಲ್ಲಿಯೂ ಉಳಿಯತ್ತದೆ. ಮರಣ ಕಾಲದಲ್ಲಿಯೂ ಉಳಿಯತ್ತದೆ. ಇತರ ಜ್ಞಾನಗಳಂತೆ ಇದು ಮರಿವುದಿಲ್ಲ. ಒಮ್ಮೆ ಒಬ್ಬ ಮನುಷ್ಯನಿಗೆ ದೋಗ ಬಂದಿತ. ಅವನು ಎಷ್ಟೋ ಇಂಗ್ಲಿಷ್ ಕರಿಕ್ಕಿಗಳನ್ನು ಪಾಸುವಾಡಿದ್ದು. ದಿಫ್ಫೆಕಾಲಿನವಾದ ಈ ತೀವ್ರ ರೋಗದಲ್ಲಿ ಅವನ ಇಂಗ್ಲಿಷ್ ಜ್ಞಾನವೆಲ್ಲವೂ ಮರಿತುಹೊಯ್ದು. ಏಕೆಂದರೆ ಈ ಎಲ್ಲ ಜ್ಞಾನ ಅಶ್ವದ ತಲೆಯ ಮೇಲೆ ಬಲವಂತವಾಗಿ ದೇರಿದ ಹೊರೆಯಾಗಿತ್ತು. ದೋಗದಿಂದ ದುರ್ಬಲ ವಾದ ಬುದ್ಧಿ ಆ ಹೊರೆಯನ್ನು ತಳ್ಳಿ ಹೂಡಿಮಾಡು ಬಳಿಕ ಆಯ್ದು. ಅತ್ಯಾ

జ్ఞానద స్తుతి గాగల్ల. తచ్ఛుంతర జన్మగళ ప్రయత్నగాందిల్సా
ఆదు బారదిరబముదు. ఆదటి ఒచ్చే బందితెందరి జాగుదు. బండ
జ్ఞాన అంతకాలదల్లియూ ఉఖచరి' బ్రహ్మనివాణి ప్రాప్తవాగు
త్తుదే ఎందు 'రీ' గే జల్లి కేలక ఇల్ల. 'రీ'గే జల్లి ఆవకాశవిల్ల.
ఇదన్న హేళపుదక్కే వాస్తుత. ఈ లెంబోక ఇరువుదు.

౨౬. శంకాశాయిఫర నితీష అధ్య లపయుశ్చవాదరూ అనావక్ష

శంకాశాయిఫర లక్ష్మీవాస్తు ఈ మాతు బారదిరల్చి. ఆదు
పంచ ఈ 'రీ'న్న తప్పిశ్చూ ఆవరు పేరి రీతియాగి భూష్య
మాచిదారి. అంత కాలవద్ద ఎందర కొనసాగు క్షణదల్లియి ఈ స్తుతి
ప్రాప్తవాదరూ మమష్టి బ్రహ్మనివాణివస్తు పదేయుత్తాను ఎందు
అవరు ఆధవాచిదారి. ఆశయిఫరు హేళిద ఈ వాస్తు సత్య.
ఆదరి ఈ శ్లోకప కట్టగెండ కూగే ఆధ వొరదిశున ఆవక్షక్తి
తొందు. "స్థిత్యాస్యాం అంత కాల్యేషి" ఈ కట్టగళ సాపోరస్య
అదరల్లి ఇరుదు. ఈ అవస్థ అత్యుంత దృఢవుత అజలవూ ఆగిదే,
బలు బిక్కట్టిపుసాధ ఆంత కాలక్షోభు ఆదు సోష్టు రూకుదు. ఆగలూ
ఇదు కంపిసదు ఎందు ఈ శ్లోకిం సూచిసుత్తదే. ఆశాయిఫర ఆధ
అనధవాగిల్ల. ఆదరి దూరాధ్య. బారప్రీణిస్థితియన్న ఉఖిసిక్షాలు
ప్రయత్ని సువ ఆస్యకతెయస్తు సమిషువ ఆధ వాత్ర కేవల ఆధ
వాదపెందు హేళిచేకాగుత్తదే.

३

౨౭. గీతియ పరమలప్త్తి బ్రహ్మనివాణి అదే జీవిత సాధల్య

కొనసాగుల్లి 'ప్రయత్నివాణిం ఇంఘతి' ఈ వాక్య పలక్కుత
యన్న హేళిత్తదే. స్థితప్రజ్ఞ కట్టదంత 'బ్రహ్మనివాణి', కట్టపు
గీతియ విశిష్ట కట్ట. బ్రహ్మనివాణిపెందరె బ్రహ్మదల్లి ఈమువుదు.

ಕರಗುವುದು. ಲೀನವಾಗುವುದು. ಬ್ರಹ್ಮಸ್ವಿನಾರೋಕ್ಷು ಹೋಗುತ್ತಾನೆ ಎಂದರೆ ಬ್ರಹ್ಮವು ಎಲ್ಲಿಯೋ ಬೇರೆದೆಯಲ್ಲಿದೆ, ಅವರಲ್ಲಿ ಲೀನವಾಗಲು ಎಲ್ಲಿಗೋ ಹೋಗಬೇಕು ಎಂದರ್ಥವಲ್ಲ. ಸನಗೂ ಬ್ರಹ್ಮಕ್ಕೂ ನಡುವೆ ದೇಹಾಭಿವಾನದ ತೀರೆಯಿದ್ದು ಹೊರಗಡಿ ತೋರುತ್ತದೆ. ಆ ತೀರೆ ಇಲ್ಲ ದಾಗುವುದೆಂದರೆ ಬ್ರಹ್ಮದಲ್ಲಿ ಲೀನವಾಗುವುದು. ನಾವು ಮೊದಲೆಂದಲೂ ಬ್ರಹ್ಮವೇ. ದೇಹಾಭಿವಾನದ ತೀರೆಯನ್ನು ಡಾರ ಸರಿ ಬ್ರಹ್ಮದಲ್ಲಿ ಲೀನವಾಗುವುದೇ ಅವರಲ್ಲಿ ಬೇರೆತು ಹೋಗುವುದೇ ಮನುಷ್ಯನ ಜೀವಿತ ಸಂಪರ್ಕ ಎಂಬುದನ್ನು ಬ್ರಹ್ಮಸ್ವಿನಾರೋಕ್ಷು ಕಟ್ಟ ಸೂಚಿಸುತ್ತದೆ. ಒಟ್ಟಿನಲ್ಲಿ ಸಂಪರ್ಕ ಜೀವಿತವನ್ನು. ವ್ಯಾಪ್ತಿಗಳ ಸಂಸಾರವನ್ನು. ಸಮಾಜಸೌಖ್ಯವನ್ನು. ಜ್ಞಾನ ಸಂಪಾದನೆಯನ್ನು, ಧ್ಯಾನ ಮುಂತಾದ ಸಾಧನೆಗಳನ್ನು ಆ ಉದ್ದೇಶದಿಂದ ಮಾಡಬೇಕೆಂದು ಗೀತಿ ಈ ಉಬ್ಬಗಳಿಂದ ಸೂಕ್ತಿಬೆಳೆಕಾರಿದೆ.

೭೪. ಬ್ರಹ್ಮಸ್ವಿನಾರೋಕ್ಷುವೆಂದರೆ ದೇಹವನ್ನು ಚಿಂತಿ ವ್ಯಾಪಕ ಶಮವಾಗುವುದು

ಬ್ರಹ್ಮವೆಂದರೆ ವಿಶಾಲ, ವ್ಯಾಪಕ. ಸಂಕುಟಿಕ ಜೀವಸದನ್ನು ಬಿಟ್ಟು ಬ್ರಹ್ಮ ರೂಪನಾಗುವುದು ಧ್ಯೇಯ. ಒಂದು ಜೀವ ಇನ್ನೊಂದರ ಆಶಶೆಗೆ ದೊಡ್ಡದು. ಆ ನಾನದಿಂದ ಮೂರನೆಯದು ಮಂತ್ರ ದೊಡ್ಡದು. ಹೀಗೆ ಜೀವ ಜೀವಗಳಲ್ಲಿ ತರತಮ ಭಾವವಿರುತ್ತದೆ. ಅದರೆ ಜೀವವು ಬ್ರಹ್ಮದ ಶುಲನೆಯಿಂದ ಆತ್ಮಲ್ಪವೇ. ಸನೇ ಆದರೂ ಜೀವ ಪರಿಮಿತ. ಒಂದು ಮೇರೆಯಲ್ಲಿ ಬಂಧಿಸಲ್ಪಟ್ಟಿದ್ದು. ಈ ಬಂಧ ಭಾವವನ್ನು ಬಿಟ್ಟು ಮುಕ್ತ ಭಾವವನ್ನು ಪಡೆವುದು, ವ್ಯಾಪಕವಾಗುವುದು, ಇದೇ ಜೀವನ ಧ್ಯೇಯ. ಆತ್ಮಪ್ರಗತಿ ಮಾಡುತ್ತ ನಡೆವುದು, ಉತ್ತರೋತ್ತರ ವ್ಯಾಪಕ ತರವಾಗುತ್ತ ಹೋಗುವುದು, ಇದು ಸಾಧನೆಯ ದಿಕ್. ವ್ಯಾಪಕತಣ ಸ್ಥಿತಿ ಪ್ರಸ್ತುವಾಗುವುದೆಂದರೇ ಬ್ರಹ್ಮಸ್ವಿನಾರೋಕ್ಷು. ಅಲ್ಲಿ ದೇಹದ ತರಿ ಇಲ್ಲದಾಗುತ್ತದೆ. ಹಂಗೆ ಸೋಡಿದರೆ ದೇಹ ಸಾಧಕಸಿಗ ಸಾಧನ. ಕೆಲವು ಸಮಯ ಸಾಧನೆಗೆ ಅದರ ಉಪಯೋಗವಾಗುತ್ತದೆ. ಮುಂದೆ ಮನುಷ್ಯನ ಸ್ಥಿತಿ ವ್ಯಾಪಕವಾಗುತ್ತ ಹೋದಂತೆ ಅವನು ದೇಹವನ್ನು ಹಿಂದೆ ಹಿಂದೆ ಬಿಡುತ್ತ ಹೋಗುತ್ತಾನೆ. ಈ ವ್ಯಾಪಕತೆಯು ಅಭ್ಯಾಸಕ್ಕೇ ಪಾರಂಭದ ಅವಸ್ಥೆಯಲ್ಲಿ

ధీక సాధసేభంతవాగుత్తద్. ఆదర ముందే ప్రగత స్తుతిమల్లి అదు విష్ణు రూపవాగుత్తద్. జమ్మన, ధ్యాన, ఖవఃసనే, కమ్మయోగి ఇవైల్వుగళిగే ఆరంభదల్లి చేయే ఖనకఃరకవాగిరుత్తద్. ఆదరే ముందే ఈయైల్లి సాధనేమ రారిసాక ర్ప్రవ్యాప్ ఖాక్షుత్త్తరదల్లి ఆద బళక ఎల్లసూ ఆక్షుమయవాగి రాణిమోదగుత్తద్ ఈ తనుభూతియ తరువాయి చేయే స్తుతియాగకీడగుత్తద్.

१६२. ఆ స్తుతియల్లియే లోకసంగ్రహ పరిపూర్ణవాగుప్రదు ఆ స్తుతియల్లియూ, హేచ్చేను, ఆ స్తుతియల్లియు. పురోవాగి ఆదర ముఖంకర లోకసంగ్రహవాగువుదు కంటిరుత్తద్. జనర దృష్టియింద ఆ లోకసంగ్రహ మొద్దదాగి తేంగుత్తద్ ఆదరే జ్ఞానియు దృష్టిగే అదు ఆప్తవాగిరుత్తద్. జ్ఞానయోబ్ధిను సత్తరీ మొద్ద కాణియాయ్యు, ఇంతక మొద్ద మొద్ద లోకసంగ్రహస్కే నావు నరవాచెవు ఎందు నమగే అసిషుత్తద్. ఆదరేను? ఆతన మృత్యుతిథియన్న పుణ్యతిథిన్నాత్తీవే. నమగే అదు పుణ్య దివస ఎన్నిమువుదల్లి. తత్క్షమరాద సుతరు ఆ తప్పవన్ను నమ్మ మేలే హేఁదారే: నావు బాయ్యుజ్ఞి కొండు స్తుతికించేవే. ఆదరే ఆ తప్పదల్లి ఆఫ తుంబిద్. అదు నిజవాగియూ పుణ్యతిథి. జ్ఞానియ నిజవాద లోకసంగ్రహ అందింద ప్రారంభవాగుత్తద్. ఆదక్షే నొదలు ఆగుత్తిరువ లోకసంగ్రహ ఆతి ఆప్తి. జ్ఞానయువా ఇష్టే దేహి! ఆదరింద ఎష్టు లోకసంగ్రహవాదిశ్శి? ఆదరే ఆ లోకసంగ్రహ తరీరదింద ఆగుత్తే దానుదరింద ర్ప్రకటవాగిచేత్తద్. కాణిను త్తద్. ఈ దశన నోహింద జ్ఞానియు చేయే చించుడి మొద్ద కాసియాయ్యేందు నమగే అసిషుత్తద్. ఆదరే నశ్శస్తి చేరి. సప్తఘూతగాళ సేప్పుల్లి ఉనసగే తరీర ఆశ్చర్యరుత్తద్.

१६३. అల్లి దేహమల్లి. ఏకెందరి చేయద ఆపత్కాకతే ఇల్ల శరీరద తెలియన్న ఇట్టుకొండు ఎల్ల పురోజోడనే పూర్ణవాగి సమరసవాగువుదు శక్షివిల్ల. శరీరచిష్టుదరింద ఎల్లర హృదయ

ದಲ್ಲಿ ಪ್ರವೇಶ ಮಾಡಲು ಅಡ್ಡಿಯಾಗುತ್ತದೆ. ಎಲ್ಲಿಯವರಿಗೆ ತನಗೊಂದು ಹೃದಯವಿರುವುದರಿಂದಲೇ ಹೇರರ ಹೃದಯವನ್ನು ತಿಳಿಯಲು ಬರುತ್ತದ್ದೆ, ಅಲ್ಲಿಯವರಿಗೆ ಶರೀರದ ಉಪಯೋಗ. ನನಗೆ ನನ್ನ ಹಸಿವು ನೀರಡಿಕೆ, ಸುಖದುಃಖ ವೋದಲಾದವರು ಅನುಭವದಿಂದ ಹೇರರ ಸ್ಥಿತಿ ಗೊತ್ತಾಗುತ್ತಾ ದುದರಿಂದ. ಅತ್ಯೌಪಮ್ಯದ ಸಾಧನೆಯನ್ನು ತಿಳಿಯಲು ನನ್ನ ಹೃದಯವು ಸಾಧನವಾಗಿರುವವರಿಗೆ ಶರೀರದ ಕೆಲಸ. ಅದರ ಸರ್ವಭೂತ ಹೃದಯದ ಸಾಕ್ಷಾತ್ವಾರವಾದ ಬಳಿಕ, ತಾದಾತ್ಮಿಕ ಅನುಭೂತಿ ಉಂಟಾದ ಬಳಿಕ, ವಿಶಿಷ್ಟ ದೇಹ, ವಿಶಿಷ್ಟ ಇಂದ್ರಿಯಗಳು, ಪರಿಶ್ವ ಮನ, ವಿಶಿಷ್ಟ ಚಿದಿ ವಿಶಿಷ್ಟ ಹೃದಯ ಈ ಎಲ್ಲ ವಿಶಿಷ್ಟಗಳು ಬಾಧಕವಾಗುತ್ತವೆ, ಉಪಾಧಿಗಳಾಗುತ್ತವೆ. ಆದುದರಿಂದ ಈ ಎಲ್ಲ ಉಪಾಧಿಗಳನ್ನು ತಡಿದು, ದೇಹ ಭಾವವನ್ನು ಒಡಿದು, ಸರ್ವ ಭೂತ ಹೃದಯದೊಡನೆ ತಾದಾತ್ಮಿಕವಡೆವುದು, ಅನಂತದಲ್ಲಿ ಲೇನವಾಗುವುದು, ಬ್ರಹ್ಮದಲ್ಲಿ ಕರಗುವುದು ಇದೇ ಅಂತಿಮ ಧೈರ್ಯವಾಗುತ್ತದೆ. ಇದೇ ಬ್ರಹ್ಮ ನಿವಾರಣ.

೫

೨೯. ಬೌದ್ಧರು ನಿವಾರಣವೆಂಬ ನಿಷೇಧಕ ತಬ್ಬವನ್ನು ಸ್ವೀಕರಿಸಿದರು

ಬೌದ್ಧರು ಇದರಲ್ಲಿಯ ‘ಬ್ರಹ್ಮ’ ರಬ್ದವನ್ನು ಹೀಗೆದು ‘ನಿವಾರಣ’ ರಬ್ದವನ್ನು ಹೇಗೆ ಸ್ವೀಕರಿಸಿದರು. ಬೌದ್ಧರಿಗೆ ನಿಷೇಧಕ ಭಾವ ಸೇರಿತು, ಇಪ್ಪೇ ಇದರ ಅರ್ಥ. ಮನಸ್ಸು ತನ್ನತನವನ್ನು ಬಿಡಬೇಕು, ಅಹಂತೀಯ ಮದಕೆಯನ್ನು ಒಡಿದಿಗೆಯಬೇಕು, ಇನ್ನರ ಸೂಚಕ ಈ ನಿವಾರಣ ಶಬ್ದ. ಮನಸ್ಸು ಮಡಿದ ಬಳಿಕ ನಾವು ಅವನ ಹೇಸರಿನಲ್ಲಿ ಮಡಕೆಯನ್ನು ಒಡಿಯುತ್ತೇವೆ. ಈ ವಿಧಿಯನ್ನು ಹೀಂದೂ ಧರ್ಮಶಾಸ್ತ್ರ ಹೇಳುತ್ತದೆ. ಆದರ ಮೂಲದಲ್ಲಿ ಇದು ಕಲ್ಪನೆ ಇದು: ಇವನೇನೋ ಸತ್ಯನೆಂದು ಹೇಳುತ್ತೇವೆ, ಆದರೆ ಆವನ ನಿಜವಾಗಿಯೂ ಸಾಯಲಿ. ಅವನ ವಾಸನೆಗಳ ಮಡಕೆ ಒಡಿಯಲಿ, ಆವನ ಅಹಂತೀ ನಾಶವಾಗಲಿ. ಶರೀರವನ್ನು ಸುಟ್ಟು ಬೂದಿ ಮಾಡುವುದರ ಉದ್ದೀಕನಾದರೂ ಇದೇ. ಅಪ್ಪ ಸತ್ಯ, ಅವನನ್ನು ಹುಗಿದೆನು,

ಗೋರಿಯ ಮೇರೆ ಮಾಮಿನ ಮರ ನೆಟ್ಟಿವು. ಮರಕ್ಕೆ ಹಣ್ಣು ಆದವು. ನನ್ನ ತಂದೆಯ ಗೋರಿಯ ಮೇಲಿನವು ಈ ಹಣ್ಣುಗಳು! ತಾಯಿಯನ್ನು ಹೊಲದಲ್ಲಿ ಹುಗಿದೆವು. ಚೇನಿನ ಮರ ನೆಟ್ಟಿವು. ಈ ಚೇನಿನ ಮರಕ್ಕೆ ನನ್ನ ತಾಯಿಯ ಎಲಬುಗ್ಗೆ ನೊಬ್ಬಿರ ದೊರೆತಿದೆ! ಈ ಮೋಹದಿಂದ ಬಿಂಬಲು ದಢನದ ಕ್ರಿಯೆ. ಈ ದಹನ ಕ್ರಿಯೆ ಒಂದು ದೊಡ್ಡ ವಿಚಾರದ ಚಿಹ್ನೆ. ಸತ್ತ ಮನುಷ್ಯ ಯಾವುದಾದರೂ ಒಂದು ರಾಜದಲ್ಲಿ ನನಗೆ ಅಂಟಕೊಂಡಿರಲೆಂದ ನೋಇವೇಕೆ ಬೇಕು? ನಾನೇನು ಅಂತಹ ಪರುಷ? ನನಗೆ ಅಂಟಕೊಂಡಿರುವುದರೆಂದ ಆ ಜೀವವೇನಾದರೂ ಹೊನ್ನು ಗಬಲ್ಲುದೆ? ಸತ್ತ ಮೇರೂ ಮನುಷ್ಯ ಒಂದಿಲ್ಲಿಂದು ರೂಪದಿಂದ ಇರಬೇಕೆಂಬ ಬುದ್ಧಿ ಯಿಂದ ಅವನನ್ನು ಹುಗಿಮ ಮೇಲೆ ಗೋರಿ ಕಟ್ಟಿ, ಇಲ್ಲಾಗೆ ಒಂದು ಗಿಡ ವನಾನ್ನಾದರೂ ಸೆಡುಸ್ವದೆಂದರೆ, ಶತ್ತ ಬಳಿಕ ಮತ್ತೆ ಅವನನ್ನು ಹುಡಿದಿಲು ಶ್ರಯತ್ವಿಸುವಂತೆಯೇ ಸರಿ. ಆಮದರಿಂದ ದಹನವ ಪಥ್ಯತಿ ಉಂಟಾಯ್ದು. ಆದರೂ ಸ್ವಾರ್ಥಗಳು ಅಗುತ್ತಲೇ ಇರುತ್ತವೆ. ಮಂಟ್ಪ ಬಿಡ್ಡ ಎಂದರೆ ಸಂಪೂರ್ಣವಾಗಿ ಹೋಗುತ್ತಾನೆ ಎಂಬ ನಿಷೇಧಕ ಭಾವದ ದ್ವಾರೆತಕಾಗಿ ಬೌದ್ಧರು ನಿಷೇಧಕ ಕಬ್ಬವನ್ನು ತೆಗೆದುಕೊಂಡರು. ಮನುಷ್ಯನ ವೇದೇಕ ಆ ದೇಹದೊಡನೆ ನಷ್ಟವಾಗಬೇಕು, ಆದು ಕೂನ್ಯವಾಗಬೇಕು: ಎಂದು ಬೌದ್ಧರು ನಿರ್ವಾಣ ಶಬ್ದವನ್ನು ಇಟ್ಟಿಕೊಂಡರು.

೧೯. ವೈದಿಕರಿಗೆ ಬ್ರಹ್ಮ ನಿರ್ವಾಣವೆಂಬ ವಿಧಾಯಕ ಭಾಷ್ಯ ಸನಿಯಂಸಿತು

ನೈದಿಕರು ಬ್ರಹ್ಮಸ್ವಾರ್ಥವೆಂಬ ಶಬ್ದವನ್ನು ಇಟ್ಟಿಕೊಂಡರು. ನೈದಿಕರಿಗೆ ವಿಧಾಯಕ ಭಾಷೆ ಮೆಚ್ಚಿನದಾಯ್ದು. ಏಕೆ ಮೆಚ್ಚಿನದಾಯ್ದು ಬುದನ್ನು ನೋಡಿ. ಆಗ ಎರಡೂ ಸಕ್ಕರೆ ಭಾವಿಯಲ್ಲಿ ವಾಧಾರ್ಯವೂ ಮಯಾರ್ಥದೆಯೂ ಗೋತ್ತಾಗುತ್ತದೆ ಭಾವಿಯೆಂಬುದು ಸಂಪೂರ್ಣವಾಗಿ ನಿದೋರ್ಥವಾಗಿರುವುದು ಶಕ್ಯವಿಲ್ಲ. ಭಾವೆಯು ಸ್ವರೂಪನೇ ವಿಲಕ್ಷಣ. ಇತ್ತು ಆರ್ಥಿಕನನ್ನು ತಿಳಿಸುತ್ತಿದ್ದರೂ ಅತ್ತ ತಪ್ಪು ತಿಳಿವಳಿಕೆ ಹಾಟ್ಟಿಸುತ್ತದೆ. ವಿಧಾಯಕ ನಿಷೇಧಕ ಎರಡೂ ಭಾವಿಗಳ ಭಾವಗಳನ್ನು ಶಕ್ತಿಸಿ ಬೇಕಾದುದನ್ನು ಸ್ವೀಕರಿಸಿ. ನೋಕ್ಕುವು ಆಭಾವ ರೂಪವನ್ನುವುದಕ್ಕೆಂತ

ಭಾವ ರೂಪವೆನ್ನುವುದು ವೈದಿಕರಿಗೆ ಯೋಗ್ಯವಾಗಿ ಇರುತ್ತದೆ. ನಾನೆ ಇಲ್ಲಿದಾದೆವೆ, ಶೂನ್ಯವಾದದೆವೆ ಎನ್ನುವುದಕ್ಕೆ ನಾವು ವ್ಯಾದಕರಾದವು. ಅನಂತರಾದೆವೆ ಎನ್ನುವುದು ಯೋಗ್ಯವೆಂದು ಸೈದಿಕರಿಗೆ ಅನುಸಿತು. ಆದರೆ ಬೌದ್ಧನ ಮಾತ್ರ ಹೀಗೆ: ನಾವು ಇಲ್ಲಿದಾದವು ಎನ್ನಲು ಪಡರುವಿರೇಕೇ? ಸ್ವಲ್ಪ ಧೈರ್ಯಗೊಳ್ಳಿ. ಇಡೀ ಸಾಮಾನ್ಯ ಧೀತಿಯನ್ನು ಬಿಡಿ. ನಾನು ಅನಂತನಾಗುವೆ, ವ್ಯಾದಕನಾಗುವೆ, ಸರ್ವಮುರುಗನಿಗೆ ಎನ್ನುವ ದರಳ್ಳ ಇರುವ ಆಸ್ತಿತ್ವದ ಹೋಹವನ್ನು ಬಿಡಿ. ಇದಕ್ಕೆ ನೇರೆ ಕೆ “ಇಲ್ಲಿ ಧೀತಿಯ, ಮೋಹದ ಮಾತ್ರ. ಅನುಭೂತಿಯ ಪರುಪ್ಪಣಿಗ ಹೀಗೆ ಕಲ್ಪನೆಮಾಡುವುದು. ಈ ಪರೀಗೆ ಒಗಬಗೆಯು ಸಾಧನೆಗಳನ್ನು ಮಾಡಿ ಎಲ್ಲ ವನ್ನು ಬಿಟ್ಟಿ, ಆತ್ಮಸಂಸ್ಕರಣಾದೆ. ಜನ್ಮ ಮೃತ್ಯುಗಳನ್ನು ಒಂದೆ ಬಿಟ್ಟು ನನ್ನ ನಿಜವಾದ ಸ್ವರೂಪವನ್ನು ಪಡೆದೆ. ದರ್ಮದಿಂದ ಅಧರ್ಮವನ್ನು ತ್ಯಾಗಿ, ಧರ್ಮತ್ಯಾಗವಂದ ಧರ್ಮವನ್ನು ಜೀವಿಸಿ, ಈತ್ವರಾವರ್ಣದಿಂದ ಘಲತ್ಯಾಗವನ್ನು ಹಾರಿಸಿದೆ. ಚೂನಿಗೆ ಅಪ್ಪುತಾನುಭೂತಿಯಿಂದ ಈತ್ವರನನ್ನು ಫಲನ್ನಿಲ್ಲ ಸಮಾನೇರವಾಡಿಕೊಂಡೆ. ಈಯೆಲ್ಲ ಅನುಭೂತಿಯು ನಾನೆ ಇಲ್ಲಿದಾಗುತ್ತೇನೆಂದು ಹೀಗೆ ನಂಬಲಿ? ಎಲ್ಲ ಅವಶ್ಯಕ ನಿರಾಕರಣ ಮಾಡಿದಮೇಲೆ ಉಳಿದಿರುವ ನಾನೇ ವ್ಯಾಪಕವಾದೆ, ಪ್ರಕೃತಮಯನಾದೆ ಎಂಬುದೇ ಯೋಗ್ಯ” ಎನ್ನುತ್ತಾರೆ.

೩೧೦. ಪಕ್ಷತ್ವ ಎರಡಾ ಒಂದೇ

ಆದರೆ ಮೋಕ್ಷವು ಭಾರರೂಪವೆಂದು ಹೇಳಿದರೂ ಆದರಳ್ಳ ಹೆಚ್ಚಿನ ದೇನನ್ನು ದರೂ ಕಾಡಿಸುವಾಗಿದೆ ಎಂದು ವೈದಿಕರೂ ಹೇಳುವುದಿಲ್ಲ. ಬೌದ್ಧರಾದರೂ ಆತ್ಮದ ಆಸ್ತಿತ್ವವನ್ನು ನಿರಾಕರಿಸುವರೆಂದು ಯಾರಾದರೂ ತಿಳಿದರೆ ಅದು ಈತ್ವ ತಿಃವಾಕ್ಯಿಂದು ನನ್ನ ಅಭಿವೃದ್ಧಿ. ಒಂದೆ ಅನೇಕರ ಈತ್ವತೀಳಿನಳಿಕೆಯಾಗಿದೆ. ಬಲು ದೊಡ್ಡವರಂತೂ ಆಗಿ. ಆದರೂ ಅದು ತಪ್ಪಿತಿಳಿವಳಿಕೆಯಿ. ಬೌದ್ಧರಿಗೆ ‘ನನ್ನ’ ಎಂಬ ಭಾವ ಓಡೆ. ‘ನಾನು’ ಹೇಳಿದ ಬಳಿಕ ಏನು ಉಳಿಸುದ್ದೂ ಉಳಿಯಲ್ಲ. ಆದಾದರಿಂದ ಈ ಭಾವಾ ಭೇದ ಮುಖ್ಯವಾಗಿ ರುಚಿಭೇದದಿಂದ ಒದಗಿಸ್ತೇಂದು ತಿಳಿಯ ಬೇಕು. ಆದರಲ್ಲಿ ಅಧರ್ಮದ ದೃಷ್ಟಿಯಿಂದ ನನಗಂತೂ ವಿಶೇಷ ಭೇದ

ವೇನೂ ತೋರುವುದಿಲ್ಲ. ಬೌದ್ಧರಿಗೆ ‘ನಾನು’ ಎಂಬುದರಲ್ಲಿ ಬೇಸರ. ಒಳತೇ. ಅನೇಕ ಹೀನ ಅಪುಭವಗಳಿಂದ ಮಲಿನವಾದ ‘ನಾನು’ ಬೇಕೇಕೆ? ಅಲ್ಲದೆ ಬ್ರಹ್ಮನಿವಾರಣ ಶಬ್ದದಲ್ಲಿ ಅದಕ್ಕೆ ಸ್ಥಾನವಾದರೂ ಎಲ್ಲಿದೆ? ಸೂಕ್ತವಾಗಿ ನೋಡಿದರೆ, ಬ್ರಹ್ಮನಿವಾರಣ ಶಬ್ದ ಕೇವಲ ವಿಧಾಯಕವಲ್ಲ. ಅದು ಉಭಯ ಅರ್ಥಗಳ ಸಂಗ್ರಹಕವಾಗಿಯೇ ಗೀತಿಯಲ್ಲಿ ಉಂಟಾಗಿ ಸಲ್ಪಿಟ್ಟಿದೆ. ಬ್ರಹ್ಮನಿವಾರಣವೆಂದ ಒಳಕೆ ‘ನಾನು’ ಹೊಯ್ದು, ಬ್ರಹ್ಮ ಉಳಿಯಿತು. ಇಲ್ಲಿ ಹೆದರುವಾತಹದೇನೂ ಇಲ್ಲ. ಎಲ್ಲಿ ಶಬ್ದಗಳೇ ಕುಂಠಿತವಾಗುತ್ತವೆಯೋ ಅಲ್ಲ ಶಬ್ದಕ್ಕೂ ಸುಗ ವಾದವೇಕೆ? ಗೀತಿಯ ಭಾಷೆಯಲ್ಲಿ ನಾನಾದರೆ ಹೀಗೆಂದೇನು, “ಪರಂ ಬ್ರಹ್ಮಂ ಚ ಶಿವಂ ಚ, ಯಃ ಪಶ್ಯತಿ ಸಪತ್ತಿ”. ಯಾರು ಬ್ರಹ್ಮವನ್ನು ಶಾಸ್ಯವನ್ನು ಒಂದೇ ಆಗಿ ನೋಡುತ್ತಾನೆ ಅವನೇ ನೋಡುತ್ತಾನೆ. ಅದುದರಿಂದ ಬ್ರಹ್ಮನಿವಾರಣ ಶಬ್ದ ಎಲ್ಲ ವಾದವನ್ನೇ ಮುಗಿಸಿ ಬಿಟ್ಟಿದೆ.

ಇಲ್ಲಿಗೆ ಸ್ವಿತಪ್ರಜ್ಞನ ದರ್ಶನ ಸರಿಪೂರ್ಣವಾಯ್ತು.

೧೦ ಕತ್ತಾಸಕಾ ಬ್ರಹ್ಮಾರ್ಥಣಮಸ್ತ

